



# ಹರಿದಾಸರು ಕಂಡ ಶ್ರೀನಿವಾಸ

ಸಂಪಾದಕರು

ಹೊ. ರಾ. ಸತ್ಯನಾರಾಯಣ ರಾವ್  
ಮೈ. ಎನ್. ಗುಂಡೂರಾವ್

ವಿಜಯ ಪ್ರಕಾಶನ  
೧೯೬೦(೬೮), ೧೨ನೇ ಅಡ್ಡ ರಸ್ತೆ  
ಗಿರಿನಗರ ,ಬೆಂಗಳೂರು-೫೫.

book is published with the Financial assistance  
of Sri Venkateswara Devasthanams under their scheme  
to publish religious books ”

rst Edition : 1998

ages : 16 + 232

rice : Rs.75/-

ಕುಗಳು : ಸಂಪಾದಕರು

ನುವ್ವು ವಿವೃತಿ : ಶ್ರೀ ವಾದಿರಾಚ್ ಒಡೆಯರ್

ತ್.ಟಿ.ಪಿ : ಶ್ರೀಮತಿ ಸವಿತಾ ಶರತ್

ಮುದ್ರಣ : ಸುಪ್ರೀಮ್ ಅಫ್ಸೆಟ್‌ ಪ್ರಿಂಟರ್ಸ್  
ಜಿ.ಪಿ. ನಗರ, ಬೆಂಗಳೂರು-೨೮  
ದೂರವಾಣಿ : ೯೯೭೬೧೧

ನ್ನಡ ಹರಿದಾಸ ಸಾಹಿತ್ಯ, ಇಡೀ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಪಡೆದಿದೆ. ಮಧ್ಯಾಚಾರ್ಯರೇ ಹರಿದಾಸ ಸಾಹಿತ್ಯಕ್ಕೆ ಮಾಲಾ ಚಂದನದಲ್ಲಿದ್ದ ಕೃಷ್ಣನನ್ನು ಮಧ್ಯಾಚಾರ್ಯರು ಎತ್ತಿಕೊಂಡು ಭಕ್ತಿಪ್ರಮ್ರಾಯರಾಗಿ ಹಾಡುತ್ತಾರೆ, ಕುಣೀಯುತ್ತಾ ಸ್ತುತಿಸಿದೆ ಭಾವಗೀತಾಂಕ್ರೋತ್ತರಾಗಿ, ಅದೇ ಮುಂದೆ, ಗೀತ ನರ್ತನದಿಂದ ಕೃಷ್ಣನನ್ನು ಪೂಜಿಸುವ ರದಾಸರಂತಹವರಿಗೆ ರಾಜಮಾರ್ಗವಾಯಿತು.

ಈಸಸಾಹಿತ್ಯ ಇಂದು ನಿನ್ನಯ ಕಥೆಯಲ್ಲ. ರಾವಣನ ಆಸ್ಥಾನದಲ್ಲಿ ಹನುಮಯಾರೆಂದು ಕೇಳಿದೂಡನೆಯೇ 'ದಾಸೋಹಂ ಕೋಸಲೇಂದ್ರಸ್ಯಾದಾಗಲೇ ದಾಸಭಾವ ಪ್ರಕಟವಾಯಿತು. ದಾಸಸಾಹಿತ್ಯ ಗುರುಮಧ್ವರಿಂದ ತು. ನರಹರಿತೀಧರಿಂದ ನಾದಸುಧೆಯಾಯಿತು. ಶ್ರೀಪಾದರಪಡೆದು ವ್ಯಾಸರಾಜ, ವಾದಿರಾಜರಿಂದ ವ್ಯಾಪಕ ದಾಸಕೂಟವಾಗಿ ಭಕ್ತಿಲ್ಲಿ ಉತ್ತಮ ಜ್ಞಾನವನ್ನು ಕನ್ನಡ ಜನಮನಕ್ಕೆ ಮುಟ್ಟಿಸಿತು. ಪುರಂದರದ ಮಷರಿಂದ ಈ ಸಾಹಿತ್ಯಗಂಗೆ ಪ್ರಬುದ್ಧ ಪಾತ್ರ ಪಡೆಯಿತು. ಕನಕದಾಸರಿಂದ ಕಾದಸೋಗಡನ್ನು ಮೈಗೂಡಿಸಿಕೊಂಡು ಜ್ಞಾನ-ಭಕ್ತಿ-ವೈರಾಗ್ಯಗಳ ಶ್ರೀವೇಣಿಸಿ ಖೋಡಿತು. ಮಹಿಷಮತಿದಾಸರಿಂದ ಮಹಾ ಅಪರೋಕ್ಷ ಜ್ಞಾನದ ನೂರಾರು ಕಬಂದು ಯೋಗ ಶಕ್ತಿಯ ಮಹತ್ವವೂ ಪ್ರಕಟವಾಯಿತು. ಬೆಳದಿಂಗೀ ಒಕಟದಾಸರು ಪ್ರಶಾಂತತೆ, ಪ್ರಸನ್ನತೆಗಳ ಸುಂದರ ಬಂಧುರಸಾಹಿತ್ಯವನ್ನು ನಿರ್ದಾಸರಿಂದ ದಾಸಸಾಹಿತ್ಯ ವ್ಯಾಪಕವಾದ ತಾತ್ಪರ್ಯಕ-ಸಾತ್ಪರ್ಯಕ ಯಶಸ್ಸು; ಉಲದಾಸರಿಂದ ಗಾಂಭಿರ್ಯ ಮಾಧುರ್ಯಗಳ ಭಕ್ತಿ ಪ್ರಭಕವಾಗಿ ತಾಫಾದಾಸರಿಂದ ಜಯಪ್ರದ ಸಾಹಿತ್ಯದ ಉತ್ತಂಗ ಶ್ರೀಗವನಿಸಿ ಹರಿಕಥಾಮೃತ

ನ್ಯಾಪಂದವರಲ್ಲಿದ್ದ ಗುಪ್ತವಾಗಿದ್ದ ದಾಸಸಾಹಿತ್ಯ ಸಂಘಟನೆ  
ಲೀಲನದ ಸ್ವರೂಪವನ್ನೇ ಪಡೆದುಕೊಂಡಿತು. ರಾಮದಾಸರಂತಹ ರಾಮ  
ದ ರಾಮನಾಮ ರಸವಾಗಿ ಹರಿಯಿತು.

ಹರಿದಾಸರವರದ—ಪದ್ಯಗಳು ಸಾಧಕನ ಮಾರ್ಗದ ದೀವಟಿಗೆಗಳಿದ್ದಂತೆ. ಅವು ಸೂರ್ಯ ಜೀವಂತ ಶಕ್ತಿಯಾಗಿ ಭಕ್ತಿಪಂಥದ ಸಂಘಟನೆಗೆ ಬಹುದೊಡ್ಡ ಸಾಧನವಾಯಿತು. ಈ ನೆಗಳ ಮೂಲಕ ಹರಿದಾಸರು ಸುಭಾನವೆಂಬ ಅಮೃತದ ಗುಟುಕುಗಳನ್ನು ಮಾಂದು ಸಜ್ಜನ ಸಮಾಜದ ನಿರ್ಮಾರ್ಥಕಾರಣರಾದರು. ‘ಈಸಚೇಕು ಇದ್ದು ಒಂದು ದ್ಯುಯಸ್ತಿಯ ಯರ್ಥಗಳ ಉತ್ಸಾಹೀ ಬದುಕಿನತ್ತ ಜನರನ್ನು ತಿರುಗಿಸಿದರು. ‘ಮುಮ್ಮೆ ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ’ ಎಂದು ಮಾನವ ಜೀವನದ ಕರೆಯನ್ನು ಮನನ ಮಾಡಿಕೊಟ್ಟಿರು.

ಹಾಸರು ನುಡಿದದ್ದಲ್ಲಾ ನರಹರಿಯ ಹಾಡು. ಅವರು ನಡೆದದ್ದಲ್ಲಾ ತೀಥಕೃಷ್ಣಿಯಲ್ಲಿ ಮದಮತ್ಸರಗಳ ಬಾಳು ನಿರಭರ. ಹರಿಸ್ತರಣೆಯ ಬದುಕೊಂಡೇ ಮತ ಭಕ್ತಿಯ ಪಥ. ಅರ್ಥವರಿತ ಕರ್ಮ ಅವರ ಸಾಧನೆಯ ಮರ್ಮ. ಜೀಗಿ ಅರಿತುಕೊಂಡಿದ್ದ ಅನುಭವಿಗಳು, ಅನುಭಾವಿಗಳು ಹರಿದಾಸರು. ಅವರ ದೀಶವು ಪುಣ್ಯದೀಶವು; ಸರ್ವಕಾಲವು ಪರಮಾತ್ಮಾ; ಸರ್ವಜೀವರು ದಾನಾತುಗಳಲ್ಲಾ ಮಂತ್ರವು; ಸರ್ವಕೆಲಸಗಳಲ್ಲಾ ಪೂಜೆಯು, ಸದಾ ಪರಮಾತ್ಮಾವರಗೆ.

ಹರಿದಾಸರ ಪ್ರತಿಹಾಡಿಗೂ ಅಂಕಿತವೋಂದಿರುತ್ತದೆ. ಇದು ಮಧ್ಯಾಜಾತಿ ಸೌತ್ರದ ಪ್ರತಿ ಅಧ್ಯಾಯದ ಕಡೆಯಲ್ಲಾ ‘ಅನಂದತೀಥರ್’ ಎಂಬ ಅಂದಿನಿಂದಲೂ ಪರಿಪಾಠವಾಗಿದೆ. ‘ಅಂಕಿತವಿಲ್ಲದ ದೇಹನಿಷಿದ್ಧ, ಅಂಕಿತಾಭಿಸದ್ಯ’. ಅಂಕಿತವನ್ನು ಮುದಿಕೆಯೆಂದೂ ಕರೆಯುತ್ತಾರೆ. ಅಂಕಿತವನ್ನು ಜೀಡುವಾಗ, ಗುರುಗಳು ಶಿಷ್ಯನಿಗೆ ನೀಡಲಾಗುವ ಅಂಕಿತದಿಂದ ಹಾಡು ಪೂರ್ಣ ಅಂಕಿತ ಕಡೆಯಾಗುವಂತೆ ಅಂಕಿತಪದ ರಚಿಸುವುದು ರೂಢಿ. ಹರಿದಾಸರ ಸದೀಕ್ಷೆ, ತಪ್ತಮುದ್ರಾಕ್ಷನ ಸ್ವೀಕರಿಸಬೇಕು. ಶುತ್ತಿ—ಸ್ತುತಿ ಇತಿಹಾಸುಡಬೇಕು. ಏಕಾದಶಿ ಮುಂತಾದ ವರ್ತಗಳನ್ನು ಆಚರಿಸಬೇಕು. ಹರಿಭಜನೆ

ಎಂಡಿತು. ಸ್ವರೂಪೋದ್ಧಾರ ಹಾಗೂ ಲೋಕೋಪಕಾರ ಹರಿದಾಸ ವ್ಯಕ್ತಿತ್ವವು.

ರಿದಾಸಸಾಹಿತ್ಯ ಕನಾಂಟಿಕಸಂಗೀತದ ವ್ಯಾಪಕತೆಗೆ, ಜನಪ್ರಿಯತೆಗೆಯಿತು. ಕೇವಲ ರಾಜಸ್ಥಾನಗಳ, ವಿದ್ವಾಂಸರ, ತ್ರೀಮಂತರ ಸೊತ್ತಾಗಿದ್ದ ಸೂನ್ಯನ ಮನೆಬಾಗಿಲು ತಲುಪಿದ್ದೇ ಹರಿದಾಸರಿಂದ. ರಾಗಲಯಬದ್ದು ರಂಧಾದ ಉತ್ತಮ ಚೋಧನೆ ನೀಡಿದ್ದಾರೆ. ಅವು ಜನಮನದಲ್ಲಿ ನಿಲ್ಲಬಲ್ಲವು ಎಂಬ ಮಾತಾಡುವ ಬದಲು ಹಾಡತೊಡಗಿದರು.

ರಿದಾಸರು ಓಡಾಡಿದ್ದೇ ಜನಸಾಮಾನ್ಯ ನಡುವೆ. ಅದಕ್ಕೇ ಜನಸಾಮಾದ ಸಾಹಿತ್ಯ ಅವರಿಂದ ತುಂಬಿ ತುಳುಕಿತು. ಅವರ ಹೃದಯ ಬಡಬ್ರಹ್ಮತ್ವ. ಹಾಗಾಗಿಯೇ ‘ಬಲ್ಲಿದನು ನೀನೆಂದು ಬಡವರ ಬಾಯಿ ಬಡಿಯಿದ್ದೆಯ್ಯ ಅವರಿಗಿತ್ತು. ‘ರಾಗಿಯ ತಂದೀರಾ ಭಿಕ್ಷಕೆ ರಾಗಿಯ ತಂದೀರಾ ರಧ್ವನಿಯಾಗಿ ದಾಸರು ಸಮಾಜದಲ್ಲಿ ಓಡಾಡಿದರು.

ರಿಕಥಾಮೃತಸಾರ, ಹರಿಭಕ್ತಿಸಾರ, ಮುಂತಾದ ಕಾವ್ಯಗಳಿಂದ, ಕೀರ್ತನೆ, ದೇಶಾಂಗ, ವೃತ್ತನಾಮ, ದಂಡಕ ಮುಂತಾದ ವಿಶ್ವಪ್ರಕಾರಗಳ ದ್ವಾರಾ ಉಗಾಭೋಗ, ವೃತ್ತನಾಮ, ದಂಡಕ ಮುಂತಾದ ವಿಶ್ವಪ್ರಕಾರಗಳ ದ್ವಾರಾ ಉಗಾಭೋಗ, ಲಾಲಿ, ಶೋಭಾನೆ ಮುಂತಾದ ಜ್ಞಾನಪದ ಹಿನ್ನಾಗಿದೆ. ದಾಸಸಾಹಿತ್ಯದಲ್ಲಿ ಹರಿಸ್ತುತ್ತಿ, ಗುರುಸ್ತುತ್ತಿ, ತತ್ವಪದಗಳು, ಉಪದೇಶ, ಅನುಭಾವನಿರೂಪಣೆ, ತೀರ್ಥಕ್ಷೇತ್ರವುಹಿವೂ, ಪುರಾಣಪ್ರಕಾರವಾಗಿವೆ. ದಾಸಸಾಹಿತ್ಯದ ಭಾಷೆ ಕನ್ನಡವಿದ್ದರೂ ಸಂಸ್ಕರ, ತೆಲುಗು, ತಮಿಳು ಭಾಷೆಗಳಿಗೂ ಕನ್ನಡದೊಡನೆ ಹಾಸುಹೊಕ್ಕಾಗಿದ್ದ ಭಾವ್ಯಕ್ತಿಗೆ ಇದು ನಿದರ್ಶನಾಸಸಾಹಿತ್ಯ ಆಚಾರ್ಯ ಮಧ್ವರಿಂದ ಪ್ರೇರಣೆ ಪಡೆದರೂ, ಪ್ರಾರಂಭ ಪಡೆದ ಶಿಷ್ಯರಾದ ನರಹರಿತೀರ್ಥರಿಂದ ಎಂದೇ ಸಂಪ್ರದಾಯ. ತೀವಾದರಾಜಾ ಪ್ರಯೋಗದ ಕನ್ನಡದಲ್ಲೇ ಕಾವ್ಯ ರಚಿಸಿ, ಯುಗಯುಗಳಿಂದ ಗಾಢ-ಗೂಡೆ ಮಹಾಮಂತ್ರಗಳನ್ನು, ಕಾವ್ಯಗಳನ್ನು, ವೇದೋಪನಿಷತ್ತಗಳನ್ನು ಸಾಮಾನ್ಯಗುವ ತಿಳಿಗನ್ನಡದಲ್ಲಿ ತಿಳಿಸಿಕೊಟ್ಟಿರು. ಸೂಕ್ಷ್ಮಭಾವನೆಗಳನ್ನು ಸಂಪೇತ ಸಲು ಸಂಗೀತವೇ ಸಮಾಧಿ ವಾದ ಮು ಎಂಬ ಸಂಗತಿಯನ್ನು

ಒಪ್ಪಕಟಸುವ ಶ್ರೀಷಾದರಾಜರು ಸತಿ ಅನುಕೂಲವಾಗಿರಬೇಕು, ಸುತನಲ್ಲಿಗು ತನಾಗಿರಬೇಕು, ಮತ ಒಂದಾಗಿರಬೇಕು, ಜಪದ ಜಾಣಿವೆ ಬೇಕು, ತಪಸೇಮಾಪ ಸವ್ಯತಬೇಕು, ಉಪಶಾಂತವಿರಬೇಕು, ಸತ್ಸ್ವಂಗಬೇಕು, ದುಸ್ಸಂಗಬಿಡಬೇಕು, ರಂಗರೆನಂಬಿರಬೇಕು ಎಂದು ಸಾತ್ತಿಕ ಬದುಕಿನ ರೀತಿನೀತಿಗಳನ್ನು ವಿರೂಪಿಸಿದರು.

ಶ್ರೀಷಾದರಾಜರ ಶಿಷ್ಯರು ದ್ವಾಸರಾಜರು ವ್ಯಾಸಕೂಟ, ದಾಸಕೂಟಗಳ ಪ್ರವರ್ಮೃತ, ತರ್ಕತಾಂಡವ, ಚಂದ್ರಿಕಾದಂತಹ ಉದ್ದೋಧಗಳನ್ನು ರಚಿತದಲ್ಲಿ ಹಾಡುಗಳನ್ನು ರಚಿಸಿ ದಾಸಸಾಹಿತ್ಯ ಪ್ರಸರಣ ಮಾಡಿದರು. ಇಲ್ಲಿರಸ್ತೂರಿನ ದೂರೆ ತುಳಜಾಜಿ 'ಸಂಗೀತಸಾರಾಮೃತ' ರಚಿಸಿದ್ದು, ಅದರಲ್ಲಿ ಜರನ್ನು 'ಪ್ರಸಿದ್ಧಸಂಗೀತ ವಿದ್ಯಾಸಂಪ್ರದಾಯ ಪ್ರವರ್ತಕ' ಎಂದೇ ಕೊಂಡಾ

ರಮ್ಯಸ್ಥಳದಲ್ಲಿ ಮಂಜುನಾಥನ ಪ್ರತಿಷ್ಠೇಮಾಡಿ, ಉಡುಪಿಯಲ್ಲಿ ಕೃಷ್ಣನ ಯವ್ಯವಸ್ಥೆ ಮಾಡಿದ ವಾದಿರಾಜರು ದಕ್ಷಿಣಕನ್ನಡದಿಂದ ಹರಿದಾಸ ಸಾಹಿತ್ಯದ ಗೀಯಾಗಿ ಮೂಡಿಬಂದವರು. ವೈಕುಂಠವರ್ಣನೆ, ಲಕ್ಷ್ಮೀಶೋಭಾನೆ, ಗುರು, ಭ್ರಮರಗೀತಿ, ನಾರದಪೋರವಂಬಿ, ಕೀರ್ಚಕವಧಿ, ಸುಳಾದಿ, ಉಗಾಭೋಗ, ಕೀರ್ತಾಪಕವಾಗಿ ಅವರು ದಾಸಸಾಹಿತ್ಯ ರಚನೆ ಮಾಡಿದರು.

ಪ್ರರಂದರದಾಸರಂತೂ ಕನಾಟಿಕ ಸಂಗೀತ ಪಿತಾಮಹರು. ಲೋಕದಶೀಲಗಳಾಗಿ, ತತ್ವಶೋಧನೆ ಆತ್ಮನಿರೀಕ್ಷಣೆಯ ಮೂಲಕ ಹರಿನಾಮ ಸಾವಿನಿಯನ್ನು ಸಜ್ಜನ್ ಸಮುದ್ರಾಯಕ್ಕೆ ಹಂಚುತ್ತಾ ಹೊರಟು 'ದಾಸರದಾಸರಯ್ಯಾ'ಯನ್ನುವುದಕ್ಕೆ ಅನ್ವಯಿತವಾಗಿ ನಾಲ್ಕು ಲಕ್ಷದ ಎಪ್ಪತ್ತೆದು ಸಹಸ್ರ ರಚಿಸಿದರು.

ಸೀವನಾನುಭವಕ್ಕೆ, ವಿವೇಕ ಶೀಲತೆಗೆ ಜಾನಪದಮೋರೆತಕ್ಕೆ ಅಪೂರ್ವ ನಿದರ್ಶನ ಹಾಹಿತ್ಯ ಕನಕದಾಸರಿಂದ ಮೂಡಿಬಂದಿದ್ದು ಶೀರ್ಣನೆ, ಷಟ್ಟದಿ, ಸಾಂಗತ್ಯಗಳು ಅವರಿಂದ ಒತಪ್ಪೋತ ಹೊಮ್ಮಿವೆ. ಗ್ರಾಮ್ಯದ ಗಮ್ಮತಿಗೆ, ವಿಕ್ರಿಕ್ಕೆ, ರಸಿಕರನವರಸಗಳಿಗೆ, ಭಗವದ್ವಕ್ತಿಗೆ ಮತ್ತು ಅವರೂಕ್ಷಜ್ಞಾನಕ್ಕೆ ಅಮೋಶವೆಂದರೆ ಕನಕದಾಸರಸಾಹಿತ್ಯ.

ಎಯಲ್ಲಿ ಸಾಧ್ಯರೂ ನಿಷ್ಪತ್ತಿ. ಸಾಹಿತ್ಯಶಾಸ್ತ್ರ ಯಥಾ ಹಂತಾಧಿಕೃತಿಸಾರ, ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಅದು ಜಗನ್ನಾಧದ ವರ್ತನವನ್ನು ಆನಂದತೀರ್ಥಸಾಗರದಿಂದ ಮೇಲೆತ್ತಿ ತಂದು ಸುಜೀವಿಗಳಿಗೆ ನೀಡಿ.

ಯಂಡಕೆಯ ಮಹಿಷತಿದಾಸರು ಬಿಜಪುರ ಸುಲಾನನನಲ್ಲಿ ಅಧಿಕಾರಿಗಳಾಗಿದ್ದರು, ಹರಿದಾಸರಾಗಿ ಯೋಗಮಾರ್ಗದಿಂದ ಅಪರೋಕ್ಷ ಜ್ಞಾನಿಗಳಾಗಿ ನಾಗಳನ್ನು ರಚಿಸಿದರು. ಜಗನ್ನಾಧದಾಸರಿಂದ ಆನುಗ್ರಹಿತರಾಗಿ ಆವಾರದಾಸರಿಂದ ದೀಕ್ಷೆಪಡೆದು ಗುರುತ್ರೀಶವಿತಲರೆಂದೇ ಖ್ಯಾತರಾದ ದಾಸರ್ಹು ರಚಿಸಿದರು.

ಎಸಗಿ ಸ್ವಾಮಿರಾಯಾಚಾರ್ಯರೆಂದೇ ಖ್ಯಾತರಾದ ಗುರು ಜಗನ್ನಾಧವಿಶಾಸನನ್ನಡೆರಡು ಭಾಷೆಗಳಲ್ಲಿ ಅಪ್ರತಿಮ ಪಾಂಡಿತ್ಯ ಹೊಂದಿದ್ದು, 'ರಾಘವೇಂದ್ರ ಶಿಷ್ಟ ಕನ್ನಡ ಕಾವ್ಯ ಒಂದನ್ನು ಇವರು ರಚಿಸಿದ್ದಾರೆ. ಗಾಂಭೀರ್ಯ, ಪ್ರಾಣಿಇವರ ಕೃತಿಗಳು ಹೆಸರಾಗಿವೆ. ಹೇಳವನಕಟ್ಟಿ ಗಿರಿಯಮೈನ ಮುಗ್ದಭಕ್ತಿ ಪ್ರಾಸಾಹಣಿ ಭೀಮವ್ಯಾನವರ ತತ್ವಭರಿತ, ಪ್ರಮೇಯಭರಿತ ಕೃತಿಗಳು ದಾಸಯವಾಗಿವೆ.

ಎಸಲ್ಲಾನ ಪಂಥದಿಂದ ದಾಸಪಂಥಕ್ಕೆ ಪರಿವರ್ತನ ಶೀಲರಾಗಿ ಬಂದ ರಾವ್ಯಚಿತ್ತದಿಂದ ರಾಮಧ್ಯಾನಪರರಾಗಿ ರಚಿಸಿರುವ ರಾಘವಗೀತ ಹಾಡುಗಳು ಸ್ವಿಷ್ಟಿದ್ದು, ಕನ್ನಡ ದಾಸ ಸಾಹಿತ್ಯಕ್ಕೆ ಇವು ವಿಶಿಷ್ಟ ಕೊಡುಗೆಯಾಗಿವೆ.

“‘ಹರಿದಾಸರು ಕಂಡ ಶ್ರೀನಿವಾಸ’” ಕೃತಿಯಲ್ಲಿ ಅಪರೋಕ್ಷ ಜ್ಞಾನಿಗಳಾದ ಹೆಯ ಅನೇಕ ಹಾಡುಗಳಿದ್ದು, ಅವರ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ಹಿತ್ಯಾಸಕ್ತರಿಗೆ ಹಾಗು ಶ್ರೀನಿವಾಸನ ಭಕ್ತರಿಗೆ ಇದು ಅತ್ಯಂತ ಉಪಯುಕ್ತ ಕೃತಿ ರೆಲ್ಲಾ ಅನೇಕ ಕೃತಿಗಳನ್ನು ರಚಿಸಿದ್ದರೂ ಶ್ರೀನಿವಾಸನನ್ನು ಕುರಿತು ಹಾಡಿದಂತು, ರೋಮಾಂಚಿತ ಹಂತರಾಗಿ ಭಕ್ತಿಯುದ್ರೇಕದಿಂದ ಹಾಡಿ ಕುಣಿದಿಲ್ಲಿ ಕಾಣಬಹುದು.

ಎಂಥದೂಂದು ಅಪ್ರಾವ್ಯ ಕೃತಿಯನ್ನು ಹೂರತರುತ್ತಿರುವ ಸಂಪೂರ್ಣ

ದಲ್ಲಿ ಚರಪರಿಚಿತರು. ಇವರು ದಾಸಸಾಹಿತ್ಯದಲ್ಲಿ ವಿಶೇಷ ಆಸ್ಥೆ ವಹಿಸಿ, ಈಗೆ ಶ್ರಮಿಸಿದ್ದಾರೆ.

ರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಹಾಗೂ ಬೆಂಗಳೂರಿನ ಹಾಯು ದಾಸಸಾಹಿತ್ಯದ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ವಿಸ್ತರಿಸಿತ್ತೇವನ್ನು ಒನಪರ ಹಾಗೂ ಜನಪ್ರಿಯವನ್ನಾಗಿ ಮಾಡುತ್ತಿರುವ ಸಂದರ್ಭದಲ್ಲಿ ಗುತ್ತಿರುವುದು ತುಂಬಾ ಛೆಚೆತ್ಯಪ್ರಾಣ ಹಾಗೂ ಶುಭ ಸಂಕೇತವಾಗಿದೆ.

ಎಹೀ ಹೋ. ರಾ. ಸತ್ಯನಾರಾಯಣರಾವ್ ಹಾಗೂ ಶ್ರೀ ವ್ಯ. ಎನ್. ಗುಂಡೂರಾವ್ ತುಂಬಿದ ಅಭಿನಂದನೆಗಳೊಡನೆ, ಇಂತಹ ಅನೇಕ ಕೃತಿಗಳು ಇವರಿಂದ ಹೊಂದಿದ್ದು ನಿಮಿಷತ್ವದಲ್ಲಿ ವಿಧಿಗೊಳಿಸಿದ್ದಾರೆ.

— ವಿದ್ಯಾವಾಚಸ್ಪತಿ ಡಾ. / ಅರಳುಮಲ್ಲಿಗೆ ಪಾಠ್ಯ

ನ್ನಡಸಾಹಿತ್ಯಕ್ಕೆ ಹರಿದಾಸರ ಕೀರ್ತನೆಗಳ ಕೊಡುಗೆ ಅನನ್ಯ. ಸಂಸ್ಕಾರ ಕಾವ್ಯಗಾಡಿಕೊಳ್ಳಲಾರದಂತಹ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರೇನಿಸಿದ್ದ ವ್ಯಾಸರಾಯರು, ವಾದಿರಾಜರಾದಿಯಾಗಿ ದಾಸಪಂಥವನ್ನು ಮಾಡಿಕೊಂಡು ಹರಿದಾಸರು ಕನ್ನಡದಲ್ಲಿ ಭಕ್ತಿಪ್ರಧಾನವಾದ, ನೀತಿಚೋಧಕವಾದವಾದ ಕೀರ್ತನೆಗಳನ್ನು ರಚಿಸಿ ಜನಾದರಣೀಯವಾಗಿಸಿದ್ದಾರೆ.

ಹರಿದಾಸರ ಕೀರ್ತನೆಗಳಲ್ಲಿ ಭಾಷೆಯ ಸತ್ಯವನ್ನು ಹೀರಿಕೊಂಡು, ಜಾನಪದಗಾಂಡು, ಆಡುಮಾತಿನ ಅಂತಃಸತ್ಯವನ್ನು ಮೈಗೂಡಿಸಿಕೊಂಡು, ಭಕ್ತಿಗಳನ್ನು ಆಡು ಭಾಷೆಯ ಮೂಲಕ ಜನ ಸಾಮಾನ್ಯರಿಗೆ ತಲುಪಿಸಿದ್ದು ಸಾನಲ್ಲ. ಹೀಗೆ ಹರಿದ ಭಕ್ತಿಸಾಹಿತ್ಯವು ಹದಿನ್ಯೈದನೆಯ ಶತಮಾನದಲ್ಲಿ ದಾಗಿ ಭಕ್ತಿ, ವೇದಾಂತ, ತತ್ತ್ವ ಮತ್ತು ಸಮಾಜದ ಅಂತರ್ಜೊಂಕುಗಳನ್ನು ತಿದ್ದುವಾನಸಾಮಾನ್ಯರಿಗೂ ಆಧ್ಯಾತ್ಮಿಕ ತ್ರೈಷ್ಯಯನ್ನು ಹಿಂಗಿಸಿ ಮುಕ್ತಿಮಾರ್ಗವನ್ನು ತೆಗುಬಿಡು ಶತಕಗಳನ್ನು ದಾಟುವಷ್ಟು ಮಂದಿ ಹರಿದಾಸರು ಕನ್ನಡ ಸಾಹಿಯನ್ನು ನೀಡಿದ್ದಾರೆ; ಇವರು ರಚಿಸಿರುವ ಕೀರ್ತನೆಗಳ ಸಂಖ್ಯೆಯೇ ಲಕ್ಷ್ಯಲಕ್ಷ್ಯಾಚಯ ಮಧ್ಯರಿಂದ ಪ್ರೇರಣೆ ಪಡೆದು, ನರಹರಿತೀರ್ಥರಿಂದ ಪ್ರಾರಂಭವಾಗಿ ಸಮಯದಲ್ಲಿ ಸಣ್ಣಸಣ್ಣ ಕೀರ್ತನೆಗಳನ್ನು ರಚಿಸಿ ಹಾಡಿದ ಶ್ರೀಪಾದರಾಸಾಹಿತ್ಯಕ್ಕೆ ನಾಂದಿಯಾಯಿತು. ಹೀಗೆ ಆರಂಭವಾದ ಹರಿದಾಸಸಾಹಿತ್ಯವು ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು, ಪುರಂದರ—ಕನಕಪಾಗಿ ಉಚ್ಛರಿಯ ಸ್ಥಿತಿಗೇರಿತು. ವಿಜಯನಗರದ ಪತನದ ನಂತರ ಸುಮಾಲ ಮರಯಾಗಿದ್ದ ನಂತರ ವಿಜಯದಾಸರ ನೇತೃತ್ವದಲ್ಲಿ, ಶ್ರೀಗೋಪಾಲೇಹನದಾಸರು, ಶ್ರೀಜಗನಾಧದಾಸರು ಮುಂತಾದವರಿಂದ ಮುಂದುವರೆಪ್ಪತ್ತನೆಯ ಶತಮಾನದಲ್ಲಿಯೂ ಹರಿದಾಸಸಾಹಿತ್ಯವು ವೈವಿಧ್ಯಮಯವಾಗಿ, ಶ್ರಾಂತಿ ಬಂದಿದೆ. ದಾಸ ಪೀಠಿಗೆಯ ಪರಂಪರೆಯನ್ನನುಸರಿಸಿ, ಸಂಗೀತಶಾಸ್ತ್ರವಾಬಧವಾಗಿ, ರಾಗ—ತಾಳ—ಲಯಗಳನ್ನೊಳಗೊಂಡು ಹಾಡಲು ಅನುಗಳು ಒಂದೆಡೆ ರಚಿತವಾಗುತ್ತಿದ್ದರೆ ಮತ್ತೊಂದೆಡೆ ಹರಿದಾಸಸಾಹಿತ್ಯದ

ಹೆಚ್ಚಿದೂ ಸರ ಪೂರ್ವ ಹಾಡುಯೀತು. ಸಂದರ್ಶಿಸಿದ ಪ್ರಣ್ಯ ಕ್ಷೇತ್ರಗಳ ಮಂಬಿಮೆಯನ್ನು ಭೂಪ್ರಕಾರದಲ್ಲಿ ಪ್ರಸಿದ್ಧವಾದ ತಿರುಪ್ಪತಿಯನ್ನು ಸಂದರ್ಶಿಸಿದ ಹೇಳಬಹುದು. ಶ್ರೀನಿವಾಸನನ್ನು ಕುರಿತು ರಚಿಸಿರುವ ಕೇರಳನೇ, ಸಂಗ್ರಹಿಸಿ ಪ್ರಸ್ತುತರೂಪದಲ್ಲಿ ಪ್ರಕಟಿಸಿದರೆ ಹಾಡುವವರಿಗೆ ಮತ್ತು ಅನೂಕೂಲವಾದಿತೆಂಬ ದೃಷ್ಟಿಯಿಂದ ಈ ಕೆಲಸಕ್ಕೆ ಕೈ ಹಾಕಿ ಸಮಗ್ರವಲ್ಲವೆಂಬ ಅರಿವು ನಮಗಿದೆ. ಆರ್ಥಿಕ ಮತ್ತಿ, ಪ್ರಸ್ತುತ ಚೌಕಟ್ಟಿಗೊಳಿಸಣಿದ್ದರಿಂದ ಸಂಗ್ರಹಿಸಿರುವ ಮಾಟಿ ಮತ್ತೊಂದು ಮುಂದೆ ಪ್ರಕಟಿಸುವ ಆಶಯವೂ ಇದೆ.

ಈ ಕೈ ಪ್ರಕಟವಾಗಲು ಕಾರಣರಾಗಿ ಆರ್ಥಿಕ ನೇರವನ್ನು ನೀಡಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ವಿಶೇಷವಾಗಿ ನಮ್ಮ ಕೃತಜ್ಞತ್ವ

ತಮ್ಮ ಕಾರ್ಯ ಬಾಹುಭ್ಯಾದ ನಡುವೆಯೂ ಕೇಳಿದೂಡನೆಯೇ ಇವು ಪ್ರಸ್ತಾವನೆಯನ್ನು ಒರೆದುಕೊಟ್ಟಿಡು. ಅರಳುಮಲ್ಲಿಗೆ ಪಾರ್ಫಾ ಸ್ನೇಹಪೂರ್ವಕ ನಮಸ್ಕಾರಗಳು.

ಪ್ರಸ್ತುತ ಪ್ರಕಟಣೆಗೆ ಆರ್ಥಿಕವಾಗಿ ಬೆನ್ನೆಲುಬಾಗಿನಿಂತ ಶ್ರೀ ಮತ್ತು ಶ್ರೀಮತಿ ಸುಧಾ.ಆರ್.ರಾವ್, ಶ್ರೀ ಕೆ.ಟಿ. ಚಂದ್ರಶೇಖರ ಶ್ರೀ ಸ. ಜಗನ್ನಾಧ್ರಾ ಮತ್ತು ಎಚ್. ಜಿ. ಪುಟ್ಟಣ್ಣ ಇವರುಗಳಿಗೆ ಖುಣಿ

ಈ ಕೈ ಪ್ರಕಟಣೆಗೆ ಹಲವು ವಿಧದಲ್ಲಿ ನೇರವು ನೀಡಿದ ಶ್ರೀ ಪ್ರಕಾಶದರಾವ್, ಶ್ರೀ ಎಂ.ಆರ್. ಗೋಪಾಲಕೃಷ್ಣ, ಶ್ರೀ ಎಂ. ಬಿ.ಎನ್. ಸತ್ಯನಾರಾಯಣ ರಾವ್ ಮತ್ತು ಶ್ರೀ ವೆಂಕಟೇಶ ಪ್ರ

ಈ ಪ್ರಸ್ತುತಕೊಂಡು ಅಂದವಾದ ಮುಖಿಚಿತ್ರ ಬಿಡಿಸಿದ ,ಶ್ರೀ ರವರಿಗೆ-

ಕೇರಳನೆಂಬ ಕಂಪ್ಯೂಟರಿಗೆ ತುಂಬಿಸಿದ ಶ್ರೀಮತಿ ಸವಿತಾ ಶ

ಮುದ್ರಣದ ಮೋರ್ಮೋತ್ತು ಆತ್ಮಲ್ಪ ಕಾಲದಲ್ಲಿ ಅಚ್ಚಿಕಟ್ಟಾಗಿ ಮ ಅಫ್ಸೆಟ್ ಟ್ರಂಟರ್ಸ್ ಶ್ರೀ ಅರುಣ್ ಕುಮಾರ್ ಮತ್ತು ಸಿಬ್ಬಂದಿಯ

ಮತ್ತು 'ಕೊಂಡು ಓದುವ, ಹಾಡುವ' ನಿಮಗೆಲ್ಲಿಗೂ ನಮ್ಮ

# ಪ ರಿ ವಿ ದಿ

**ಹಾಡುಗಳು**

**ದಾಸರು**

ಅಂಜಕ್ಕುಕೆನಗಂಜಿಕಿ	ಪ್ರಸನ್ನವೆಂಕಟದಾಸರು
ಅಂತರಂಗದೊಳು ಪೂಳಿವವನು	ವಿಜಯದಾಸರು
ಅಪ್ಪವೆಂಕೋಬನ ನೇತ್ರದಲಿ	ಹರಪನಹಳ್ಳಿ ಭೀಮವ್ವ
ಅರಸಿನ ಭೀತಿಯಿಂದ	ವಿಜಯದಾಸರು
ಅರಳಿದ ಕೆಂಡಾವರೆಯ	ವಾದಿರಾಜರು
ಆ ವೆಂಕಟಗಿರಿಯನಂಭ್ರಿ	ಜಗನ್ನಾಥದಾಸರು
ಅದಿದ್ಯೈವವೆ ನಿನ್ನ ಪಾದವೆ	ವಿಜಯದಾಸರು
ಅವದೇವರಿಗುಂಟೀ ವೈಭವ	ಶ್ರೀ ರಾಮದಾಸರು
ಇಂದಿರಾ ದೇವಿ ಗುಣಸಿ	ವಿಜಯದಾಸರು
ಇಂದು ನಾನೇನು ಸುಕೃತವ	ಪುರಂದರದಾಸರು
ಇನ್ನೆಂದಿಗೋ ನಿನ್ನ ದರುಶನ	ಉರಗಾದಿವಾಸ ವಿಶಲರು
ಈ ಜೀವವಿದ್ವ ಫಲವೇನು	ಪುರಂದರದಾಸರು
ಈತನಾತುಮ ಮೂರುತಿ	ವಿಜಯದಾಸರು
ಎಂದು ಕಾಂಬೆನೊ ಎನ್ನ ಸಲಹುವ	ವಾದಿರಾಜರು
ಎಷ್ಟು ಹೇಳಲಿ ವೆಂಕಟಗಿರಿಯ	ಹರಪನಹಳ್ಳಿ ಭೀಮವ್ವ
ಎಸ್ವೋ ಪೂಸರತುನ ರಂಜಿಸುವ	ವಿಜಯದಾಸರು
ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ	ಪುರಂದರದಾಸರು
ಕಂಡೆ ಕರುಣಾಕರನ ಕಣ್ಣಾರೆ	ವಿಜಯದಾಸರು
ಕಂಡೆನಾ ಬ್ರಹ್ಮಾಂಡದೊಡೆಯ ಶ್ರೀ	ಉರಗಾದಿವಾಸ ವಿಶಲರು
ಕಂಡು ಧನ್ಯನಾದೆ ನಂದ ತನಯನ	ಹರಪನಹಳ್ಳಿ ಭೀಮವ್ವ
ಕನಸು ಕಂಡೆನೆ ಮನದಲ್ಲಿ	ಪುರಂದರದಾಸರು
ಕಮಲಾ ಕಮಲಾಸನದಿಂದೊಪ್ಪುವ	ವಿಜಯದಾಸರು
ಕ್ರಾಯಾದಿಂದಲೀ ಒಕ ಮೂಡಿಂದಪ್ಪಾದ	ವಿಜಯದಾಸರು

ಹಾಡುಗಳು

ದಾಸರು

ಕೋಮಲತಿ ಶುಭಗಾತ್ರನ	ಪ್ರಸನ್ನವೆಂಕಟದಾಸರು
ಕೋಲು ಕೋಲನ್ನ ಕೋಲು	ಅನಂತಾದ್ವಿತೀವಿರಲರು
ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ	ವಿಜಯದಾಸರು
ಗಿರಿಯ ಶಿಶಿರವ ಕಂಡೆ	ವಿಜಯದಾಸರು
ಗಿರಿಯ ಶಿಶಿರವ ನೋಡಿ	ವಿಜಯದಾಸರು
ಗಿರಿರಾಜ ಗಿರಿರಾಜ ತರಣಶತ	ಜಗನ್ನಾಥದಾಸರು
ಗಿರಿರಾಜ ಚಿತ್ತ ಉದಾರ ಜೀಯಾ	ವಿಜಯದಾಸರು
ಗಿರಿರಾಯಾ ಗಿರಿರಾಯಾ	ಗುರುಜಗನ್ನಾಥದಾಸರು
ಗೋವಿಂದ ನಿನ್ನಾನಂದದಲ್ಲಿಡೊ	ಉರಗಾದ್ವಿವಾಸ ವಿಶಲರು
ಚಿಂತೆಯಾ ಪರಿಹರಿಸೋ ತಿಮ್ಮಯ್ಯಾ	ಪ್ರಸನ್ನವೆಂಕಟದಾಸರು
ಚಿಕ್ಕ ತಿರುಪತಿವಾಸ - ಶ್ರೀವೆಂಕಟೇಶ	ಗುರುಗೋವಿಂದವಿಶಲರು
ಜಗದಾದಿವಂದ್ಯನಿಗೆ ಶರಣ	ಉರಗಾದ್ವಿವಾಸ ವಿಶಲರು
ಜಯ ಜಯ ವೆಂಕಟರಮಣ	ವ್ಯಾಸವಿಶಲದಾಸರು
ಜಯ ಜಯ ಶ್ರೀ ವೆಂಕಟೇಶ	ಉರಗಾದ್ವಿವಾಸ ವಿಶಲರು
ಜಯಭೋ ಜಯಭೋ ಜಯ	ಪ್ರಸನ್ನವೆಂಕಟದಾಸರು
ಜ್ಯೇಜ್ಯೇ ವೆಂಕಟರಾಯ ಸಲಹು	ಶ್ರೀ ರಾಮದಾಸರು
ಜ್ಯೇ ತಿರುಪತಿ ವೆಂಕಟರಮಣ	ಶ್ರೀ ರಾಮದಾಸರು
ತಪ್ಪುಗಳೆಲ್ಲ ನೀನೋಟ್ಟಿ ಕೊಳ್ಳೋ	ಪುರಂದರದಾಸರು
ತಿಮ್ಮಯ್ಯಾ ನಿನ್ನ ಹಾದವ	ವಿಜಯದಾಸರು
ತಿರುಪತಿ ವೆಂಕಟರಮಣ ನಿನಗೇತಕೆ	ಪುರಂದರದಾಸರು
ದಣೆಯ ನೋಡಿದನೋ ವೆಂಕಟನ	ಪುರಂದರದಾಸರು
ದಾಸ ಶೇಷಾದ್ವಿವಾಸ ತಿಮ್ಮಪ್ಪನ	ಪುರಂದರದಾಸರು
ದೇವ ದೇವೇಶ ವೆಂಕಟೇಶ	ಪ್ರಸನ್ನವೆಂಕಟದಾಸರು
ದೇವ ಬಾರೋ ಶ್ರೀನಿವಾಸ ದೇವನೆ	ಪ್ರಸನ್ನವೆಂಕಟದಾಸರು
ದ್ವಾಜದ ತಿಮ್ಮಪ್ಪ ಪಲ್ಲಕ್ಕಿಯೇರಿ	ಪುರಂದರದಾಸರು

ನಾನೇನು ಮಾಡಿದೆನೋ ವೆಂಕಟರಾಯ	ಪುರಂದರದಾಸರು
ಸಮಿಸುವೆ ನಾ ನಿನ್ನ ಚರಣ ಕಮಲಕ್ಕೆ	ಶ್ರೀಪತಿವಿಶಲದಾಸರು
ನಾರಾಯಣಾದ್ರಿಕೃತವಾಸ ಶರಣು	ಜಗನ್ನಾಥದಾಸರು
ನಿನಗ್ನಕೆ ದಯ ಬಾರದೋ ಶ್ರೀ	ರಘುನಾಥವಿಶಲರು
ನಿನ್ನ ಅರಸುತನಕ್ಕೇನೆಂಬೆನೋ ವೆಂಕಟೇಶ	ವಿಜಯದಾಸರು
ನಿನ್ನ ದಿವ್ಯ ಮೂರುತಿಯ	ಪುರಂದರದಾಸರು
ನಿನ್ನ ನಾನೇನೆಂದೆನೋ ವೆಂಕಟರಾಯ	ಕನಕದಾಸರು
ನಿನ್ನ ಸೋಡಿ ಧನ್ಯನಾದೆನೋ	ಪುರಂದರದಾಸರು
ನಿನ್ನ ಮಹಿಮೆಯನಾರು ಬಲ್ಲರು	ಪ್ರಸನ್ನವೆಂಕಟದಾಸರು
ನೋಡಿದೆ ವೇಂಕಟ ನಿನ್ನ ಸೋಡಿದೆ	ಗುರುಜಗನ್ನಾಥದಾಸರು
ಸೋಡಿರಮ್ಮ ವೆಂಕಟೇಶ ಹೂಡಿದಾಟವ	ತಂದೆ ವೆಂಕಟೇಶವಿಶಲರು
ಸೋಡು ಸೋಡು ವೆಂಕಟೇಶ	ಪುರಂದರದಾಸರು
ಪನ್ನಗಾದ್ರಿನಿವಾಸ ಸುದರ್ಶನ	ಜಗನ್ನಾಥದಾಸರು
ಪನ್ನಗಾದ್ರಿಪತಿ ನಮಗೆ ನೀಗತಿ	ಪುರಂದರದಾಸರು
ಪಾದಕಂಡು ಪಾವನಾದೆನೋ	ಶ್ರೀ ರಾಮದಾಸರು
ಪಾದವ ತೊಳೆದ ಗಗನ ರಾಜನು	ವೆಂಕಟವಿಶಲರು
ಪಾಪೋಸು ಪೋದವಲ್ಲ ಸ್ವಾಮಿ	ಪುರಂದರದಾಸರು
ಪಾಲಿಸಯ್ಯ ಪವನನಯ್ಯ	ಗೋಪಾಲದಾಸರು
ಪೂರೆ ಸುರೇಶ ಶ್ರೀಶ ಶ್ರೀನಿವಾಸ	ಶ್ರೀ ರಾಮದಾಸರು
ಪೂರ್ಣಿಸೆನ್ನ ವೆಂಕಟೇಶ	ಶ್ರೀ ರಾಮದಾಸರು
ಪೂರ್ತಿಸ್ತರಾಮಿ ರಮಯಾ ಸಹ	ವ್ಯಾಸರಾಯರು
ಬಂದು ನಿಂದಿಹ ಸೋಡಿ	ಪುರಂದರದಾಸರು
ಬಂದವಯ್ಯ ಗೋವಿಂದ ಶೆಟ್ಟಿ	ಕನಕದಾಸರು
ಬಂದೇ ಬಂದೆ ಬಂದೆ ಸ್ವಾಮಿ	ಗೋಪಾಲದಾಸರು
ಬಣ್ಣಸಲಳವೆ ನಿನ್ನ ವೆಂಕಟರನ್ನ	ಪುರಂದರದಾಸರು
ಬಣ್ಣಸಾಲೆಮ್ಮೆ ನಾನು	ಪ್ರಸನ್ನವೆಂಕಟದಾಸರು

ಹಾಡುಗಳು	ದಾಸರು
ಬಾರಯ್ಯ ವೆಂಕಟರಮಣ	ಪುರಂದರದಾಸರು
ಬಾರೋ ಗೋವಿಂದ ಮನೇಗೆ	ಶ್ರೀಪಾದರಾಜರು
ಬಾರೋ ವೆಂಕಟೇಶ ಮನೇಗೆ	
ಬಾರೋ ವೆಂಕಟಗಿರಿನಾಥ ದಯ	ಲಕ್ಷ್ಮೀನಾಣಪ್ಪಯ್ಯ
ಬಿಡೆನೋ ನಿನ್ನಂಭೀ, ಶ್ರೀನಿವಾಸಾ ಎನ್ನ	ಪ್ರಸನ್ನವೆಂಕಟದಾಸರು
ಬೆಬ್ಬುಮೊಡೆಯ ಶ್ರೀನಿವಾಸಗೆ	
ಭಾಸುಕೋಟ ತೇಜ ಲಾವಣ್ಯ	ಗುರುಶ್ರೀತಪಿಠಲರು
ಭೂಷಣಕೆ ಭೂಷಣ	ಶ್ರೀಪಾದರಾಜರು
ಮಧ್ವಾಂತಗ್ರಂಥ ಶ್ರೀನಿವಾಸಾ	ವ್ಯಾಸವಿರಲದಾಸರು
ಮನ್ನಿಸೋ ಶ್ರೀ ವೆಂಕಟೇಶ	ವಾದಿರಾಜರು
ಮನುಷ್ಯನಾದ ಫಲವೇನು	ಪ್ರಸನ್ನವೆಂಕಟದಾಸರು
ಮೂರುನಾಮಗಳ ಧರಿಸಿದ	ಗೋಪಾಲದಾಸರು
ಯಾಕೆ ನಿನ್ನ ಮನಕೆ ಬಾರೇನೋ	ಗುರುಜಗನ್ನಾಥದಾಸರು
ಯಾಕೆ ನಿನ್ನ ಮನಕೆ ಬಾರೇನೋ	ಗುರುಜಗನ್ನಾಥದಾಸರು
ರಂಗನ ನೋಡಿರೆ	ಪುರಂದರದಾಸರು
ರಕ್ಷಿಸೋ ವೆಂಕಟಗಿರಿರಾಜ ರವಿಶತ	ಗುರುಗೋಪಾಲದಾಸರು
ರಕ್ಷಿಸೋ ಶ್ರೀತ ಶ್ರೀನಿವಾಸ	ಜಗನ್ನಾಥದಾಸರು
ಲಾಲಿ ಪಾವನ ಚರಣ ಲಾಲಿ	ಕನಕದಾಸರು
ವಂಚನಲ್ಲಿಹ್ಯದಯ್ಯ ವೈಕುಂಠಪತಿ	ಶ್ರೀ ರಾಮದಾಸರು
ವರಮಣಿಗಳ ಕೆತ್ತಿಸಿದ ಮುಕುಟದ	ಪುರಂದರದಾಸರು
ವರ ವೈಕುಂಠದಿ ಬಂದವಗೇ	ಅನಂತಾದ್ರಿಶವಿಠಲರು
ವಸುದೇವ ಅತ್ಯಿಸುತ್ತಪ	ವಿಜಯದಾಸರು
ವಿಗ್ರಹವನೆ ನಿಲ್ಲಿಸೋ	ವಿಜಯದಾಸರು
ವೆಂಕಟಪತಿ ಶರಣ ಹಾವಾ	ಪ್ರಸನ್ನವೆಂಕಟದಾಸರು
ವೆಂಕಟರಮಣ ವೇದಾಂತ	ಪುರಂದರದಾಸರು

ಹಾಡುಗಳು

ದಾಸರು

ವೆಂಕಟಾಚಲ ನಿವಾಸ ಜಗದೀಶ	
ವೆಂಕಟಾಚಲವಾಸ ವೇದಾಂತ ವೇದ್ಯಾ	ಘೃಸ್ವವಿಶಲರು
ವೆಂಕಟಾದ್ರಿ ವರದಾ	ಪ್ರಸನ್ನವೆಂಕಟದಾಸರು
ವೆಂಕಟೀಶ ಕಾಯೋ	ಜಗನ್ನಾಥದಾಸರು
ವೆಂಕಟೀಕ ದಯಮಾಡೋ	ಪುರಂದರದಾಸರು
ವೆಂಕಟೀಶ ನಮೋ ವೆಂಕಟೀಶ	ಮಹಿಪತಿದಾಸರು
ವೆಂಕಟೀಶ ಸ್ನಾನ ನಾಮಕ್ಕೆ	ಪುರಂದರದಾಸರು
ವೆಂಕಟೀಶ ಬೇದಿಕೊಂಬೆ	ಪುರಂದರದಾಸರು
ವೆಂಕಟೀಶ ಭವ ಸಂಕಟ ಕಳೆ ವೆಂಕಟೀಶ	ಗುರುಗೋವಿಂದವಿಶಲರು
ವೆಂಕಟೀಶ ಭವ ಸಂಕಟ ಪರಿಹರಿಸೋ	ಶ್ರೀಪತಿವಿಶಲರು
ವೆಂಕಟೀಶ ಮಂತ್ರ ಒಂದೇ	ವಿಜಯದಾಸರು
ವೆಂಕಟೀಶ ವೆಂಕಟನಾಯಕ	
ವೆಂಕಟೀಶನ ಮಹಿಮೆಯ ಹೊಗಳುವಾ	ಪ್ರಸನ್ನವೆಂಕಟದಾಸರು
ವೆಂಕಟೀಶ ಶ್ರೀ ವೆಂಕಟೀಶ ಪಾಲಿಸು	ಪ್ರಸನ್ನವೆಂಕಟದಾಸರು
ವೇಣುನಾದ ಬಾರೋ ಶ್ರೀ	ಪುರಂದರದಾಸರು
ಶರಣ ಜನರ ಪಾಲ ಹರಿ ದಯಾಸಿಂಧುವೆ	ಶ್ರೀ ರಾಮದಾಸರು
ಶರಣ ವೆಂಕಟರಮಣ ನಿಸ್ಸು ಚರಣವ	ಪುರಂದರದಾಸರು
ಶರಣ ವೆಂಕಟರಮಣ ಭಕ್ತ	ಕೃಷ್ಣರಾಯರು
ಶರಣ ಶರಣ ನಿನಗೆಂಬನೋ ವಿಶಲ	ಪುರಂದರದಾಸರು
ಶ್ರೀನಿವಾಸನಂಭೂತಿಯ ಸೇವಯ	ಪುರಂದರದಾಸರು
ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ	ಪುರಂದರದಾಸರು
ಶ್ರೀನಿವಾಸ ನಿಮಿಷಮುನಿ	ಪ್ರಸನ್ನವೆಂಕಟದಾಸರು
ಶ್ರೀನಿವಾಸ ಬಾರೋ ಮನಕೆ ನೀ ಬೇಗನೆ	ವರದಗೋಪಾಲವಿಶಲರು
ಶ್ರೀನಿವಾಸ ಶ್ರೀನಿವಾಸ ದೀನರಕ್ಷಕ	ಉರಗಾದ್ರಿವಾಸವಿಶಲರು
ಶ್ರೀನಿವಾಸ ವಿನರ್ಜಾಟ್ ಪಿನ್ ಸೇಳಾಲೀ	ಗುರುಜಗ್ಗಾಳುವಾಸರು

ಶ್ರೀನಿವಾಸನೆ ನಿನ್ನ ಧ್ಯಾನವ	ಶ್ರೀನಿವಾಸಮೂತ್ತಿ
ಶ್ರೀನಿವಾಸನು ಒಲಿಯನು ಕೇಳೂ	ಪುರಂದರದಾಸರು
ಶ್ರೀನಿವಾಸನು ಬಂದ ಹೋನೇರಿ ತಿಮ್ಮಿಪ್ಪ	ಪುರಂದರದಾಸರು
ಶ್ರೀರಮಣ ಸರ್ವೇಶ ಸರ್ವಾಗ	ಗುರುಜಗನ್ನಾಧದಾಸರು
ಶ್ರೀವೆಂಕಟೇಶ ಎನ್ನ ಸಲಹಲ್ಲಾಕೆ	ಹೆಳವನಕಟ್ಟಿ ಗಿರಿಯಮ್ಮೆ
ಶ್ರೀವೆಂಕಟೇಶನ ಬಿಡಬ್ಯಾಡಿ	ಪ್ರಸನ್ನವೆಂಕಟದಾಸರು
ಶ್ರೀ ವೆಂಕಟೇಶಾ ಸಲಹು ವೆಂಕಟೇಶ	ಪ್ರಸನ್ನವೆಂಕಟದಾಸರು
ಶ್ರೀಶ ನೀನಹುದೋ ಶೇಷಾಚಲ	ವಾದಿರಾಜರು
ಶ್ರೀಶ ಶ್ರೀನಿವಾಸ ಎನ್ನ ಧ್ಯಾಸದೀ	ಶ್ರೀ ರಾಮದಾಸರು
ಶ್ರೀಶ್ಯೇಲದೂಳಿಪ್ಪ ಸ್ವಾಮಿಪುಷ್ಟರಣ	ಜಗನ್ನಾಧದಾಸರು
ಸಕಲ ದುರಿತಗಳ ಪರಿಹಾರ	ವರದಪುರಂದರವಿಶಲರು
ಸಪ್ತಗಿರಿಯವಾಸ ಶ್ರೀ ವೆಂಕಟೇಶ	ಗುರುಗೋವಿಂದವಿಶಲರು
ಸಲಹು ವೆಂಕಟರಮಣ	ಪ್ರಸನ್ನವೆಂಕಟದಾಸರು
ಸಾಗಿ ಬಾರಯ್ಯಾ ಭವರೋಗದ ವೈದ್ಯನೆ	ವಿಜಯದಾಸರು
ಸಾರಿದನೋ ನಿನ್ನ ವೆಂಕಟರನ್ನ	ವಾದಿರಾಜರು
ಸಿಂಗನ ಯೇರಿದ ನರಸಿಂಗ	ವಿಜಯದಾಸರು
ಸ್ತ್ರೀಯರೆಲ್ಲರು ಒನ್ನಿರೆ	ವಾದಿರಾಜರು
ಸೃರಿಸಿದವರನು ಕಾಯ್ಯಾ	ಶ್ರೀಪಾದರಾಜರು
ಸ್ವಾಮಿ ಪುಷ್ಟರ ತೀರ ನಿಲಯ ನಮೋ	ಪ್ರಸನ್ನವೆಂಕಟದಾಸರು
ಹರೇವೆಂಕಟಶ್ಯೇಲವಲ್ಲಭ	ಶ್ರೀಪಾದರಾಜರು
ಜಯ ಮಂಗಳಂ ನಿತ್ಯ ಶುಭ ಮಂಗಳಂ	ವಾದಿರಾಜರು
ಜಯ ಮಂಗಳಂ ನಿತ್ಯ ಶುಭ ಮಂಗಳಂ	ವಿಜಯದಾಸರು

## ಪೂರ್ವ

ಅಂಜಿಕ್ಯಾಕೆನಗಂಜಿಕಿ  
ಕಂಜನಾಭ ಶ್ರೀನಿವಾಸನ ದಯವಿರಲು

ಅಶನವಸನವನ್ನ ಕುಳತಲ್ಲಿ ನಡೆಸುವ  
ನಿಶಿದಿನ ನೀಚರಾಧೀನ ಮಾಡದೆ  
ಹಸನಾಗಿ ತನ್ನಂಫ್ರಿ ನೇಳಲೊಳು ಬಚ್ಚಿಟ್ಟು  
ಕುಶಲದಿ ಸಾಕುವ ಧೋರೆಯ ನಂಬಿದ ಬಳಿಕ

ಹುಲ್ಲುಕಚ್ಚಿ ಕಲ್ಲುಹೊತ್ತು ಧನವನುಳ್ಳ  
ಕ್ಕುಲ್ಲಕ ಚಿತ್ತವ ಕಾಯುವಾಸಕ್ತಿ  
ಎಲ್ಲ ವ್ಯವಹಾರವ ಮಾಡುವ ಬಲ ನನ -  
ಗಿಲ್ಲೆಂದು ಆಯಾಸಬಡಲೀಸದವನಿರೆ

ಆವ ದೇಶದಲಿರೆ ಆವ ಕಾಲದಲಿರೆ  
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸಾ  
ಭಾವಿಕರೂಡೆಯಾ ಶ್ರೀಪ್ರಸನ್ನೆಂಕಣಾದ್ರಿಂಶಾ  
ಸಾವು ಕಳೆದು ಜೀವಕಾಶ್ಯಯನಾಗಿರೆ

## ೨

### ಭೈರವಿ

ಅಂತರಂಗದೊಳು ಪೂಳಿವವನು ಶ್ರೀ  
ಕಾಂತನೋ ಬೊಮ್ಮನ ಪಡದ ದೇವಾನೋ  
ಕಂತುಜನಕಾನೋ ಅನಂತನದಿಯಾಂತನೋ  
ಅಂತಕಾಂತಕನ ಪತ್ತಯನೋ ಅಯ್ಯನೋ  
ಸಂತತಚಿಂತಿಪ ಭಕ್ತರ ಮನೋಹರನೋ

ಹೊಂತುಕಾರನ್ನೂ ಜಗದಂತರಿಯಾಮನ್ನೂ  
ತಂತುಗಾರನ್ನೂ ಶೃಂಗಾರವರನ್ನೂ  
ಪಂಥದ ದೈವಾವ ವಿಜಯವಿಶಲರೇಯಾ  
ಎಂಥಾವರನ ಭಾರಂತಿಗೊಳಿಸುವ ಧಿಟ್ಟನ್ನೂ

### ಮಟ್ಟ

ಶ್ರೀಶ ಕುಶ ಶೇಷ ಭೂಷಾಧೀಶ ದಾಸ  
ರಾಶ ಪಾಶ ಕ್ಷೇತ್ರನಾಶ ದಾಶವೇಷ ದಾಶಧೀಶ  
ಕಾಶವಾಸ ಹೃಷಿಕೇಶ ವಿಜಯವಿಶಲ  
ಶೇಷಪೋಷ ಲೇಶವನಿಸ

### ಶ್ರೀವಿಡಿ

ಅಲೋಕ ವಸ್ತುವೋ ಅಮಂದನಂದಾನ್ನೂ  
ಮೂಲಾಧಾರನ್ನೂ ಸಕಲಗುಣಪರಿಪೂರ್ಣನ್ನೂ  
ಕಾಲಾದಿಗಳ ಧಿಷ್ಟಾನವಾದ ಮಹಿಮನ್ನೂ  
ಮೂಲೋಕದಲ್ಲಿ ಮೆರೆವ ಮುದ್ದಲಾವಣ್ಯನ್ನೂ  
ಬಾಲಕೀಡೆಯತೆರದಿ ಆಡುವ ಅಗಣತನ್ನೂ  
ಏಳು ಕಮಲದಲ್ಲಿ ವಾಸವಾಗಿದ್ದವನ್ನೂ  
ಏಳು ಗೂಳಿಯನು ವಂದೇಬಾರಿ ಬಿಗಿದವನ್ನೂ  
ಲಾಲಿಪಾಡಿಸಿಕೊಂಡ ನಾಗಾರಿಗಮನನ್ನೂ  
ಮೇಲುಗಿರಿಯವಾಸ ವಿಜಯವಿಶಲ ವೆಂಕಟ  
ಶೈಲದಲ್ಲಿ ಇಪ್ಪ ಸರ್ವರಾಭಿಷ್ಟನ್ನೂ

### ಅಟ್ಟ

ವೀರಮುದ್ರಿಕ ಬೆರಳರವಿಂದ ಪಾದನ್ನೂ  
ಭೋರಗರುವಗೆಜ್ಜೆ ಕಾರುಹೇಮಪೆಂಡೆ

ಹಾರಕೌಸ್ತುಭ ಹೀರತಾರಾದಿಸರನೋ  
 ಶ್ರೀರಮಣವಕ್ಕ ಸಿರಿಗಂಥಲೇಪ ಶ್ಯಂ  
 ಗಾರದ ದರಹಸ್ತ ಸಾರಿಕಂಬುಧರನೋ  
 ಕಾರುಮೋಗದಂತ ನಾಸನಯನ ಕನಾರ  
 ಪಾರಭೂಷಣವಾದ ಕೀರೀಟಾಂಗದ ನೂ  
 ಪೂರ ತಿರುಗಿ ತಿರುಗಿ ತೋರುವ ಜಾಣನೋ  
 ಸಾರ ಹೃದಯವಾಸ ವಿಜಯವಿಶಲ ಕಂ  
 ಸಾರಿ ಸಾರಿ ಸಾರಿಗೆ ಪ್ರೋರೆವವನೋ

### ಆದಿ

ಮಸ್ತಕದಲ್ಲಿ ಅಭಯಹಸ್ತವನು ಇಟ್ಟಬಲು  
 ಅಸ್ತಮಾನ ಉದಯದಾವಸ್ತಿಯನು ಹರಿಸುತ್ತಾ  
 ಸ್ವಸ್ಥಾನದಲ್ಲಿ ಯೆನ್ನ ಪ್ರಸ್ತುತವನ್ನ ನಡಿಸಿ  
 ಹಸ್ತಕನ್ನ ಮಾಡು ಪರವಸ್ತವೆ ವಿಜಯವಿಶಲ  
 ವಿಸ್ತಾರಮಹಿಮನೋ ಕಸ್ತೂರಿಮೃಗದಂತಂ  
 ತಸ್ತವಾಗಿ ಪ್ರೋಳಿವಾನೋ

### ಜತೆ

ಇಂದು ಸುಳಿದಂತೆ ಅನುಗಾಲ ಎನ್ನೊಳಗೆ  
 ಬಂದು ಉದ್ದರಿಸೋದು ವಿಜಯವಿಶಲರೇಯಾ

### ಇ

ಅಪ್ಪವೆಂಕೋಬನ ನೇತ್ರದಲೀ ನೋಡಿ ಪವಿತ್ರಳಾದನೋ  
 ತಪ್ಪಗಳಿಲ್ಲ ನಿನಗರ್ರಿಸುವೆ ನಾನಿಂಗ  
 ಒಟ್ಟಕೋಬೇಕೊ ತಿಮ್ಮಪ್ಪ ಕರುಣಾನಿಧಿಯೆ

ಇದು ನಿನಗೆ ಸದಸಾಯಿತೊ ದೇವ

ಹುತ್ತಿನೊಳಗಡಗಿ ನೀ ಗುಪ್ತದಿಂದಿರುತ್ತಿರಲು  
ಉತ್ತಮ ಗೋಪು ಬಂದು  
ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದ  
ನೆತ್ತಿಯನೊಡೆದುಕೊಂಡು  
ಸಿಟ್ಟಿನಿಂದಲ್ಲಿ ಚೋಳರಾಯಗೆ ಶಾಪವನು  
ಕೊಟ್ಟುಕಿರೀಟವನು ಇಟ್ಟು ಮೇರೆಯುವ ದೇವ  
ಮಾಯಾರಮಣನೆ ನಿನ್ನ ಗಾಯದೌಷಧಕ್ಕೂ ಏಗಿ  
ಭೂರಮಣಾನ್ವರಾಹನಿಂದ  
ನೂರುಪಾದ ಭೂಮಿಕೊಟ್ಟರೆ ಸಾಕೆಂದು-  
ಪಾಯದಿಂದದನ್ವಯಪ್ಪಿಸಿ  
ತಾಯಿ ಬಕುಳಾದೇವಿಯಿಂದ ಪೂರ್ವ-  
ಜಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ

ನಾಟಕಧಾರಿ ಕರಾತರೂಪವ ಧರಿಸಿ  
ಬೇಟಿಗೆನುತಲಿ ಪೂರ್ಗಲು  
ಶೋಟದಲ್ಲಿ ಚೆಲ್ವೆ ಪದ್ಘಾವತಿಯ ಕಡೆಗಣ್ಣಿ  
ನೋಟದಿ ಮನಸೋಲಿಸಿ  
ಖಂಟಕತನದಿ ಜಗಳಾಟವನ್ನು ಮಾಡಿ  
ಪಾಟುಬಟ್ಟು ಕಲ್ಲುಲೇಟುತ್ತಿಂದೆಯೋ ದೇವ

ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು  
ಪದ್ಘಾವತಿ ವಾರ್ತೆಯನ್ನು ಬಳಿಯ-  
ಲಿದ್ದ ಬಕುಳಮಾಲಿಕೆಗೆ ಚೋಧಿಸಿ ಕಳಿ-  
ಸಿದಾಕಾಶನಲ್ಲಿ ಚದುರಮಾತಿನ  
ಚಪಲಕೊರವಂಬೆ ನೀನಾಗಿ ಕಣೆಯ  
ಹೇಳಲು ಎಲ್ಲಿ ಕಲಿತೆಯೊ ಮಹಡೇವ

ಅಂಡಲಯ ಕರಸ ಹಾಗುತ್ತಲ ಲಕ್ಷ್ಯ ಯನಪ್ಪ  
ಕೊಂಡು ಪರಮ್ಮರುಷದಿಂದ  
ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ  
ಕೊಂಡೆ ಪದ್ಯಾವತಿಯ ಅಂದೆಯೋ ಎಲೆ ದೇವ  
ಆಕಾಶರಾಜ ಅನೇಕ ಹರುಷದಿ ಮಾಡೆ  
ತಾ ಕನ್ನಾದಾನವನ್ನು  
ಹಾಕಿದ ರತ್ನಮಾಣಕ್ಕೆದ ಕೀರಿಟವನು  
ಬೇಕಾದಾಭರಣ ಭಾಗ್ಯ  
ಸಾಕಾಗದೇನೋ ಬಡವರ ಕಾಡಿ ಬೇಡುವುದು  
ಶ್ರೀಕಾಂತ ನಿನಗೆ ಸರಿಯೆ ದೇವ  
ಹೇಮಗೋಪುರದಿ ವಿಮಾನ ಶ್ರೀನಿವಾಸ  
ದೇವರನು ನೋಡಿ ನಮಿಸಿ  
ಕಾಮಿಸಿ ಕಂಡೆ ಹೊನ್ನೆಂ್ಜ್ಜಿಲು ಗರುಡ  
ಗಂಬದ ಸುತ್ತು ಪೂರ್ಕಾರವೋ  
ಸ್ವಾಮಿಪುಷ್ಟರಣೆಯಲೀ ಸ್ವಾನ ಪಾನವ ಮಾಡಿ  
ನೋಡಿದೆನು ನಿನ್ನ ಭಕ್ತತರ ದೇವ  
ಪನ್ನಗಾದಿ ವೆಂಕಟನ್ನ ರಥ ಶೃಂಗಾರ  
ವಣ್ಣಸಲಳವೆ ನಮಗೆ  
ಕಣ್ಣಾರೆಕಂಡೆ ಗರುಡೋತ್ತಪದಲಂಕಾರ  
ಇನ್ನೆಲ್ಲು ಕಾಣೆ ಜಗದಿ  
ಅನ್ನಪೂರ್ಣೆಯ ನೋಡೆ ಅಧಿಕ ಗಂಟೆಯ ನಾದ  
ಎನ್ನ ಶಿವಿಗಾನಂದಪೋ ದೇವ  
ಪಾದದಲ್ಲಿಪ್ಪೋ ಪಾಗಡಾರುಳಿ ಕಿರುಗೆಜ್ಜಿ  
ಮೇಲಲೆವೋ ಪೀಠಾಂಬರ  
ನೀಲಮಾಣಿಕದ ಉಡಿದಾರವೋ ವೈಜಯಂತಿ-  
ಮಾಲೆ ಶ್ರೀವತ್ಸದ್ಯಾರ  
ಮೇಲಾದ ಸರಿಗೆ ಸರ ಪದಕಪೋ ಕಮಲ-

ಗಿರಿಯ ಭೂಮೈಕುಂಠವೆಂದು ತೋರುತ ನಿಂತ  
ಶಿರದಿ ಕೀರ್ತಿ ಧರಿಸಿ  
ಬಿಳಿಯ ಶ್ರೀನಾಮ ಭೀಮೇಶಕೃಷ್ಣನ ಮುಖಿದಿ  
ಹೊಳೆವ ಮೂರ್ತಿಯ ಸೋಡಿ ಹೇ ದೇವ

ಳಿ

### ಧ್ವನಿ

ಅರಸಿನ ಭೀತಿಯಿಂದ ಆತನ ಪಾದರಕ್ಷ  
ಪರಿಚಾರಕನೊಬ್ಬು ಸತತ ಬಿಡದೇ  
ಪರಮ ವಿಶ್ವಾಸದಲ್ಲಿ ಜೋಕೆ ಮಾಡಿದಂತೆ  
ಹರಿ ನಿನ್ನ ಶರಣಾರ ಸರಸಿಜ ಭವಾದ್ಯರು  
ನಿರತರವಂದದಿ ತೊಲಗಿ ಪೋಗಾದೆ  
ಪೂರವಾರು ಪರಿಪರಿ ಬಗೆಯಿಂದೊಲಿದೂ  
ದುರಿತದ ಕಡಿಗೆ ನಿನ್ನ ನಂಬಿದವನ  
ಕರಣಗಳಿರಗಸೊಡದೆ ಆವಾಗ  
ಹರಿಭೀತಿ ನರನಿವ ನೀಡಾನಾದಾಡಾಗಲಿ  
ಕರುಣಪಯೋನಿಧಿ ಭಕ್ತರಾಧಿನವಾದ  
ಧೂರಿಯೆ ನಿನ್ನ ಬಲು ಲೀಲಿಗೆ ನಮೋನಮೋ  
ಮರದೊಮ್ಮೆ ನೆನದಾಡ ಚನ್ನಾಗಿ ಚನ್ನಾಗಿ  
ಬರುವ ಸ್ವಾತಂತ್ರ್ಯ ಚಿನ್ನಾತ್ರ ಮುನಿಸೋತ್ತ್ರ  
ಧರೆಯೊಳು ನಿನ್ನ ಸರಿಯಾದ ದೈವವ  
ಕುರುಹ ಕಾಣಿಸೊ ಕುಜನರಿಗೆ ಕುತಾರ  
ಶಿರುವೆಂಗಳಿಪ್ಪ ತಿಮ್ಮಿಪ್ಪ ಶ್ರೀನಿವಾಸ  
ಗಿರಿವಾಸ ವಿಜಯವಿರಲ ವೆಂಕಟತಂದೆ  
ಶರಣಾರು ಕರೆವ ಸೋಲ್ಲಿಗೆ ಸೋಲುವ ಮಹಿಮ

ಮಟ್ಟ

ಎಲ್ಲಿದ್ದರು ನಿನ್ನವರೆ ಭೀತಿ ಇಲ್ಲ

### ಶ್ರವಣಿ

ನಾನಾ ಯೋನಿಗಳಲ್ಲಿ ಬಂದು ಬೆಳೆದುಬಿಡದೆ  
ನಾನಾ ದೇಶದ ಮ್ಯಾಲೆ ತಿರಗಿ ತಿರಗಿ  
ನಾನಾ ತಾವಿನಲ್ಲಿ ವಾಸವಾಗಿ ಇದ್ದು  
ನಾನಾ ಉದಕ ಧಾನ್ಯ ಸವಿದು ಉಂಡು  
ನಾನಿದ್ದರು ದೇವ ಅಲ್ಲೆಲೆ ಪೂಂದಿದ  
ಆ ನಿಜರರು ನಿನ್ನ ಪೂಂದಿದವ  
ಜ್ಞಾನವೆ ಕೆಡದಂತೆ ರಸ್ತೆಸುವರು ಸತತಾ  
ವಿನೆಂಬೆನ್ನೇ ನಿನ್ನ ಧೂರೆತನಕೇ  
ನಾನೆಲ್ಲಿ ಸರಿಗಾಣ ಶ್ರೀಲೋಕದಲ್ಲಿ ಜಗ  
ಪ್ರಾಣಾನ್ಯ ವಡಿಯಾನೆ ದಿವ್ಯಕಾಯ  
ಜ್ಞಾನಾದ್ರಿ ವೆಂಕಟ ವಿಜಯವಿಶಲರೇಯ  
ನೀನೆಂದವನಿಗೆ ನಿತ್ಯ ನೀನೆ ಬೆನ್ನು

### ಅಟ್ಟಿ

ಕಾಮಂಜುತಲಿದೆ ಹೊರ್ಡಂಜುತಾಲಿದೆ  
ಆಮದ ಮೋಹ ಮತ್ತರ ವಂಜುತಲಿದೆ  
ತಾಮಸ ಜನಗಳು ವಮ್ಯಾದರೂ ನಿನ್ನ  
ನಾಮಾವ ಕೇಳುತಲಂಜುತಲಿಪ್ಪರು  
ಸ್ವಾಮಿ ತೀರ್ಥವಾಸಾ ವಿಜಯವಿಶಲ ವೆಂಕಟ  
ಈ ಮಹಿಯೊಳು ನಿನ್ನ ಧೂರೆತನಮಿಗಿಲೋ

### ಆದಿ

ಜಗತ್ವಾವನ ಜಗಜ್ಞೀವನ  
ಜಗತ್ತಾವನ ಕಾವನ್ಯೇಯ್ಯಾ  
ಜಗದ ಜಗದ ಜೀವನ

ಜಗವ ಆಡಿಸುವೆ ಜಗವೆ ನಿನ್ನ ಭೀತಿಯಲ್ಲಿ ಚಲಿಸುತ್ತಿಪ್ಪ  
ಜಗವ ಬಲ್ಲಿನಿನ್ನಾ ಸರ್ವ ಜಗವರಿಯದು  
ಜಗವೆಲ್ಲ ನಿನ್ನ ಭಕ್ತನ ಪಾಲಿಸುತ್ತಿಪ್ಪದು  
ಜಗವೆ ನಿನ್ನ ಯ ಗುಣಂಗಳೆಣಿಸುವದೂ  
ಜಗದ್ವಾ ಧೂರಿಯೆ ಖಗಿರಿ ವೆಂಕಟವಿಜಯವಿಶಲ ಪರಮದೇವ

## ಜತೆ

ಅರಸಿನಿಂದಲೀ ಆಧಿಕ ಬೃತ್ಯನಿಗೆ ಪಾಲಿಸುವ  
ಹಿರಿಯಾರಿಪ್ಪರು ಬಿಡದೆ ವಿಜಯವಿಶಲ ಧೂರಿಯೆ

## ಝಿ

### ನೀಲಾಂಬರಿ

ಅರಣಿದ ಕೆಂದಾವರೆಯ ಇರವ ಧಿಕ್ಕರಿಸುವ  
ಗಿರಿಯ ತಿಮ್ಮಿಪ್ಪರಾಯನ ಚರಣಗಳ ಕಂಡೆನಾ  
ಅರುಣ ತಳದಲಿಪ್ಪ ಅಂಕುಶ ಧ್ವಜವಜ್ಞಾದಿ  
ಸುರುಚಿರ ರೇಖೆಗಳ ಸೊಬಗ ಕಂಡೆ ನಾ  
ಬೆರಳ ಸಾಲ್ಲಿಳ ಮೇಲೆ ಬೇರೆ ಬೇರೆ ತೋರುವ ಭಾ  
ಸುರ ನಹಿಮಣಿಗಳ ಕಿರಣಗಳ ಕಂಡೆ ನಾ  
ಕರುಗೆಜ್ಜೆ ಕಡೆಯ ಪೆಂಡೆಯದ ಪ್ರಭೆಯ ಕಂಡೆನಾ  
ಕರಿಯ ದಂತವ ಪ್ರೋಲ್ಪ್ರ ಜಂಫೆಗಳ ಕಂಡೆನಾ  
ಎರಡು ರನ್ನದ ಇನ್ನಡಿಯ ತೆತ್ತಿಸಿದವ್ಯಾಲು  
ಮುರಹರನ ಮೋಹನದ ಜಾನುದ್ವಯವ ಕಂಡೆನಾ  
ಉರುಟು ಕದಳಿಯ ಕಂಬದಂತೆ ವತ್ತಾಳವಾದ  
ಹರಿಯ ಪೀವರ ತೊಡೆಗಳ ಕಂಡೆ ಕನಸಿನಲಿ  
ವರ ಪೀತಾಂಬರ ಕಾಂಚಿ ಕಿಂಕಣಿ ಜಾಲಗಳಿಂದ

ಸರದಿಂ ಮೀಂಚುವ ವೀತಾಲುರಸ್ಥಳವ ಕಂಡನಾ  
ಶ್ರೀರೇಖೆಗಳಿಂದೊಪ್ಪುವ ತಂಖಿದಂದದ  
ಕರುಣೆ ವೆಂಕಟೇಶನ ಕಂಧರವ ಕಂಡೆನಾ  
ಕರಚತುಷ್ಪಯದಲ್ಲಿ ತಂಖಿಚಕ್ರಗಢೆ ಪದುಮ  
ವರ ಅಭಯಗಳ ಕಂಡೆ ಕಣಾಕುಂಡಲವ ಕಂಡೆ ನಾ  
ಸರಸ ಬಿಂಬಾಧರ ಸುಸ್ಕಿತ ನಾಸಪ್ಪಟದ ಕ  
ಸ್ತುರಿ ನಾಮದ ಸರಸಿಜನಯನಗಳಿಂದೆಸೆವ ಸಿರಿಮೋಗವ ಕಂಡೆ ಹ  
ಕುರುಳು ಕೂದಲು ಘಾಲ ಸಿಂಗಾಡಿಯಂತಿಪ್ಪ ಪುಖು  
ಹೊಮ್ಮನಂದದಿ ಗಲ್ಲ ಚುಖುಕ ಚುಖುಕಾಗ್ರದಿಂ  
ಸಿರಿಯರಸ ಹಯವದನ ಶೇಷಗಿರಿ ಆರಸನ ಕಿರೀಟವ  
ಪರಿಪರಿಯ ಸೊಬಗ ನಾ ಕಂಡು ಕೃತಾಧ್ರನಾದೆ ನಾ

### ಮತ್ತು

ಇಂದಿನ ದಿನ ಸುದಿನ ಗೋವಿಂದನ ಕಂಡ ಕಾರಣ  
ಹಿಂದಿನ ಪಾಪ ವೃಂದವು ಬೆಂದುಹೋಯಿತು ಎನಗೆ  
ಮುಂದಿನ ಮುಕ್ತಿ ದೊರಕಿತು  
ತಂದೆ ಹಯವದನನೊಲವಿಂದ

### ಶ್ರೀಪುಟ

ಪಾಪಕಂಜೆನೋ ಸಂತಾಪಕಂಜೆನೋ ನಾನು  
ಪಾಪಿಜನರ ಬಲು ಹೋಪಕಂಜೆನೋ ನಾನು  
ಆಪತ್ತಿಗಂಜೆ ಯಮನ ಪಾಶಕಂಜೆನೋ  
ಶಾಪಕಂಜೆನೋ ಅನ್ಯರ ಪಾಟಿಮಾಡೆನೋ  
ತಾಪಸರಿಗೊಲಿದ ಶ್ರೀಪತಿ ಹಯವದನ  
ಆ ಪಾದ ಪದುಮದ ನೆನಹೋಂದಿದ್ದರೆ ಸಾಕು

### ರೂಪಕ

ಗುರು ಭಕ್ತಿಗ್ರಂಥಕು ಹಿಗಿಯುಗ ಕರುಣಾವ ಬೇಕು

ಪರಿಪರ್ಯ ಪ್ರತಿಬೇಕು ಸಿರಿಪತಿ ಹಯವದನನ  
ಪರಮಾನುಗ್ರಹಬೇಕು ವಿಷಯನಿಗ್ರಹಬೇಕು

### ರಘುಂಜೆ

ಹರಿ ಸಗುಣ ಸಾಕಾರ ಸಕಲ ಸುರರೊಡೆಯ ನಿ -  
ಜರರೆಲ್ಲ ಹರಿಯ ಕಿಂಕರರೆಂದರಿಯ ಬೇಕು  
ಮರಣಜನನ ದೋಷಗಳಿಗತಿ ದೂರತರನೆನಿಷ  
ಸೃಷ್ಟಣೆ ಸಂತತಬೇಕು ದುರಾಚಾರ ಬಿಡಬೇಕು  
ಸಿರಿ ಹಯವದನ ಶೇಷಗಿರಿ ಅರಸನ  
ಸೃಷ್ಟಣೆಯಿದ್ದವನು ಸಂಸಾರ ಭಯವನುತ್ತಿರುವ

### ಆದಿ

ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳು  
ನಾನಾದುಃಖಿಗಳುಂಬ ಹೀನ ಮಾನವನೆತ್ತ  
ಭಾನುಮಂಡಲವೆತ್ತ ಶಾಂತನುಬ್ಧರವೆತ್ತ  
ಮಾನವ ಹರಿ ನಾನೆಂಬುದ ನೆನೆಯದಿರು  
ದಾನವಕುಲವೈರಿ ಹಯವದನ ವೆಂಕಟ  
ಶ್ರೀನಿವಾಸನ ದಾಸರ ದಾಸನೆನಿಸಿಕೊ

### ಏಕ

ಕೈವಲ್ಯವನೀವ ನಮ್ಮ  
ಶ್ರೀವಲ್ಲಭನ ಕೈಯಿಂದ  
ನೀವೆಲ್ಲ ಕ್ಷುದ್ರವ ಬೇಡಿ  
ಗಾವಿಲನ ಪೂರ್ಣಾಲದಿರಿ  
ಸಾವಿಲ್ಲದ ಮುಕುತಿ ಪಥವ  
ಬೇಡಿಕೊಳ್ಳಿರೂ  
ನೋವಿಲ್ಲದಂತ ಸುವಿಸಬಲ್ಲ

## ಅಟ್ಟ

ಗಾತ್ರವ ಬಳಲಿಸಿ ಸೋತ್ರವ ಪಾಡುತ್ತ  
ಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯ  
ನೇತ್ರದಿ ನೋಡಿ ತಮ್ಮಿಷ್ವವ ಪಡೆವ ಸ –  
ದೃಕ್ತರ ಕಂಡು ನಿನ್ನಮನದ ಭ್ರಮೆಯ ಬಿಡು  
ದೃತ್ಯ ಪೌಂಡ್ರಕನ ಮತವ ನೆಚ್ಚಿ ಕೆಡಬೇಡ  
ಚಿತ್ರ ಚರಿತ್ರ ಹಯವದನನೋಲಿಸಿಕೊ

## ಆದಿ

ಡಿಳ್ಳಿಯರಾಯನ ಕಂಡು ಪುಲ್ಲಿಗೆಯ ಬೇಡುವರೆ  
ತಲೆಯೂರಿ ತಪ್ಪು ಇದ್ದಲ್ಲಿ ಸಾಧಿಸಿಕೊಳ್ಳಿರೂ  
ಕ್ಷುಲ್ಲಕರೆಂಜಲುಂಡು ಬಾಳ್ಜರ ನೋಡು ಲಕ್ಷ್ಮಿ  
ವಲ್ಲಭನಲ್ಲದೆ ಹೀನ ಫಲದಾಸೆ ಸಲ್ಲದಯ್ಯ  
ಚೆಲ್ಪ ಹಯವದನ ತಿಮ್ಮನಲ್ಲದೆ ಕೃವಲ್ಯಕೆ  
ಹಲ್ಲು ಹಂಚಿಗೆ ಬಾಯಿತೆರದಂತೆ ಅಲ್ಲಲ್ಲಿಗೆ ಪೋಗಾದಿರಿ

## ರೂಪಕ

ಹನುಮಂತನ ನೋಡು ತನುಮನಧನಂಗಳ  
ಶ್ರೀನರಸಿಂಹಗರ್ಭಸಿದ  
ಪ್ರಹಳಾದನ ನೋಡು  
ಅನುದಿನ ವನದಲ್ಲಿ ತಪವ ಮಾಡುವ  
ಮುನಿಜನರಕಂಡು ನಿನ್ನಮನದ ಭ್ರಮೆಯಬಿಡು  
ಘನಮಹಿಮ ವೆಂಕಟಪತಿ ಹಯವದ –  
ನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ

## ಜತೆ

ತಿರುಮಲೆರಾಯ ಶ್ರೀವಿಕ್ರಮ ಮೂರುತಿ  
ಸಿರಿ ಹಯವದನನ ಚರಣವೆ ಗತಿಯೆನ್ನು

ಸೇವಿಪ ಜನರಿಗಮರತರುವನಿಸಿ ಧ  
ರಾವಲಯಾವ್ಯಾ ದಿವಿಯೋಳಸೆವ

ಅವನಂಫಿಜಲ ನಿಶಿಲಜಗತ್ತಿಗೆ  
ಪಾವನತಮವೆಂದೆನಿಸುವುದು  
ಶ್ರೀಎಧಿಭವ ಶಕ್ತಾಧ್ಯರು ಅವನ  
ಸೇವಕಜನರೆಂದೆನಿಸುವರು  
ದೇವೋತ್ತಮ ತಾನೆನಿಸಿ ನಿಶಿಳ ಜಡ  
ಜೀವ ಭಿನ್ನ ಕರ್ಮವ ಮಾಳ್ಖ  
ಸಾಫವರ ಜಂಗಮರೊಳಗೆ ನೆಲೆಸಿ ವೇ  
ದಾವಳಿಯಿಂದ ತುತ್ತಿಸಿಕೊಂಬ

ಮಾತರಿಶ್ವನೋಡನಹಿಪ ನುಡಿಯೆ ಸ  
ತ್ವಾತಿಶಯವ ತೋರೆನಲಾಗ  
ಜಾತರೂಪ ಶೈಲಾತ್ಮಜನಪ್ಪಿರೆ  
ವೀತಿಹೋತ್ಸವಿ ಕಿತ್ತೋಗೆಯೆ  
ವೀತಕರ್ಣನಳವಳಿದು ತುತ್ತಿಸಲು ನಿ  
ಕೇತನತ್ರಯದೊಳಳುಹಿ ಬೇಗ  
ಧಾತ ಮಹಿಳೆ ತೀಥ್ರದಿ ಭೂಲಕ್ಷ್ಮಿ ಸ  
ಮೇತನಾಗಿ ಹೋದಿಸುತ್ತಿಪ್ಪು

ವೃದ್ಧಭೂಸುರನ ಒಯ್ದು ಸಲೀಲದೊಳ  
ಗದ್ದಿ ಕುಮಾರತ್ವವನಿತ್ತ  
ಅಧ್ಯರವೆಸಗುವ ಯಂತ್ರಿಗಳ ವೇದಾ  
ಪದ್ಧಗಳ ತಿದ್ದಿ ಮಾರ್ಪಾತ್ಕಾಯ್ದು  
ಮಧ್ಯರಾತ್ರಿಯೋಳ್ಖಸೆಗೊಂಡ ನೃಪನ ಉ  
ಪದ್ರವ ಕಳೆದಾಯುಧವಿತ್ತ  
ಮೃದ್ಘಾಂಡವ ರಚಿಸಿದವಗೊಲಿದು  
ಚೋದ್ಯವ ನೃಪತಿಗೆ ತೋರಿಸಿದ

ಕೇಶದಿ ಭೂಮಿಪ ಸಂಸ್ತುತಿಸೆ  
ಕೇಶವ ತಾನಸ್ಸಿಗಳ ತರಿಸಿ ಸು  
ವಾಸಿನಿಶಿಶುಸಹ ಒಲಿದಿತ್ತು

ಮನೋಽವಾಕ್ಯಾಯದಿ ಕರ್ಮಜನ್ಯಫಲ  
ದಿನದಿನಗಳಲ್ಲಿ ಸಮರ್ಪಿಸುವ  
ಮನುಜೋತ್ತಮರಾಧಿವ್ಯಾಧಿ ದು  
ಜ್ಞನುಮಗಳೆಲ್ಲವ ಪರಿಹರಿಪ  
ಕುಸರರಿಗಲಭ್ಯನು ಕುವಲಯದೊಳು  
ಫಾನಕಾರಣಕೆ ಧರ್ಮಕಾರ್ಮಾಧರ್ಮಗಳ  
ಜನರಿಗೆ ಸಲಿಸುವ ಜಗನ್ನಾಥವಿರಲ  
ಮನಮಾಡಿದ ಶೇಷಾಚಲವ

## २

### ಕಾಂಚೋಧಿ

ಆದಿದ್ಯವವೆ ನಿನ್ನ ಪಾದವೆ ನೇರೆನಂಬಿದೆನು ಬಿಡದಲೆ  
ಆದರಿಸು ಕಾದುವಖಳರು ವಾಮದಲ್ಲಿ ಹರಿಗೂಡಿ  
ಬಾಧೆಬಡಿಸುವದು ನಾ ದಾರಿಗೆ ದೂರಲಿ  
ಪ್ರೋದವನೇಕ ಜನನವಾದ ಕಾಲದಲ್ಲಿ  
ಈ ದೇಹದ ಸುಖವಾದದ್ದು ಕಾಣೆನೋ  
ವೇದಾರಿಸಿ ಕಾಣದ ಬಲು ಮಹಿಮಾನೆ  
ಯಾದವಶಿರೋಮಣ ವಿಜಯವಿರಲ ನಿನ್ನ  
ಮಾಧುರ್ಯನಾಮವ ಉಣಿಸಿ ಬೀದಿ ಬಸವನ ಮಾಡೋ

### ಮಟ್ಟ

ಅಪ್ಪನ ಅಪ್ಪಾನೆ ಗಿರಿಯ ತಿಮ್ಮಿಪ್ಪನೆ  
ಸರ್ವನತಲ್ಪನೆ ಸರ್ವರೋಳಿಪ್ಪನೆ

ಕಟುಕನ ಕ್ಷಯ್ಯ ಶಿಲಿಕಿದ ಗೋಪೋಂದು ಸಂ  
ಕಟ ಬಡುವಂತೆ ನನ್ನೊಳಗೆ ನಾನೆ ಬೀಳುವೆ ಅ  
ಕಟಕಟ ನಿಸಗಿನ್ನು ಕರುಣಾಬಾರದೆ ಸುರ  
ಕಟಕದೊಡಿಯನೆ ನಿರಾಕರಿಸಿ ಎನ್ನನ್ನು ಯಿರಾ  
ಕಟಕದೊಳಗೆ ಇಟ್ಟು ಯೆಳಸುವರೆ ಅ  
ಕಟಕಟವಾ ನಾನಾರಿ ಗಾಲಪರಲೀ ಮರ  
ಕಟ ಕುಣವಂತೆ ಮನಸು ಇಂದ್ರಿಯಗಳು ವ  
ಕ್ಷಟವಾಗಿ ಕುಣದು ಕಂಗಡಿಸುತ್ತಿದೆ ವೆಂ  
ಕಟಾಚಲಾಷಾ ವಿಜಯವಿಶಲನೆ ಚೊ  
ಕ್ಷಟ ಮಾರ್ಗವ ಹೋರಿ ವಿಕಟಮತಿಕಳಿಯೋ

### ಅಟ್ಟು

ದಾಸರ ಮನೆಯಲ್ಲಿ ವಾಸವಾಗಿದ್ದವ  
ದಾಸರ ಬಳಿಯಲ್ಲಿ ಸೇರಿಕೊಂಡವನಾಗೋ  
ದಾಸರ ಮನೆಯಲ್ಲಿ ನೀರುಪೂತ್ವವನಾನು  
ದಾಸರ ಮನೆ ಯಂಜಲಿಡೆ ತೆಗೆದವನಾನು  
ದಾಸರುಂಡದ್ದು ಉಂಡುಬೆಳೆದವನಾನು  
ದಾಸರ ಮನೆ ಮುಂದೆ ರಾತ್ರಿ ಜಾಗರನಾನು  
ದಾಸರ ಪಂಚೆಲಿ ದಿನ ಕಳದವನಾನು  
ದಾಸರ ನಂಬಿದ ದಾಸನು ನಾನು  
ದೋಷಿ ನಾನಾದಡೆ ದೂಷರಹಿತಪ್ಪಣ್ಯ  
ರಾತ್ರಿ ಪ್ರರಂದರ ದಾಸರ ಮ್ಯಾಲೆ ದಯಶರಧಿಯಿಟ್ಟು  
ನೀ ಸಲಹುಯೆನ್ನ ಪಾಶವ ಬಿಡಿಸುತ್ತು  
ಲೇಸುಪಾಲಿಪ ನಮ್ಮು ವಿಜಯವಿಶಲರೇಯ  
ಬೀಸಿಬೀಸಾಟದಿರು ಬಿಂಕದ ದೇವ

ನಿನ್ನಾರು ವೊಪ್ಪುವರು ಪನ್ನಗಾರಿವಾಹನ್ನ ವಿಜಯವಿಶಲ  
ಯನ್ನಬಿಡದೆ ಕಾಯೋ ಅನ್ನಾಥರೋಡಿಯಾ

## ಒತ್ತೆ

ದುರುಳನೆನದೆ ದುರ್ಜನರಿಗೆ ವೊಟ್ಟಿಸದೆ  
ಪರಿಪಾಲಿಸಿ ಸಾಕು ವಿಜಯವಿಶಲರೇಯಾ

## ೮

ಆವದೇವರಿಗುಂಟೀವೈಭವ

ಸಾರ್ಥಭೌಮ ನೀನೆ ಸಕಲ  
ದೇವರೋಳಗೆ ಭಾವಜನಯ್ಯ

ಸಿರಿಯರೆಂಟುಮಂದಿ ನಿನಗೆ  
ಅರಸಿಯರು ಕರುಣಾಶರಧಿ  
ಸುರರು ಮೂರುತ್ತಮೂರುಕೋಟಿ  
ಚರಣಸೇವಕರಯ್ಯ ಹರಿಯೆ

ಅನುದಿನವು ಎಡಬಿಡದೆ ಮನು  
ಮುನಿಗಳ ಸುಜನ ಸಂತತಿ  
ಘನವೇದಘೋಷದಿಂದ  
ನೆನೆದು ಪೂಜಿಪರಪರಿಮಿತ ಲೀಲೆ

ಕೋಟಿಸೂರ್ಯಪ್ರಕಾಶ ನಿನ್ನ  
ಆಟ ಬಲ್ಲವರಾರು ಜಗದಿ  
ಆಟವಾಡುವಿ ಅಗಮ್ಯಚರಿತ  
ಸಾಟಯಿಲ್ಲದೆ ಧನವ ಕಲಿಸಿ

ಕರೆಸಿ ಅಸಮಭಕುತ ಜನರ

ವೆಂಕಟಾದ್ವಯಲ್ಲಿ ನಿಂದಿ  
ವೆಂಕಟೇಶ ಕಿಂಕರಜನರ  
ಸಂಕಟಹರ ಶ್ರೀರಾಮಪ್ರಭೋ

೬

### ಧುವ

ಇಂದಿರಾ ದೇವಿ ಗುಣಸಿ ಎಣೆಸುವೇನೆಂದು  
ಒಂದುಸಾರಿ ನೋಡಲು ಬೆಡಗುತೋರಿದ ನವಿ  
ಅಂದು ಒಂದೊಂದು ಪರಿಪರಿ ವರ್ಣಂಗಳ ತೋರಿ  
ಅಂದವಾಗಿ ಪೋಳಿದ ಮಾಯಾ ಲೀಲಾದ ನವಿ  
ಮಂದಮತಿಗಳು ನಮಿಸಲವರ ಪಾಪ  
ವೃಂದಾವ ಕಳೆದು ಸುಜ್ಞಾನಕೊಡುವ ನವಿ  
ಸುಂದರನಾಮಾ ಸಿರಿ ವಿಜಯವಿಶಲ ನಿನ್ನ  
ಸುಂದರ ನವಿಗಳಿಗೆ ನಮೋನಮೋ ಎಂಬೆ

### ಮಟ್ಟ

ಬಲಿಯಮನಿಗೆ ಪೋಗಿ ನೆಲನ ದಾನವಚೇಡಿ  
ಜಲಜಾಂಡಕೆ ಬೆಳೆದು ಬಲಿದ ಖರ್ವರವನ್ನು  
ಪ್ರಾಳಿಸಿ ಸೀಳಿದ ನವಿ  
ಕಿಲಿಕಿಲಿನಗುತ ಗೋವಳ ಸತಿಯರ ಮೋಗ್ಗ  
ಮೋಲೆಯಮೇಲೆ ತುಳಿಪುತ್ತವಲಿದು ವತ್ತಿದ ನವಿ  
ಕಲಕಾಲ ಮುನಿಗಳು ಪೋಲಿಸಿಪೋಲಿಸಿ ನೋಡೆ  
ನೆಳಲಗಾಣದೆ ಪೋಗಿ ತೋಳಲಿ ತುತಿಪ ನವಿ  
ಸುಲಭ ಮಹಾವೀರ್ಯ ವಿಜಯವಿಶಲ ನಿನ್ನ  
ಪೋಳಿವನವಿಗಳಿಗೆ ಗೆಲುವದಾವದು ಇಲ್ಲ

ರೂಪಕ

ಚಿಣ್ಣಾಟಕ ಗೋಲಿ ಸಗದು ಚಿಮ್ಮದ ನವಿ  
ಪನ್ನಗತಯನ ವ್ಯಕ್ತ ವಿಜಯವಿಶಲ  
ಚನ್ನಿಗನಪಾದ ಪಾವನ್ನಾಪಾದ ನವಿ

### ರ್ಯಂಪೆ

ಸಕಲ ಬೊಮ್ಮಾಂಡಗಳ ವ್ಯಾಪಿಸಿಕೊಂಡ ನವಿ  
ಅಕಳಂಕ ಚರಿತವಾದ ಆದಿಆನಾದಿ ನವಿ  
ಭುಕುತ್ತಿಭುಕುತ್ತಿ ಯುಕುತ್ತಿತಕುತ್ತಿ ಕೂಡುವ ನವಿ  
ಮುಕುತ್ತಿಬೇಡಿದರೆ ಚಚ್ಚಾರದಲ್ಲಿ ನೀವ ನವಿ  
ಕಕುಭಾ ಹತ್ತಕೆ ಮಾರಿ ಬೆಳಗುತ್ತೋರುವ ನವಿ  
ಸಕಲೇತ ಚತುಭೂಜ ವಿಜಯವಿಶಲರೇಯನ  
ವಿಕಸಿತ ಕೆಂದಳಕೆ ಸದೃಶವಾದ ನವಿ

### ತ್ರೈವಿಡಿ

ಮಂದಾಕಿನಿಯ ಪಡದು ಮಹ ವೇಗದಿಂದಲಿ  
ಇಂದುಮೌಳಿಯ ಕಾಯ ಪಾವನ್ನ ಮಾಡಿದನವಿ  
ಹಿಂದೆ ಕುರುರಣದಲ್ಲಿ ಸುತ್ತಾಮನಂದನನ  
ಶ್ಯಂದನ ಎಳೆವ ವಾಚಿಯ ನಡಿಸಿದ ನವಿ  
ಸಂದೋಹ ಭಕ್ತರು ನಮಿಸಿ ಸ್ಮಾತ್ತವಮಾಡೆ  
ಚಂದದಿಂದಲಿ ಕೇಳಿ ಹಿಗ್ಗಿ ನಗುವ ನವಿ  
ಕುಂದನಾಮಾ ಸಿರಿ ವಿಜಯವಿಶ್ವಲ ನಿನ್ನ  
ನಂದದಾ ನವಿದ ಲೀಲೇನೆಂದು ಬಣ್ಣಸುವೇ

### ಅಟ್ಟ

ಗೋಕುಲ ಭೂಮಿಯ ಯಮುನಾನದಿಯತೀರ  
ಸೋಕಿ ರಜದಿ ಪಾವನ್ನ ಮಾಡಿದ ನವಿ  
ಆ ಕಮಲಾಜಾಂಡವನಂತಾನಂತಾ  
ನೇಕಬಗೆಯಿಂದ ವೋಳಗೆತ್ತೋರುವ ನವಿ  
ಪೂಕಶಾಪನಾದಿ ಮುಕುಟಮಣಿಯ ಶಾಂತಿ

ಮುಕ್ತಮುಕ್ತಿಯಾದಿಗಳು  
ಸಿಕ್ಕಿದೆಂದು ಜರಿಸುವನವಿ  
ಅರ್ಥಸೋಮ ಕೋಟಿಕಿರುಣಾ  
ನಕ್ಕಹಾಸ್ಯ ಮಾಡುವನವಿ  
ರಕ್ಷಸರ ಸಮುದಾಯದಾಯದಾ  
ಸೊಕ್ಕಮುರಿದು ಕಳವನವಿ  
ಅರ್ಥನಾಮಾ ವಿಜಯವಿಶಲ  
ಭಕ್ತರಿಗೆ ವೋಲಿದನವಿ

ಜತೆ.

ಅಚ್ಯಾಪರ ಹೃದಯದೊಳಗೆ ಮಿನಗುವನವಿ  
ಅಚ್ಯಾತ ವಿಜಯವಿಶಲರೇಯನ ನವಿ

೧೦

ಮಧ್ಯಮಾವತಿ

ಇಂದು ನಾನೇನು ಸುಕೃತವ ಮಾಡಿದೆನೋ  
ಮಂಗಳ ಮಹಿಮ ವೇಂಕಟ ಬಂದ ಮನೆಗೆ

ಹಾರ ಕೇಯಾರ ಹೊನ್ನಂಗುರ ಬೆರಳು  
ಹಾರದ ನಡುವೆ ಹಾಕಿದವೇಳು ಪದಕ  
ತೋರಮುತ್ತಿನ ಕಂಠಮಾಲೆ ಸರಿಗೆಯು ಕೋ  
ನೇರಿವಾಸ ವೇಂಕಟ ಬಂದ ಮನೆಗೆ

ಕಾಲಪೆಂಡಿಗೆಯು ರಕ್ಷಸರ ಹಾವಿಗೆಯು  
ಮೇಲಾದ ವಜ್ರನವರತ್ನದ ಮಕುಟ  
ವೀಳ್ಯದ ಬಾಯಿ ಕಪೂರದ ಕರಡಿಗೆಯು  
ಮೇಲುಗಿರಿವಾಸ ವೇಂಕಟ ಬಂದ ಮನೆಗೆ

ತೆಗೆದುಟ್ಟ ಹೀತಾಂಬರ ಉಡುಗೆ ಕರ್ತಾರಿ  
ಯದುಗಿರಿವಾಸ ವೇಂಕಟ ಬಂದ ಮನೆಗೆ

ನೋಸಲ ಸುತ್ತಿದ ಪಟ್ಟೆ ಎಸೆಪೋ ಕಸ್ತುರಿಯು  
ವಶವಾದ ಅಮೃತದ ರಸ ಸವಿಮಾತು  
ಎಸಳುಕಂಗಳ ನೋಟ ಹೋಸ ಪಂಚಭಾಣ  
ಸುಕುಮಾರ ಸೊಬಗು ವೇಂಕಟ ಬಂದ ಮನೆಗೆ

ಕಲಿಯುಗದಲ್ಲಿ ಶಂಖಚಕ್ರವ ಧರಿಸಿ  
ಹದಿನಾಲ್ಕು ಲೋಕ ತನ್ನದರದಲ್ಲಿಟ್ಟು  
ಗರುಡನ ಏರಿ ಮೂರ್ಜಗವ ಮೋಹಿಸುವ  
ಪುರಂದರವಿತಲ ವೇಂಕಟ ಬಂದ ಮನೆಗೆ

## ೧೧

### ತೋಡಿ

ಇನ್ನೆಂದಿಗೂ ನಿನ್ನ ದರುಶನ ಶೇಷಾದಿವಾಸ

ಪನ್ನಂಗಶಯನ ಪ್ರಸನ್ನರ ಪಾಲಿಪ  
ಫನ್ನಮಹಿಮ ನೀನೆನ್ನನುಧ್ವರಿಸೊ

ವರಸುರಮುನಿಗಳ ವ್ಯಂದನೆರಹಿದ ಯಾಗಗಳಿಂದ  
ಪರಮಾದರದಿಂದಿರುವ ಸಮಯದಿ  
ನಾರದಮುನಿ ಬಂದೋದಗಿ ನಿಂದ ಇ—  
ದಾರಿಗರ್ರಿತವೆಂದರುಹಿ ಮರಳೀತೆರಳಿದ  
ಸುರಮುನಿವಚನದಿ ಭೃಗುಮುನಿವರ ಪೂರ್ಣಿ  
ಹರವಿರಿಂಚಿಯರ ನೋಡಿದಾ ಉರುತರ ಕೋಪದಿ ನಿಲ್ಲತ  
ಪರಮ ಪುರುಷರಲ್ಲಿಂದೆನ್ನತ - ವೈಕುಂಠವನ್ನೇ ಸಾರುತ  
ಹರುಷದಿ ಶ್ರೀಹರಿ ಉರಗಶಯನನಾಗಿ  
ಘರಮುಗ್ಗೇರೇಗಿರುತ್ತಾ—ಎಗಿನ್ನುದಂತೆ ಇಂನ್ನಿತ್ತು

## ಕರುಣಾಗಳುಂಟೇ ಶ್ರೀಹರಿ ಸಪ್ತೋತ್ತಮಾ

ಸ್ವಾಮಿ ನೀ ನಿಜಧಾಮವನೆ ತೊರೆದೂ

ಸ್ವಾಮಿಕಾಸಾರ ತೀರದಿನಿಂದೂ ಧಾಮವನರಸಿ

ವಲ್ಲೀಕವನೆ ನೂಡಿ

ವಿಮಲ ಸ್ಥಳವಿದೆಂದು ಮನದಲಿ ಅನಂದದಿಂದಲಿ ಬಂದು ನಿಂದೆ

ಸನ್ಯದವನ್ನೆ ತೋರುತ್ತ

ಕಮಲಭವ ತೀವ ತುರು ಕರು ರೂಪದಿ

ಈ ಮಹಗಿರಿಯನ್ನು ಅರಸುತ್ತ—ಸ್ವಾಮಿ ನೀನಿಲ್ಲಿಹನೆಂದೆನ್ನುತ್ತ

ಕಾಮಧೇನು ಪಾಲ್ಗೂರ್ಯತಾ— ಈ ಮಹಿಮೆಯನ್ನೇ ಬೀರುತಾ

ಭೂಮಿಗೂಡಯ ಜೋಳನ್ನಪ ಸೇವಕನು

ಧೇನುವನು ತಾ ಹೊಡಯಲು

ಕಾಮನಯ್ಯ ನೀನೇಳಲು—ಭೀಮ ವಿಕ್ರಮವ ತೋರಲು

ಕ್ಷಮಿಸಿದೆ ನೃಪನದಯಾಳು

ಅಮಿತ ಸುಗುಣಪೂರ್ಣ ಅಜರಾಮರಣ

ನೀ ಮಸ್ತಕ ಸ್ಮಾರ್ತಿನ ವ್ಯಾಜವ ತೋರಿ

ಪ್ರೇಮದಿ ಗುರು ಪೇಳ್ಳಿಷಧ

ಕಾಮಿನೀ ಮೋಹವ ತೋರಿದೇ ವಿಡಂಬನ ಮೂರ್ತಿ

ಮಾಯಾರಮಣನೆ ಜೀಯಾ ಕಾಯುವ ಜೀವನಿಕಾಯಾ

ತೋಯಜಾಂಬಕ ಹಯವನೇರಿ ಭರದಿ ತಿರುಗಿ ತಿರುಗಿ

ವನವನೆಲ್ಲ ಮೃಗನೆವನದಿ ನಿಂದು ನೋಡಿದೇ

ಪ್ರಿಯಸಶಿಯರ ಕೂಡಿ ಪದುಮಾವತಿಯು ತಾ

ಹಯದಿ ಕುಳಿತ ನಿನ್ನ ನೂಡಲು

ಪ್ರಿಯಳಿವಳಿನಗೆಂದು ಯೋಚಿಸಿ

ಕಾಯಜಾತ ನಿನ್ನ ಹಯವನೆ ಕಳಕೂಂಡು

ಮಾಯದಿಂದ ನೀ ಮಲಗಿದೆ

ತಾಯಿ ಬಕ್ಕಳಯೋಳು ಪೇಳಿದೇ

ತ್ರೈಯವಂದು ಆಕಾಶನನೊಟ್ಟಿಸಿ  
ತಾಯಿಯಭೀಷ್ಣವನಿತ್ತ ಸ್ವರಮಣಾ

ಸಕಲ ಲೋಕಕೆ ನಾಥಾ—ಭಕುತರಭೀಷ್ಣಪ್ರದಾತಾ  
ಭಕುತನಾದ ಆಕಾಶನ್ಯಪತಿಯು ಬಹುಳೆ ಮಾ—  
ತ ಕೇಳಿ ಅಭಯವಿತ್ತು ಮನ್ಸಿ ಪದುಮಾವತಿಯ ಪರಿಣಯ  
ಹುಕರ ಸನ್ಮಾನಿದಲ್ಲಿ ಅಕಳಂಕ ಮಹಿಮ—  
ಗೆ ಕೊಟ್ಟನು ತಾ ಲಗ್ನಪತ್ರಿಕಾ  
ಸ್ವೇಕರಿಸುವುದೀಕನ್ನಿಂದಾ ಈ ಕಾರ್ಯಕೆ ನೀನೆ ಹೇ  
ರಕಾ ತಾ ಕಳುಹಿದ ಪುಣ್ಯ  
ಶ್ಲೋಕನು ಶೋಕರಹಿತ ಜಗ—  
ದೇಕವಂದ್ಯ ಅವಲೋಕಿಸಿ ಪತ್ರಿಕವನ್ನು  
ಸಕಲ ಸಾಧನವಿಲ್ಲಿನ್ನು  
ಲೋಕೇಶ ಗರುಹ ಬೇಕನ್ನು  
ಧಕಾಂಗಿ ನಾನು ಎನ್ನಲು  
ಲೋಕಪತಿಯೆ ಸುರಕೋಟಿಗಳಿಂದಲೆ  
ಈ ಕುವಲಯದಿ ನಿನ್ನಯ ಪರಿಣಯವೆಸಗಲು  
ಲೋಕ ಜನಕೆ ಕಲ್ಯಾಣವ ತೋರಿದೆ  
ಭಕುತ ಜನಪ್ರಿಯ ಶ್ರೀವತ್ಸಾಂಕಿತ

ಖಿಗವರವಾಹನ ದೇವಾ

ಶ್ರೀಗುಣರಹಿತ ಜಗಕಾವಾ

ಅಗಣತ ಮಹಿಮ ಗೋಮಯನೆನಿಸಿ

ಬಗೆಬಗ ರೂಪವಧರಿಸಿ ಪರಮಾದರದಲೆ ಸುರರ ಪೌರಂಯ

ನಗಧರ ನೀನೀಗಿರಿಯೋಳು ನೆಲೆಸಿಹೆ

ಅಗಣತ ಸುರಗಣಕ್ಕನ್ನರರು ಸಾಧ್ಯರು ತರುಫಲ

ಖಿಗ ಮೃಗ ರೂಪವ ಬಗೆಬಗೆ ಇಹೆ

ಪೌಗಳಲಳವೇ ಗಿರೀವರವು

ಜಗದದೇವ ರಾಜಸುವವನಾಗಿಹೆ  
ಮಿಗಿಲೆನಿಸಿದ ಶ್ರೀ ವೆಂಕಟೇಶ  
ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ

## ೧೨

ಉದಯರಾಗ

ಈ ಜೀವವಿದ್ವಾ ಫಲವೇನು, ಚೆಲುವ  
ರಾಜೀವಲೋಚನನ ನೆನೆಯದ ಪಾಪಿ ತನುವಿನಲ್ಲಿ  
ಅರುಣ ಉದಯದಲೆದ್ದು ಹರಿಯ ಸ್ತುರಣೆಯ ಮಾಡಿ  
ಗುರುಹಿರಿಯರನು ಮನದಿ ನೆನೆದು ನೆನೆದು  
ಪರಮ ಸುಖಿಯಾಗಿ ನದಿಯೊಳು ಮಿಂದು ರವಿಗಷ್ಠ್ಯಾ  
ವೆರೆಯುದ ಕಡು ಪಾಪಿಯಾದ ಈ ತನುವಿನಲ್ಲಿ

ಹೊನ್ನ ಕಲಶದಲ್ಲಿ ಅಗ್ನೋದಕವ ಶ್ರೀ ಹರಿಗೆ  
ಚೆನ್ನಾಗಿ ಅಭಿಷೇಕವನ್ನು ಮಾಡಿ  
ರನ್ನದುಡಿಗೆಗಳುಡಿಸಿ ರತ್ನಗಳನಳವಡಿಸಿ  
ಕಣ್ಣನಲಿ ನೋಡಲರಿಯದ ಕಪಟಿ ತನುವಿನಲ್ಲಿ

ತುಲಸಿ ದಳಗಳು ಪುಷ್ಟಮಾಲಿಕೆಯ ನವರತ್ನ  
ಹೊಳೆವ ಕೌಸುಭವು ಕೊರಳಲ್ಲಿ ಪದಕ  
ನಳಿನಾಶ್ವಗಿಟ್ಟು ಕಪೂರದಾರತಿಯತ್ತಿ  
ಕಣ್ಣನಲಿ ನೋಡಲರಿಯದ ಕಪಟಿ ತನುವಿನಲ್ಲಿ

ಪರಿಪರಿಯ ಭಕ್ತ್ಯ ಪಾಯಸ ಶಾಕ ಶಾಲ್ಯಾನ್ನ  
ಹರುಷದಿಂದಧಧಿಬಿಂದ ಸ್ಥೀರ ಘೃತವು  
ಪರಮಪುರುಷಗೆ ತಂದು ಸ್ನೇಹೇದ್ದವನೆ ಮಾಡಿ  
ಹರುಷದಲ್ಲಿ ಕ್ಷಮುಗಿಯಲರಿಯದ ಕಪಟಿ ತನುವಿನಲ್ಲಿ

ಕಣ್ಣನಲಿ ನೋಡಲರಿಯದ ಕಪಟ ತನುವಿನಲಿ

೧೨

ಸಾರಂಗ

ಕುತನಾತುಮ ಮೂರುತಿ ಕುತನಂತರಾತುಮಾ  
ಕುತನೆ ಪರಮಾತುಮ ಕುತನೆ ಜ್ಞಾನಾತುಮ

ಕುತನೆ ಅನ್ಯಯಾದಿ ಮೂರುತಿ  
ಕುತನೆ ಪ್ರಾಜ್ಞಾದಿ ಮೂರುತಿ ಕಾಣೋ  
ಕುತನೆ ಅಂಗುಷ್ಠ ಪರಿಮಿತ ಮೊದಲಾತ  
ಕುತನೆ ಹೃದಯಾಂಬುಜ ನಿವಾಸ ಪ್ರ  
ಶ್ಯಾತ ಮೂರುತಿ ಜಗಕಾಶ್ಚಯ್ಯ ಮೂರುತಿ  
ಕು ತಿರುವೆಂಗಳ ತಿಷ್ಣಪ್ಪ ಎನ್ನಪ್ಪ  
ವಾತವಂದಿತ ಸಿರಿ ವಿಜಯವಿಶಲ ಪರಮಾ  
ಪೀಠನು ಸಕಲಸುರ ವಾತಕನುದಿನ

ಮಟ್ಟ

ಹರಣದೊಳಗೆ ನೀನು ಇರಳುಹಗಲು ಬಿಡದೆ  
ತರುಣ ಪ್ರರುಷವೇಷ ಧರಿಸಿದೆ ಪ್ರತಿದಿನ  
ಮೆರೆದು ಉನ್ನತದಲ್ಲಿ ಸುರರೊಳು ಪೆಸರಾದ  
ವರಗಿರಿಯ ವಾಸ ತಿರುವೆಂಗಳೇಶ ವಿಜಯವಿಶಲಧೀಶಾ  
ಕರುಣಾಕರ ಸುಜನರ ಮನೋರಥ ದೇವಾ

ತ್ರಿವಿಡಿ

ಅನಿರುದ್ಧಾದಿ ಮೂರುತಿ ಅಜಾದಿ ಮೂರುತಿ  
ಅನಿಮಿಷರೊಳಗೆ ಬಲುಪೂಳವ ಮೂರ್ತಿ  
ಮನ ಮೊದಲಾದ ಇಂದ್ರಿಯಂಗಳವರಲ್ಲಿ

ಕೇಶವಾದಿ ತತ್ಪಾತ್ರಸದವರೊಳು  
 ವಾಸವಾಗಿದ್ದ ಪೃಷ್ಟಕೇಶ ಮೂರುತಿ  
 ಸಾಸಿರ ಮೂರುತಿ ವಾಸುದೇವಾ ಆ  
 ಕಾಶ ಹೃದಯದೊಳು ಸುಮೂವಾ ಮೂರುತಿ  
 ಸಾಸಿರಾಸಿತಿ ಭೂಷಣಂಗುಲಿಪವರ್ಚಿ ಸೀ ಸಮಸ್ತ ಮೂರುತಿ  
 ಶೇಷಗಿರಿ ವೆಂಕಟೇಶ ವಿಜಯವಿಶಲ  
 ಲೇಶ ಮೂರುತಿ ಪಂಚಕೋಶದ ಮಹಿಮಾ

### ಆದಿ

ಶರೀರದೊಳಗೆ ನಾವಿ ಶಿರಸಾ ಪರಿಯಂತ  
 ಭರತವಾಗಿ ರೋಮಾಂತರದ ಮಧ್ಯದಲಾವಾಂ  
 ತರದ ಸಹಿತ ನಿರಂತರ ಮಾಯವಾಗಿಪ್ಪೇ  
 ಹರಿಯೆ ನೇನೆ ಇಲ್ಲಿ ಶಿರುಮಲನಾಗಿ ಮೆರವೆ  
 ವರಗಿರಿಷಾಸ ಶ್ರೀನಿವಾಸ ವೇಂಕಟೇಶ  
 ಸುರತರುವ ಭಕ್ತರಿಗೆ ನಿಜರನಿಕರಪಾಲಾ

### ಜತೆ

ಶಿರುವೆಂಗಳೇಶನಂತರದೊಳು ಚಿಂತಿಸಿ  
 ವರಗಿರಿ ಸಿರಿವಿಜಯವಿಶಲನ ಮನದಲ್ಲಿ ಕಂಡೆ

### ೧೪

#### ವರಾಳಿ

ಎಂದು ಕಾಂಬನು ಎನ್ನ ಸಲಹುವ  
 ಬಂಧುಬಳಗೆ ನಮ್ಮೆಪ್ಪನ ಶಿರುಪತಿಲಿಪ್ಪನ  
 ವರಹ ತಿಮ್ಮಪ್ಪನ

ಎನ್ನೂಡಯ ಪೂಗಳ ನಾ

ಸ್ವಾಮಿ ಪ್ರಷ್ಟರಣೆಯಲ್ಲಿ ಸ್ವಾನ ನೇಮ -  
ವ ಮಾಡುವೆ ಪ್ರಣ್ಯಕ್ಕೆತ್ತವ ಸ್ಮೋಡುವೆ  
ಹಯಪದನನ ಕೊಂಡಾಡುವೆ

ರಖಿ

ಎಷ್ಟು ಹೇಳಲ್ಲಿ ವೆಂಕಟಗಿರಿಯ  
ದೃಷ್ಟಿಗೆ ಬಹು ಸಿರಿಯ  
ಬೆಟ್ಟವನೆ ಮನಸಿಷ್ಟೇರಲು ಬೇಡಿದ  
ಇಷ್ಟಾಥ್ರಾಗಳ ಈಡಾಡುವ ದೂರೆಯ  
  
ಚಿತ್ರವಿಚಿತ್ರದ ಮಹಾದ್ವಾರ  
ಚಿನ್ನದ ಗೋಪುರ  
ಸ್ವಾಚ್ಛರಾದ ಸ್ವಾಮಿ ಪ್ರಷ್ಟರಣೆಯ ತೀರ  
ಸುತ್ತಲು ಪ್ರಾಕಾರ  
ಹೆಚ್ಚಿನತೀವ್ರತವೆ ಮನೋಹರ  
ಮಾರುವ ವಿಸ್ತಾರಸ  
ಚಿತ್ತಜನಯ್ಯನ ಶ್ರೇಲವೆ ದೂರದಿಂ -  
ದ್ವಾತ್ತಿ ಬರುವುದೀತನ ಪರಿವಾರ  
  
ರತ್ನಮಾಣಿಕ್ಯದ ಕೇಯೂರ  
ಕಟ್ಟಿದ ಉಡಿದಾರ  
ಉಟ್ಟಿದ್ದ ನಿರಿಜರಮೀತಾಂಬರ  
ಕೌಂಸ್ತಭ ಮಣಿಹಾರ  
ಗಟ್ಟ ಕರಕಂಕಣ ಕುಂಡಲಧರ  
ಚತುಭುಜದಲಂಕಾರ  
ವಕ್ಷಸ್ವಳದಲ್ಲಿ ಹೊಂದಿದ ತೀಮಹಾ -  
ಲಕ್ಷ್ಮೀದೇವಿಯರಿಂದೂಲಿವ ಶೃಂಗಾರ

ಬೇಕಾದ ಭಜಕರ ಭವ ಪಡಿಪಾಟ  
ಬಿಡಿಸುವ ಯಮಕಾಟ  
ಕೋಟಿಜನರ ಶ್ಲಾಷ್ಟವೆ ನಮ್ಮೆ ಕಿ—  
ರೀಟಯ ಸರಿ ಕೇಶವನ ಮಂದಿರದೊಳ್ಳ

ತಪ್ಪಗಣಕೆಯ ಬೇದುವ ಸರ್ವ  
ಶ್ರೀಲದ ತಿಮ್ಮಪ್ಪ  
ಕಪ್ಪವ ಕಾಸು ಕವಡೆ ಮುಡುಪ್ಪ  
ಹಾಕದೆ ತಾನೊಪ್ಪ  
ಜಪ್ಪಿಸಿ ನೋಡುವ ಜನರ ತಪ್ಪ  
ಹುಡಿಕ್ಕಾಡುತಲಿಪ್ಪ  
ಅಪ್ಪಮಹಿಮಾನಂತ ಮೂರುತಿ ತಾ—  
ನೊಟ್ಟಿದರೂಲಿದುಕೊಡುವ ಸಾರೂಪ್ಯ

ದೇಶದೇಶದೊಳ್ಳ ಈತನ ವಾರುತೆಯು  
ತುಂಬಿದ ಕೀರುತಿಯು  
ಆಸೆಯ ದೈವ ಈ ಮೂರುತಿಯು  
ಫಲ್ಲಣ ಸಾರಥಿಯು  
ಲೇಸಾಗಿ ಜನರ ನೋಡುವ ರತಿಯು ।  
ಕಪ್ಪಾರದಾರತಿಯು  
ವಾಸವಾಗಿರುವ ಈ ಶೇಷಾದಿಯಲ್ಲಿ ಭೀ—  
ಮೇಶ ಕೃಷ್ಣ ಶ್ರೀನಿವಾಸ ಕೃಪಾಳು

## ೧೬

### ಭೃರವಿ

ಎಸೆವೊ ಪೋಸರತುನ ರಂಜಿಸುವ ಮಕುಟಮೌಳಿ  
ಅಸಿತ ಸುಳಿಗುರುಳ ಶೋಭಿಸುತ್ತಿರೆ ಮಧುಪನಂತೆ

ಶಶಿವದನ ನಸುನಗೆ ರಸಸುರಿವ ಮಾತು  
ಮಿಸುಣುಪಾವಳಿದಂತ ಕಂಬುಕೊರಳ ರೇಖೆ  
ಹಸನಾದ ಉರನಾಭಿ ನಡಿವೆ ಸರ್ವಲೋಕ  
ಬಸುರೊಳಗೆ ಪೊಪ್ಪುತ್ತಿರೆ ಕಂಡೆ ಕಟಿಕರ ಯುಗ್ಗು  
ಪಸರಿಸೂವ ಉರು ಜಾನುಜಂಫೆ ಪದನಖಾ  
ನಿಶಿಚರನಾಶಾ ಲೋಕಾತ್ಯಾತ್ಯಾತ್ಯಾ ನಾಮಾ  
ರುಷಕೇತನಯ್ಯಾ ಸಿರಿ ವಿಜಯವಿಶನ  
ಅಸಮಸ ಮೂತ್ರೀಯಾ ಕನಸಿನಲ್ಲಿ ಕಂಡೆ

### ಮಟ್ಟ

ವೀರಮುದ್ರಿಕೆ ಬೆರಳ ಹಾರು ಶೋಭಿತಪೆಂಡೆ  
ಭೋರಗರವ ಗೆಜ್ಜೆ ತಿರಿತಿರಿಲಿ ರ್ಯುಂಕಾರದಮೂಪೂರ  
ಗಾರಾದ ಉಡುದಾರ ಹೀರ ಕೌಂಸ್ತುಭ ತುಲಸೀ  
ಹಾರಾ ಪುಲಿಯುಗರು ಹೇರೂರಾದಲ್ಲಿ ಕೇಯೂರ ಸಿರಿದೇವಿ  
ಪಾರಣದಿಂದ ಬಂಗಾರ ಕಂಕಣ ಮುದ್ರೆ  
ಶೋರುವ ಸರ್ವ ಲಂಕಾರ ಚಲುವನಾ  
ಪಾರಾನೋಡಿದೆ ನಖಾ ಶಿರಸ ಪರಿಯಂತಾ  
ಪಾರಮಹಿಮಾ ಸಮಾರಣ ನಾಮಕನು ವಿಜಯವಿಶಲವನ್ನು  
ಪಾರನನೋಡಿದೆ ಸಂಸಾರಹರ ವಾಗಿ  
ಸೇರುವ ಗತಿಯಲ್ಲಿ ಆರಾಧನೆಯೀಯಿಂದ

### ತ್ರಿವಿಡಿ

ಪೊಂಬಟ್ಟೆ ವಸನವ ನಂದಮಹಿಮಫವ ಕೈಯ್ಯು  
ಕೊಂಬು ಕೊಳಲು ಕೋಲು ತುತ್ತುರಿ ಮವ್ವುರಿ  
ಭೋಂ ಭೋಂ ಭೋಂ ಎಂದು ಧ್ವನಿ ಮಾಡಿ ಉದುವ ರತ್ನ  
ಗಂಬಳಿ ಕೊಟ್ಟಿಲ್ಲ ತ್ರಿಭಂಗಿಯನ್ನು ಹೂಡಿ

ಸಂಬಲು ಬಂಬಲವಾಗಿ ಪಾಲಿಪ ಪತ್ತಿ  
ಬಿಂಬಹೇಮಾಂಗ ಶ್ರೀ ವಿಜಯವಿಶಲರೇಯಾ

### ಅಟ್ಟ

ಗಿರಿಯ ಧರಿಸಿ ನಿಜರರ ಪೂರದಾ ನೀತೆ  
ಗಿರಿಜೀತಗೆ ಬಂದ ಉರಿಯ ಕಳದ ನೀತೆ  
ಗಿರಿಯ ಬೆರಳಲ್ಲತ್ತಿ ತುರವ ಕಾಯಿ  
ಗಿರಿಯ ವ್ಯೇರಿಯ ಸಂದನನ ಹೀತೆ ನೀತೆ  
ಗಿರಿಯ ತಂದವಗತಿ ಕರುಣ ಮಾಡಿದ ನೀತೆ  
ಗಿರಿಯ ಬಾಯಲಿಕಣ್ಣಿ ಜಗವ ಸಾಕುವ ನೀತೆ  
ಗಿರಿಯ ಸುತ್ತುವನ ವಸರ್ಮಳುಬ್ಬಾ ನೀತೆ  
ಗಿರಿ ಪಾಶಾ ಶಾಯಿ ಶ್ರೀ ವಿಜಯವಿಶಲ ನೀತೆ  
ಗಿರಿಯಾ ಕಿತ್ತಿದವ ನಷಿದನಂದ ಧೀರ ನೀತೆ

### ಆದಿ

ಶ್ವಾಮವನ್ ಕೋಮಲಂಗ  
ಸಾಮಗಾಯನ ವಿಲೋಲ  
ಕಾಮ ಪರಿಪೂರ್ಣ ತಿಮ್ ಮೇಲಗಿರಿನಿಲಯ  
ರಾಮರಂಗ ರಾಜೀವಾಕ್ಷಾ ವಾಮನಾ ಇಂದಿರಾ ಪೂರ್ಣ  
ಪ್ರೇಮಾ ಯದುಕುಲ ಲಲಾಮ ಭಕ್ತವಾಧಿ ಸೋಮ  
ಭೂಮಿ ವಾಯು ತೇಜಾ ರಾಪೂ ಯೋಮಂತ ಬಾಪ್ಯಾದಿ  
ನೇಮಕನು ನ್ಯಾಮಕ ನೀಯಾಮಕನು ಗುಣಕಮಾರ್  
ನಾಮಕನ ನೆನಿಯೆ ಶ್ರಿಧಾಮಾದಲಿ ಸೇರಿಸುವ  
ಭೀಮಾ ನಾಮಾ ದಾತಾನೀತಾ ವಿಜಯವಿಶಲ ಲೋಕ  
ಸ್ವಾಮಿಯನ್ನು ಕಂಡ ಕಂಗಳ ಮನೋಹರವಾಯಿತು

೨೮

ಮುಖಾರಿ

ಕಂಡೆ ಕಂಡೆ ಸಾಮೀಯೆ ಬೇಡಿಕೊಂಡೆ

ಕಂಡೆ ತಿರುಪತಿ ಪೆಂಕಟೇಶನ

ಕಾರಣಾತ್ಮಕ ಸಾರ್ವಭೌಮನ

ಕಾಮಿತಾಧರ್ಗಳೇವ ದೇವನ

ಕರುಣಾನಿಧಿ ಎಂದನಿಸಿ ಮರೆವನ

ಕೋಟಿ ಸೂರ್ಯಪ್ರಕಾಶವೆನಿಪ ಕಿ

ರೀಟವನು ಮಸ್ತಕದಿ ಕಂಡೆನು

ನೋಟಕಾಶ್ವರ್ಯವಾದ ನಗೆ ಮುಖಿ

ನೋಸಲಿನಲಿ ತಿರುಮಣಯ ಕಂಡೆನು

ಸಾಟಯಿಲ್ಲದೆ ಚತುರಹಸ್ತದಿ

ಶಂಖಿ ಚಕ್ರ ಗದಾಭ್ರಾ ಕಂಡೆನು

ಬೂಟಕದ ಮಾತಲ್ಲು ಕಾಣೆರೊ

ಭೂರಿ ದೃವರ ಗಂಡನಂಫ್ರಿಯ

ತಪ್ಪಗಣಕೆ ಕಪ್ಪಗಳನು

ಸಪ್ತದ್ವಿಪಗಳಿಂದ ತರಿಸುವ

ಉಪ್ಪ ಒಗರಗಳನೆ ಮಾರಿಸಿ

ಉಚಿತದಿಂದಲಿ ಯಣವ ಗಳಿಸುವ

ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ

ಒಪ್ಪದಲಿ ಕ್ರಯ ಮಾಡಿಕೊಡಿಸುವ

ಸಪ್ತಶಯನನ ಸಾರ್ವಭೌಮನ

ಅಪ್ಪ ವೆಂಕಟರಮಣನಂಫ್ರಿಯ

ಉರದಿ ಸಿರಿದೇವಿಯಿರಲು ಕಂಡೆನು

ಉನ್ನತದಿ ಕೌಸುಭವ ಕಂಡೆನು

ಕರದು ಹಾಡುವುದನಾನು ಕರಡನು  
ಶರಧಿಶಯನನ ಸಾರ್ಥ ಭೌಮನ  
ವರದ ಪುರಂದರವಿಶಲನಂಫ್ರಿಯ

## ೧೮

### ಕಲ್ಯಾಣ

ಕಂಡೆಕರುಣಾಕರನ ಕಣ್ಣಾರೆ ಮನದಣೆಯೆ  
ಮಂಡಯಲೀ ಮಕುಟ ರುಗರುಗಿಸುತ್ತಿರೆ ಬಲುಕನಾರ  
ಹುಂಡಲದ ಬೆಳಗು ಹುಂದದೆ ಶೋಭಿಸೆ ಎರಡು  
ಗಂಡಸ್ಥಳದಲ್ಲಿ ಮಿಂಚುವ ನಯನನಾಸ  
ಚಂಡಪ್ರಕಾಶ ಅಳಿಗುರುಳು ನಸಲಲಿ ತಿಲುಕ  
ತಂಡ ತಂಡದ ದಂತ ಅಧರ ಕೊರಳಲಿ ತುಲಸಿ  
ದಂಡ ಕೌಸ್ತಭಮಣಿ ಉರದ ಸಿರಿವತ್ಸವು  
ದಂಡ ಬಲುಪದಕ ಮುತ್ತಿನಸರ ರೇತಿಮೆ  
ಗೊಂಡೆ ಶೋಳಲಿ ವಪ್ಪೆ ಚತುಭೂಜದ ಚನ್ನಿಗ  
ದುಂಡಮಲ್ಲಿಗೆ ಉಳದ ಪೂರ್ವಾದಿಗಳು ಎಸಿಯೆ  
ಶೋಂಡರಿಗೆ ಬಿಡದೀವ ಅಭಯಕರ ಶಂಖಿಚಕ್ರ  
ಗಂಡುಗಲಿ ಕಟಿಕರ ಘನವುಡುಗೆ ಶೃಂಗಾರ  
ಡಂಡಣದ ಘಂಟೆ ಕಂಕಿಣಿಜಾನು ಜಂಫೆ ವೀರ  
ಪೆಂಡೆ ಪಡದಂದಿಗೆ ಭಂದವಾದದು ಕಂಡೆ  
ಶೋಂಡಿಗೆ ಗತಿಯನಿತ್ತ ವೆಂಕಟ ವಿಜಯವಿಶಲ  
ಹುಂಡಲಗಿರಿವಾಸ ತಿರುವೆಂಗಳೇಶ

### ಮಟ್ಟ

ಗರುಡ ವಿಷ್ವಕ್ಸೇನ ವರ ಸುದರುಶನ  
ಪರಮಪುರುಷನ ಎದುರಿಲಿ ಚತುರಬೀದಿ  
ಮೇರೆಪುತಲಿ ಸುತ್ತ ಬರುವದು ನಾನಾಕ

ಇಂದು ಧ್ವಜಾರೋಹಣವೆಂದು ತಿಳಿದು ವನಜ  
 ನಂದನ ಇಂದುಶೇಖರ ನಿಜರ  
 ಸಂದೋಹ ಸನಕಸನಂದಮುನಿ ನಾ  
 ರಂದ ತುಂಬರ ಗಂಥರ್ವಸೋಬಗತಿ  
 ಭಂದದಿಂದಲೊಪ್ಪುವ ಅಂದವಾದ ನಾರೇರು  
 ಬಂದಿಮಾಗದರು ನಿಸ್ಸಂದೇಹವಿಲ್ಲದೆ  
 ನಿಂದೆಡಬಲದಲ್ಲಿ ವಂದೆ ದೈವಾವೆಂದು  
 ವಂದಿಸಿ ತಮ್ಮ ತಮ್ಮಗಂದವಾಗಿ ಪೋಗಳೆ  
 ಚಂದಿರವದನ ತಿರ್ಮಾಲ ವಿಜಯವಿಶಲ  
 ತುಂದಿಯಿಂದಲೀ ನೆನಿಯೆ ಅಂದ ವರವನೀವ

### ಅಟ್ಟು

ಎಲ್ಲಲ್ಲಿ ನೋಡಿದರಿಲ್ಲ ಇದರ ಸರಿ  
 ಎಲ್ಲ ನಿಧಿಗಳಿಗೆ ಬಲ್ಲಿದ ನಿಧಿಯನ್ನಿ  
 ಬಲ್ಲವನಾಗಿದ್ದ ನಿಲ್ಲದೊಂದೆ ಸಾರೆ  
 ಸಲ್ಲಲಿತ ಮನದಲ್ಲಿ ಯಾತ್ರೆಮಾಡೆ  
 ಸಲ್ಲಾನು ನರಕಕ್ಕೆ ಎಲ್ಲಾ ಜನ್ಮದ ಪಾಪ  
 ತಲ್ಲಣಿಸಿ ಎದ್ದನಿಲ್ಲದೆ ಓಡೋವು  
 ಯಳ್ಳನಿ ತಪ್ಪಿತ ಸೋಲ್ಲಿನಿಂದಲೀ ಎನೆ  
 ಸಲ್ಲಿಸಿ ಈ ಮಾತೆ ವಿಜಯವಿಶಲ ಸಿರಿ  
 ವಲ್ಲಭ ತಿರುವೆಂಗಳೆಲ್ಲಲ್ಲಿ ನಲಿವಾ

### ಅದಿ

ಶ್ರೀನಿವಾಸನ ಕ್ಷೇತ್ರ ಆನಿಜರರು ಎಣಿಸಿ  
 ಕಾಣಾರು ಎಣಿಕೆ ಗಣಾಣ  
 ಕೊಣ್ಣಿಯೋಳಗುಳ್ಳ ನಿಧಿಗೆ  
 ಮಾಣಿಕವಾಗಿದ್ದ ಮೇರದು  
 ದಾನಮಾಡಿದವನ ಮಾತಿಗೆ

ದಲ್ಲಿಂ ವರದ ಪನ್ನಂಗ ಮಹಿಧರ ಧೀತೆ  
ತೊಂಬ ಏಜಯಪಿತಲ ತಿಮ್ಮಾಯನ ಕಂಡೆ

## १९

ಸಾವೇರಿ

ಕಂಡೆ ನಾ ಬ್ರಹ್ಮಾಂಡದೂಡೆಯ ಶ್ರೀ ವಂಕಟೇಶನ

ಕಂಡೆ ನಾ ಭಕ್ತರ ಹಿಂಡುಗಳು ನರೆ

ಕೂಣಾಡುಡತಲಿದೆ ಪದಪ್ರಂಡರೀಕವನಾ

ತುಂಗಮಹಿಮ ಸತ್ಯಂಗವಿತ್ತ ಮನದಂತರವರಿ—

ತಾಂಗಿರಸದೀ ಮಂಗಳ ಪೌಣಿಮೆ ಭಾಗ್ಯವಾಸರದಿ

ಭಾಗ್ಯವಿಪತ್ತಿ ನಿನ್ನನುಗ್ರಹದಿ ನಗದೂಡೆಯ ಭಕ್ತ—

ರಘುಹರಿಸುತ ಪನ್ನಗಿರಿಯೋಡೆಯ ನಿನ್ನಯ ಗುಡಿಯನ್ನು

ಬಗೆಬಗೆ ಸುತ್ತಿಪರ ಹಿಂಡನ್ನು ನಾ ಕಂಡೆನೋ

ಜಾಗುಮಾಡದೆ ಬಾಯಿ ಬೀಗವ ಕೈಕೊಂಡು

ಸಾಗಿ ಕಾಸಾರದಿ ಸ್ವಾನ ಮಾಡಿಕೊಂಡು

ಒಗಿ ವರಹಾದೇವರ ವಂದಿಸಿ

ಬೇಗದಿ ಹರಕ ಕೈಕೊಂಡಿಹ ದೇವನ

ಮುಕ್ತರೂಡೆಯ ಪುರುಷೋತ್ತಮ ನಿನ್ನಯ

ಭಕ್ತರ ಪವತ್ತುಗಳಲ್ಲ ಹರಿಸಿ ತಕ್ಕಾನುಸಾರ ತ್ವ—

ದ್ವಾಕರಸಗುವ ಅತ್ಯಲ್ಪಭಕ್ತಿಯ ಸ್ವೀಕರಿಸಿ

ಭಕ್ತಿಯೊದ ಪೂರ್ವಾರದಿ ಸುತ್ತಲು ಹೊತ್ತಗಂಡದೀಪ ಸಾರುತ್ತೆ

ನಿತ್ಯನೂತನ ನಿನ್ನ ಸ್ತುತಿಸುತ್ತಲೀ ಮತ್ತೆ ಉರುಳುತಲೀ

ಃತ್ತಮಗತಿಪ್ರದ ವ್ಯಕ್ತನಮದೂ ತ್ವ—

ದ್ವಾಕರ ಮನೋರಥ ಪೂರ್ತಿಮಾಡುವ

ಃತ್ತಮದೆ ಲಂಬಾ ಹಿನ್ನಾದೆ ಸೆಂದೆ ರ

ಸನ್ಮಂಗಳ ರೂಪವ ನಲ್ಲಿಸದೆ ಸುಮೃಸೆ ಕುಳಿತು  
 ಇಮೃಸನಾಗಿರ ಘಮೃಸೆ ಎನ್ನನು ಒಳಕ್ಕೆಯದೆ  
 ಕಣ್ಣನದೆದುರಲಿ ನೀನಿಂದೆ ನಿನ್ನಯತಂದೆ ಸನ್ಮದದಿಂದೆ  
 ಪಾಮರನೆಂದನ್ನ ಪ್ರೇಮದಿ ಕರುಣೆಸಿ  
 ಸನ್ಮಹಿಮೆಯ ತೋರ್ದೆ ಜಗದೀಶ  
 ಕಾಮಿತಜನರ ಕಲ್ಪದ್ರಮ ನೀನೆಲೊ  
 ಈ ಮೇಲುಗಿರಿತ ಶ್ರೀವೆಂಕಟೇಶಾ ನಿನ್ನ

## ೧೦

ಕಂಡು ಧನ್ಯನಾದೆ ನಂದ ತನಯನ ಕಣ್ಣಾರ  
 ಕಂಡು ಧನ್ಯನಾದೆ ನಂದ ತನಯನ  
 ಕಂಡು ಧನ್ಯನಾದೆ ದಣೀಯವೆನ್ನವೆರಡು ಕಂಗಳೀಗ  
 ತಿರುಗಿ ಪೂರ್ಣಾರೆ ತಿಮೃಲಾಪುರಿತ ದೂರೆಯ ಬಿಟ್ಟು

ಸಾಲುದೀವಿಗೆ ಸಣ್ಣನಾಮ ಸರದ ಮಧ್ಯ ವೈಜಯಂತಿ  
 ಸೂರ್ಯನಂತೆ ಹೊಳೆವ ಮುದ್ದು ಮುಖಿವು ಮಹಾದ್ವಾರದಲ್ಲಿ  
 ತಂಖಿಚಕ್ರ ಶಾಮವಣ ಅಂಕಿತವ್ಯಳ್ಳಿ ನಾಮಗಳಿಂದ  
 ಪಂಕಜಾಕ್ಷ್ಯ ಪರಮಪ್ರರುಷ ವೆಂಕಟನೆಂಬೊ ನಾಮಾಂಕಿತದವನ

ಆ ಮಹಾ ವೈಕುಂಠದಲ್ಲಾಖಾಸವಾದ ನಮ್ಮ ಕುಲ –  
 ಸ್ವಾಮಿ ಎನಿಸಿಕೊಂಡ ಭೀಮೇಶ ಕೃಷ್ಣನ ದಯದಿಂದೀಗ

## ೧೧

### ದ್ವಿಜಾನಂತಿ

ಕನಸುಕಂಡನೆ ಮನದಲ್ಲಿ ಕಳವಳಗೂಂಡನೆ  
 ಏನು ಹೇಳಲಿ ತಂಗಿ ತಿಮೃಯ್ಯನ ಪಾದವನು ಕಂಡೆ

ಕಸ್ತೂರಿ ತಿಲಕನಿಟ್ಟು ಗೆಜ್ಜೆ ಘಲುಗೆನುತ್ತ  
ಸ್ವಾಮಿ ತಾ ಬಂದು ನಿಂತಿದ್ದನಲ್ಲ

ಮುತ್ತಿನ ಪಲ್ಲಕೆ ಯತಿಗಳು  
ಹೊತ್ತು ನಿಂತಿದ್ದರಲ್ಲ ಭತ್ರ ಕಾಮರದಿಂದ  
ರಂಗಯ್ಯನ ಉತ್ಸವ ಮೂರುತೆಯ

ತಾಮರ ಕಮಲದಲ್ಲಿ ಕೃಷ್ಣಯ್ಯ ತಾ  
ಬಂದು ನಿಂತಿದ್ದನಲ್ಲ ವಾಯು ಚೊಮ್ಮಾದಿಗಳು  
ರಂಗಯ್ಯನ ಸೇವೆಯ ಮಾಡುವರೆ

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ  
ಹೃದಯ ಮಂಟಪದಲ್ಲಿ ಸರ್ವಾಭರಣದಿಂದ  
ಪುರಂದರವಿಶಲನ ಕೂಡಿದೇನೆ

## ೨೨

### ಭೈರವ

ಕಮಲಾ ಕಮಲಾಸನದಿಂದೊಪ್ಪುವ ಪೋಕ್ಕಳಮಲವಾಗಿ  
ಮೆರೆವ ಬಲುಕಾಂತಿಯಾದ ಉದರ  
ಸಮ ವಿಷಮವಿಲ್ಲದ ನೋಳಿವರ ಕಂಗಳಿಗೆ  
ಸಮತಳವಾಗಿ ವಿರಾಜಸುವ ಉದರ  
ಶಮದಮವಾನಂತ ಗುಣಪರಿಪೂರ್ಣವಾದ  
ಪ್ರಮೆಗಳು ತುಂಬಿದ ಕಲುಷಹರ ಉದರ  
ದಮುನಾಮ ನಮ್ಮ ವಿಜಯ ವಿಶಲೇಶನ  
ಸಮಿಸದವರ ಮನಕೆ ಬೆಡುಗುತೋರುವ ಉದರ

ಮಟ್ಟ

### ತ್ರೈಡಿ

ಗುಣತ್ವಯಗಳ ಬಿಡದೆ ಪ್ರೋಂದಲೀಟ್ವ್ಯಾ ಉದರ  
 ಗಣನೆಯಲ್ಲದ ಜೀವರಾಶಿಗಳಿಧ್ಯಾದರ  
 ಅನುವರಿತು ವೇದಗಳು ಸ್ತುತಿಸಿಕಾಣದ ಉದರ  
 ಮುನಿಗಳ ಮತಿಗೀಗ ನಿಲಕಾದಿಪ್ಪ್ಯ ಉದರ  
 ಜನನಿ ಗೋಪಿಗೆ ಒಳಗೆ ಲೋಕಾತೋರಿದ ಉದರ  
 ಅನಿಮಿಷರು ನೋಡಿ ಬೆರಗುಬೀಳುವ ಉದರ  
 ಗುಣಸಾಂದ್ರ ಸಪ್ತ್ಯಧಾ ವಿಜಯವಿಶಲರೇಯ  
 ಮಣಿ ಕಾಂಚನದಂತೆ ಮಿನಗುವ ಚಲುವ ಉದರ

### ಅಟ್ಟಿ

ಎಂದಿಗೆಂದಿಗೆ ಕ್ಷುಧಾರಹಿತವಾದ ಉದರ  
 ಗಂಥಕುಸುಮದಿಂದ ಪೂಜಿಗೊಂಬ ಉದರ  
 ಒಂದೊಂದು ರೀತಿಯಲ್ಲಿ ಬೆಳಕಾಗುವ ಉದರ  
 ಮಂದಮತಿಗೆ ಜ್ಞಾನವನೀವ ಉದರ  
 ಅಂದು ಪರ್ವತ ಪೂರ್ತು ಮೃದುವಾದ ಉದರ  
 ತಂದರ್ಫಿಸಿದ ಮಿತಾತನದ ಉದರ  
 ಸುಂದರ ಶ್ರೀರಂಗ ವಿಜಯವಿಶ್ವಲ ನಿನ್ನ  
 ಚಂದಾದ ಶ್ರೀವಳಿ ಎಸೆವಂಥ ಉದರ

### ಆದಿ

ಜೊಲ್ಲು ಜೊಲ್ಲು ಸುರಿವಧಾರಿಯಲ್ಲಿ ಶೋಭಿಸುವ ಉದರ  
 ಸಲ್ಲಲಿತವಾದ ಭಕ್ತರೆಲ್ಲರಭೀಷ್ಪಯ ಉದರ  
 ಕಲ್ಲಿಬೋನಾ ಸವಿದು ಸವಿದು ದೊಳ್ಳಬೆಳಿಸಿಕೊಂಡ ಉದರ  
 ಬಳಿದ ನಾಮಾ ವಿಜಯವಿಶಲ ಕರ್ತುವಿನ ಉದರ

## ಕಲ್ಯಾಣ

ಕಾಯದಿಂದಲಿ ಭಕ್ತ ಮಾಡಿದವರಾಧ  
 ತಾಯಿಯಂದದಿ ತಾನೆ ಕಾರುಣ್ಯಾದಿಂ  
 ಘಾಯವಾಗದಂತೆ ದಂಡಿಸಿ ಪಾಲಿಸುವ  
 ಶ್ರೀಯರಸನ ಗುಣಕೆ ವನೆಂಬೆನೋ  
 ಸ್ತ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆ  
 ಕಾಯಿದು ಕೊಂಬವನ್ಯೇಯ ವಾಸನಮಯದಿಂ  
 ಆಯಿತೆಂದನೆಸುವ ಸ್ವಲ್ಭಾಸುಭವದಿಂದ  
 ನೋಯಾದಂತೆ ಪಾಪಾ ತೀರಿಸುವನು  
 ಈಯವನಿಯೋಳಗೆ ಎಣಿಸಿದರು ಇಂಥ ಉ  
 ಪಾಯ ಬಲ್ಲಂಥ ದೃವವಂದೂ ಇಲ್ಲಾ  
 ಬಾಯಲ್ಲಿ ಆಡಿದರು ಕೋಪದಿಂದಲಿ ಅವನ  
 ಸಾಯಾಬಡುವರಲ್ಲಿ ಮುಂದೋರದೆ  
 ಕಾಯಾಜ ಹಿತನ ಮಹಿಮೆ ಕೇಳಿರೂ ತನ್ನವರು  
 ಕಾಯಾದಲ್ಲಿ ಪಾಪಾಮಾಡೆ ಮನದಲ್ಲಿ ಉಣಿಪಾ  
 ಘಾಯಾದಂತೆ ಪ್ರಣ್ಯ ಮನದಿಂದ ಮಾಡಿದರೆ  
 ಕಾಯಿದಲೆ ಉಣಿಸುವ ಖ್ಯಾತಿ ಇತ್ತು  
 ಮಾಯಾಕಾರನ ಮಾಯ ತಿಳಿದವನಾರು ದೃ  
 ತೇಯ ಜನರಿಗೆ ಇದರ ವಿಪರೀತವೋ  
 ಪಾಯುವಂದಿತ ವಿಜಯವಿಶಲ ವೆಂಕಟಗಿರಿ  
 ರಾಯ ತನ್ನ ಶರಣರಿಗೆ ಭೀತಿಬರಗೊಡನು

## ಅಟ್ಟಣಿ

ಧರಣಿಯೋಳಗೆ ತನ್ನ ಶರಣರ ಸೌಭಾಗ್ಯ  
 ನಿರುತರ ಶ್ರುತಿತತಿ ಪರಿಪರಿಯಿಂದಲಿ  
 ವರದೂರದು ಪೇಣ ಬೆರಗಾಗುತ್ತಿವೆ

ಉರ್ಬಾಗಾರ ಪರಾಷತ ವದಯವಲ್ಲರು

ಸ್ಥಿರವಾಗಿ ನಿಂದು ಕರದು ವರಪಕೊಡುವ

### ಶ್ರೀವಿಡಿ

ಆವಾವ ದೃವಗಳ ನಂಬಿದರೇನಯ್ಯಾ  
ಭಾವದಲಿ ಸೋಽಜಿದರು ಸುಖಿವೇ ಇಲ್ಲ  
ನೋವಾಗುವದು ಕೇಣಿ ಬಾಯಿಲಾಡಿದದಕ್ಕೆ  
ಕೇವಲ ಬಾಧಿಯ ಬಿಡಿಸುವರು  
ದೇವದೇವೇಶನ ಕರುಣತ್ವ ಇಂತಲ್ಲ  
ನೋವಾಗುಡದಂತೆ ಉಣಿಪ ಪಾಪಾ  
ಆವಾವಗಾದರು ಇಂಥಾ ತಕುತಿ ಉಂಟೆ  
ಶ್ರೀವಿಧಗುಣದಿಂದ ಪ್ರತಿಬಧಿಸು  
ಭೂವಲ್ಲಭ ಚೋರರ ದಂಡಿಸಿದಂತೆ ದೃ  
ತ್ಯಾವಳಿಯ ಶೀಕ್ಷಿಸುವ ನಿಮ್ಮೋಣನೂ  
ದೇವ ನಾರಾಯಣಗಿರಿ ವಿಜಯವಿರಲ  
ಶ್ರೀ ವೆಂಕಟನಾಥ ನಮ್ಮನು ಕಾವಾ

### ಅಟ್ಟ

ಭಾರವೋಹಿಸುವ ದೀನವತ್ತಲ ಅಚ್ಯುತ  
ಸಾರಿಸಾರಿಗೆ ತನ್ನ ಸಾರಿದವರು ಸಂ  
ಸಾರದೊಳಗ ಇರೆ ಕರುಣದಿಂದಲಿ ಸಂ  
ಸಾರಿಗ ತಾನಾಗಿ ಇವರನ್ನ ತಗದು ಉ  
ದ್ವಾರಮಾಡುವನಯ್ಯಾ ಸುಲಭ ಮೂರುತಿ ಇದು  
ವಾರಿಯೊಳಗೆ ಬಿದ್ದ ಮನುಜಗಾಗಿ ತಾನು  
ವಾರಿಯಾ ತುಡಿಕಿ ಪಿಡಿದೆತ್ತಿ ತಂದವನ  
ಶೀರದಲಿಟ್ಟು ಪಾಲಿಸಿದಂತೆ ಕಾಣರೂ  
ಮಾರಜನಕ ನಮ್ಮನು ಭವದಿಂದಲಿ

ಉಕ್ಸನಾಡು ನಾಶವಾದನನ್ನು ಹಾಡ  
ಪ್ರಕಟತಕ್ಕೊಸ್ತು ಭ್ರಮಿತು ಮಾತ್ರ  
ಕ್ತಿಕಹಾರನ ಕಂಡೆ ಸಿರಿದೇವಿಯ ಕಂಡೆ  
ಸಂಕರುಷಣನ ಕಂಡೆ ಚತುಭೂಜನನ ಕಂಡೆ  
ಪ್ರೋಕ್ಷಭಮಣಿಯ ಕಂಡೆ ವರವಸನನ ಕಂಡೆ  
ಸಕಲ ಭೂಷಣ ಕಂಡೆ ಭಕ್ತಜನಕೆ ವೇಗ  
ಮುಕುತಿವೀವನ ಕಂಡೆ ಅಖಿಳ ಜೀವೇಶನ ಅನಂತವೇಶನ  
ಶಿಲಿಸಬಿ ಪರಿಯಂತ ಸಾಖಿಶಿವನು ಕಂಡೆ  
ಮವಿಜವಂದಿತ ಪಾದ ವಿಜಯಪೀಠಲ ಕ  
ನಕಾಚಲ ತಿರುವೆಂಗಳೇಶ ತಿಮ್ಮನ ಕಂಡೆ

### ರೂಪಕ

ತಿರುಮಲ ತಿರುಪತಿವಾಸ ನಿರುಮಲ ನಿಸ್ಸಂಗ ಭೂಷಣ  
ತರಣಜನರ ಪರಿತೋಷ ತರಣಿಪ್ರಕೋಟ ಸಂಕಾಶ  
ಜರಮರಣ ನಿದೋಷ ಪರಿಪೂರ್ಣ ಗುಣ ವಿಲಾಸ  
ಪರಮಮಾನಸರಹಂಸ ಹರಿ ವಿಜಯವಿಶಲೇಶ  
ಸಿರಿದೇವಿಯ ಪ್ರಾಣದರಸ ಉರಗಿರಿಯವೆಂಕಟೇಶ  
ಹರಿಯೆನಲು ದೋಷನಾಶ

### ಧೃವ

ಆರಿಗಂಜನೋ ನಾನು ಆರಿಗಳಿಕೆನೋ ನಾನು  
ಆರನಾದರು ಲಕ್ಷ್ಮಿಸದಿಪ್ಪನೋ ನಾನು  
ಮಾರಿ ಮೃತ್ಯುಗಳು ಕೇಲಸಾರದಲೆ ಬಂದರೆ  
ದೂರದಲ್ಲಿ ನಿಲ್ಲಿಸಿ ಮಾತಾನಾನಾದಿಸುವೆನೋ  
ತೇರಾಗೂಡೆ ದುಷ್ಕರನ ಸೂರಾರೋಜನದೊಳಗೆ  
ಕಾರುಣ್ಯ ನಿಧಿಯನ್ನು ಕಂಡು ಬಳಿಕಾದಲ್ಲಿ  
ಫೋರಾದೂತರು ಎನ್ನಾ ಕಡಿಗೆ ಬಾರದಂತೆ

ನಾರಾಯಣಸಂತ ನಿದೋಷ ಗುಣಪೂರ್ಣ  
 ಸಾರನಿತ್ಯ ಸ್ವಾತಂತ್ರ್ಯಸುಸ್ವರಮಣ ವೇದ  
 ವಾರಾಯಣ ನಾಶರಹಿತ ಶಾಮವನ್  
 ಧಾರುಣಯೋಳಗೀತಗಧಿಕ ಸಮರಿಲ್ಲ<sup>೧೩೪</sup>  
 ತೋರುವನಲ್ಲ ಕಂಡವರ ಮನಕೆ ಭಕ್ತ  
 ಧಾರಾನು ಭವರೂಗ ವೈದ್ಯ ಚೈದ್ಯ ಮಥನ  
 ನಾರದವಂದ್ಯ ಶ್ರೀ ವಿಜಯವಿಶಲ ಉ  
 ದಾರಿ ಕಾಣಲಪ್ತೊ ಸಮಸ್ತ ದೇವರೋಳಗೆ

### ಅಟ್ಟಿ

ಶಂಕಸುರನ ಕೊಂದ ನಿಶ್ಚಯನೀತ  
 ಪಂಕಜಸುತನ ಪಡದ ದೃವನೀತ  
 ಶಂಕರನ್ನ ಪೂಣವನು ಕಾಯಿದನೀತ  
 ಪಂಕಟಗಿರಿಯಲ್ಲಿ ಮರೆವಾತನೀತ  
 ಪಂಕಜೋದರನೀತ ಪಂಕಜಾಪತಿ ಈತ  
 ಲೆಂಕಪುರ ವಿಭೀಷಣಗಿತ್ತನೀತ  
 ಕಂಕರಿಗೊಲಿದಂಥ ಕೃಟಭಾರಿ ಈತ  
 ಓಂಕಾರನಾಮ ಉಳ್ಳಾತನೆ ಈತ  
 ಶಂಕಚಕ್ರವನ್ನ ಕೊಟ್ಟಾತನೀತ  
 ಬಿಂಕಾದ ಬಿರದನ್ನ ಕಟ್ಟಿದನೀತ  
 ಶಂಖಪಾಣ ಸಮ್ಮ ವಿಜಯವಿಶಲರೇಯಾ  
 ಶಂಕವಿಲ್ಲದ ಪೌರುಷದಾತನೀತ

### ಆದಿ

ನಂಬೀರ್ಘಯ್ಯ ನೀವು ಜಗದಂಬಿಕೆರಮಣನಾದ  
 ಅಂಬುಧಿತಯನ ಪಾದಾಂಬುಜಾಗಳಾನುದಿನಾ  
 ಚಂಬಿಡಾದ ಭಜಿಸಲು ಉಂಬುವಾದಕ್ಕುಡಲುಂಟು

ಇಂದ್ರ ಶಾಯಣ ದಯಾಂಶ ವಿಧಿವಲ್ಲ  
ಕಾಂಚನೆಂಬ ದಾಸರಿಗೆ ಬೆಂಬಲವಾಗಿ ನಿಲ್ಲುವ

## ಒತ್ತೆ

ಆನಂದಮಯ ಸಕಲಾಮಾನಂದ ಮಹಿಮಾನೆ  
ಆನಂದಗಿರಿ ವಿಜಯವಿರಲ ತಿಮ್ಮನ ಕಂಡೆ

## ೨೫

ಕೇವಲ ಕೈವಲ್ಯ ಇಲ್ಲೇ ದೊರೆಪುದು  
ಮಾಧವನಿಹನೋಡೋ ಗಿರಿನಾಥ

ಈ ವಿಷಯದಿ ನೀ ಲಂಪಟನಾಗದೆ  
ದೇವದೇವನ ಭಜಿಸಿ ಸುಶಿಯಾಗೋ ಮನುಜ

ತನ್ನ ಕರದಿ ತನ್ನ ಪಾದವ ತೋರುತ  
ಮುನ್ನ ಮನುಜ ಮುಕ್ತನಾಗೆನುತ  
ಹೊನ್ನುಹೊಕ್ಕಳಿಯೋಳು ರನ್ನಿಟ್ಟುನಲಿಯುವ  
ಘನಮಹಿಮ ಗಿರಿವಾಸ ವೆಂಕಟನಿಂದಾ

ಎಡಬಲದಲ್ಲಿ ಶ್ರೀದೇವಿ ಭೂದೇವಿಯರ್  
ಬಿಡದೆ ಹಾಮರವನ್ನು ಪಿಡಿದಿರಲು ಮಡದಿಯಗ್ರಢಣದಿ  
ನಡುವೆ ತೋಭಿಸುತ್ತೆ  
ಕಡಲಸ್ಥಾನವ ಬಿಟ್ಟು ಗಿರಿಗೆ ಬಂದುದರಿಂದಾ

ಪ್ರೇಮದಿ ಭಜಿಸುವ ಭಕ್ತಜನರಿಗೆಲ್ಲಾ  
ಕಾಮಿತಾಧ್ರವನೀವ ಬಹುದಾತ  
ಸ್ವಾಮಿ ಪ್ರಷ್ಟರಿಣೆಯ ತೀರದಿ ನೆಲಸಿಹ  
ಸ್ವಾಮಿ ಶ್ರೀ ಪುರಂದರವಿರಲರಾಯನಿಂದಾ ಕೇವಲ ಕೈವಲ್ಯ

## ೨೬

ಜಾಯ ಸುಪ್ರಸಿದ್ಧಿಯ ಲಂಡಣಿಗಳ ಸ್ವಾಮಿ

ಸದಗರ ಸಂಪದ ಎಡೆಬಿಡದೆ

ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ  
ಜಡಭವತೊಡರನು ಕಡೆಹಾಯ್ಲಿ  
ಅಡಿಗಡಿಗೆ ನಿನ್ನಡಿದೃಢಭಕುತ್ತಿ

ಸಾಗರಸಂಸಾರಭೋಗದ ಬಲುಫೋರ  
ನೀಗಿಸಿ ನಿಜಜ್ಞಾನ ಪಾಲಿಸಿ  
ಬೇಗನೆ ನೀಡು ತವದರುಶನವ

ಮನಸ್ಸಿನ ಹರಿದಾಟ ಘನಘನ ದುಶ್ಚಿಟ್ಟ  
ವನು ಪರಿಹರಿಸಿ ದಯಮಾಡು  
ಮನಶ್ವಾಂತಿ ಸದುಗುಣವ

ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ  
ಬಿನುಗು ಶ್ರೀದೂಷಣ ದೂರಮಾಡಿ  
ಜನನ ಮರಣಂಗಳ ಗೆಲಿಸಬವ

ಭೂಮಿಯೊಳಿಧಿಕೆನಿಪ ಸ್ವಾಮಿ ಶ್ರೀರಾಮಭೂಪ  
ನೇಮದಿ ಬೇಡುವೆ ವರ ನೀಡು  
ಆ ಮಹಕ್ಕೆವಲ್ಯ ಪದವಿಯ

## ೨೨

### ಸಾರಂಗ

ಕೋಮಲತೆ ಶುಭಗಾತ್ರನ ಮಹತಾಮರಸದಳ ನೇತ್ರನ  
ಸ್ವಾಮಿ ಶ್ರೀನಿವಾಸನ ಕಂಡೆ ಹೇಮಗಿರಿವರದ್ವಿಶನಾ

ಕನ್ನೆ ಲಕುಮಿಯನೆತ್ತಿದ ಶುಭ ಚಿನ್ನಧಕ್ಕಿಯ ಹತ್ತಿದ  
ರನ್ನದುಡಿಗೆಗಳಿಟ್ಟನ ಸುವರ್ಣದಂಬರನುಟ್ಟನ  
ಕರ್ಣಕುಂಡಲ ಬೆಳಗಿನ ನುಣ್ಣನ್ನಲ್ಲಿಗುವ ಕುರುಳಿನ  
ಕೈವಾನುದ ಹೆಡಕೆಲ್ಲಿನ ಶ್ರೀಂಹಿನ ಲೂಕ ಕುಲು ಶ್ರೀಂಹಿನ

ಹಿಂದೆಡ ಬಲದಿ ಭಕ್ತಿವ ಪಿಡಿದಿಂದಿರೆಯರೂಳೊಪ್ಪುವ

ಧೋರ ಮುತ್ತಿನ ಹಾರದ ಕೇಯೂರ ಕೌಸ್ತಭ ವಕ್ಷದ  
ಚಾರುಸ್ಸಿತ ಮುಖರೋಚಿಯ ದಯವಾರಿಧಿಯ ಮಹೋದಾರಿಯ  
ಸಾರಿದರ ಸುರತರುವಿನ ಸುರವ್ಯೇರಿ ಕರಿ ಪಂಚಾನನ  
ಭೂರಿ ಪ್ರಸನ್ನಂಕಟೇಶನ ಹೃದಯಾರವಿಂದ ನಿವಾಸನ

## ೨೫

### ತಂಕರಾಭರಣ

ಕೋಲು ಕೋಲೆನ್ನ ಕೋಲು ಮುತ್ತಿನ ಕೋಲು ಕೋಲೆನ್ನ ಕೋಲು  
ಕೋಲನಾಡುವ ಬನ್ನಿ ಬಾಲವೇಂಕಟಪತಿ ಲೀಲ ಕೂಂಡಾಡುತಲೆ

ಪರಮ ದಯಾಳು ಹರಿ ಭ್ರಗುಮುನಿ ಭರದಿಂದೊದೆವೃತೀರೆ  
ತಿರುಗಿ ಕಾಲ್ಪಿಡಕೂಂಡು ಪರಿ ಪರಿ ಸ್ತುತಿಸಿದ

ಪರಮ ಚಂಚಲ ಲಕ್ಷ್ಮೀ ತಾತ್ರೀ ಹರಿ ನಡತೆಯ ನೋಡಿ  
ಧರಿಸದೆ ಕೂಲ್ಯಾಪುರಕೆ ನಡೆದಳು

ಸಿರಿಯಿಲ್ಲದೆ ನಾಮ ಒಬ್ಬನೆ ಇರಲಾರೆನು ಎಂದು  
ಹರಿ ವ್ಯೇಕುಂರದಿಂ ಧರೆಗಿಳಿದನು

ಲುತ್ತಮ ವ್ಯೇಕುಂತ ಇರಲು ಮತ್ತುರ ಗಾದಿಯಲೆ  
ಮತ್ತು ಮನೆಯ ಮಾಡಿ ಗುಪ್ತದೂಳಿರುತ್ತಿಹ

ನಿತ್ಯ ನಿರ್ವಿಕಾರ ತ್ರೀಹರಿ ಭಕ್ತರ ಅಭಿಮಾನಿ  
ನೆತ್ತಿಯ ಒಡಕೂಂಡು ಭಕ್ತನ ಸಲಹಿದ

ಭವರೋಗದ ವ್ಯೇದ್ಯ ತಾನೆನಿಸುವನು ಗುರುವ ಕರೆದು  
ಅವನೀಂದಲ್ಲಿ ಘಾಯವ ಕಳೆದನು ಭೂಮಿರಮಣವರಾಹ

ದೇವನ ಭೂಮಿಯ ತಾ ಬೇಡಿ

ಮನಸಿಟ್ಟನು ಆ ವನಿತೆಯ ಮೇಲೆ

ತ ವನಿತೆಯು ಕನ್ನಾ ತಾ ಪದ್ಭಾವತಿ ಯೆನಿಸುವಳು  
ಮೊವಿಗೆ ಬಂದಳಾ ವನದಲೆ

ವಾರಿಗೆ ಗೆಳತಿಯರಾ ಕೂಡಿ ವಿಹಾರ ಮಾಡುತ್ತಿಹಳು  
ಸಾರೇಕ ನಡೆದನು ಶ್ರೀರಮಣನು ತಾ

ನಾಡೋಳಗಿನ ರೀತಿ ಎಲ್ಲರು ಆಡುವಂಥ ಮಾತು  
ಆಡಿದ ಕಲ್ಲೀಡಾಡಿದಳಾಕೆ

ಪೆಟ್ಟುತಾಗಿ ಕುದುರೆ ಪ್ರಾಣವ ಬಿಟ್ಟಿತು ಆಗಲ್ಲು  
ಬಿಟ್ಟು ಕುದುರೆಯ ಬೆಟ್ಟವನೇರಿದ

ಅ ಮಾನಿನಿ ಅವಗೆ ಮೋಹಿಸಿ ತಾ ಮಾತಾಡದಲೆ  
ಕಾಮಜ್ಞರದಿಂ ತಾ ಮಲಗಿಹಳು

ಪ್ರಾಂತಕ ನಂತಾದ್ರಿ ಯಲ್ಲಿಹ ಶಾಂತ ಮೂರುತಿ ಹೂರತು  
ಅಂತರಂಗ ಜ್ಞರ ಶಾಂತವಾಗಲು ಕೋಲು ಕೋಲೆನ್ನ ಕೋಲು

೨೬

ಶಂಕರಾಭರಣ

ತ್ರಿಪು

ಗಿರಿಯ ತಿಮ್ಮಪ ವಾಹನಗಳೇರಿ ನಿತ್ಯ  
ಮೆರೆದು ಚರುರ ಬೀದಿ ತಿರುಗಿ ಬಪ್ಪದು ನೋಡ

ಸರಸಿಜ ಭವಾಗ್ರಜರುಳಿದವರು  
ವರಸಕಲ ಮನೋಭೀಷ್ಣ ಕ್ಷೇತ್ರ ಕೊಳುತ್ತಾ  
ನೆರದು ಸುತ್ತಲು ತಮ್ಮ ಭಕ್ತಿಯಲಿ ಸೂಸುತ್ತು .  
ಹರುಪ ವಾರಧಯೋಳು ಮುಳಗಿದಟ್ಟಿಡಿಯಿಂದೂ

ಎತ್ತಿದ ಸತಿಗೆಯಿಂದ ಹೀಯೂಷ್ಟ

ದುರಾಗಿ ತಾಕ್ಕ ದ್ವಾರ್ಪ ಪಡಯಣ್ಣು  
ತಂಡ ತಂಡಲಿ ಮಹಿಮೆಯನ್ನು  
ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ  
ಕೋಂಡರು ಹರಿದಾಡಿ ಪಾಡಿ ಪಾಡುತಲೀರೆ

ಪವನ ಗರುಡ ಶೇಷ ಸಿಂಹ ಮಂಟಪ ಮತ್ತು  
ರವಿ ಶಶಿ ತುರಗ ಅಂದಣ ಮಿಕ್ಕಾದ  
ನವರಾತ್ರಿಯೋಳಗೆಲ್ಲ ವಾಹನ ನಾದ ಅಂ  
ದವನಾರು ಬಣ್ಣೆಪರು ಸಕಲ ಭೂಷಿತವಾಗೆ

ಚಿನುಮಯ ರೂಪ ವಿಚಿತ್ರ ಮಹಿಮ ದೇವ  
ನೆನೆದವರ ಹಂಗಿಗೆ ಸಿಲಕುವಾ  
ಫಾನಗಿರಿ ತಿಮ್ರಲ ವಿಜಯ ವಿಶಲರೇಯಾ  
ದನುಜ ದಲ್ಲಣನೆಂಬೊ ಬಿರುದು ಪೂಗಳಿಸುತ್ತ

## ೨೦

### ಸಾವೇರಿ

ಗಿರಿಯ ಶಿಖರವ ಕಂಡ ಅರುಣ ಸುವರ್ನಮಯ  
ಮಿರುಗುತ್ತಿದೆ ಚತುರ್ಧಶ ಧರೆಯೋಳಗೆ ಮರವುತ್ತಿದೆ  
ಎರಗುತ್ತಿದೆ ಮನವಿರದೆ ಕರಗುತಲಿದೆ ದುರಿತಪಾಶ  
ಪರಿಯುತ್ತಿದೆ ಷೀಯೂಷವು ಸುರಿವುತ್ತಿದೆ ಅನುಗಾಲ  
ವರಕಲ್ಪ ಕಲ್ಪಕ್ಕೆ ಅರಿಸಿನೋಡಿದರು ಈ  
ಗಿರಿಗೆ ಸಮಾನಂದುರು ಕಾಣೆ ನಾನಾವಲ್ಲಿ  
ಪರಿಪರಿಯತೆರದಿ ಶೃಂಗಾರಲಂಕಾರ ಸ್ಮಂ  
ದರಲಕ್ಷಣಗಳಿಂದ ಸರಸದಲೀ ವೋಪ್ಪುತ್ತಿದೆ  
ವರಗಿರಿಯತಿಮ್ಮಿ ತಿರುಮಲ ತಿರುವಂಗಳ  
ಉರ್ಧಗಿರಿಯವಾಸ ವಿಜಯವಿಶ್ವಲರೇಯ  
ನಿರುತ ಉತ್ಸಾಹದಲ್ಲಿ ಸುರರೂಡೆಯನಿಪ್ಪ

ಪುರುಷರು ಚಾರಣರು ವರಮನಿಗಳು ಭೂ  
ಸುರರು ಮೊದಲಾದ ಪರಿಪರಿ ಜ್ಞಾನಿಗಳು  
ಚರಿಸುವರು ವಿಸ್ತರ ವ್ಯೇರಾಗ್ಯದಲಿ  
ಪರಮ ಪುರುಷ ತಿಮ್ಮಾ ವಿಜಯ ವಿಶ್ವಲನ  
ಸ್ಕರಿಸಿ ಗಿರಿಯಲ್ಲಿ ಪರಗತಿ ಬಯಸುತ್ತ

### ತ್ರೈಡಿ

ಫಲ ಮರ ಗಿಡ ಬಳ್ಳಿ ಖಗಮ್ಮಗ ನಾನಾಕ  
ಕುಲದ ಜೀವಿಗಳೆಲ್ಲ ಚರಿಸುವರಮರಾದಿ  
ಕುಲದ ಕುಲದವರೆಲ್ಲ ಜನಿಸಿ ಒಂದುರೂಪಿಲೀ  
ಬಲು ಭಕ್ತಿಯಲ್ಲಿ ಸಾಧನ ಮಾಡುತ್ತ  
ಸುಲಭರಾಗಿಪ್ಪರು ಆವಾಗ ಸುಜನಕೆ  
ಪ್ರೋಳಿದು ಕಂಗಳಿಗೆ ಗೋಚರವಾಗುತ್ತ  
ಮಲರಿಗೆ ಎಂದಿಗೆ ಕಾಣಸರೂ ಇದರ  
ನೆಲಿಯಾ ಬಲ್ಲರು ಹರಿದಾಸರಯ್ಯಾ  
ಬಲವಂತ ವೆಂಕಟ ವಿಜಯವಿಶ್ವಲರೇಯಾ  
ಸಲಹೂವ ಈ ಗಿರಿಯ ಸಾರಿದ ಜನರಿಗೆ

### ಅಟ್ಟ

ಉರಗಗಿರಿಯ ಯಾತ್ರಿ ದುರುಳ ಮಾನವರಿಗೆ  
ದೊರಕಾದು ದೊರಕಾದು ದೊರಿತಾರೆ ಘಲಿಸಾದು  
ಹರಿಗುರು ಭುಕ್ತಿಲಿ ಪರನಾಗಿ ನಡೆದಾ ಜ  
ನರಿಗಲ್ಲದೆ ಮತ್ತುರಿಗೆ ಅತಿ ಸುಲಭವೆ  
ಧರಧರ ವನಾ ತ್ರೀ ವಿಜಯ ವಿಶ್ವಲ ತಿಮ್ಮಾ  
ಕರುಣ ಮಾಡಲು ಆಶ್ಚರ್ಯಾಗದು ಕಾಣೊ

ಹಾರಾಲೂದ ಇಲ್ಲಿ ಬಂದು ಮೂರು ಹತ್ತು ಯೋಜನೆ  
ಪಾರಿಮಿತವಾಗಿ ಆದ್ದಿ, ಧಾರುಣ್ಯೋಳಗೆ ಸುಧಾ  
ಕರಾನಂತೆ ಪೊಳ್ಳವುತ್ತಿದೆ ಆರುಸಾರ್ ಗೇಲಿ ನಮ  
ಸ್ವಾರ ಪ್ರದಕ್ಷಿಣೆಸುತ್ತ ವಾರಣಾದಿಂದ ಮಾಡಲು  
ದ್ವಾರನಾಗುವ ಕುಲಸಹಿತಾ  
ಶ್ರೀರಮಣ ವೆಂಕಟವಿಜಯವಿಶ್ವಲತಿಮ್ಮ  
ದೂರಮಾಡಿ ಪಾಪನಿಕರ ಬಾರದಂತೆ ಪಾಲಿಸುವ

### ಜತೆ

ಅನಂತ ಜನ್ಮದ ಪ್ರಣ್ಯ ಘರೀಸಿದರೆ  
ಅನಂತ ಗಿರಿಯಾತ್ಮಿ, ನೀವ ವಿಜಯವಿಶ್ವಲ

### ೩೧

#### ಭ್ರಿರವಿ

ಗಿರಿಯ ಶಿಖರವ ನೋಡಿ ಶಿರವಾಗಿ ಕರವ ಮುಗಿದು  
ಮರಣಿ ಸಾಷ್ಟಾಂಗ ನಮಸ್ವಾರ ಮಾಡಿ  
ಪರಮ ಭಕ್ತಿಯಿಂದ ಕೊಂಡಾಡಿ ನಲೀದಾಡಿ  
ಪರಿ ಪರಿ ವಿಧದಿಂದ ನೆನಿಸಿ ನೆನಿಸಿ  
ಧರೆಯೋಳಿಗಿದೆ ಮೇರು ಪರುವತದ ಮಗನೆನಿಸಿ  
ಕರಿಸಿ ಕೊಳುತ್ತಿದೆ ವೆಂಕಟಾಖ್ಯ ನಾಮಾ  
ಸೃಷಿಸಿ ಮನ ಬುದ್ಧಿಯಲ್ಲಿ ಪ್ರವೇತ ಮಾಡಿ ನಿಂ  
ದಿರದೆ ವಿಚಿತ್ರಮಯವಾದ ಗಿರಿಯಾ  
ಮಿರಿ ಮಿರಿ ಮಿಂಚುತ್ತಿದೆ ದಶದಿಕ್ಕಿನೋಳಿದಕ್ಕ  
ಸರಿ ಸರಿ ಸರಿಗಾಣೇ ನಿಸ್ಸಂದೇಹಾ  
ಸುರ ತರುವಿನಂತೆ ಬೇಡಿದ ಇಷ್ಟಾಧ್ಯಗಳೆಲ್ಲಾ  
ಕರವುತ್ತಿದೆ ತಬಾಧ್ಯ ತೀಳೆದ ನರಗೇ

ಸ್ತುತಿಯಾ ಯಾವುದೂ ವಿನಾಯಿದರೂ ಯಾ  
 ಮೂರು ಕೋಟಿ ತೀರ್ಥಂಗಳು ಉಂಟು ಸುಂ  
 ದರವಾಗಿ ಹೊಪ್ಪತಿವೆ ಇದರೊಳಗೆ  
 ಪರಮ ಮುಖ್ಯ ತೀರ್ಥಾ ಚತುರವಿಂಶತಿ ಇಪ್ಪತ್ತು  
 ನಿರಯಾ ಕಳವುತ್ತ ವಂದಿಸಿದ ಜನಕ  
 ಪರಮೇಷ್ಠಿ ಗರಡೇಂದ್ರ ತರಣ ನಾಲ್ಕುರು ಚ  
 ತುರ ದಿಕ್ಕಿನಲ್ಲಿ ಅನಿರುದ್ಧಾದಿ ಯಾ  
 ಕರುಣ ಕರಣಾರ ಮೇಲೆ ಮಾಡುತ್ತಾ ಪ್ರತಿ ದಿವಸ  
 ಸಿರಿವಂತರಾಗಿ ಪೂಜಿಸುತ್ತಿಪ್ಪರೂ  
 ಅರಿ ಶಂಖಾ ಗದಾ ಪದುಮಾಧರರಾಗಿ ವಿಲಿಂಗರು  
 ಚರಿಸುವರು ಪೃಣಾಕಾಮರಾಗಿ ಸಂತೋಷದಿ  
 ವರವೇದ ಶಾಸ್ತ್ರ ಸ್ಕೃತಿಗಳಲ್ಲಿ ನಿರುತ್ತರ  
 ವರದೊರುದು ಹೇಳುತ್ತಿವೆ ಹೊಲಿದೊಲಿದೂ  
 ಅರಸಿ ಸೆಂಜಲೂ ಮರ್ಕಣ ಮೆದ್ದರಾದಡೆ ಬಾ  
 ಹಿರದಲ್ಲಿಪ್ಪಾ ಮದಕರಿ ಸರಿಯೆ  
 ಉರಗಾ ಪರಿಯಂಕ ಹರಿಗಾಗಿಹ ನೆನದಿಇರಿ  
 ಮರುತಾ ದೇವಗೆ ಸರಿ ಎನ್ನಬಹುದೆ  
 ತಿರುವೆಂಗಳೇಶಾ ಸಿರಿ ವಿಜಯ ವಿಶ್ವಲರೇಯಾ  
 ಸ್ಥಿರವಾಗಿ ನಿಲಿಸಿಪ್ಪ ಇರಳು ಹಗಲು ಬಿಡದೆ

### ಮಟ್ಟ

ಒಂದೊಂದು ಯುಗಕೆ ಒಂದೊಂದು ಪೇಸರು  
 ಚಂದವಾಗಿಪ್ಪವು ಹೊಗಳಿದವರಿಗೀಗಾ  
 ನಂದವೆ ಕೊಡುತಲಿ ಅತಿಶಯವೆನಿಸಿ ವ  
 ಸುಂಧರದೊಳಗೆ ಸುಲಭವಾಗಿದೆ ಕೇಳಿ  
 ಒಂದೆರಡು ಎರಡೂ ಯೋಜನ ವಿಸ್ತಾರ  
 ವಂದಿನಾದರು ಐದು ಸಾರೆ ಪ್ರದಕ್ಷಿಣೆ  
 ನೆಂದಿಂಬಿನ್ನಿನದೆ ಸರ್ವಾಂಕೆ ಸದ್ಗುರಿ

ಅನಂತ ಜನಮಕ್ಕೆ ಸಾಧನ ಕೂಡಾದಲ್ಲದೆ  
 ಈ ನಗ ದಾರಿಗೂ ದರುಶನವಾಗದು  
 ಏನೆಂಬೇನಯ್ಯಾ ಇದರ ಮಹಾತ್ಮೆಯನ್ನು  
 ಸ್ಥಾಣ ಸನಕಾದ್ಯಾರಿಗೆ ಪೇಳಿ ಮೈಮರೆದಾ  
 ಮಾನುಷ್ಯನ್ನಾ ಜನಕೆ ಯೆಣಿಸಿ ಪೇಳುವದರಿದೋ  
 ಆನೆಂತು ವರ್ನಿಸೆನೋ ಕೊನೆ ಮೊದಲು  
 ಗೆಣಿಸದನಾ ಇಲ್ಲಿ ರಚಿಸಿ ತತ್ವ ಬಲ್ಲ  
 ಜ್ಞಾನಿಗೆ ಮನಸು ಪೂರ್ವಕದಿಂದಲೀ  
 ದಾನಾ ವಿಶ್ವವನ ವಂಶಾ ಆವಾವ ಲೋಕದಲೀ  
 ಆನಂದಾನಂದದಲೀ ಕೀರಿಸುವರೂ  
 ಶಾಖಾನ ಸೂಕರ ದೇಹಾ ಬಂದಾರವಕೆ ಕೇಳಿ  
 ಹೀನಾವೆಂಬೋದೇ ಇಲ್ಲಾ ಪ್ರಬಲ ಸಂಸ್ಕಾರವೋ  
 ಶ್ರೀನಿವಾಸ ನಮ್ಮ ವಿಜಯ ವಿಶ್ರುತಲರೇಯಾ  
 ಕಾಣಿಸಿ ಕೊಂಬನು ಈ ಗಿರಿಯಾ ಸ್ವರಿಸಿದರಿಗೆ

### ಅಟ್ಟ

ಬಲಬಲಿ ಬಲವೈರಿ ಕವಿ ಕವಿಗಾಳು  
 ಒಲಿದು ಪೋಲುಮೆಯಿಂದ ಈ ಶೈಲ ಕಾಣಲು  
 ಬಲು ಪಂಚಾಮಹಾಪಾತಕದಿಂದ ಕಡೆಬಿದ್ದು  
 ಮಲರಹಿತರಾಗಿ ವೆಂಕಟನಾಥನ್ನು  
 ಒಲಿಸಿ ವೇಗದಿಂದ ಸಿದ್ಧರಾದರು ತಮ್ಮ  
 ಒಳಗಾದೊಡನೆ ಕೂಡಿ ತಾರತಮ್ಯಾದಿಂದಲೀ  
 ತಿಳಿವದು ಈ ಪರಿ ರಚೋತಮ ಜನರಿಗೆ  
 ಕಲ ಕಾಲು ಬಿಡದಲೆ ನೂರೆಂಟು ಸಾರಿಗೆಲಿ  
 ಒಳಲಿ ಯಾತ್ರಿಯ ಮಾಡಿದರೇನೂ ಎಂದಿಗೆ

ಮೂಜ್ಞಗದೊಳಗಿದೆ ಸರ್ವ ಯಾತ್ರಿಗೆ ಮಿಗಿಲೂ  
ಸಜ್ಜನಾ ನಾದಾವ ಈ ಗಿರಿಯಲ್ಲಿ ವೋಂದು  
ಹೆಚ್ಚೆ ಇಡಲು ಅವನ ಕುಲ ಕೋಟಿ ಉದ್ದಾರ  
ಅರ್ಜವ ಮಾರ್ಗದಲ್ಲಿ ಸಂಚರಿಸುವರು  
ಮೂಜ್ಜನಾದಿ ಕರ್ಮ ಅಲ್ಲಮಾಡಿದರು ನಿ  
ವ್ಯಾಜ್ಜವಾದ ಪುಣ್ಯ ಮೇರುತುಲ್ಲಿ ವಾಗುವದು  
ದುರ್ಜನರ ಉಪಹತಿ ಲೇಶ ಮಾತುರವಿಲ್ಲ  
ನಿರ್ಜರರು ಮೆಚ್ಚುವರು ಅವಲೋಕಾ ಮಾಡುತ್ತಾ  
ಅರ್ಜುನ ಸಾರಥಿ ವಿಜಯವಿಶ್ವಲ ವೆಂಕಟ  
ಬೆಜ್ಜರಿಕೆ ಬಿಡಿಸುವಾ ಬಿನ್ನಪ ಕೈಕೊಂಡು

### ಜತೆ

ಈ ಗಿರಿ ಯಾತ್ರಿಯಾ ಮಾಡಿದಾ ಜನರಿಗೆ  
ನಾಗಶಯನ ವಿಜಯ ವಿಶ್ವಲ ವೆಂಕಟವೋಲಿವಾ

### ೩೨

#### ಸಾವೇರಿ

ಗಿರಿರಾಜ ಗಿರಿರಾಜ ತರಣೀಶತ  
ಸುರುಚಿರತೇಜ ವೆಂಕಟ  
ಆರನು ಕಾಣದೆ ಸಾರಿದೆ ಶ್ರಿಜಗವಿ  
ಹಾರಿ ಕರಪಿಡಿ ಸಮೀರಾಶನ ಶ್ರೀ

ಶ್ರೀ ಕಮಲಭವಪಿನಾಕಿಮುಖ್ಯ ಸುರಾ  
ನೀಕರನಾಳಿದ ಲೋಕೈಕೆ ತರಣ್ಯ  
ನಂಬಿದ ಭಕ್ತ ಕುಟುಂಬಿ ಅಂಬು

## ಅನಂದಭ್ರಮಿ

ಗಿರಿರಾಜ ಚಿತ್ತಲಾದಾರ ಜೀಯಾ  
 ನಾ ನಿನ್ನ ಪಾದಕ್ಷೇರಗಿ ಯಾಚಿಸುತ್ತಲೆ ಮುಗಿವೆನು ಕೃಯಾ  
 ಅಪಾರ ಮಹಿಮಾ ಆಪದ್ಯಂಥೋ  
 ಆಪನ್ನರ ಪಾಲಿಪ ವ್ಯಾಪಾರ ನಿನಗಲ್ಲದೆ ಮತ್ತೆಂದು ಕಾಣಿಸು  
 ಪಾಪದ ಪರ್ವತ ಲೇಪವಾಗದಂತೇ ಪರಿಪಾಲಿಸು  
 ಶ್ರೀಪತಿ ಅಂಜನ ಗಿರಿರಾಜ

ಕಲಿಯುಗದೊಳಗೇ ಪರ್ವತಕೆಲ್ಲಿ ಸರಿಗಾಣಿಸುಯೆಂದು  
 ನೆಲಸಿದೇ ನೀನೇ ಈ ಸ್ಥಳದಲ್ಲಿ ವೈಕುಂಠಕ್ಕಿಂತ  
 ವೆಲೆಯು ವೆಗ್ಗಳವೆಂದು ನೀ ಬಲ್ಲೀ ಆದ ಕಾರಣ ಇಲ್ಲೀ  
 ಜಲಜಭವಾದ್ಯರು ಒಲಿದೊಲಿಯುತ ತಲೆದೂಸುವರಯ್ಯಾ  
 ಭಳಿರೆ ಕಾಂಚನ ಗಿರಿರಾಜ

ತರುಜಾತಿ ಮೃಗ ಪಕ್ಷಿಗಳಾಕಾರ—ಮೊದಲಾದ ರೂಪದಿ  
 ಸುರರು ಕಿನ್ನರರು ತಮ್ಮ ಪರಿವಾರ—ಒಡಗೂಡಿ ನಿನ್ನ  
 ಚರಣಾರಾಧನೆ ಮಾಡಿದ ವಿಸ್ತಾರ—ಈ ಬಗೆ ಶ್ರಂಗಾರ  
 ದೊರೆತನ ಶೀವಿಗೆ ಧರಣ ಮಂಡಲದಿ  
 ಸರಿಗಾಣಿಸೂ ಹೇ ತಿರುಪತಿ ವೆಂಕಟ

## ೨೩

### ನಾದನಾಮ ಕೃಯ

ಗಿರಿರಾಯಾ ಗಿರಿರಾಯಾ

ಶರಣಾಗತರಿಗೆ ಕರುಣಾಕರ ವೆಂಕಟ

ಸಾಯಂ ಭೂಧರಸ್ತಾರಯಾವ

ಅಪದ್ಯಂಥವ ಶ್ರೀಪತಿ ಎನ್ನನು  
ಕಾಪಾಡೆಲೊ ಸಕಲಾಪದ್ಧರ ವೆಂಕಟ

ಕಾಮಿತಫಲಪ್ರದ ಈ ಮಹಿತಳದೊಳು  
ಸಾಮಜವರದ ಸುಧಾಮನ ಸಖಿ ಪೂರಿ

ದಾತಗುರುಜಗನ್ನಾಥವಿಶಲ  
ಶ್ರೀತನಾಗೋ ನಿನ್ನ ದೂತನು ನಾನ್ಯೇ

## ೨೫

ಗೋವಿಂದ ನಿನ್ನಂದದಲ್ಲಿಷೊ ಗೋವಿಂದ

ಗೋವಿಂದ ಹೃದಯಾರವಿಂದದಲ್ಲಿ  
ಇಂದು ಮುಂದು ಚರಣಾರವಿಂದವ ತೋರೊ

ಬೆಟ್ಟದ ದರುಶನ ಲಾಭವು ಕಷ್ಟ  
ಪಟ್ಟರು ದೊರೆಯಲಸಾಧ್ಯವು ನೋಡೆ  
ಸುಟ್ಟು ಹೋಗುವುದಫು ರಾಶಿಯು  
ಪಟ್ಟ ಶ್ರಮವು ಇಷ್ಟಾರ್ಥವು  
ದಿಟ್ಟ ಮನವ ಕೊಟ್ಟ ಅಟ್ಟಳಿಯ ಕಳೆದು  
ಮೆಟ್ಟಮೆಟ್ಟಲನೇರಿ ದಿಟ್ಟಪರೊ ನಿನ್ನ

ಪದುಮಜಾಂಡ ಹೋಟಿ ನಾಯಕ ದೇವ  
ಶ್ರೀದಸ್ಯಷ್ಟಾರ್ಥಷ್ಟ ಕರ್ತೃಕ ನೀನೆ  
ಆಧ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ  
ಆದಿಮೂಲ ಚತುಷ್ಪಾತು ಎಂದೆನಿಸಿ ತ್ರಿ—  
ಪಾದ ಉದ್ದ್ರ್ವ ಒಂದು ಪಾದ ಇಳಿಯೊಳಿಟ್ಟು

ಪದುಮದಲ ಪ್ರಾಳದು ಶ್ರೀಜಗ ವಂದಿತನಾಗಿ  
ಮೇಡಿನಿಯೊಳು ಮೇರೆಯುತಿಹೆ

ಧ್ವಜವಜ್ಞಾಂಕುಶ ಯುಕ್ತಲಾಂಘನ ದೇವ  
ಅಬ್ಜಭವಾರಾಧ್ಯ ಚರಣ ದಿವ್ಯ -  
ಅಬ್ಜಸುವಿಕೋಟಿ ಕಿರಣ  
ಪಾದಾಭರಣದಿಂದ ಕಿರಣಾ  
ತಾ ರುಖಿರುಖಿಸುತ್ತ ನೂಪುರ ಕಾಲಂದಿಗೆ  
ಗೆಜ್ಜೆ ಸಚ್ಚುಗೊಂಡಿಹ ಮೂರ್ಖ ಗದೊಡೆಯನೆ ಹರಿ

ತಟಿತ ಕೋಟಿ ನಿಭಸಮ ಕಾಯ  
ಕಟಿಯ ದಿವ್ಯ ರತ್ನ ಖಚಿತ ದಟ್ಟಿಯಾ  
ತೊಟ್ಟ ಪಟ್ಟಪೀಠಾಂಬರ ಬಟ್ಟಿಯಾ  
ಸೊಂಟ ಪಟ್ಟಿಯಾ ಇಟ್ಟ ಪರಿಯಾ  
ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ -  
ಭೀಷ್ಣದಾಯಕ ಬೆಟ್ಟದೊಡೆಯನೆ

ಕರಚತುಷ್ಪಯದಲ್ಲಿ ಮೇರೆಯುವಾ ಶ್ರೀಸು -  
ದರ್ಶನ ಶಂಖದಿಂದಿರುವಾ ದೀನ  
ಶರಣ ಜನರಿಗಭಯಹಸ್ತವಾ  
ಕರೆದು ನೀಡುವಾ ಕಾಮಿತಾಧರವ  
ಪರಿಪರಿ ಭಾಪುರಿ ಭುಜಗಾಭರಣಾದಿಗಳ  
ಧರಿಸಿರುತ ಭಕ್ತಜನರಫಹರಿಸುವ

ವಕ್ಷಸ್ಥಳದಲ್ಲಿ ಶ್ರೀ ವಶಿವೂ ಕಂತ  
ದಕ್ಷಿಣಾದಲ್ಲಿ ಥೋರ ನಕ್ಷತ್ರದಂತಿಹ ಹಾರವೂ  
ಕುಕ್ಕಿ ಅಂದವು ಮೋಕ್ಷದಾತ್ಮವೂ  
ಅಕ್ಷರವಾಚ್ಯ ತ್ರಕ್ಷ್ಯಾದಿ ಸುರವಂದ್ಯ  
ಕೂ ಕ್ಷಮಿಗಿಳಿದು ಪ್ರತ್ಯಕ್ಷಣಾಗಿ ನಿಂದ

ನಂದ ಕಸ್ತುರಿ ಅಲಕವು ಘಟಣೆಯಂದ ಕಂಡುಬಂದು ಒಮ್ಮೆ ಜಂದ  
ಪೊಂದಿ ಮಹುಟ ಸರ್ವಾಲಂಕಾರ ಪರಿಪೂರ್ಣ  
ಬಂಧ ಮೋಚನ ಹರಿ ಶ್ರೀ ವೇಂಕುಮಾರ್ಟೇಶನೆ

ಪರಿಪರಿ ಮುಕ್ತಜೀವರುಗಳು ಇಲ್ಲಿ  
ಪರಿವಾರ ತರುಲತೆ ತೀಲೆಗಳು ಇನ್ನು  
ವಿರಚಿ ಮೊದಲಾದ ಸರ್ವ ತೀರ್ಥವೂ ಸ್ವಾಮಿ—  
ತೀರ್ಥವು ಮೋಕ್ಷದಾತ್ಮವೂ  
ಸಿರಿ ವಿರಿಂಚಿ ಈರ ಭವ ಶಕ್ತಿದಿನುತ  
ಉರಗಾದಿವಾಸ ವಿಶ್ವಲ ಜಗದೀಶನೆ

೨೬

ಒಹಿರಿ

೮

ಚಿಂತೆಯಾ ಪರಿಹರಿಸೋ, ತಿಮ್ಮಯ್ಯಾ  
ಚಿಂತಾಯಕ ಕಂತು ಕಮಲೆಯ ರಾಯಾ

ಸಾಧ್ಯವಲ್ಲದುದನ್ನು ಹಂಬಲಿಸಿ  
ಬುದ್ಧಿಭಾಂತಿಲೀ ಬಲುಸುಖಿಬಯಸಿ  
ಕದ್ದಕಳ್ಳನಂತೆ ವೃಥಾ ಕುದಿದೆ  
ಮದ್ದು ಮೆದ್ದವನಂತೆ ಬಳಲಿದೆ

ತಿಳಿದು ಮಾಯದ ಬಲೆಗೆ ಮೃಗೋಟ್ಟಿ  
ಬೆಲೆಗಟ್ಟಿ ವೃಥಾ ಮಚ್ಚಿದ್ದೇನ್ನ ಬಟ್ಟಿ  
ಆಲಿಸಿ ಮೋಕ್ಷದ ನೆಲೆಯ ಕೇಳಿದೆ ನಾ  
ಕಳವಳಗೋಂಬೆ ಕರುಣಾಸಂಪನ್ನು

ಚಿಂತೆಗೆ ಚಿಂತೆ ಸಹಾಯವಾಗಿ

## ಕಾಂಚೋದಿ

ಚಿಕ್ಕ ತಿರುಪ್ತಿವಾಸ - ಶ್ರೀ ವಂಕಟೇಶ

ಅಕ್ಕರದಿ ನೀನೆನ್ನ - ತಕ್ಕೃಸಬೇಕೋ

ಕಕ್ಕಸದ ಭವದೊಳಗೆ | ಸಿಕ್ಕಿ ಬಲು ನೋಂದೆನೋ  
ರಕ್ಕಸಂತಕ ಕೃಷ್ಣ | ಚಕ್ರ ಧರದೇವಾ  
ಚೊಕ್ಕ ಮೂರುತಿ ಅಜನ | ಪ್ರೋಕ್ಕಳಿಂದಲೀ ಪಡೆದು  
ಲಕ್ಷ್ಮಿಗೆ ಮೀರ್ಫ ಪೂಂ | ಬಕ್ಕಿ ದೇರನೆ ಕಾಯೋ

ಸಪ್ತ ಪ್ರಾಕಾರದಲೀ | ಆಪ್ತ ನೀ ನೆಲಿಸಿದ್ದ  
ಗುಪ್ತ ಮಹಿಮನೆ ಜಗಕೆ | ವ್ಯಕ್ತನಾಗದಲೇ  
ಕ್ಷಮಿಯಂದದಿ ಹವಿ | ಭೋರ್ತ್ತು ಯಜ್ಞನಿಗೊಲಿದು  
ವ್ಯಕ್ತನಾದೆಯೋ ಜಡದಿ | ಅವ್ಯಕ್ತ ಮೂರ್ತ್ಯೇ

ಕ್ಷಮಿಪ ಜನಮೇಜಯನು | ವಿಸ್ತರಿಸಿ ಮಂಟಪವ  
ಕ್ಷಮಿಯಮರರೊಡಗೂಡಿ | ಆತುಳ ವಿಭ್ರವದಲೀ  
ಕೃತಿಪತಿಯ ನಿನ್ನನೂ | ಸ್ತುತಿಗ್ರೇದು ಗತಿ ಪಡೆದ  
ವಿತತ ಮಂಗಳ ಮೂರ್ತಿ | ಪ್ರತಿರಹಿತ ದೇವಾ

ಭೂಮಿಪತಿ ವರಾಹ | ಸ್ವಾಮಿ ಪ್ರಷ್ಟರಿಣ್ಯಾದಿ  
ಆ ಮಹಾ ತೀರ್ಥ ಗಳ | ವೀಮಾನ ಸ್ಥಿತನಾ  
ಕ್ಷ ಮನೋರೂಪದಲೀ | ನೇಮಾನುಸಂಧಾನ  
ಕಾಮಿಸುವ ಶ್ರೀರಮಣ | ಭೂಮಿಗ್ರಾಲ್ಲಭನೇ

ಸರ್ವಜಗ ಸೃಜಿಸುವನೆ | ಸರ್ವವನು ಲಯಿಸುವನೆ

ಒ

ಜಗದಾದಿ ವಂದ್ಯನಿಗೆ ಶರಣು

ಶರಣು ಜಗದೊಡೆಯ ಶರಣು

ವನ್ನಗಾ ನಗದೊಡೆಯ ಶರಣು

ಖಿಗಪ ಸಖಾಗ್ರದಲಿ ಮಿಗೆ ತೋಭಿಸುವ

ತವ ಪದನಷ್ಟಾಗ್ರಕ್ಕೆ ಶರಣು

ಮೂಡಲಾಗಿರಿಗೆ ಶರಣು

ಗಿರಿಯ ಅಡಿದಾವರೆಗಳಿಗೆ ಶರಣು

ದೃಢಮನದಿ ನಿನ್ನ ಅಡಿದರುಶನಕೆ

ನಡೆವರಡಿಗಳಿಗೆ ಶರಣು

ಮೇಟ್ಟಮೇಟ್ಟಲಿಗೆ ಶರಣು

ಮನ ಮುಟ್ಟಿ ನೆಟ್ಟನೇರುತ್ತಿಹ

ನಿನ್ನಿಷ್ಟ ಭಕುತರಿಗೆ ಶರಣು

ತನು ಕಷ್ಟಹರಿಸಿ ಮನತುಷ್ಟಿಯನು ತೋರ್ವೆ

ಬೆಟ್ಟದಂದಕ್ಕೆಲ್ಲ ಶರಣು

ಸುರಕ್ಷಿನ್ನರರ ತರುಶಿಲಾಲತಾಕಾರ ತವ

ಪರಿವಾರಕ್ಕೆಲ್ಲ ಶರಣು

ಶುಕ ಪಿಕನಾದ ರ್ಯಾಂಕಾರ

ಸ್ವರ ಶಬ್ದ ವಾಚ್ಯ ತವ ಶರಣು

ಮೆಲ್ಲ ಮೆಲ್ಲನೆ ಭಕ್ತರುಲ್ಲಾಸವನೆ ತೋರ್ವೆ

ಚಲ್ಪಗಾಳಿಗೋಪುರ ದ್ವಾರಕ್ಕೆ ಶರಣು

ಲೀಲೆಯಿಂದಲಿ ನಿನ್ನನೋಲ್ಪೈಪ

ಉತ್ತರ ಪ್ರಾಣಿ ಪ್ರಾಣಿ ಪ್ರಾಣಿ

ಹರಿ ಹರೀ ಹರಿ ಎಂದು ಹರಿದಾರ ಪ್ರೇಜದ  
ವರ ಅಡಿದಾವರೆಗಳಿಗೆ ಶರಣ

ಪರಿಪರಿ ಬಾಧೆಯಿಂ ತರಳನ್ನ ಕಾಯ್ದ್ದ ಶ್ರೀ  
ನರಹರಿಯ ಚರಣಾರವಿಂದಕ್ಕೆ ಶರಣ

ತಿರುತಿರುಗಿ ತುರುವನು ಕರುವು ಅರಸುವಂತೆ  
ತಿರುದಾರಿ ಮೋಣಕಾಲಮುರಿಗೆ ಶರಣ

ಭಕ್ತರಾಪತ್ತಳಿವ ಶಕ್ತಿ ಸಂಪತ್ತಿಎವ ಉತ್ತಮೋತ್ತಮ  
ಭಕ್ತರಾ ಮಂಟಪಕ್ಕೆ ಶರಣ

ಭಕ್ತಿಯಿಂದಲೀ ಸಪ್ತಗಿರಿಯ ದಾಟಿದ ಹರಿ—  
ಭಕ್ತಿ ಜನಸಂದೋಹಗಳಿಗೆ ಶರಣ

ಶಕ್ತಿ ರಹಿತರಾಗಿ ರಿಕ್ತಹಸ್ತದಿ ಬಂದ  
ಭಕ್ತರುದ್ಧರಿಸಲು ನಿಂದ ಸಮೀರನಿಗೆ ಶರಣ

ಜೀವರಿವರೆನ್ನವರು ದರುಶನವನೀಯೆಂದು ಕ—  
ರವ ಮುಗಿದು ಹರಿಯ ಸ್ತುತಿಸುವಗೆ ಶರಣ

ಪಾವನಾ ಮೂರ್ತಿಯನು ಮಾನಸದಿ ಧೇನಿಸಲು  
ಭಾವಶುದ್ಧಿಯನೀವ ಜೀವೇಶನಿಗೆ ಶರಣ

ಸಚ್ಚಿದಾನಂದಾತ್ಮ ಶ್ರೀಮುಕುಂದನ ದಿವ್ಯ  
ಅರಮನೆಯ ಮಹಾದ್ವಾರಕ್ಕೆ ಶರಣ

ಅಚ್ಯುತನ ರಾಜ್ ಸಿರಿ ಮೆಚ್ಚಿ ತುತಿಸುವ  
ಅವ್ಯಾಕೃತಾಕಾಶಾವರಣಕ್ಕೆ ಶರಣ

ತೀರ್ಥ ಮಹಿಮೋಪೇತ ಸ್ವಾಮಿ ಪುಷ್ಟರಣೀ—  
ತಟ ವೀರಾಜಿತ ಅಶ್ವತಥಕ್ಕರಾಜನಿಗೆ ಶರಣ

ಭೂದೇವಿಯಾರಮಣ ಆದಿ ಶ್ರೀ ಭೂವರಹ

ಸುಖ ಸರ್ವತ್ವದಾರ ವ್ಯಕ್ತಿಗಳ ಮರಬಲನ  
ಸ್ವಾರ್ಥಮಯ ಸುಪರ್ಣ ಸ್ವಂಭಕ್ತ ಶರಣ

ಸ್ವಾಮಿ ಸಂದರ್ಭನಕ್ಕೆ ಗಮನ ನಿಗ್ರಹ ಮನವುಳ್ಳ  
ಸುಮನಸರ ಭಕ್ತಿ ಜನ ಸಂಘಕ್ಕೆ ಶರಣ

ಅಂತರಾವರಣಕ್ಕೆ ಶರಣ

ಕಾಂಚನರೂಪ ಸುವರ್ಣಮುಖರೀ ನದಿ ಏ-  
ರಜಾತೋಟ್ಟತೀರ್ಥ ಸಮಸ್ತ ತೀರ್ಥಗಳಿಗ ಶರಣ

ಸುಮನಸರು ಹೃಸ್ತನದಿ ಧೇನಿಸುವ ಕಾಂಚನ  
ವಿಮಾನದಲ್ಲಿ ಬೆಳಗುತ್ತಿಹ ಶ್ರೀ ಶ್ರೀನಿವಾಸನಿಗೆ ಶರಣ

ಬಗೆಬಗೆ ಭಕ್ತರಪರಾಥಗಳ ಹರಿಸೆ  
ಭೂಗಿರಿಯ ಸೇರಿದ ಶ್ರೀಹರಿಗೆ ಶರಣ

ವಾರಿಯೋಳಗ್ಗೋಲಾಡಿ ಶ್ರೀಶ್ಯಲದೊಳು ನಿಂ-  
ತ ಶ್ರೀಲೋಲನಾಗಿರ್ಜಗೆ ಶರಣ

ಬೆಟ್ಟಬೆನ್ನಲಿ ಹೊತ್ತು ಮೆಟ್ಟಿ ಈ ಗಿರಿಯನು  
ಶ್ರೀಷ್ವನೆನಿಸಿದ ದಿಟ್ಟ ಮೂರುತಿಗೆ ಶರಣ

ಧರೆಯ ಕೆದರೀ ಬಂದು ಗಿರಿಯ ವರಹನ ಬೇಡಿ  
ಮರುಳುಮಾಡಿದ ಮಾಯಾರಮಣಗೆ ಶರಣ

ತರಳರೂಪವ ಕೆಡಿಸಿ ಗಿರಿಯ ಹುದರದೊಳಡಗಿ  
ಸುರಜ್ಯೇಷ್ಠನೆಂದಿಗ ಪೂಜೆಗೊಂಬುವಗೆ ಶರಣ

ವಟಪತ್ರಶಾಯಿ ನೀ ವಟುವಾಗಿ ಬೇಡಿ ಭ-  
ವಾಟವಿಯ ದಾಟಸಲು ನಿಂದವಗೆ ಶರಣ

ಪೆತ್ತ ಮಾತೆಯ ಹರಿಸಿ ಮೆತ್ತನಿಲ್ಲಿಗೆ ಬಂದು  
ಎಂದೂಸಿ ಸಂಸಾರೇಂದೂಸೆ ಶರಣ

ಗುಟ್ಟಾಗಿ ಪಾಲ್ಯುಡಿದು ಪೆಟ್ಟನಾ ಸೆಪದಲ್ಲಿ  
ದೃಷ್ಟಿ ಗೋಚರನಾದ ಬೆಟ್ಟದೊಡೆಯನಿಗೆ ಶರಣು

ಉತ್ತಮಾ ಸ್ತ್ರೀಯರಿಗೆ ನಾಚಿ ಬತ್ತಲೆಯಾಗಿ  
ಹುತ್ತದೂಳು ಅಡಗಿ ಮೆರೆದವಗೆ ಶರಣು

ಸಿರಿಯ ಹಯವನು ಮಾಡಿ ಚರಿಸಿ

ಗಿರಿಯೊಳು ಹಯವ ಅರಸಿಯಿಂದ ಹರಿಸಿಕೂಂಡವಗೆ ಶರಣು

ಹೀರಣ್ಯಗಭ್ರನ ಜನಕ ಸನ್ನಹಿಮ ಸನ್ನಿಧಿಯ  
ಕನಕಮಯ ಕವಾಟಕ್ಕೆ ಶರಣು

ತಟತ್ಯೋಣಿನಿಭ ಪೂರ್ವ ಸಂಪೂರ್ವ ಲಕ್ಷ್ಮಿ  
ಸನ್ನಂಗಳಾ ಸುಂದರ ಮೂರ್ತೇ ತವ ಶರಣು

ಪ್ರಹ್ಲಾದ ನಾರದ ವಸು ಯಷಿ ಗಂಥವಾದಿ  
ಮುಕ್ತಾ ಮುಕ್ತಗಣ ವಂದಿತಾ ತವ ಶರಣು

ನಂದ ಸುನಂದನ ಜಯ ವಿಜಯಾದಿ ಪಾ—

ಷಾದ ಯುಕ್ತ ಶ್ರೀವಿರಿಂಜಿ ಶೇಷ ಶಕ್ತಾದಿ ಸಂಸೇವ್ಯಮಾನ  
ತವ ಶರಣು

ಸಾರಂಗುಳ್ಳಂಗುಷ್ಟದಳವಿಲಸಿತ ಸತ್ಯಾಪಾದ—

ಪಂಕಜ ಧ್ವಜ ವರ್ಜಾಂಕುಶಾದಿ ಸುಚಿನ್ನಾ ಚಿನ್ನಿತ ತವ ಶರಣು

ಹಾರು ಜಾನುಯುಗ ಜಂಫೆಯುಗಳ ಸಂಯುಕ್ತ ತುಂಗ  
ಗುಲ್ಬಾರುಣನವಿ ಧೃತಾ ದೀರ್ಘಿತಿಯುಕ್ತ ತವ ಶರಣು

ಕಂಬುಕಂಠ ನಿಮ್ಮನಾಭಿವಳಿ ಮತ್ತಾ ಪಲ್ಲವೋದರ

ಬೃಹತ್ ಕಟಿತಟ ಶೋಣಿ ಕರಭೋರು ಧ್ವಯಾನಿತ

ತವ ಶರಣು

ವಿಭಾಜಮಾನ ಶ್ರೀವತ್ಸ ವಕ್ಷ ಕೌಸುಭ

— ಶಾಂಕರಾಚಾರ್ಯರ ಶಾಸನ

ಚಾರುಪ್ರಸನ್ನವದನ ಮಂದಹಾಸ ನಿರೀಕ್ಷಣ ಸು—  
ಭದ್ರ ನಾಸ ಚಾರುಸುಕಣ ಸುಕಪ್ರೋಲ ಅರುಣ ತವ ಶರಣ

ಸಹಸ್ರ ಘಣ ಶಿರೋಮಣಿ ಪ್ರಭಾನ್ವಿತ ಶೇಷಶೈಲಸ್ಥ  
ಘನಶ್ಯಾಮ ಹೀತಕೌಶೇಯವಾಸ ಶ್ರೀಪರಮ ಪುರುಷ  
ಶಾಂತ ಪದ್ಮಪತ್ರಾಯತೇಕ್ಷಣ ತವ ಶರಣ

ಅನಂತ ವೇದೋಕ್ತ ಮಹಿಮೋಪೇತ ಸರ್ವ ಸ್ವರವಣ  
ಸರ್ವ ಶಬ್ದ ವಾಚ್ಯ ಪ್ರತಿಪಾದ್ಯ ಶರಣ

ಸಚ್ಚಿದಾನಂದಾತ್ಮ ಸರ್ವಸುಗುಣೋಪೇತ ಸರ್ವ  
ಹೃತ್ಕಮಲಸ್ಥಿತ ತವ ಶರಣ

ಅಣು ತ್ರುಣು ತೃಟಿ ಲವ ಕ್ಷಣಾದಿಕಾಲ ಮಹ—  
ತ್ವಾಲಾತ್ಮಕ ನಿತ್ಯನಿಮ್ರಲ ಮೂರ್ತೇ ತವ ಶರಣ

ಸೃಷ್ಟಾದ್ಯಷ್ಟಕರ್ತೃಕ ಸೃಷ್ಟಾ ಶ್ರೀ ಪರ—  
ಮೇಷಿವಂದಿತ ತವ ಶರಣ

ವಿಶ್ವ ತ್ಯಜಸ ಪೂರ್ಣ ತುರ್ಯ  
ದ್ಯಷ್ಟ ರೂಪಾತ್ಮಕ ತವ ಶರಣ

ಭಯಕೃತ ಭಯಹಾರಿ ಭಕ್ತಜನಕಾಧಾರಿ  
ಕಂಸಾರಿ ಮುರಾರಿ ಶ್ರೀಹರಿಯ ಶರಣ

ಭವರೋಗ ಭೇಷಜ ಭಕ್ತಜನಬಂಧೂ  
ಮುಚುಕುಂದ ವರದ ಗೋವಿಂದ ಶರಣ

ಮುಕ್ತ ಮುಕ್ತಶಯ ಭಕ್ತಜನ ಸಂರಕ್ಷಣ  
ವ್ಯಕ್ತಾವ್ಯಕ್ತ ಮಹಿಮ ತವ ಶರಣ

ಒ ಲಾಪಾಂತರಣ್ಯಾಸಾ ಇತಿಹಾಸ

ಕ್ಷುರಾಕ್ಷುರಪುರುಷಪೂಜಿತವಾದ

ಪುರಾಣಪುರुಷೋತ್ತಮನೆ ತವ ಶರಣು

ರವಿಕೋಟಿಕಿರಣ ರತ್ನಕನಕಮಯ ಮಹು-

ಛಾನ್ವಿತ ತವ ಶಿರಸ್ಸಿಗೆ ಶರಣು

ಇಂದುಮಂಡಲಭಾಸ ಮಂದಸ್ಸಿತ

ಸುಂದರಾನಂದ ಆನನಕೆ ಶರಣು

ಲೋಲ ವಿಶಾಲಫಾಲ ಕಸ್ತೂರಿ ತಿಲಕಾಂಕಿತ

ಶ್ರೀಲೋಲ ಶರಣು

ಪೂರ್ವಿಲ್ಲನಾಬಿಲ್ಲ ಪೋಲ್ಲ ಹುಬ್ಬ ಕಂಜ-

ದಳದೋಲ ಚಂಪಕಾಮುಗುಳಿಗಣ್ವಾಸಿಕಕೆ ಶರಣು

ಕನಕರತುನ ಮಣಿಖಿಚಿತ ಮಕರ

ಕಣಾಕುಂಡಲಾನ್ವಿತ ತವ ಕಣಾಕ್ಕೆ ಶರಣು

ಅಕುಟಿಲರ ನಿಷ್ಣಂಟಕ ಶ್ರೀ ವೇಂಕಟೇಶಾ ನಿನ್ನ

ಶ್ರೀಕಂಠದ ಕೌಸ್ತುಭಾಭರಣಾಯುಕ್ತ ಕಂಠಕ್ಕೆ ಶರಣು

ಅಜಭವಾದಿಗಳ ಭುಜಬಲನು ನೀನು

ಭುಜಗ ಭೂಷಣ ಬಾಹು ಪರಿಯುಕ್ತ ತವ

ಭುಜಯುಗಕ್ಕೆ ಶರಣು

ನಕ್ರಸಂಹಾರಿ ಜಗಚ್ಛಕ್ರ ನಿನ್ನದು ಶ್ರಿ-

ವಿಕ್ರಮನೆ ಕರಗತ ಚಕ್ರ ತಂಖಿಕ್ಕೆ ಶರಣು

ಹುಕ್ಕಿಯೋಳು ಬ್ರಹ್ಮಾಂಡ ಕೋಟಿಯನು ಇಟ್ಟಂಥಾ

ಲಕ್ಷ್ಮೀವಕ್ಷಸ್ಥಳ ಶ್ರೀವತ್ಸಕ್ಕೆ ಶರಣು

ಕನಕರತ್ನದಹಾರ ಪದಕ ಮೌಕಿಕಾ ಹಾರ

ಕಲ್ಲಾರ ಪುಷ್ಟ ಮಾಲಾಯುಕ್ತ ತವ ಕುಕ್ಕಿಗೆ ಶರಣು

- ಇತ್ಯಾದಿಯು ಪ್ರಕೃತಿಯಲ್ಲಿ ಮತ್ತು ಸಂಭವ ಬಂದ ಪದ್ಧನಾಭಿಗೆ ಶರಣು  
ಇಟ್ಟಿರತ್ವಾ ಪಟ್ಟಿ ತೊಟ್ಟಿಗೆಜ್ಜೀಯ ಪಟ್ಟಿ  
ಇಟ್ಟಿ ಮೆರೆಯುವ ದಿಟ್ಟಕಟೆಯ ಭಾಗಕ್ಕೆ ಶರಣು  
ಇಟ್ಟಿ ಪೀಠಾಂಬರ ನೆರಿಗೆ ತಿದ್ದಿದ ತೆರ ನೆಟ್ಟನಿಂತಿಹ  
ಇಟ್ಟಿ ಜಾನುಜಂಫೆ ಕಟಿಗೆ ಶರಣು  
ರುಗು ರುಗಿಪ ರತುನ ವೈಜಂತಿಯ ಧೃತಕ-  
ಷಕ ರತ್ವಾಭರಣಯುಕ್ತ ಕರಯುಗ್ರಕ್ಕೆ ಶರಣು  
ಪರಿಪರಿ ಅಭಯವ ಭಕ್ತರಿಗೆ ಕೊಡುವ ಕನಕರತ್ವ-  
ಭರಣಯುಕ್ತ ಹಸ್ತಕ್ಕೆ ಶರಣು  
ಗೆಜ್ಜೆ ಕಾಲಂದಿಗೆ ಸಜ್ಜಿಗೊಂಡಿಹ ನಿನ್ನ  
ಅಭ್ಯಾಖಾರಾಧ್ಯ ತವ ಪಾದಕ್ಕೆ ಶರಣು  
ಧ್ವಜ ವಚ್ಚಾಂಕುಶಯುಕ್ತ ಅಭುಜಾಂಡ ಕಟಹ  
ಭೇದಿಸಿದ ರವಿಕೋಟಿ ಭಾಸ ತವ ಪಾದನವಿಕ್ಕೆ ಶರಣು  
ಜಲಮೋಳು ಹೋರಾಡಿ ಭವಜಲದಲ್ಲಿ ಬಿದ್ದವರ  
ಮಲಭದಿಂದತ್ತಲು ನಿಂದ ಸಿರಿವಲ್ಲಭಗೆ ಶರಣು  
ಕಮರೂಪದಿ ಭೂಮಿ ತಂದು ಭಕುತರ  
ಕರ್ಮಭಾರ ಹರಿಸಿ ಪೋರೆವ ಧರ್ಮಮೂರುತಿಗೆ ಶರಣು  
ವರಹಮೂರುತಿ ನಿನ್ನ ಇರವನ್ನೆ ಮರೆ ಮಾಡಿ  
ವರಹ ಕೊಟ್ಟವರಿಗೆ ದರುಶನವ ಕೊಡುವವಗೆ ಶರಣು  
ನಂಬಿಹರ ಬೆಂಬಲನು ಎಂತೆಂದು ಸ್ಥಂಭದಲಿ  
ಬಂದು ಗಿರಿಯಲ್ಲಿ ನಿಂದ ಗೋವಿಂದಗೆ ಶರಣು  
ಬೇಡುವರ ಕಷ್ಟನೋಡಿ ಅಭಯವ ನೀಡಿ

ತಂಡುಗ ಸೇತುವನ್ನು ಕಟ್ಟ ದಲಶರ್ವ ಎಬುಸದ  
ಕರವೀರಪುರ ಲಕ್ಷ್ಮೀಯರಸನಿಗೆ ಶರಣು

ಗೋಕುಲದ ಕ್ರೀಡೆ ಸಾಕಾಗದಲೆ ಬಂದು ಈ  
ಆಕಾಶರಾಜನ ಜಾಮಾತನಾದವರೆಗೆ ಶರಣು

ಬುದ್ಧಜನರ ಅಪಬುದ್ಧರನೆ ಮಾಡಿ ಜಗ  
ಉದ್ಧರಿಸಲು ನಿಂದ ಶುದ್ಧಮೂರುತೆಗೆ ಶರಣು

ಹರಿಯ ಬೆನ್ನೇರಿ ಭೂಭಾರವನೆ ಹರಿಸಿ ಮೇಲು—  
ಗಿರಿಯಲೀ ನಿಂದ ಶ್ರೀಹರಿಗೆ ಶರಣು

ವಾಸುಕೀ ಶ್ರೀತಾದಿ ಸರ್ವ ಜಾತಿಗಳುಳ್ಳ ಪಾತಾಳಲೋಕ—  
ಕಾಶ್ಯ ತವ ಪಾದಮೂಲಕ್ಕೆ ಶರಣು

ಅಶ್ವ ಗಜ ಉಷ್ಣಾದಿ ಪ್ರಾಣಗಳಿಗಾಗಾರ  
ರಸಾತಳ ಲೋಕಕಾಶ್ಯ ತವ ಪಾದಾಗ್ರಕ್ಕೆ ಶರಣು

ತಕ್ಷಕ ಕಾಳಿ ಸುಷೇಣಾದಿ ಉರಗಾಧಿಪರು ವಿಹರಿಸುವ  
ಮಹಾತಳ ಲೋಕಕಾಶ್ಯ ತವ ಪಾದಗುಲ್ಳಕ್ಕೆ ಶರಣು

ಅನಲಾಕ್ಷಯೈರಿ ಶ್ರೀಪುರರು ವಿಹರಿಸುವ ತಳಾ—  
ತಳ ಲೋಕಕಾಶ್ಯ ತವ ಜಂಘದ್ವಯಕ್ಕೆ ಶರಣು

ವಾಮನನ ಪೂಜಿಸಿ ಕೃಷ್ಣಂಗೆ ಮಸ್ತಕವಿತ್ತ ಧನ್ಯ  
ಬಲೀಂದ್ರ ನಿಂತ ಸುತಳ ಲೋಕಕಾಶ್ಯ ತವ ಜಾನುಗಳಿಗೆ

ಬಲನೆಂಬ ದನುಜನಿಂ ಪುಟ್ಟಿದ ಮಾಯ್ಗಳು ಕ್ರೀಡಿಪ ಏ—  
ತಳ ಲೋಕಕಾಶ್ಯ ತವ ಉರುದ್ವಯಗಳಿಗೆ ಶರಣು

ಮೃಗಪಶುಜಾತಿ ದೃತ್ಯದಾನವ ಕದ್ಯ ತು—  
ಬಿಕೊಂಡಿಹ ಅತಳಲೋಕಕಾಶ್ಯ ತವ ಶೂರ್ಣ  
ದೇಶಕ್ಕೆ ಶರಣು

೧೦

ఘృవదక్కలకరు యుషిస్తు నవగ్రహరు సవ్యాల్పు  
సవలోఎకశాశ్రయ తవ నాభికమలక్కే శరణు

సరనికరాది పురుహూత కరిపరావత శబ్ది సూత  
మాతలి నందనవన సుశోభిత సురలోఎకశాశ్రయ  
తవ ఉదర భాగక్కే శరణు

೧೦

సవ్యవేదోఽజ్ఞర గుణగానమాళ్ల యుషిగణయుక్త  
శక్తాయిది దేవతెగలు చిత్ర విచిత్ర,  
సనకాది మునిగళ మహలోఎకశాశ్రయ తవ కౌస్తుభ  
భూషిత కంతక్కే శరణు

೧೦

సదమలానంద సాధనదింద సవ్యగుణగణ  
చరిత నుతిప ముక్త జీవర భరిత జన—  
లోఎకశాశ్రయ తవ దివ్య వదనక్కే శరణు

೧೦

నిటిలనేత్ర నిరుత సకల యుషిగణయుక్త  
భద్రమూరుతియను స్తుతిసువ తపలోఎకా—  
శ్రయ తవ లలాటక్కే శరణు

೧೦

చకురానను చకుర మూరుతియన్న స్తుతిసుత్త  
చకురదశ లోఎకాధిపత్యవన్న మాళ్ల సత్య—  
లోఎకశాశ్రయ తవ తిరస్కిగే శరణు

೧೦

తీష్ఫ మోదలు పాదమూల మధ్యద  
సవ్య మంగళాంగోపాంగక్కెల్ల శరణు

೧೦

తత్తుదంగాత్రిత తత్త్వరంతయామి తత్తుత్త  
జగత్కుర్య కారణయాపక్కే శరణు

೧೦

పాణి త్రీవేణుగోపాల కృష్ణ తవ శరణు

೧೦

పాణి త్రీజయతీథ్య వాయువంతగ్వత

ಉರಗಾದ್ವಾಸ ವಿಶಲ ತವ ಶರಣ ಶರಣೂ

## ಇಟ್

### ಶಂಕರಾಭರಣ

ಜಯ ಜಯ ವೆಂಕಟರಮಣ ಜಯತು ಪನ್ನಂಗ ಶಯನಾ  
ಜಯತು ಭಾಗ್ವತಿ ರಮಣ ಜಗದಾಭಿ ರಮಣಾ

ಲೋಕಾನಾಯಕ ಸ್ವಾಮಿ ವೈಕುಂಠಾದಿಂದ ಬಂದೂ  
ವಿಕಾಂತವಾನಾಡಿದ ಲಕ್ಷ್ಮೀಯಾರೋಡನೇ

ಧರೆಗೆ ವೈಕುಂಠಾದ ಚಯ್ಯವ ತೋರುವೆನೆಂದು  
ಶಿರಿಮಹಾಲಕ್ಷ್ಮೀಯೊಡನೆ ಸಂಧಿಸಿದಾನೂ

ಸ್ವಾಮಿಕಾಸಾರದಲೀ ಧಾಮಾವಾ ರಚಿಸೂವೆ  
ಆ ಮಹಾ ವೈಕುಂಠಾವ ಅಗಲೀ ಬಂದೂ

ವತ್ಸರ ಕಾಲದಲೊಂದು ವೃತ್ತವ ಮಾಡುವೆನೆಂದು  
ಇಚ್ಛೆ ಮಾಡಿದನೂ ವೆಂಕಟ ಇಂದಿರೆ ಗೂಡಿ

ನವರಾತ್ರಿ ದಿವಸದಲೀ ವಿವಾಹ ಲಗ್ನವ ರಚಿಸಿ  
ಆವನಿಯೊಳು ಡಂಗುರವನ್ನ ಹೊಯಿಶೀದ ಸ್ವಾಮಿ

ಕಾಶೀ ಕನಾಟಕದ ದೇಶಾ ದೇಶದ ಜನರು  
ಶ್ರೀಶಾನುತ್ಸವಕೇ ಜನರು ವದಗಿದರಾಗಾ

ಹದಿನಾಲ್ಕು ಲೋಕಾದ ಪದುಮಚಾದಿಗಳೆಲ್ಲಾ  
ಮದುವೆಯ ದಿಖ್ಬಣದಾ ಜನರು ಬಂದರಾಗಾ

ಗರುಡಾ ಕಂಭದ ಸುತ್ತಾ ಪರಿಪರಿ ವೈಭವದಿಂದ  
ಗಿರಿಯಾ ವೆಂಕಟಗೇ ಕಂಕಣ ಕಟೆದರಾಗಾ

ತಾಳ ತಮ್ಮುಟ ಕಾಳ ಭೂರೆಂಬೋ ವಾದ್ಯಗಳೂ  
ವರ ನಾರಿಯರು ಸುತ್ತಾಗ್ನಾಡುತ್ತಿರಲೂ

ಚಿನ್ನದ ಕರಿಮಣ ರನ್ನ ಮಂಗಳಸೂತ್ರ,  
ಹೆರಿಯಾ ವೆಂಕಟನು ಲಕ್ಷ್ಮಿಗೆ ಕಟ್ಟಿದ ನಗುತ್ತಾ

ಮುತ್ತಿನಾ ಕರಿಮಣ ರತ್ನ ಮಂಗಳಸೂತ್ರ,  
ಸ್ವಾಮಿ ವೆಂಕಟ ಲಕ್ಷ್ಮಿಗೆ ಕಟ್ಟಿದ ನಗುತ್ತಾ

ಅಂತರಾ ಮಾರ್ಗದೊಳೂ ನಿಂತು ದೇವತೆಗಳು  
ಉಂತೋಷದಿಂದಲೀ ಜಯ ಜಯವೆಂದು ಪಾಡಿದರಾಗ

ಅಂಗಾನ ಶ್ರೀಭೂಮಿ ರಂಗಾಮಂಟಪದೊಳಗೆ  
ಭಂಗಾರಾ ಗಿರಿಯಾ ವೆಂಕಟ ವಟ್ಟಿದ ಸ್ವಾಮಿ

ಅತಿರಸ ಮನೋಹರ ಮಿತಿಯಿಲ್ಲದ ಪದಾರ್ಥಗಳೂ  
ಸತೀಯಾರೆಲ್ಲರು ಭೂಮಕೆ ತಂದು ಬಡಿಸಿದರಾಗ

ಬೆರೆದ ನಾರಿಯರೆಲ್ಲ ಹರಿಭೂಮಾನಂತರದೀ  
ಭರದಿ ವುರುಟಣಿಗೆ ಅಣೆಮಾಡಿದರಾಗಾ

ಮಿತ್ರಲಕ್ಷ್ಮಿಗೆ ತಕ್ಷ ಹಿರಿಯರು ಪೇಳಲು  
ಭಂದದಿಂದಲೀ ಅರಿಶಿನ ಕಲಸಿ ನಿಂತಳಾಗ

ದೊಡ್ಡ ಪನ್ನಗ ನಗವಾ ಶೇರಿದ ಮಹರಾಯ  
ದುಡ್ಡ ದುಡ್ಡಿಗೆ ಬಡ್ಡಿಯನ್ನ ದುಡಿವಾ ಲೋಭಿ

ವಂಚಿಸಿ ಜನರನ್ನ ಲಂಡಾ ಲಾವಣಿ ತೆಗೆದು  
ಹಿಂಚಾಸಿ ವರಕೊಡುವಾ ಹಿತದಾದೇವಾ

ಬಡವ ಬಲ್ಲಿದರೆಂದು ಬಿಡದಾಲೆ ಆವರಿಂದ  
ಮುಡುಪು ಹಾಕಿಸಿಕೊಂಡುಮುಂದಕೆ ಬಿಡುವೋ ದೇವಾ

ಅನ್ನವೆಲ್ಲವ ಮಾರಿ ಹೊನ್ನುಕಟ್ಟಿವೆಯಲ್ಲೂ

ನಿನ್ನ ಕೃಪಣತನಕೆ ನಾನು ಎಣೆಗಾಣೆನೋ

ಇಪ್ಪತ್ತು ದುಡ್ಡಿಗೆ ಶೇರು ತೀರ್ಥವ ಮಾರಿ  
ದುಡ್ಡ ಕಟ್ಟಿ ಜಾಲಿಗೆ ಘುಳಿಸುವ ಜಾಣ ನೀನೂ

ಅಟ್ಟಾ ಮಡಿಕೆಯೆಲ್ಲಾ ಕುಟ್ಟಿ ನಾಮವ ಮಾಡಿ  
ಘಟ್ಟಿಯಾಗಿ ಗಂಟು ಘುಳಿಸುವ ಘನವಂತಾ

ದೇಶದೊಳು ನಿಮ್ಮಂಥಾ ಆತೆ ಉಳ್ಳವರಿಲ್ಲಾ  
ಕಾಸುಕಟ್ಟಿ ಕವಡೆ ಗಂಟು ದುಡಿವ ಲೋಭಿ

ಮಡದಿ ನಾನಿರಲಿಕ್ಕೆ ಕಡಿಮೆ ಯೇನಾಗೋದು  
ಬಡತನ ನಿನಗೆ ಯಾತಕೆ ಬಂತೂ ಸಾಫ್ತುಮೀ

ನಾರೀಯಾ ನುಡಿ ಕೇಳಿ ವಾರೆ ನೋಟದಿ ನೋಡಿ  
ಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ

ಕಡುಕೋಪಾ ಮಾಡುವರೇ ಹುಡುಗಾನೆಂತಾಡುವರೆ  
ಕೊಡಲೀಯಾ ಪಿಡಿವಾರೆ ನಾನು ನುಡಿದಾ ನುಡಿಗೇ

ಕಣ್ಣನೆ ಬಿಡಬ್ಬಾಡ ಬೆನ್ನ ತೋರಲಿ ಬ್ಯಾಡಾ  
ಇನ್ನು ಮುಖಿವಾ ತಗ್ಗಿಸ ಬ್ಯಾಡ ಇತ್ತು ನೋಡೂ

ಎನ್ನರಸಾ ಹ್ಯಾನರಸಾ ಚೆನ್ನಿಗ ವೆಂಕಟರಾಯಾ  
ನಿನ್ನ ಪೋಲುವರ್ತಾರೂ ಜಗದೊಳು ನೀಲಾಗಾತ್ರಾ

ಎನ್ನರಸಾ ಚೆನ್ನಿರಸಾ ಚೆನ್ನಿಗ ವೆಂಕಟರಮಣ  
ನಿನ್ನ ಮುದ್ದು ಮುಖಿವ ತೋರೂ ಅರಿಶಿನ ಹಚ್ಚೇನು

ಯೆನ್ನತ ಅರಿಶಿನ ಹಚ್ಚಿ ಕುಂಕುಮವಿಟ್ಟು  
ರನ್ನ ಹಾರವ ಹಾಕಿ ತಾನು ಕುಳಿತಳಾಗಾ

ಮಂಧರಧರ ತಾನೂ ಭಂದದರಿಶಿನ ಪಿಡಿದೂ  
ಇಂದಿರಾ ದೇವಿಯನು ಮಾತನಾಡಿಸಿದೂ

ನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ

೨೬

ಖಾಗ್ಯಾದ ಮೊಬ್ಬೀಲಿ ಬಾಗಿ ನೀ ನಡೆಯಾದೇ  
ಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ

೨೭

ಮಿಂಚಿನಂದದದಿ ಬಹಳಾ ಚಂಚಲ ಬುದ್ಧಿವಶೇ  
ವಂಚಿಸೂವೋಳೆ ಜಗವಾ ವಾರಿಚಾಕ್ಷೇ

೨೮

ಭಂಗಾರಾ ಮುಡುಪಿಗೆ ಎನ್ನ ಕಂಗೊಳಿಸೀಗಾ  
ಹೀಂಗಾದೆ ಮಂಕು ಮಾನವರ ಮಾಡುವುದರಿದೇ

೨೯

ಮುಡಿಗೆ ದಂಡೆಯ ಮುಡಿತೀ ಎಡದ ಕೈಯ್ಯಲಿ ಬ್ಯಾಗಾ  
ತೊಡಕ ಕಂಚುಕ ವೆಂಕಟ ಬಿಗಿದಾ ನಗುತಾ

೩೦

ತಾಂಬೂಲಾವನೆ ಮೆದ್ದು ಮಡದೀಯಾ ಮುಖಸೂಸೆ  
ಇಂಬೀಲ್ಲುಚ್ಚೆ ಬರೆದರಾಗ ಅತಿ ಸಂಭ್ರಮದೀ

೩೧

ತಿರುಮಾಲೀಶನು ತನ್ನ ಮಡದೀಯಾಯನು ಎತ್ತಿ  
ಭರದಿಂದಾ ತನ್ನರಮನೆಗಾಗಿ ತರಳಿದಾನು

೩೨

ದ್ವಾರದಾ ದಡಿಯಲ್ಲಿ ನಾರೇರೆಲ್ಲರು ನಿಂತು  
ವಾರಿಚಾಕ್ಷಿಪತಿಯ ಹೆಸರಾ ಹೇಳಿಂದರು

೩೩

ಕಿರುನಗೇಯಿಂದ ಲಕ್ಷ್ಮೀ ಗಿರಿಯಾ ವೆಂಕಟನೆನಲೂ  
ಹರಿಯೆ ನಿನ್ನ ರಮಣ ಹೆಸರ ಹೇಳಿಂದರೂ

೩೪

ಜಾತಿ ನಾಚಿಕೆ ತೊರೆದು ಶ್ರೀ ತರುಣ ಎನುತಾಲೆ  
ಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ

೩೫

ಮತ್ತೆ ನಾರಿಯರಲ್ಲಾ ಮತ್ತಿನಾರತಿ ಪಿಡಿದೂ  
ಸತ್ಯಭಾಮೆಗೆ ಜಯ ಜಯವೆಂದರಾಗಾ

೩೬

ಮಂಗಳ ಮಾನಸಗೇಯಾ ಮಂಗಳ ಮಾಧವರಾಯಾ  
ಧರೆಯೊಳಧಿಕನಾದ ದೊರೆವ್ಯಾಸಾವಿಶಲಾನು  
ಪರಮ ಭಕ್ತಿ ಸುಳ್ಳಾನವನು ಪಾಲೀಸೂವಾ

## ಳಂ

### ಶಂಕರಾಭರಣ

ಜಯ ಜಯ ಶ್ರೀ ವೇಂಕಟೇಶ ಜೀಯ

ಜಯ ಶ್ರೀವೇಂಕಟೇಶ ಜೀಯ— ನೀನ—  
ಭಯಪ್ರದಾಯಕನಯ್ಯ— || ಆಹಾ ||  
ಭಯಕೃದ್ವಯನಾಶನ ನೀ ಎನ್ನ ಕೃ ಬಿಡದೆ  
ಕಾಯೋ ಎನ್ನೊಡೆಯನೆ ವೇಂಕಟರಾಯ

ಮಂಕುಮಾನವನಾದ ಎನ್ನ ಮನದ  
ಡೋಂಕುತ್ತಿದ್ದಿದಿ ಸ್ವಪನವನ್ನ— ನಿನ್ನ  
ಅಂಕಿತದಂತೆ ನುಡಿಸೆನ್ನ— ಇನ್ನು  
ಮಂಕು ಹರಿಸಿದೆ ಪ್ರಸನ್ನ— ||ಆಹಾ||  
ಬಿಂಕದಿಂದ ಇಹ ಶಂಕ ಹರಿಸಿ ನಿನ್ನ  
ಕಂಕರ ಕಂಕರ ಕಂಕರನೆನಿಸಿದೆ

ಹಿಂದನೇಕ ಪರಿಯಿಂದ ಮನ—  
ಬಂದಂತೆ ನುಡಿಸಿದ್ದರಿಂದ— ತಂದೆ  
ಮುದ್ದಮೋಹನ ವಿಶ್ವಲಾನಂದ— ಪ್ರೋಂದಿ  
ಸಂದೇಹ ಹರಿಸಿದ ಚಂದ— ||ಆಹಾ||  
ಇಂದು ಮುಂದು ಎಂದೆಂದಿಗೂ ನೀ ಭವ  
ಬಂಧ ಹರಿಸಿ ಕಾಯಬೇಕು ಇಂದಿರೆರಮಣ  
ತ್ವರಿತಾದಿ ದಯಮಾಡೋ ಹರಿಯೇ— ನೀನೆ

ಎಪ್ಪುಕುಟ್ಟಾಗ್ನಿ ವೀರಕಟ್ಟಾಧನ್ಯ  
ಉರಗಾದಿವಾಸವಿಶ್ವಲ ಜಗದೀಶನೆ

## ಳಿಗ

### ಶಂಕರಾಭರಣ

ಜಯಭೋ, ಜಯಭೋ, ಜಯ ವೆಂಕಟೇಶ ಪ್ರಭೋ  
ಜಯ ಕರ್ತಾರ, ಭಯ ಹತಾರ ಭಯದಾಯಕ ಮೂರ್ತಿ

ಫಳೆಗಿರಿವರ ಫಳಮಂದಿರ ಪ್ರಣತ ಮನೋಹರ  
ಘನಸದ್ಗುಣಗಣಪೂರ್ಣ, ಘನಶಾಮಲವರ್ಣ  
ಮನಮಾನಸ ಮನಿತಾಪಸ ಮನೋಮಾನಸ ಹಂಸ  
ದನುಸುತ ಹರ, ಧೇನು ಸಂಹರ, ದಿನಮಣೀಶ ರುಚಿರ

ವನಜಾಕ್ಷಾತವನೀಜಾಂತಕ ವನಜಾಸನಜನಕ  
ಕನಕಾಕ್ಷಹ ಕನಕಾಲಯ ಕನಕಸ್ತ್ರೀಪ್ರೀಯಾ  
ವನಭ್ರಮಣಾವನಿರಮಣಾ ವಿನತಾತ್ಮಜ ಗಮನಾ  
ಅನಿಮಿತ್ತಜ ಅನುಸೂಯಜ ಅನಿಮಿಷ ಇಂದ್ರಾನುಜಾ

ಅರಿದರಧರ, ಅರಿಪರಿಹರ, ಅರುಣಾಂಬರಧರ  
ಚಿರಮಣ ರುಚಿರಾಭರಣನು ಚರಸುರತರು ಏರ  
ಸುರ ಪರಮಾಪ್ತನೇ ಸಾಸಿರ ಶ್ರೀಡಾಶ್ವಯಾರಾಗಾರಾ  
ಕಲಿ ಕಲುಷಹರ ಕರುಣಾಕರ ಪ್ರಸನ್ನಿಂಕಟೇಶ್ವರ

## ಳಿಂಗ

### ಜೈ ಜೈ ವೆಂಕಟರಾಯ ಸಲಹು ಗಡ

ರಾಯಚೂರು ಒಡೆಯ ಮೋರೆಯ ಕಾಯೋ ಕರುಣೆ ಶುಭ  
ಕಾಯ ಪಿಹಿಕ ಮುಹುರ್ಮಾಯವ ಬಿಡಿಸೆಯ

ಕಂಕರರಘ್ಯದೂರ

ಶಂಖಸುರನ ಬಲು ಬಿಂಕಮುರಿದ  
ಬಲದಂಕ ಅದಟವೀರ ಶೂರ  
ಅಂಕುರಿಸೆನ್ನಾಳಾತಂಕತಾರದೆ ಪೂರೆ  
ಲಂಕಾ ವಿಜಯಕಾರ

ದಾತ ಮೂರುಜಗನಾಧ ಪರಮ ಅ  
ಧ್ಯಾತ ಮಹಿಮೆಗಾರ ಚದುರ  
ಪ್ರೀತ ಭಕುತ ಭವಭೀತರಹಿತ ಮಾಯಾ  
ಪೂತನಿ ಸಂಹಾರ  
ನೀತಿಕೋವಿದ ವಿಧಿತಾತ ಆಸಮ ವಿ  
ಖ್ಯಾತ ಕರುಣಾನಿಕರ ಸುಂದರ  
ಘಾತಿಸಿ ಕಂಸನ ಮಾತಾಪಿತರ ಕಾಯ್ದ  
ಪಾತಕ ನಿವಾರ

ಬಾಲನಂತರಿಯದೆ ಆಲಯಗಳ ಪೂಕ್ಕು  
ಪಾಲು ಮೊಸರು ಕದಿದ ಸವಿದ .  
ಬಾಲೆರುಡುವ ದುಕೂಲ ಕದಿದು ತಾ  
ಮೇಲು ಮರವನೇದ್ರ  
ಕಾಲಿಂದಿ ಧುಮುಕಿದ ಕಾಳಿಯಮೆಟ್ಟಿದ  
ಕಾಳರಕ್ಕಸರೋದೆದ ಸದೆದ ಲೀಲಾ  
ಜಾಲ ನಂದ ಬಾಲನಾಗಿ ಬಲು  
ಬಾಲಲೀಲೆಗೈದ

ಪರಮ ಪರಾತ್ಮರ ಪರಮಪುರುಷ ಸಿರಿ  
ಪರಮ ಪಂಚಪೂಣಿ ದುರಿತ  
ಹರಣ ಜನನ ಮರಣಾರಸುರವಿನಮಿತ  
ಧರಣೆಗಧಿಕ ತಾಣ  
ಕರಿಧೃವರಿರ್ವರನು ಭರದಿ ನೀಡಿ ನಿಂತು  
ಪೂರೆದ ಪಾಂಚಾಲೀಮಾನ ಜಾಣ

ದಾಮ ಸುಜನಹೃದಯನಿಲಯ  
ಕಾಮಜನಕ ಪುಣ್ಯನಾಮ ರಕ್ಷಸಕುಲ  
ಭೀಮ ಪಾಲಿಸಭಯ  
ಶಾಮವರ್ಣ ಮಮಸ್ವಾಮಿ ಭಚೆಪೆ ಶ್ರೀ  
ರಾಮಚಿಡಿಯೋಕಯ್ಯ ಸದಯ  
ಕಾಮಿತ ವರ ಸುಪ್ರೇಮದಿ ಇತ್ತೆನ್ನ  
ಪ್ರೇಮದುಧ್ವರಿಸಯ್ಯ

## ಳಿ

ಜೈ ತಿರುಪತಿ ವೆಂಕಟರಮಣ  
ಕಿಂಕರಜನ ಮಹ ಸಂಕಟಹರ ಜೈ  
ಶಂಖಿಚಕ್ರಧರ ಮಂಹುದಾನವಹರ  
ಪಂಕಜಪಾಣೀಯಕಳಂಕ ಮಹಿಮ ಜೈ

ಸೃಷ್ಟಿಮೇಲೆ ಪ್ರತಿಷ್ಠನಾಗಿ ಮಹ  
ಬೆಟ್ಟವೆ ಭೂವೈಕುಂಠವನಿಸಿದಿ ಜೈ

ತಪ್ಪದೆ ಭಕುತರಿಂ ಕಪ್ಪಗೊಳ್ಳುತ ನೀ  
ಅಪ್ಪಿಕೊಂಡರಿವೀವಿ ಅಪ್ಪ ತಿಮ್ಮಪ್ಪ ಜೈ

ಕೋಟಿ ಕೋಟಿ ಮಹತ್ವ ಸಾಟಗಾಣದೆ ತೋರಿ  
ಅಟವಾಡುವಿ ಜಗನಾಟಗಾರನೆ ಜೈ

ಕಪ್ಪವರ್ಣ ದಿಂದೊಪ್ಪುವಿ ಸಿರಿಯಿಂ  
ದಟ್ಟಿಕೋ ದಯದೆನ್ನಪ್ಪ ಮುರಾರಿ ಜೈ

ಬೇಡಿದ ವರಗಳ ನೀಡಿದೆ ದಯದಿ ಹರಿ  
ಗಾಢಮಹಿಮೆ ಇಹ್ಯನಾಡಿಗರುಹಿದಿ ಜೈ

ಕೋರಿದವರ ಮನಸಾರ ವರವನೀಡಿ  
ಧಾರುಣೀಯೋಳಿದ್ವಾರ ಮಹಿಮೆ ಜೈ

ಮುಕ್ತಿ ಸಂಪದ ದೇ ಕರ್ತೃ ಶ್ರೀರಾಮ ಜ್ಯೇ

ಳಳ

ಬ್ಯಾಗಡೆ

ತಪ್ಪಗಳೆಲ್ಲ ನೀನೊಟ್ಟಿಕೊಳ್ಳೋನ  
ಮೃಪ್ಪ ಕಾಯಬೇಕು ತಿಮ್ಮಪ್ಪ ನೀನೆ

ಸತಿಸುತರಿಗೆ ಸಂಸಾರ ಬಲಿಗೆ ಅತಿ  
ಮತಿಹೀನನಾಗಿ ಸಿಕ್ಕೆ ಆಸೆಗಳಿಗೆ  
ಮಿತಿಗಣಣನಯ್ಯ ಎನ್ನ ಪಾಪಗಳಿಗೆ ಮುಂದೆ  
ಗತಿ ಯಾವುದಯ್ಯ ಶ್ರೀಪತಿ ಎನಗೆ

ಬಿಸಿಲು ಮಳೆ ಬಿರುಗಾಳಿಯೊಳು ಬಲು  
ದಸೆಗೆಟ್ಟು ತಿರುಗಿ ದೇಶ ದೇಶಗಳು  
ಹಸಿವು ತೈಷೆಗಳು ಬಹು ಬಾಧಿಸಲು ಬಹು  
ಹುಸಿಯನಾಡಿದೆನಯ್ಯ ಹುಟ್ಟು ಮೊದಲು

ಸ್ವಾನ ಸಂಧ್ಯಾನವನೊಂದನರಿಯೆ ಅನ್ನ  
ಪಾನಗಳನು ನಾನೊಮ್ಮೆ ಮರೆಯೆ  
ಹೀನರ ಸಂಗ ಎಂದೆಂದು ತೋರೆಯೆ ಸು  
ಜ್ಞಾನಿಗಳನಿತ್ತ ಬಾ ಎಂದು ಕರೆಯೆ

ಜಪತಪದಲ್ಲಿ ರೀತಿ ಭಾಷೆಯಿಲ್ಲ ಎ  
ನ್ನಪರಾಧಗಳಿಗಿನ್ನು ಎಣಕೆಯಿಲ್ಲ<sup>1</sup>  
ಚಪಲತನದಿ ಕಾಲ ಕಳಿದೆನಲ್ಲ ಸ್ವಾಮಿ  
ಕಪಟನಾಟಕ ನೀನೆ ಬಲ್ಲಿಯಲ್ಲ

ಗಂಗೆ ಅಗೋರ್ಯದಕಗಳ ತಂದು ಸ್ವಾ

ಇಂದ್ರಾಜಿಲಾಂಡ್ ಸಿಟಿ ಮುಖ್ಯ ಮಂಡಳಿ

ನೊಂದು ದೂರಾದೆ ಸದ್ಗುತ್ತಿಯಿಂದ

ಪೀಠಾಂಬರಾದಿ ವಸ್ತುಗಳಿಂದ ದಿವ್ಯ  
ನೂತನವಾದ ಆಭರಣದಿಂದ  
ಶ್ರೀತಿಪಡಿಸಲೀಲ್ಲಾದ್ದರಿಂದ ಹೇ  
ಸೀತಾಪತೇ ಕೃಷ್ಣ ಹರಿ ಮುಕುಂದ

ಧೂಪಾರತಿಯ ನಾ ಮಾಡಲಿಲ್ಲ ಒಂದು  
ದೀಪವನಾದರು ಹಚ್ಚಲಿಲ್ಲ<sup>1</sup>  
ಈ ಪರಿ ಕಳೆಯಿತೇ ಜನ್ಮವೆಲ್ಲ ದೇವ  
ಆಪದ್ವಾಂಧವ ಕಾಯೋ ಲಕ್ಷ್ಮೀ ನಲ್ಲ

ಸೋಪಸ್ಯರವನು ಒಂದು ಮಾಡದೆ ಎಲ್ಲ  
ಗೋಪಾಲಕೃಷ್ಣಗೆ ಅರ್ಪಿಸದೆ  
ಪಾಪಕಾರ್ಯಕ್ಕೆ ನಾ ಗುರಿಯಾದೆ ಸ್ವಾಮಿ  
ಶ್ರೀಪತಿ ಕಾಯೋ ಎನ್ನ ಕೈಯ ಬಿಡದೆ

ಪಾಯಸ ಪಂಚ ಭಕ್ತಿಗಳಿಂದ ಬಲು  
ಆಯತವಾದ ಶಾಕಗಳಿಂದ  
ತೋಯ ಶಾಲ್ಯನ್ನ ಗೋಘ್ರತದಿಂದ ಕೃಷ್ಣ  
ರಾಯನನಚೀಸಲಿಲ್ಲ ಭಕ್ತಿಯಿಂದ

ಮಂಗಳಾರತಿಯನು ಮಾಡಲಿಲ್ಲ ಜಯ  
ಮಂಗಳವೆಂದು ನಾ ಪಾಡಲಿಲ್ಲ<sup>2</sup>  
ಕಂಗಳಿಂದಲಿ ನಿನ್ನ ನೋಡಲಿಲ್ಲ ಮುದ್ದು  
ರಂಗನೆ ಬಾ ಎಂದು ಬೇಡಲಿಲ್ಲ

ಹರಿಯ ಪ್ರದಕ್ಷಿಣೆ ಮಾಡಲಿಲ್ಲ ನರ

ಅತಿಥಿಗಳೆಂದು ಬಂದರೆ ಮನೆಗೆ ನಾ  
ಗತಿಯಿಲ್ಲ ಕೂಡದು ಎಂದೆ  
ಯತಿಗಳ ಕೂಡ ನಿಂದಿಸಿದೆ ಕೊನೆಗೆ ತ್ರೀ  
ಪತಿ ದೃಷ್ಟಿಯಿಡು ಈ ಪಾಪಿ ಕಡೆಗೆ

೧೫

ಹೋಮಾರ್ಚನ ಜೈಪಾಸನೆಯೆಲ್ಲ ಎಂದೂ  
ನೇಮದಿಂದಲೀ ನಾ ಮಾಡಲಿಲ್ಲ<sup>೨೩</sup>  
ಕಾಮಾತುರದಿ ಕಂಡ ಕಂಡಲ್ಲೆಲ್ಲ ರಾಮ  
ಭಾರಮಕನಾಗಿ ತಿರುಗಿದೆನಲ್ಲ

೧೬

ಎಷ್ಟು ಹೇಳಲಿ ಅವಗುಣಗಳೆಲ್ಲ ಅವು  
ಅಷ್ಟು ಇಷ್ಟು ಎಂದು ಎಣಕೆಯೆಲ್ಲ<sup>೨೪</sup>  
ದೃಷ್ಟಿಯಿಂದಲೀ ನೋಡೋ ದೀನವತ್ಸಲ ಸರ್ವ  
ಸೃಷ್ಟಿಗೊಡೆಯ ಪುರಂದರವಿಶಲ

೧೭

ಉಖಿ

ನಾಟ

ಧೂಕು

ತಿಮ್ಮಿಯ್ಯಾ ನಿನ್ನ ಪಾದವ ವಮ್ಮೆ ಸಿದೆನೂ ನಾನು  
ಸುಮ್ಮಿನಿರದಿರು ರಮ್ಮೆಯರಸಾ  
ನಮ್ಮೆದು ಎಂದೆಂದು ಈ ಮನದಲಿ ಬಲು  
ಹಮ್ಮಿಲಿ ತಿರಿಗಿದೆ ಹಿಮ್ಮೆಟ್ಟದೆ  
ಹಮ್ಮಿನೆ ಹಿತ್ತಲಿ ಹಮ್ಮೆಕ್ಕಳ ಹೊನ್ನ  
ಹಮ್ಮೆಣಿಪ್ಪಳ ಸಂಭ್ರಮದಲ್ಲಿ  
ಒಮ್ಮಾದರೂ ನಿನ್ನ ನೆಮ್ಮೆದೆ ಆವಾಗ  
ವಿಮ್ಮಿಡಿ ದುಷ್ಪಮರ್ ರಮ್ಮಿಸಿದೆ  
ಉಮ್ಮಿಡಿಕೆಯಿಂದ ಹಮ್ಮಿತಿಯೊಳಗಿದ್ದು  
ಗಿಮ್ಮಿನೆ ಸುತ್ತಿದೆ ಮಮ್ಮಿಡಿಯಲ್ಲಿ  
ನಮ್ಮೆಣ್ಣೂ ನಾ ಹಣ್ಣಿಯ ವಿಜಯನ್ನಿಂದೀ

ಮಣಿ

ನಿನ್ನ ಚರಣ ಮೋಹನ್ನ ಚರಣ ನಿನ್ನ ಚರಣ ಸಂಪನ್ನ ಚರಣ  
 ನಿನ್ನ ಚರಣ ಒಲುವಂತಚರಣ ನಿನ್ನ ಚರಣ ಪ್ರಸನ್ನ ಚರಣ  
 ನಿನ್ನ ಚರಣ ರತ್ನನ್ನ ಚರಣ ನಿನ್ನ ಚರಣ ಪಾವನ್ನ ಚರಣ  
 ವನ್ನ ಧ್ಯಾನಿಸಲು ಎನ್ನಘಟಾಶ ಕಣ್ಣನ ಕುಣಿಕೆ  
 ತನ್ನಿಂದಲಿ ತಾನೆ ಭಿನ್ನವಾಗುವದು  
 ಅನಂತರೂಪ ವಿಜಯವಿಶಲ  
 ಕಣ್ಣಗೆ ತೋರೊ ನಿನ್ನ ಚರಣ

ತ್ರಿವಡಿ

ಜಗದೋಳಗುಳ್ಳ ನದಿಗಳು ಕ್ಷೇತ್ರಂಗಳು  
 ಗಗನ ನಾಗಲೋಕದಲ್ಲಿದ್ದವೂ  
 ಅಗಣಿತಮಹಿಮ ನಿನ್ನಗರಾಶ್ಯವ ತೋ  
 ಲಗದೆ ಮಾಡಿಕೊಂಡಿಪ್ಪದೆಂದು  
 ನಿಗಮತತಿಗಳು ಪ್ರಾಗಳುತೆಲಿವೆ ಹಿಂ  
 ದೆಗಿಯದೆ ಮನಬಲು ಉಬ್ಬಿನಲ್ಲಿ  
 ಭಾಗಪ್ಪನಾಮ ಸಿರಿ ವಿಜಯವಿಶಲ ನಾನು  
 ಮಿಗಿಲಾವದು ಕಾಣೆ ನಿನ್ನ ಪಾದವಲ್ಲದೆ

ಅಣಿ

ಮೂರುವರೆ ಕೋಟಿ ತೀರಧದಲ್ಲಿ ಪೋಗೆ  
 ವಾರವಾರ ಒಂದೆಸಾರಿಗೆಯಲೀ ಮುನ್ನಾರು ಕಲ್ಪದಲ್ಲಿ  
 ಮೀರದೆ ಸ್ವಾನಾದಿ ಪೂರ್ಯೇಸಿ ಮಾಡಲು  
 ಧಾರುಣ ಸುರನಾಗಿ ನಾರಾಯಣನ ಶೃಂ  
 ಗಾರದ ಪಾದವ ಧಾರಣೆಯಿಂದಲಿ ಸಾರಿದ ಮಾತುರ  
 (ತೀರಿಧಗಳಿಗೇಗ) ಪಾರ ಫಲವುಂಟು  
 ಆಧಾರಗ್ರಹ ಪಾರೋಽಧಾರೇ ಇ ಶ್ರೀ

ಅಚ್ಚತ ನಿನ್ನ ಚರಣ ನಿಚ್ಚೆಬಿಡದೆ ಸ್ವರಣೆ ಮಾಡೆ  
 ಬೆಚ್ಚಿಸಿದ್ದ ಪಾಪಗಳು ಕೊಚ್ಚಿ ಹರಿದುಪೋಗುವವು  
 ಅಚ್ಚಗತಿಗೆ ನೆನದಾಗ ನಿಚ್ಚಣಕೆ ಎನಿಸುವದು  
 ಅಚ್ಚತ ಅಚ್ಚತ ನಿನ್ನ ನೆಚ್ಚದಾಗದೆ ಬರಿದೆ ಪೋಪೆ  
 ಅಚ್ಚದೇವ ವಿಜಯವಿಶಲ ಬಚ್ಚಲಗಲ್ಲನು ಮಾಡಿ  
 ಮೆಚ್ಚನಿಂದ ನಿನ್ನ ನಿತ್ಯಮೆಚ್ಚಿ ಭಜಸುವಂತೆ ನೋಡೋ

### ಜತೆ

ತೀರ್ಥಾರ್ಥಿಗಳು ನಿನ್ನ ಪಾದದಲ್ಲಿ ಉಂಟಯ್ಯಾ  
 ಅಥಾರ್ ವಿಜಯವಿಶಲ ನಿನ್ನ ಚರಣ ಬಿಡನಯ್ಯಾ

### ಉತ್ತ

#### ಶಿರಹರಷ್ಟಿಯ

ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ  
 ನಂಬಿದೆ ನಿನ್ನಯ ಚರಣ, ಪರಿಪಾಲಿಸಬೇಕೊ ಕರುಣ

ಅಳಗಿರಿಯಿಂದಲೆ ಬಂದಾ ಸ್ವಾಮಿ  
 ಅಂಜನಗಿರಿಯಲೆ ನಿಂದ  
 ಕೊಳಲೂದೊ ಧ್ವನಿ ಚಂದಾ ನಮ್ಮ  
 ಕುಂಡಲರಾಯ ಮುಕುಂದ

ಬೇಟೆಯಾಡುತೆ ಬಂದಾ ಸ್ವಾಮಿ  
 ಬೆಟ್ಟದ ಮೇಲೆ ನಿಂದಾ  
 ನೀಟುಗಾರ ಗೋವಿಂದಾ ಅಲ್ಲಿ  
 ಜೀನು ಸಕ್ಕರೆಯನು ತಿಂದಾ

ಮೂಡಲಗಿರಿಯಲೆ ನಿಂತ ಮುದ್ದು

ಅಡಿದು ಸ್ಥಾಪಿತ್ತು ಆ  
ಬದ್ದಗಳಾಡಲು ಒಪ್ಪು  
ಬೇಡಿದ ವರಗಳನಿಷ್ಟ ನಮ್ಮೆ  
ಮೂಡಲಗಿರಿ ತಿಮ್ಮಿಪ್ಪ

ಅಪ್ಪವು ಅತಿರಸ ಮೆದ್ದ ಸ್ಥಾಮಿ  
ಅಸುರರ ಕಾಲಲೀ ಒದ್ದು  
ಸತಿಯರ ಕೂಡಾಡುತ್ತಿದ್ದ ಸ್ಥಾಮಿ  
ಸಕಲ ದುರ್ಜನರನು ಗೆದ್ದು

ಬಗೆಬಗೆ ಭಕ್ತ್ಯ ಪರಮಾನ್ಮಾ ನಾನಾ  
ಬಗೆಯ ಸಕಲ ಶಾಲ್ಯಾನ್ಮಾ  
ಬಗೆಬಗೆ ಸೊಬಗು ಮೋಹನ್ಮಾ ನಮ್ಮೆ  
ನಗೆಮುಖಿದ ಪ್ರಸನ್ನಾ

ಕಾಶೀ ರಾಮೇಶ್ವರದಿಂದ ಅಲ್ಲಿ  
ಕಾಣಕೆ ಬರುವುದೆ ಚಂದ  
ದಾಸರ ಕೂಡೆ ಗೋವಿಂದ ಅಲ್ಲಿ  
ದಾರಿ ನಡೆವುದೇ ಚಂದ

ಎಲ್ಲ ದೇವರ ಗಂಡ ಅವ  
ಚೆಲ್ಲರೆ ದೈವರ ಮಿಂಡ  
ಬಲ್ಲಿದರಿಗೆ ಉದ್ದಂಡ ಶಿವನ  
ಬಿಲ್ಲ ಮುರಿದ ಪ್ರಚಂಡ

ಕಾಸು ತಪ್ಪಿದರೆ ಪಟ್ಟಿ ಬಡ್ಡಿ  
ಕಾಸುಬಿಡದೆ ಗಂಟು ಕಟ್ಟಿ  
ದಾಸನೆಂದರೆ ಬಿಡ ಗಟ್ಟಿನಮ್ಮೆ  
ಕೇಸಕ್ಕಿ ತಿಮ್ಮಿಪ್ಪ ಸೆಟ್ಟಿ

ದಾಸರ ಕಂಡರೆ ಪಾಣ ತಾ

ಮೋಸ ಮೋಗುವನಲ್ಲಿಯ್ಯ ಒಂದು  
ಕಾಸಿಗೆ ಒಡ್ಡುವ ಕೈಯ  
ಎಸು ಮಹಿಮಗಾರನಯ್ಯ ನಮ್ಮ  
ವಾಸುದೇವ ತಿಮ್ಮಿಯ್ಯ

ಚಿತ್ತವಧಾನ ಪರಾಕು ನಿನ್ನ  
ಚಿತ್ತದ ದಯವೊಂದೆ ಸಾಕು  
ಸತ್ಯವಾಹಿನಿ ನಿನ್ನ ವಾಕು  
ನೀನು ಸಕಲ ಜನರಿಗೆ ಬೇಕು

ಅಲ್ಲಲ್ಲಿ ಪರಿಷೆಯ ಗುಂಪು ಮ  
ತ್ತಲ್ಲಲ್ಲಿ ಶೋಷಿನ ತಂಪು  
ಅಲ್ಲಲ್ಲಿ ಸೋಗಸಿನ ಸೋಂಪು ಮ  
ತ್ತಲ್ಲಲ್ಲಿ ಪರಿಮಳದಿಂಪು

ಅಲ್ಲಲ್ಲಿ ಜನಗಳ ಕೂಟ ಮ  
ತ್ತಲ್ಲಲ್ಲಿ ಬಾಹ್ಯಣರೂಟ  
ಅಲ್ಲಲ್ಲಿ ಪಿಡಿದ ಕೋಲಾಟ ಮ  
ತ್ತಲ್ಲಿಂದ ಉರಿಗೆ ಓಟ

ಪಾಪ ವಿನಾಶಿನಿ ಸ್ವಾನ ಹರಿ  
ಘಾದೋದಕರೇ ಪಾನ  
ಕೋಪತಾಪಗಳ ನಿಧಾನ ನಮ್ಮ  
ಪುರಂದರವಿಶಲನ ಧ್ಯಾನ

## ೪೨

ಸಾವೇರಿ

ದಣೆಯ ನೋಡಿದೆನೋ ವೆಂಕಟನ, ಮನ

ದಾಸರ ಮೇಳದಿ ಕುಣ್ಡಾಡುತ್ತಿಹನ

ಗಂಟನೊಲ್ಲಿಯ ಪ್ರೋದ್ದಿಹನ, ಹೊರ  
ಹೊಂಟು ಹೋಗಿ ಬೇಟೆಯಾಡುತ್ತಿಹನ  
ಫಂಟೆ ನಾದಕೆ ಒಲಿಯವನ, ಭೂ ವೈ  
ಕುಂಠವಿದೆಂದು ಹಸ್ತವ ತೋರಿದವನ

ಬೆಟ್ಟದೊಳಗೆ ಇರುತ್ತಿಹನ, ಮನ  
ಮುಟ್ಟಿ ಭಜಿಪ ಭಕುಶರಿಗೊಲಿದವನ  
ಕೊಟ್ಟಿ ವರವ ತಪ್ಪದವನ, ಈ  
ಸೃಷ್ಟಿಗಧಿಕ ಪುರಂದರವಿಶಲನ

## ಳ್ಳಾರ್

### ತೋಡಿ

ದಾಸ ತೇಷಾದ್ರಿವಾಸ ತಿಮ್ಮಿಪ್ಪನ  
ದಾಸರನ ಕರೆದೊಯ್ದಿ  
ಸಾಸಿರನಾಮ ವಿಲಾಸಮೂತ್ತಿಯ  
ಲೇಸಾಗಿ ತೋರನಗೆ

ಚೆರಳು ಇಲ್ಲದ ಕ್ಯೆಯೊಳುಂಡು ಜೀವಿಸುವನ  
ಶಿರದಲಂದದ ದೇವನ  
ಉರುವ ಶಾಪಕೆ ತಾನು ಕರಿದಾಗಿ ಇರುವನ  
ಶಿರದೊಳು ಧರಿಸಿದವನ  
ಕೊರಳ ಮಾಲೆಯ ಪೆಸರೊಟ್ಟಿದ ಗಿರಿಯೊಳು  
ಸ್ಥಿರವಾಗಿ ನೆಲಸಿಪ್ಪನ  
ಕರುಣಾವಾರಿಧಿ ವೆಂಕಟೇಶನ ಚರಣವ  
ಕರೆದೊಯ್ದು ತೋರನಗೆ

ಮೂರೊಂದು ಪೆಸರವನ  
ಮೇರುವಿನಗ್ರಹಿ ಉರಿದ ಚರಣವ  
ಸಾರಿದವರ ಜೀವನ  
ಉರಿಗೆ ಕರೆದೊಯ್ದು ಶ್ರೀ ವೇಂಕಟೇಶ ಪ  
ದಾರವಿಂದವ ತೋರೆನಗೆ

ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ  
ಮಾತ್ರಯ ಸಲಹಿದವನ  
ನೀತಿ ತಪ್ಪಿಯೆ ನಡೆ ವಾತಭಕ್ತರನ್ನು  
ಫಾತಿಸಿ ತರಿದವನ  
ನೂತನವಾಗಿಹ ನಾಮ ಶೈಲದ ಮೇಲೆ  
ಕಾತರದೊಳು ನಿಂತನ  
ಪಾತಕನಾಶನ ಶ್ರೀ ವೇಂಕಟೇಶನ  
ರೀತಿಯ ತೋರೆನಗೆ

ಯಷಿಯ ಮಕ್ಕಳಿಗೆಲ್ಲ ಹಸಿವಿಗೆ ಗುರಿಯಾಗಿ  
ವಶತಪ್ಪಿ ನಡೆದವಳ  
ಬಸಿರೊಳಗುದಿಸಿಯೆ ಬಿಸಿಯನೆಲ್ಲವ ತಿಂದು  
ಎಸೆವಂಥ ಮಹವೀರನ  
ಪೆಸರೊಳಗೊಟ್ಟಿದ ಹಸನಾದ ಗಿರಿಯೊಳು  
ಹೃಶಿಲದಿ ನಿಂತವನ  
ನಸುಮುದ್ದು ಶ್ರೀ ವೇಂಕಟೇಶನ ಚರಣದ  
ಬಿಸರುಹ ತೋರೆನಗೆ

ಪಾದ ನಾಲ್ಕನು ಮೇದಿನಿಯೊಳಗೂರಿಯೆ  
ಆದರಿಸುತ ಬಪ್ಪ ಮೇ  
ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ  
ಹಾದುಕೊಳ್ಳುತ್ತಲಿಪ್ಪನ  
ಆದಿಯ ನಾಮಕ್ಕೆ ಅದಿಯನೊಡಗೊಂಡು

ಭೇದಿಸಿ ನಿಂತವನ  
 ಸಾಧಿಸಿ ಮುಂದಣ ವೇಂಕಟಾದ್ರಿಯ ಮೇಲೆ  
 ಪಾದವನೂರಿದನ  
 ಮೇದಿನಿಯೋಳಗುಳ್ಳ ಸಾಧು ಭಕ್ತರನೆಲ್ಲ  
 ಕಾದುಕೊಳುತಲಿಪ್ಪು ವಿ  
 ನೋದ ಮೂರುತಿಯಾದ ಶ್ರೀ ವೇಂಕಟೇಶನ  
 ಪಾದವ ತೋರೆನಗೆ

ಅತ್ಯೈಯ ವರಸೆಯ ಮತ್ತೆ ಅಳಿಯಗಾದ  
 ಪುತ್ರಿಯ ತಂದವನ  
 ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ  
 ನಿತ್ಯದೊಳಿರುತ್ಪನ್ನ  
 ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ  
 ಪುತ್ರನೆಂದೆನಿಸಿದನ  
 ಹತ್ತಿರ ಕರೆದೊಯ್ಯು ಪುರಂದರವಿಶಲನ  
 ನಿತ್ಯದಿ ತೋರೆನಗೆ

## ಳಿಂ

ಒಹರಿ

ದೇವ ದೇವೇಶ ವೆಂಕಟೇಶ  
 ಶ್ರೀ ವಿಧಾತಾ ವಂದ್ಯ ಭೂಪ್ಯೇಸುಂತೇಶ

ಕಾಮಿತ ಫಲದಾತ ಜನದಾಧ್ಯಕ್ಷ  
 ಸಾಮಗಾನ ಪ್ರೀಯ ಸುರ ಸತ್ಯಕ್ಕು  
 ಶ್ರೀಮಾವಧೂಮನೋಹರ ತ್ರಿಧಾಮ ಶ್ರೀ  
 ರಾಮ ಸಂಪೀಠಾಭ್ರಿ ಕೋಮಲ ಕುಕ್ಕು

ಶ್ರೀಕಾರಾ ಸಾಕಾರಾ ಲೋಕೇಕ ಪೂಜ್ಯ

ಅನಂತ ಗುಣಪರಿಪೂರ್ಣ, ಸ್ವಾಮಿ  
ಅನತ ಜನ ಬುಧಾಭರಣ  
ಧೇಮೂ ಗಿರಿಸಾಧ ದಾನಿ ಪ್ರಸನ್ನೇಂಕಟ  
ಜ್ಞಾನಾನಂದ ನಿತ್ಯ ತೇ ನಮೋ ಕರುಣೆ

## ೫೦

### ಧನಶ್ರೀ

ದೇವ ಬಾರೋ ಶ್ರೀನಿವಾಸ ದೇವನೆ ಬಾರೋ ನನ್ನ -  
ದಾವ ದಾವ ಪರಿ ತಪ್ಪಕೂವನೆ ಬಾರೋ

ಜೀವನ ಪಾಪನವ ಮಾಡುವನೆ ಬಾರೋ ನನ್ನ -  
ಭವದ ಬಯಕ ಪ್ರಾರ್ಥೇಸುವನೆ ಬಾರೋ

ಧ್ಯಾನಿಸಲೊಮ್ಮಾರ ದಯದಿ ನೀ ನಿಲ್ಲಿಬಾರೋ ಆ -  
ಜ್ಞಾನ ನಾಶನ ಮಾಡುವ ಕೃಪಾನಿಧಿ ಬಾರೋ

ಹಡೆದ ತಾಯಿ ತಂದ ಗುರು ಒಡೆಯನೆ ಬಾರೋ ಎನ್ನ -  
ನುಡಿ ನುಡಿ ವಿಷಮೆನ್ನದ ಕೃಮಿಡಿಯಲ್ಲಿ ಬಾರೋ

ತರ ತರ ಬಪ್ಪಾತೆಯ ಚರಿಸಲೀ ಬಾರೋ ಆ -  
ತುರದ ಕಾಮಾದ್ಯಾರ ನೀಮೋರಸಲೀ ಬಾರೋ

ಪುಲ್ಲನುದಾತಿಸುವುದುಚಿತಲ್ಲ ಬಾರೋ ಪ್ರಾಣ -  
ಮೊಲ್ಲಭ ಬಿರಿದು ಸಿನ್ನದಲ್ಲೇಮೋ ಬಾರೋ

ಪಾಪಗಳು ಘನ್ನಮಾದರೇನಯ್ಯ ಬಾರೋ ಕೃ -  
ಪೂಜಾಗಂಗದಲೀಪು ಉಲ್ಲಿಂಬಾಂತ ಭಾರೋ

ಧ್ವಜದ ತಿಮ್ಮಪ್ಪ ಪಲ್ಲಕ್ಕಿಯೇರಿ ತನ್ನ ಯ  
ನಿಜಗಿರಿ ಯಾತ್ರೆಗ್ಗೆದಿದ ಹರುಷವ ಕೇಳಿ

ಬಲದಲಭುಜ ಭವ ಭವಾದಿಗಳೆಡದಲಿ  
ಉಳಿವ ವೇದ – ಉಪನಿಷದುಗಳು  
ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ  
ಹಲವು ಚುಷಿ-ಮನಿನಿಕರ ಹಿಂದೆ ಬರುತ್ತಿರಲು  
ಭತ್ರವ ಶಚಿ ಚಾಮರವ ಧಾಳಿಸೆ ಇಂದ್ರ,  
ಚಿತ್ತಜಾತನು ವ್ಯಜನವ ಬೀಸಲು  
ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು  
ಹಸ್ತದ ಕಾಳಂಜಿ ಹರಿಣಾಂಕನು ಬರೆ  
ವರುಣನು ಸ್ವಾದು ಜಲವ ಹಿಡಿದು ಬರೆ  
ತರುಣ ತನಗೆ ಆಧಾರದಂತಿರಲು  
ಸುರರು ಸುಮನಗಳಿಂದ ಸರ್ವರೂ ತಮ್ಮ ತಮ್ಮ  
ಪರಿಪರಿ ಆಯುಧಗೊಂಡು ಬಳಸಿಬರೆ  
ಮಂದರ ಮಧ್ಯಮ ತಾರಕ ಮೋಹನ –  
ದಿಂದ ಗಂಧರ್ವರು ಗಾನ ಮಾಡೆ  
ತೋಂ ಧಿಮಿ ಧಿಮಿಕೆಂದು ತಾಳ ಮೇಳದಿ ನಾ –  
ರಂದಪಾಡಲು ಆಡುತಾಡುತ ಬರುತ್ತಿರೆ  
ಲೋಕನಾಯಕ ಲೋಕೈಕ ರಕ್ಷಾಮಣ  
ಸಾಕಾರರೂಪ ಸದ್ಗುಣಭರಿತ  
ವೆಂಕಟೇಶ ವ್ಯಾಸಮುನಿ ವರದನಾದ ಕರು –  
ಷಾಕರ ಪುರಂದರವಿಶಲನು ಗರುಡ

ಒ೨

ಪಂತುವರಾಳಿ

ಸೂರ್ಯಾಂಶುಂದ ಪರಮಾತ್ಮ

ವೆಂಕಟೇಶಾ ಧೋರೆ ಧೋರೆ

ಎತ್ತಿನ ಪೆಸರುಳ್ಳ ಮತ್ತೆ ರಕ್ಷಸ ತನ್ನ  
ಹುತ್ತಿಗೆ ತೆಗೆದಿಡಲುತ್ತಮ ಗತಿಯಿತ್ತೆ

ಅಂಜನೆ ಎಂಬುವಳ್ಳಂಜು ಬಿಸಲಿಗೆ  
ಅಂಜದೆ ತಪಿಸಲು ಸಂಚೀವನ ಕೊಟ್ಟು

ಸಾಸಿರ ಮುಖಿವುಳ್ಳ ಶೇಷನಹಂಕಾರ  
ಶ್ವಸನನ ಕೃಯಿಂದ ನಾಶ ಮಾಡಿಸಿದಂಥ

ಮಾಧವ ಮಾದಿಗ ಹಾದಿಯ ಮೆಟ್ಟಲು  
ಮೋದದ್ಯಧರಿಸಿದ ಮಾಧವ ಸಲಹೆನ್ನ

ಮೇರು ಗಿರಿಯ ಮಗನೀರೆರಡ್ದುಗದಲೀ  
ಮೂರೋಂದಭಿಧ ಬೀರಿದ ಶ್ರೀನಿಧಿ ವಿಶಲ

## ಝಿಂ

ನವರೋಜು

ನಂಬಿದೆ ನಿನ್ನ ಪಾದವ  
ವೆಂಕಟರಮಣ ನಂಬಿದೆ ನಿನ್ನ ಪಾದವ

ನಂಬಿದೆ ನಿನ್ನ ಪಾದಾಂಬುಜಯುಗಳವ  
ಚಂದದಿ ಸಲಹೋ ಮಂದರಧರನೆ

ತಂದೆಯು ನೀನೆ, ತಾಯಿಯು ನೀನೆ

ಬಂಧುವು ಬಳಗವು ನೀನೆ

ಬಂದ ದುರಿತವೆಲ್ಲ ಹೋಂದಿಕೊಳ್ಳುದಂತೆ  
ಬಂದೆನ್ನ ಸಲಹೋ ಮುಕುಂದ ಮುರಾರಿ

ಚಿಕ್ಕಂದು ಮೋದಲು ನಾನು ನಿನ್ನಯ ಪಾದ

ಮರತು ನಾ ಮಾಯದೂಳು, ಮುಕ್ತಿಗದ ಮಾಯ  
ವರಿತು ಅರಿಯದಾದೆ  
ಮರೆಯದೆ ಎನ್ನನು ಸಲಹೊ ಕೃಪಾನಿಧಿ  
ವರದ ತ್ರೀ ವೇಂಕಟ ಪುರಂದರವಿಶ್ವಲ

## ಖಿಳು

### ಸಾವೇರಿ

ನಡೆದು ಬಾರಯ್ಯ ನೀನು ವೆಂಕಟರಾಯ

ನಡೆದು ಬಾರಯ್ಯ ಭವಕಡಲಿಗೆ ಕುಂಭಸಂಭವ  
ಸಡಗರದಿಂದ ನೀ ಮೆಲ್ಲಿಡಿಯನಿಡುತ ಬೇಗ  
ಎಡಬಲದಲಿ ನಿನ್ನ ಮಡದೇರಿಂದೊಪ್ಪತ್ತ  
ತಡಮಾಡದೆ ಬಾ ಮೃಡಸವಿ ವೆಂಕಟ

ವಿಜಯದಶಮಿ ಆಶ್ರೀಜಮಾಸ ಶುದ್ಧದಲ್ಲಿ  
ನಿಜರಥರೂಢನಾಗಿ ಸುಜನರಿಂದೊಡಗೂಡಿ  
ಗಜ ಹಂಸ ಮಯೂರ ದ್ವಿಜ ಸಿಂಗ ಸಾರಂಗ  
ಮಜ ಭಾಪುರೆ ಎನಲು ತ್ರಿಜಗವು ತಲೆದೂಗೆ  
ಅಜನು ಸ್ತುತಿಯ ಮಾಡೆ ಯಜುಗಣಾಧಿಪ ಪಾಡೆ  
ಗಜಮುಖಿನಯ್ಯನು ನಿಜಾನಂದದಲಾದೆ  
ಭುಜಗಶ್ರೇಷ್ಠನು ದ್ವಿಜರಾಜ ಜಯವೆನ್ನೆ  
ಸುಜನರೆದೆಯ ಮೆಟ್ಟಿ ರಜತಮ ಕಳೆಯುತ

ದಕ್ಷಿಣದಿಕ್ಕಿನಲ್ಲಿ ರಾಕ್ಷಸ ಸಮೂಹ ಒಂ-

ದಕ್ಷೋಹಿಣ ಬಲ ನಿನ್ನಪೇಕ್ಷೆ ಮಾಡುತಲಿರೆ

ಪಕ್ಷಿವಾಹನ ದೇವ ನೀನಾಕ್ಷಣಾದಿ ವಿಳಿರ

ಶಿಕ್ಷಿಸಿ ಸುಜನರ ರಕ್ಷಿಸಿ ಮೆರೆದೆ

ತಕ್ಷಕ ನರನ ಭಕ್ಷಿಸಬರುತಿರೆ ಈಕ್ಷಿಸಿ ರಥವ

ತಕ್ಷಣ ನೆಲಕೊತ್ತಿದೆ ಲಕ್ಷ್ಮೀಶನೆ ಅಕ್ಷಯಫಲದಾಯಕ

ಯಾಂಬುಜನಿವಾಸ ಅಂಬುಜಮಿತ್ರ ಅನಂಥಾನಂತತೇಜ  
ಕೊಂಬು ಕಹಳಿಗಳು ಭೋಂಭೋರಿಡುತ್ತಿರೆ  
ತುಂಬುರನಾರದರಿಂಬಾಗಿ ಪಾಡಲು  
ಅಂಬರದಲಿ ವಾದ್ಯ ಧಂಧಣಾರೆನೆ  
ಸಂಭೃಮದಲಿರೂ ಶಂಭುವಂದಿತನೆ

ಮನಕೆ ಬಾರಯ್ಯ ಸುಧಾಮನ ಸವಿ ಹರಿಯೆ ಸೋ -  
ಮನ ಧರಿಸಿದವನ ಮನ ಕುಮುದಕೆ ಚಂದ್ರ -  
ಮನ ಕೇಳೊ ಎನ್ನ ದುಮ್ಮಾನ ಪರಿಹರಿಸೋ ಒ -  
ಮೃನ ಕೊಡು ಅಹಿಗಿರಿ ತಿಮೃನೆ ಕೇಳಿನ್ನ ಬಿನ್ನಪವ  
ಮನ ನಿನ್ನದು ಹೇ ಮನಸಿಚಪಿತ ಸುಮನಸರೊಡೆಯ ಭೋ -  
ಮೃನ ಪೆತ್ತುವನೆ ಸುಮೃನೆ ತಡವ್ಯಾಕೊ ನಿ -  
ಮೃನೆಯವರೊಡನೆ ಇಮೃನಮಾಡದೆ ಗಮೃನೆ ಬಾ ವೆಂಕಟ

ಪರಿಪರಿಯಿಂದಲಿ ಕರವ ಮುಗಿದು ಸ್ತುತಿಸಿ  
ಕರೆದರೆ ಬಾರದ ಗರ್ವತನವು ಯಾಕೊ  
ಕರಿಯ ಮೋರೆಯ ಕೇಳಿ ಸಿರಿಗೆ ಹೇಳದೆ ಬಂದೆ  
ಕರಿರಾಜ ಅವ ನಿನ್ನ ಕರಿಯಪ್ಪನ ಮಗನೇನೊ  
ಶರಣಾಗತರಕ್ಕುವರಮಣ ಎಂಬೊ  
ಬಿರುದು ಬೇಕಾದರೆ ಸರ್ರನೆ ಬಾರಯ್ಯ  
ಗರುಡಗಮನ ಗೋಪಾಲವಿಶಲರೇಯ  
ಕರುವಿನ ಮೋರೆಗಾವು ನೆರೆದಂತೆ ಪೂರೆಯುತ

## ಜಿಜಿ

### ಮೋಹನ

ನಾನೇನು ಮಾಡಿದನೋ ವೆಂಕಟರಾಯ

ನೀನೇನ ಕಾಯುಬೇಳೋ

ಬರುವ ಕರ್ಮ ಮಾಡಿದಜಮಿಳ ನಿಮ್ಮ  
ನ ಮಗನೇನೋ ವೆಂಕಟರಾಯ

ನಾಜ ಕರೆಸಿದನೆ ದೈ ಪದಾದೇವಿ  
ದೋಲೆ ಕಳುಹಿದಳೆ

ಯಷಣಿ ಪತ್ತಿ ಕಲ್ಲಾಗಿ ಸ್ತೀಯಾದದ್ದು  
ಯೆಲ್ಲ ಅರಿಯದೇನೋ ವೆಂಕಟರಾಯ

ದಿಯವಲಕ್ಷ್ಯಯ ತಂದವನಿಗೆ  
ಕೊಟ್ಟೆಯೋ ಭಾಗ್ಯವ  
ಶಯನ ಶ್ರೀ ಪುರಂದರಪತ್ರಃ  
ಮೇಯನ ಸಲಹೋ ವೆಂಕಟರಾಯ

ಚೋದಿ

ಅಟ್ಟ

ಉಸುವ ನಾನಿನ್ನ ಚರಣ ಕಮಲಕ್ಷ್ಯ ವೆಂಕಟೇಶ  
ಉಸುವ ಭವದೊಳು ಶಮದಮಯಿಲ್ಲದ ವೆಂಕಟೇಶ

ನವಾದಾರಭ್ಯ ಮುಂದಿನ ಪರಿಯಂತ ವೆಂಕಟೇಶ  
ಗು ಜನರ ಅನುಸರಿಸಿ ಆಯೂ ಕಳದೆ ವೆಂಕಟೇಶ

ಮಾನ ವಿಷಯ ಚಿಂತಸಯಿಂದ ಬಳಲೂವ ವೆಂಕಟೇಶ  
ನಿನ್ನ ನೆನೆಯಲು ಹೂತಿಲ್ಲವಾಯಿತು ವೆಂಕಟೇಶ

ಮ ಕೇಳಿಕೆಯಲ್ಲ ವ್ರೋದನಕಾಯಿತು ವೆಂಕಟೇಶ  
ಘ ಜನರಲ್ಲಿ ಯೆಲ್ಲ ನಿಂತಿಲ್ಲವ್ರೋ ವೆಂಕಟೇಶ

೧ದಿಸುವೆನೋ ದುರ್ವಿಷಯ ಭುಂಡಸುತಲಿ ವೆಂಕಟೇಶ  
ಘನವೆಂತಪ್ಪ ಯನಗಿನ್ನ ಧರೆಯೊಳು ವೆಂಕಟೇಶ

ಆಡುವ ಮಾತೊಂದು ಮಾಡುವ ಕ್ರಿಯೆಯೊಂದು ವೆಂಕ  
 ನೀಡುವಿ ಯಂತು ಸುಫಲವ ಕುಮತಿಗೆ ವೆಂಕಟೇಶ  
 ಬೇಡುವೆ ಕಂಡದ್ದುಂಬಲಿಸಿ ಬಳಲುತ್ತ ವೆಂಕಟೇಶ  
 ನೋಡುಕರುಣದಿ ಚಿತ್ತಕೆ ಬಂದ ಪರಿ ವೆಂಕಟೇಶ  
 ಏಸೇಸು ಬಗೆಯಿಂದ ತಿರಿತಂದ ಧನದಿಂದ ವೆಂಕಟೇಶ  
 ಈ ಸತಿಸುತ್ತರು ಸಂತೋಷಪಟ್ಟದ್ದು ಕಾಣೆ ವೆಂಕಟೇಶ  
 ಹೇಸಿಕೆ ಜನರೊಳು ಹೇಳಿಕೊಂಡರಿದು ವೆಂಕಟೇಶ  
 ದೂಷಿತನಾದೆ ದೋಷ ಸಂಪಾದಿಸಿ ವೆಂಕಟೇಶ  
 ಘಾಳಿಯ ಗುದ್ದಿ ಕ್ಯಾನೋಯಿಸಿಕೊಂಡಂತೆ ವೆಂಕಟೇಶ  
 ಬಾಳಿದೆ ಭವದೊಳು ಬಾಲೀಶತನದಿಂದ ವೆಂಕಟೇಶ  
 ಅಳಿದನೊಳು ಪೇಳಿ ದಾರಿಗುಸುರಲಿನ್ನು ವೆಂಕಟೇಶ  
 ಪಾಲಿಸು ಶಿಷ್ಟಸು ಸೊಲ್ಲು ನಿನ್ನದು ಶಿರಿ ವೆಂಕಟೇಶ  
 ವಿರಕ್ತಿಪುಟ್ಟದು ಕಾಣೋ ಅರೆಮರೆ ಮಾತೇನು ವೆಂಕಟೇಶ  
 ಶರಣ ಶರಣ ಶಾಶ್ವತ ಫಲದಾಯಕ ವೆಂಕಟೇಶ  
 ಕರ್ರಪಿಡಿದಪರಾಧ ಕ್ಷಮಿಸಿ ಸಲಹ ಬೇಕು ವೆಂಕಟೇಶ  
 ಪರತರ ಶ್ರೀಪತಿವಿರಲ ದಯಾನಿಥಿ ವೆಂಕಟೇಶ

## ಒಂದು

### ತೋಡಿ

ನಾರಾಯಣಾದ್ರಿಕೃತವಾಸ ಶರಣ  
 ತೋರಯ್ಯ ತವರೂಪ ರವಿಕೊಟಿಭಾಸ

ಅನತ್ಯಜನರಾಪ್ತ ನೀನೆಂದು ಕೇಳಿ ಮಿಗೆ

ಎಂದು ಎಂದು ಎಂದು ಎಂದು ಎಂದು ಎಂದು

ಈಸುರ್ಕೊ ಸಲಹಾಂತ್ರಗಾರಿಯಲ್ಲಾದ  
ಆ ಸಲೀಲದೊಳು ಮಿಂದು ಕರಿವರಕರೆಯೇ ಬಂದೆ  
ಖಾಸವಾತ್ಮಜನು ಬಿನ್ನೆಗೇ ನಿನ್ನಾಯ ಮುಂದೆ  
ಆ ಸಮರದೊಳಗೊಲಿವೆನೆಂದೆ ನಿನಗೇ  
ಪಾಸಟಿಯಾರು ನೀರಜಭವನ ತಂದೆ

ಪ್ರೋಗಳಲರಿಯರು ಸುರರು ನಿನ್ನ ಮಹಿಳಮಾತಿಶಯ  
ಬಗೆಯನರಿಯಳು ಲಕುಮಿ ಬದರಸನ್ನಿಭಕಾಯ  
ಮುಗುಧಮಾನವ ತಿಳಿವನೇನೋ ತಿರುಮಲರಾಯ  
ಖಿಗರಾಜಗಮನ ಕಮನೀಯ ಪಾಹಿ  
ಜಗನ್ನಾಥವಿಶಲ ವಿಗತಾಫ ಕವಿಗೇಯ

## ಝಲ

ನಿನಗ್ನಾಕೆ ದಯಬಾರದೊ ಶ್ರೀ ಶ್ರೀನಿವಾಸ

ಅನುದಿನ ನಿನ್ನ ಪಾದ ವನರುಹ ನೆನೆಯುವ  
ಘನದಾಸರ ದಾಸ್ವವ ನೀಡುವುದಕಿನ್ನು

ನೀನು ಕುಣಿಸಿದಂತೆ ಕುಣಿಯುವೆ ಎನ್ನ  
ಸ್ವಾಧೀನ ವೆಲ್ಲಿಹುದ್ದೆ ಲೇಶವಾದರು ದೇವ  
ಮಾನಾಭಿಮಾನ ಸರ್ವವೂ ನಿನಗೊರುವಿಸಿ  
ಧ್ಯಾನವ ಮಾಡುವೋ ದೀನನಾಮ್ಯಲಿನ್ನು

ಧೃವ ಗಜ ದೌಪದಿ ಪಾಪಿ ಅಜಾಮಿಳ  
ಇವರೆಲ್ಲ ನಿನಗುಪಕಾರ ಮಾಡಿದುದೆಂತೋ  
ಕವಿಗೇಯ ಭಕ್ತವತ್ಸ್ವಲನೆನಿಸಿ ಅವರಂತೆ  
ಅನುದಿನ ಪ್ರಾರೆಯಾಲೆನ್ನೊಳು

ಸಿಂಧುಶಯನ ಭವಬಂಧ ಮೋಚನ  
ಸುರವಂದವಿನುತ್ತ ರಘುನಾಥ ವಿಶಲರೇಯ

ಮಂದಮತ್ತಿಯ ನಾನು ಕುಂದುಗಳಣಸದ  
ಎಂದು ಪಾಲಿಸೊ ಎಂದು ಬೇಡಿಕೊಳುತ್ತಿರೆ

## ಜಿಂ

ವರಾಳಿ

ನಿನ್ನ ಅರಸುತನಕ್ಕೇನೆಂಬೆನೊ ವೆಂಕಟೇಶಾ  
ಫುನ್ನ ಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ  
ಹರುವ ಸರ್ವಾಯಿರುವ ಚೋರ  
ಮುರುವ ಮೀರಿ ಬರುವ ಶರಧಿ ಉರೆವ ಕಿಚ್ಚು  
ಕರುವು ಮೃತ್ಯು ಸರುವ ಮಳೆ ಬಿರುವನಲ್ಲ  
ಹೊಡವ ದೈತ್ಯ ತೋರೆವ ಸನ್ನಾಯವ  
ಮೇರೆತಪ್ಪಿ ಭರದಿ ತನಗೆ ಇದರು  
ಬಂದವ ಕಾಣುತ್ತಿ ಹರಿಯ  
ನಾಮ ಮುಟ್ಟುವ ದೇವ ಶ್ರೀನಿವಾಸಾ

ಸೃಷ್ಟಿ ಜನರಿಗೊಂದು ಆಳು  
ಕೊಟ್ಟ ವೇಗದಿಂದ ಕರಿಯ ಲಟ್ಟದವರ ಕಾಣೆನಯ್ಯಾ  
ಎಷ್ಟೆಷ್ಟು ದೂರದಿಂದಲೀ ಕಟ್ಟಕೊಂಡು ಹೊನ್ನು ಹಣ  
ಗಳ ತಮಗೆ ತಾವೆ  
ಅಟ್ಟಹಾಸದಿರ್ದ ಮಂಗಳವ ಪಾಡಿ  
ಪೂರ ಮಟ್ಟ ಒಪ್ಪ ತಿರುವೆಂಗಳಾ

ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣೆದು  
ಪಡೋಪದಿಗೆ ಹಾಡಿ ಪಾಡುತ  
ಹದುಳವಾದ್ದು ಪಂಚವಾದ್ದು  
ಎದುರು ನಿಂದು ಧ್ವನಿಯ ಮಾಡುತ್ತಾ  
ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತೆ  
ನಿತ ನಿನ ಮುದುವೆನ್ನೀದು ಸುಖಿನು ಪುರಿಗಿನುತ್ತಾ

ಒಲ್ಲಾ ಡಿಸ್ಟ್ರಿಕ್ಟ್ ಡಿಸ್ಟ್ರಿಕ್ಟ್  
ಪಲ್ಲಿಡಿಯೊಳಗೆ ಜನಿಸಿ ಷ್ಟಾನ  
ವಿಲ್ಲದ ಸಲ್ಲಿಪರು ದುರಿತವ ವಹಿಸಿ

ಮನುಜರೆಣಕೆ ಏನು ಮತ್ತು ವನಜ ಸಂಭವ  
ಈಶ ಮುಖ್ಯ ಅನಿಮಿಷರಲ್ಲಿ ಬಂದು ಭಯದಿ  
ಮನಸಿನಲ್ಲಿ ನಿನ್ನ ಅರಸುತನದ ಶೌಯ್ಯವನ್ನು ಎಣಿಸುತ್ತ  
ನೀರೆಗಣದ ಮಣಿದು ಮಣಿದು ನಮಸ್ಕರಿಸುತ್ತಾ ವಾಗ್ಗೇಸುತ್ತಾ  
ಹೊಣಿಯೋ ವಿಜಯ ವಿಶಲ ಎನುತ್ತಾ

## ೪೦

### ಮೋಹನ

ನಿನ್ನ ದಿವ್ಯ ಮೂರುತೀಯ ಕಣ್ಣಿದಣಿಯ ನೋಡಿ  
ಧನ್ಯವಾದನೋ ಧರೆಯೊಳ್ಳು

ಇನ್ನು ಈ ಭವ ಭಯಕೆ ಅಂಜಲೇತಕೊ  
ಚನ್ನ ಸಿರಿ ವೇಂಕಟೇಶ ಶ್ರೀರ

ಏಸುಜನ್ಯದ ಪುಣ್ಯ ಬಂದೂದಗಿತೋ ಶ್ರೀ ಸ್ವಾಮಿ ಪುಷ್ಟಿಣಿಯ  
ಲಿ ಸ್ವಾನ ಜಪತವವ ಮಾಡಿ ವರಹ ದೇವರ ನೋಡಿ

ಶ್ರೀ ಸ್ವಾಮಿ ಮಹಾದ್ವಾರಕೆ  
ಈ ಶರೀರವನು ಈಡಾಡಿ ಪ್ರದಕ್ಷಿಣೆಮಾಡಿ ಲೇಸಾಗಿ ಪೂಗಳುತ್ತಲೆ  
ಆ ಸುವರ್ಣದ ಗರುಡಗಂಭವನ ನೋಡಿ ಸಂತೋಷದಲ್ಲಿ

ಕೊಂಡಾಡಿದೆ ಬಿಡದೆ

ನೆಟ್ಟು ನೆರಡನೇ ದ್ವಾರವನೆ ದಾಂಟ ಪೂರ್ಗುತಲೆ ದಟ್ಟಣಿಯು  
ಬಹು ಜನದಲ್ಲಿ

ಘಾಟಮನದಲೆ ತಲೆಯ ಚೆಟ್ಟಿಡುತ ನೆಟ್ಟನೇ ಕಟ್ಟಾಂಜನಕೆ

ಬೆಟ್ಟದಧಿಪತಿ ನಿನ್ನ ದೃಷ್ಟಿಂದ ಕಾಣುತ್ತಲಿ ಸುಟ್ಟಿತ್ತೆನ್ನಂತೆ  
ದುರಿತ

ಶಿರದಲ್ಲಿ ರವಿಕೋಣಿ ತೇಜದಿಂದೆಸವಂಥ ವರ ಕಿರಿಣವು ಇಂ  
ಕೊರಳೊಳಿಹ ಸರಿಗೆ ವ್ಯಜಯಂತಿಯ ಮಾಲೆ ಪರಿಪರಿಯ  
ಉರದಿ ಶ್ರೀವತ್ಸವನು ಕರದಿ ಶಂಖಚಕ್ರಗಳು ವರನಾಭಿ ಮ  
ನಿರುಪಮ ಮಣೆಖಚಿತ ಕಟಿಸೂತ್, ಹೀತಾಂಬರ ಚರಣದ್ವಾರ  
ದಂದುಗೇ

ಇಕ್ಕುಚಾಪನ ಪಿತನೆ ಪಕ್ಷೀಂದ್ರವಾಹನನೆ ಲಕ್ಷ್ಮೀಪತಿ ಕಮಲ  
ಅಕ್ಷಯ ಅಜ ಸುರೇಂದ್ರಾದಿ ವಂದಿತನೆ ಸಾಕ್ಷಾಜ್ಞಗನ್ನಾಧನ  
ರಾಕ್ಷಸಾಂತಕನೆ ನಿರಪೇಕ್ಷನಿತ್ಯತೃಪ್ತನೆ ನಿರುಪಮ ನಿಸ್ಸಿಮನ  
ಹುಕ್ಕಿಯೊಳಗೀರೇಳು ಲೋಕವನು ತಾಳವನೆ ರಕ್ಷಿಸುವುದೆಂ  
ದಯ

ಉರಗಿಗಿರಿ ಅರಸು ನಿಮ್ಮ ಚರಣಗಳ ಕಂಡಮೇಲೆ ಉರಗ  
ಕರಿವ

ಅರಸು ಚೊರಾಗ್ನಿ ವೃತ್ತಿಕ ಮೊದಲಾದ ಪರಿಪರಿಯ ಬಹು  
ಪರಮ ವಿಷಲಂಪಟದೊಳಗೆ ನಾ ಸಿಗದಂತೆ ಕರುಣಸುವು  
ಸೃರಗಧಿಕಲಾವಣ್ಯ ತಂದೆ ಪುರಂದರ ವಿಶಲ ಶರಣಜನ  
ಕರುಣಾಣ

೯೧

ಕಲ್ಯಾಣ

ನಿನ್ನ ನಾನೆಂದೆನೋ ವೆಂಕಟರಾಯ  
ಎನ್ನ ನೀ ಸಲಹಬೇಕೋ

ನಿನ್ನ ನಾನೆನೆಂದೆ ನಿಗಮಗೋಚರ ಸ್ವಾಮಿ

ನೀರ ಪೊಕ್ಕವನೆಂದನೆ – ಬೆನ್ನಿಲಿ ಫನ  
ಭಾರಪೂತ್ರವನೆಂದನೆ – ಮಣ್ಣನಗೆದು  
ಚೇರ ಮೆದ್ದವನೆಂದನೆ – ಹಿರಣ್ಯಕನು  
ದರ ಬಗೆದ ನರಹರಿಯೆಂದನಲ್ಲದೆ

ಧರೆಯ ದಾನವಚೇಡಿ – ಶಿರವ ಅಡಿಯೋಳೊತ್ತಿ  
ಪರಶುಪಿಡಿದು ಕ್ಷತ್ರಿಯರ ಸವರಿ  
ಚರಣದಿ ಪಾಣಾ ಪೆಣ್ಣಮಾಡಿದ ಪುಣ್ಯ  
ಚರಿತಯಾದವಪತಿ ಶರಣೆಂದನಲ್ಲದೆ

ತಿರುಕಹಾರುವನೆಂದನೆ – ಹೆತ್ತತಾಯ  
ಕೊರಳುಕೊಯ್ದವನೆಂದನೆ – ವನವಾಸಕ್ಕೆ  
ಭರದಿ ಚರಿಸಿದನೆಂದನೆ – ಪೂತನಿಯನು  
ಸರಹು ಮಾಡದೆ ಕೊಂದ ಹರಿಯೆಂದನಲ್ಲದೆ

ಚಿತ್ತಜಕೋಟಿ ಲಾವಣ್ಯ ತೇಜದಿಬಂದು  
ಉತ್ತಮ ಸ್ತೋಯರ ವೃತ್ತವಳಿದು  
ಮತ್ತೆ ಕಲ್ಪಿಯಾಗಿ ಯವನರ ಕೆಡಹಿದ  
ಹತ್ತಾವತಾರದ ಹರಿಯೆಂದನಲ್ಲದೆ

ಬತ್ತಲೀದ್ದವನೆಂದನೆ – ತೇಜಯನೇರಿ  
ಒತ್ತಿ ಆಳ್ವವನೆಂದನೆ – ಬಾರಿಬಾರಿಗು  
ಮತ್ತೆ ಪುಟ್ಟಿದನೆಂದನೆ – ಆದಿಕೇಶವ  
ಭಕ್ತವತ್ಸಲನೆಂದು ಪೂಗಳಿದನಲ್ಲದೆ

## ೩೨

### ಶಂಕರಾಭರಣ

ನಿನ್ನ ನೋಡಿ ಧನ್ಯನಾದನೋ, ಹೇ ಶ್ರೀನಿವಾಸ

ಲಕ್ಷ್ಮೀನಿನ್ನವಕ್ಕದಲ್ಲಿ  
ರಕ್ಷ ಶಿಕ್ಷಣದಕ್ಕಪಾಂಡವ  
ಪಕ್ಷ ರಕ್ಷ ಕಮಲಾಕ್ಷ

ದೇಶದೇಶ ತಿರುಗಿ ನಾನು  
ಆಬಧ್ಯನಾದ ಸ್ಥಾಮಿ  
ದಾಸನು ನಾನಲ್ಲವೆ ಜಗ  
ದೀತ ಶ್ರೀತ ಶ್ರೀನಿವಾಸ  
  
ಕಂತುಜನಕ ಕೇಳೋ ನೀ ನಿ  
ರಂತರದಿ ನಿನ್ನ ಸೇವೆ  
ಅಂತರಂಗದಿ ಪಾಲಿಸಯ್ಯ  
ಹೊಂತಕಾರಿ ಪುರಂದರವಿಶಲ

## ೪೨

### ಒಹರಿ

ನಿನ್ನ ಮಹಿಮೆಯನಾರು ಬಲ್ಲರು  
ಚಿನ್ನಯಾತ್ಕಕನಂತರೂಪನೆ  
ಮುನ್ನ ಕಮಲಜ ನಿನ್ನ ನಾಭಿಯೊಳುನ್ನತೋನ್ನತದಿ  
ಫನ್ನ ತಪವಂಗ್ಯೇದು ಕಣಾನು  
ಇನ್ನ ಶ್ರುತಿ ಸ್ತೃತಿ ಅರಸಿ ಅರಿಯವು  
ಪನ್ನಗೇಂದ್ರನು ಪೋಗಳಲರಿಯ ಪ್ರಸನ್ನಂಕಟನೆ  
  
ಹರಿಯೆ, ಶ್ರಿದಶರ ಧೂರೆಯೆ, ಭಕುತರ  
ಶೀರಿಯೆ, ದಿತಿಜಾರರಿಯೆನವರತ  
ಮರಿಯದಿಹ ಅಜ ಹರಯತೀಶ್ವರರಿಯರಿನ್ನಳಿದ  
ಇರವು ಮನುಜ ನಾ ಕರಿಯ ಲಾಟಿಸೆ  
ಪೋರಿಯೋ ಬಿಡದೆ ಪ್ರಸನ್ನವೇಂಕಟ  
ಗಿರಿಯರಸೆ ಜಗದೂರೆಯೆ ಸುರಪರವರಿಯ ಮಾಸಹಣ

ನಾಗಲಂಬಣ್ಯಸ್ತುತಿ ಸೂರ್ಯಾಚಳಣಾ ವನ  
ನಾಗಹರ ಸವಿ ನಾಗಗನ ಮಣ  
ನಾಗಗ್ರಸಿತಭಾ ನಾಗದ್ವಿಟ ಮುವಿ ನಾಗಧರಸುತ  
ನಾಗಮದಹ ಪ್ರಸನ್ನೇಂಕಟೇಶಾ

೩

೪೪

ಶಂಕರಾಭರಣ

ಅದಿ

ನೋಡಿದೆ ವೇಂಕಟ ನಿನ್ನ ನೋಡಿದೆ

ಪ

ನೋಡಿದೆ ವೇಂಕಟ ನಿನ್ನ  
ಕೊಂಡಾಡಿ ಬೇಡಿದೆ ವರವನ್ನ ಆಹಾ  
ರೂಡಿಯೋಳಗೆ ನಿನಗೆ ಈಡುಗಾಣೆನೋ ದೇವ  
ನಾಡುದ್ಯೇವಗಳೆಲ್ಲ ಒಡಿಪೂರ್ವದಪೂ ಸ್ವಾಮಿ

೫

ಮಣಿಗಣಮಯದ ಕಿರಿಟ, ಕಪ್ಪುವ  
ರಣಕುಂತಲದ ಲೋಲ್ಯಾಟ, ಯುಗ ಕ  
ರಣಕುಂಡಲ ಬಹು ಮಾಟ ಅರ  
ಗಿಣ ಶಶಿಪೂಲ್ವ ಲಲಾಟ ಆಹಾ  
ಎಣಿಗಾಣ ಕಸ್ಮಾರಿ ಮಣಿದ್ವಿಪ ಭೂರ್ಯಾಗ  
ಹುಣೆಯುತ ಸ್ವರಥನು ಗಣಸದೋ ಎಲ್ಲಾದೇವ

ವಾರಿಜಯಗಸಮನಯನ, ನಾಸ  
ಚಾರುಚಂಪಕ ತನೆ, ವದನದೊಳು  
ಶೋರುವ ಸುಂದರದನ ಪಂಕ್ತಿ  
ಸಾರಿದಾಧರ ಬಹು ಅರುಣ, ಆಹಾ  
ಸಾರಸಮುವಿದೊಳು ಸೇರಿ ಶೋಭಿಪ ಚುಬಕ  
ಕೂರುಮಯುಗಕದವು ಸಾರಕಟಾಕ್ಷವ

ಕಂಧರಾಂಕಿತ ಸತ್ತಿರೇಶಾ ಕಂಠ

ಸ್ವಂಧದಿ ಶೋಭಿಪ ಒಂದು ಸರಿಗೆಯನ್ನ

ಸ್ವನ್ನ ಏಕಾವಳಿಹಾರ, ಬಾ  
ವನ್ನ ಪ್ರತ್ಯೇಳಿ ಸಿರಿಯಾಕಾರ, ಬಹು  
ಚೆನ್ನವಾಗಿಹ ನಾನಾಹಾರ, ಶುಭ್ರ  
ವರ್ಣಶೋಭಿಪ ಜನಿಹಾರ ಆಹಾ  
ಇನ್ನ ಗುಂಡಿನಮಾಲೆ, ಫನ್ನಜಲಸರಪಳಿ  
ಉನ್ನತದಾನಷ್ಟ್ಯ ರನ್ನ ಜಯಂತಿಯಾ

ಶೀರವತ್ತಲಾಂಭನಹೃದಯ, ಸುರ  
ಕರಿಕರತೆರ ಬಾಹು ಶೀರಿಯಾ, ನಾಲ್ಕು  
ಕರಗಳೊಪ್ಪುವವೀಪರಿಯ, ಮೇಲಿ  
ನ್ನರದು ಹಸ್ತದಿ ಶಂಖಿ ಅರಿಯ ಆಹಾ  
ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ  
ಕರತೋಡ ಕಡಗಕ್ಕೆ ಸರಿಗಾಣ ಧರೆಯೋಳು

ಪರಮವೈಕುಂಠದಕೀಂತ ಈ  
ಧರಿತಳವಧಿಕವನ್ನ ತಾ ಬಲ  
ಕರದಿಂದ ಜನಕ ಶೋರುತಾ ಬಾಹು  
ಎರಡು ಆಜಾನುಪೂರಿತಾ ಆಹಾ  
ಸ್ವರಣರತ್ನ ವಿಚಿತ ವರನಾಗಭೂಷಣ  
ಧರಿಸಿ ಟೋಂಕದಿ ವಾಮಕರವಿಟ್ಟು ಮೇರೆವೋಡು

ಹಸ್ತಯುಗದಿ ಶೋಽಷ್ಯ ಕಡಗ, ಪ್ರ  
ಶಸ್ತ ರತ್ನದ್ವಾರಳಸಂಫು ರಚಿತ  
ಸಿಸ್ತಾದ ಉಂಗುರ ಬೆಡಗ, ಬಹು  
ವಿಸ್ತರಾಂತರ ಭುಜಯುಗ ಆಹಾ  
ಹಸ್ತಿವರದ ಸಮಸ್ತ ಲೋಕಕೆ ಸುಖಿ  
ವಿಸ್ತಾರ ನೀಡುತ ಸಿಸ್ತಾದ ದೇವನ

ಬಿದುರಶೋಭಿತ ಮಹಾಚದುರಮೋಡ್ಯಾಣವು  
ಪದಕ ಮುತ್ತಿನ ತುದಿ ವಿಧವಿಧ ಪೋಳೆಪೋಡು

ಹುಂಭಿಮಸ್ತಕದೋಲ್ಮತಂಬ ದಿಂದ  
ರಂಭೆಪೋಲುವ ಉರುಸ್ತಂಭ, ಇಂದು  
ಬಿಂಬವೆನಿಪ ಜ್ಞಾನು, ಡಿಂಬ ಭಕ್ತಕೆ  
ದಂಬ ಮೋಹಿಪ ವಿಡಂಬ ಆಹಾ  
ಅಂಬುಜಾಸನಪಿತನ ತುಂಬಿದ ಮೀನ್ನಂಫೆ  
ನಂಬಿದ ಜನರನ್ನ ಇಂಬಾಗಿ ಸಲಹೋನಾ

ಪರಡೆರಡು ಮಾಣಿಕ್ಯಾವರಣ, ಪೋಳೆವ  
ಕರುಗೆಜ್ಞನೂಪುರಾಭರಣ ಇಟ್ಟು  
ಮೆರೆವೋ ಗಂಗೆಯ ಪೆತ್ತ ಚರಣ ಯುಗ  
ನಿರುತ ಭಜಿಪರೋಳತಿ ಕರುಣ ಆಹಾ  
ಮರೆಯದ ಮಾಡುತ ಪರಿಪರಿ ಸೌಖ್ಯವ  
ಕರೆದುನೀಡುವನಹಿಗಿರಿವಾಸ ಶ್ರೀಶನ್ನ

ಪೋತೇಂದು ನವಿಯುತ ಬೆರಳ ಸಾಲು  
ದೂತತತಿಗ ಸುಖಿಗಳ ನಿತ್ಯ  
ನೀತಜ್ಞಾನ ಭಕ್ತಿಗಳ ನಿತ್ಯ  
ಪ್ರೀತಿಪಡೆಯ ಮುಕ್ತಿಗಳ ಆಹಾ  
ವಾತಗುರುಜಗನ್ನಾಧವಿಲಲನತಿ  
ಪ್ರೀತಿಂದ ಪುರುಷಾರ್ಥದಾತನಾದುದು ನಿತ್ಯ

## ३५

### ಅಸಾವೇರಿ

ನೋಡಿರಮ್ಮ ವೆಂಕಟೀಶ ಹೂಡಿದಾಟವಾ  
ಹುಡುಗರಾಟವಾ ಮದುವೆ ಕೂಟವಾ

ತನ್ನನು ತಾನೇ ಬೇಡೀದಂಥಾ ಗನ್ನಗತಕಾವಾ  
ಹುಟ್ಟಿಗೆ ಹತ್ತಿಹಾಲನ್ನಿಟ್ಟು ಚಿನ್ನಯ ಕೈತವಾ  
ಕನ್ನೆಯರಲ್ಲಿ ತನ್ನಯ ಮನದ ಬನ್ನವ ಪೇಳುವಾ ಅನ್ನರ  
ಲೆಕ್ಕಿಸದುನ್ನತ ಮಹಿಮ ಅರಣ್ಯಕೆ ಬೇಟಿಗೆ ಹೋದನುವಾ

ಸಾಮಾವಿಲ್ಲದ ಸ್ವಾಮಿ ವನದಿ ಭಾಮೆಯ ಮೋಹಿಸುವಾ  
ಪ್ರೌಮರಾಜನ ಧಾಮದಿ ಭದ್ರದಿ ಸಾಮುದ್ರಿಕನೋರೆವಾ  
ಸಾಮಾನ್ಯನ ತೆರಮಾಮಾನಿನಿಪತಿ ಹೇಮವ ಕಡ ತರುವಾ  
ಹೇಮೋದರನ ಇಚ್ಛಾಮಾತ್ರದಿ ಪಡೆದ ಮಹಿಮನ ಕಲ್ಯಾಣಸಂಭ್ರಮವಾ

ಕಲಿಯುಗ ಜನರಿಗೆ ಕಲ್ಲಿನ ಪರಿಯಲಿ ತೋರುವ ವಿಗ್ರಹನಾ  
ಬಲು ಪಾತಕಿ ಹೊಲೆ ಕುಂತಳೆಪತಿಯನು ಸಲಹಿದ ವೇಂಕಟನ  
ಬಾಲಕಗಾಯುಧಜಾಲವನಿತ್ತ ಕುಲಾಲೋದ್ಧಾರಕನಾ  
ಬಾಲನಸಹಿತದೊಳ್ಳಾ ಲಲನೆಗೆ ದೇಹಾಲಯವಿತ್ತ ವಿಶಾಲಮಹಿಮನಾ

ವಶ್ವರಕೊಮ್ಮೆ ಸದುಶ್ವವದಿಂದ ಬ್ರಹ್ಮೋಶ್ವವಗೊಳ್ಳುವನಾ  
ಮತ್ಸರಿಸುವ ಜನಹೃತ್ಸರಸಿಜಕತಿ ಜೊತ್ತೆಸ್ವಾವ ಬೀರುವನಾ  
ಸತ್ಸಹವಾಸದಿ ಚಿತ್ತಸೆಲು ಅಫು ಭತ್ಸನೆ ಮಾಡುವನಾ  
ಹೃತ್ಸಾಧಿತ ತಂದೆ ವೆಂಕಟೇಶವಿಶಲ ಶ್ರೀವತ್ಸಂಕಿತನಾಶ್ಚರೋತ್ಸಕನಾ

## ಇಲ್ಲ

### ಕಾಂಚೋದಿ

ನೋಡು ನೋಡು ವೆಂಕಟೇಶ  
ನೋಡು ನೋಟವ ಅವನು  
ಆಡುವಾಟವ  
ಬೇಟಿಗಾಗಿ ಹೊರಟು ಬಂದ ಪ್ರಶ್ನಾತವ

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ

ಾಫ್ರಮಿ ಕಸ್ತೂರಿ ಹಚ್ಚಿದ

ಮೊಸಲಮೇಲೆ ಮೃಗನಾಭಿ ತಿಲಕ ಧರಿಸಿದ

ಾಫ್ರಮಿ ತಿಲಕ ಧರಿಸಿದ

ಉರೆ ತುರುಬ ಓರೆ ಜಡಯ ಗೊಂಡೆ ಕಟ್ಟಿದ

ಾಫ್ರಮಿ ಗೊಂಡೆ ಕಟ್ಟಿದ

ಎಂಟು ಎಂಟು ಮುತ್ತಿನ ವಂಟಿ ಇಟ್ಟನೆ

ಾಫ್ರಮಿ ವಂಟಿ ಇಟ್ಟನೆ

ಹಂತದಲ್ಲಿ ಕೌಸ್ತುಭ ಆಭರಣವಿಟ್ಟನೆ

ಾಫ್ರಮಿ ಆಭರಣವಿಟ್ಟನೆ

ಹಾದದಲ್ಲಿ ಹೊನ್ನಂದುಗೆ ನೂಪುರವಿಟ್ಟನೆ

ಾಫ್ರಮಿ ಬಾಪುರಿ ಇಟ್ಟನೆ

ಕೆರುಗೆಚ್ಚ ಪಾಡಗ ಪೆಂಡೆ ಕಾಲಲಿಟ್ಟನೆ

ಾಫ್ರಮಿ ಕಾಲಲಿಟ್ಟನೆ

ಅಂಗುಲಿಗ ತಕ್ಕಂಥ ಉಂಗುರವಿಟ್ಟನೆ

ಾಫ್ರಮಿ ಹೊನ್ನಂಗುರವಿಟ್ಟನೆ

ತೋಳರಕ್ಕಮಣಿ ಹಸ್ತಕಡಗ ಇಟ್ಟನೆ

ಾಫ್ರಮಿ ಕಡಗ ಇಟ್ಟನೆ

ಹಾರಪದಕ ಹುಲಿಯಗುರು ವೈಜಯಂತಿಯು

ಕೊರಳೊಳು ವೈಜಯಂತಿಯು

ದುಂಡು ಮುತ್ತ ಕಟ್ಟ ಸರಿಗೆ ತಾಳಿ ಧರಿಸಿದ

ಾಫ್ರಮಿ ತಾಳಿ ಧರಿಸಿದ

ಬಂದಿಕಂಕಣ ಬಾಪುರಿ ವಂಕಿ ಇಟ್ಟನೆ

ಾಫ್ರಮಿ ವೈಂಕಿ ಇಟ್ಟನೆ

ಸ್ವಾಮಿ ಕವಚವಿಕ್ಷೇದ

ದಿಟ್ಟ ವೇಂಕಟೇಶ ಬೇಟೆಯಾಡ ಹೊರಟನೆ

ಸ್ವಾಮಿ ಬೇಟೆಯಾಡ ಹೊರಟನೆ

ಪಟ್ಟವಾಳಿ ಶಾಮಿಯ ಕಸೆಯ ಬಿಗಿದನೆ

ಸ್ವಾಮಿ ಕಸೆಯ ಬಿಗಿದನೆ

ಹುಡಿಯಕಟ್ಟು ನಡುವಿಗೆ ಕಟ್ಟಣಿ ಹೊಗಿಸಿದ

ಸ್ವಾಮಿ ಕಟ್ಟಣಿ ಹೊಗಿಸಿದ

ಒರೆ ತುರುಬಿನ ನಾಯಕ ಬಾರದ್ಮೋದನೆ

ಸ್ವಾಮಿ ಬಾರದ್ಮೋದನೆ

ಚೆಲುವ ಚೆನ್ನಿಗರಾಯನಾಗಿ ವನಕೆ ಹೊರಟನೆ

ಸ್ವಾಮಿ ವನಕೆ ಹೊರಟನೆ

ಜಗವೆಲ್ಲ ನೋಡುತ್ತಿರಲು ತೇಜಯೇರಿದ

ಸ್ವಾಮಿ ತೇಜಯೇರಿದ

ಶ್ರೀಜಗವನ್ನೆ ಪಾಲಿಸೆಂದು ತೇಜ ಹಿಡಿದನೆ

ಸ್ವಾಮಿ ವಾಜ ಹಿಡಿದನೆ

ಗಟ್ಟಬೆಟ್ಟವನ್ನೆ ಸುತ್ತಿ ಕಷ್ಟಬಟ್ಟನೆ

ಸ್ವಾಮಿ ಕಷ್ಟಬಟ್ಟನೆ

ವೃಕ್ಷ ಮೂಲದಲ್ಲಿ ಮಿಂಚುತ್ತಿಹಳ ಕಂಡನೆ

ಸ್ವಾಮಿ ಮಿಂಚುತ್ತಿಹಳ ಕಂಡನೆ

ಸೋಲಮುಡಿಯ ಸೋಗೆಗಣ್ಣ ಒರೆನೋಟವ

ಅವಳ ಒರೆನೋಟವ

ನೀಲವಣಿದ ಕೋಮಲಾಂಗಿ ಮೇಲೆ ಭಾಯವ

ಉವ್ವಳ ನೋರೆ ಟಾಗುವ

ಅವಳು ನೋಡುತ್ತಿರುವಳು

ಪುಂಜರಗಮನೆಯಂತೆ ತಿರುಗುತ್ತಿರುವಳು

ಅವಳು ಒಲೆಪುತ್ತಿರುವಳು

೨೬

ವನವ ಬಿಟ್ಟು ವನಕೆ ವನಕೆ ಹಾರುತ್ತಿರುವಳು

ಅವಳು ಹಾರುತ್ತಿರುವಳು

೨೭

ಅವಳ ಕಂಡು ವೆಂಕಟೇಶ ಭಾರ್ಯಂತಿಬಟ್ಟನೆ

ಸ್ವಾಮಿ ಭಾರ್ಯಂತಿಗೊಂಡನೆ

೨೮

ಅಡ್ಡದಾರಿಯಲ್ಲಿ ಮೋರೆ ನೋಡುತ್ತಿದ್ದನೆ

ಸ್ವಾಮಿ ನೋಡುತ್ತಿದ್ದನೆ

೨೯

ದಾರಿಗಡ್ಡ ನಿಂದಿರಲಾರ ಹೀನ ರಾವೃತ

ಎಲೋ ಹೀನ ರಾವೃತ

೩೦

ಪರನಾರಿಯರ ಕಂಡು ಮೋರೆ ಹೇಗೆ ಮಾಡುತ್ತಿ

ಎಲೋ ಹೇಗೆ ಮಾಡುತ್ತಿ

೩೧

ಹೀನನಲ್ಲವೆ ನಿನ್ನ ಮುಡುಕ ಬಂದೆನೆ

ನಿನ್ನ ಮುಡುಕ ಬಂದೆನೆ

೩೨

ನಿನ್ನ ಗುರುಕುಚಗಳ ಕಂಡು ಭಾರ್ಯಂತಿಗೊಂಡನೆ

ನಾನು ಭಾರ್ಯಂತಿಗೊಂಡನೆ

೩೩

ಲಂಡ ಪುಂಡರ ಮಾತು ಆಡದಿರೋ

ಎನ್ನ ಕೂಡಾಡದಿರೋ

೩೪

ಕತ್ತಿ ಕತಾರಿ ನಿನ್ನ ಸೇನೆಗಂಜೆನೋ

ನಾನು ಸೇನೆಗಂಜೆನೋ

೩೫

ನಿನ್ನ ಬಿರುದ ಬಿಟ್ಟುಕೊಟ್ಟು ಬಾರೆ ಚುಂಚುಕಿ

ಚೇಗ ಬಾರೆ ಚುಂಚುಕಿ

೩೬

ಅತ್ಯ ಸಾರೂ ರಾವುತ

ನೀಲವೇಣಿ ಎನ್ನ ಕೂಡ ನಿಲ್ಲಲಾರೆಯ

ಎನ್ನೊಳ್ಳ ನಿಲ್ಲಲಾರೆಯ

೪೯

ನಿನ್ನ ಮುಖಿ ಪದ್ಗಳ ಕಂಡು ಭೃಂತಿಗೊಂಡನೆ

ನೀರೆ ಭೃಂತಿಗೊಂಡನೆ

೫೦

ಹೀನ ಮಾತನಾಡದಿರೂ ಹೀನ ರಾವುತ

ಎಲ್ಲ ಹೀನ ರಾವುತ

೫೧

ವಾರಿಜಾಸ್ತಿ ಎನ್ನ ಕೂಡ ವಾದವೇತಕೆ

ಎಲ್ಲ ವಾದವೇತಕೆ

೫೨

ಪ್ರಮುದಿಂದ ಬಂದು ತೂಡಿಯ ಮೇಲೆ ಏರೆ ಚುಂಚುಕಿ

ಮೇಲೆ ಏರೆ ಚುಂಚುಕಿ

೫೩

ತೂಡಿಯ ಮೇಲೆ ವಿರಲಿಕ್ಕೆ ಮಡದಿಯೆ ನಾನು

ಎಲ್ಲ ಮಡದಿಯೆ ನಾನು

೫೪

ಹೀನ ಮಾತನಾಡದಿರೂ ಮಡುಗ ರಾವುತ

ಎಲ್ಲವೂ ತುಡುಗ ರಾವುತ

೫೫

ರಾಜ್ಯಭೂಮಿಗಳನು ನಾನು ಅಪ್ಪು ಕೂಡುವೆನು

ನಿನಗೆ ಬಿಟ್ಟು ಕೂಡುವೆನು

೫೬

ನಿನ್ನೊಡೆಯನೆಂದು ಹಾಲಿಸೆ ಚುಂಚುಕಿ

ಬೇಡಿಕೊಂಬ ನಾಯಕಿ

೫೭

ರಾಜ್ಯ ಭೂಮಿಯಾಳಲಿಕ್ಕೆ ರಾಯನೇ ನಾನು

ಎಲ್ಲ ರಾಯನೇ ನಾನು

೫೮

ದೂಡ್ಯ ಅಡವಿ ಬೆಟ್ಟದೂಳಗ ಆಹಾರವೇನೂ

ಎಲ್ಲ ಆಹಾರವೇನೂ

೫೯

ಎಷ್ಟು ಪೇಳ್ಳರು ಕೇಳಲಿಲ್ಲ ಏನ ಮಾಡಲಿ  
ಇನ್ನೇನು ಮಾಡಲಿ

೫

ಅಡವಿಯೊಳಗೆ ದಾರಿಲ್ಲೆಂದು ಜುಲ್ಲೆ ಮಾಡಿದ  
ಸ್ವಾಮಿ ಜುಲ್ಲೆಮಾಡಿದ

೬

ಸ್ವಾಮಿ ಪುಷ್ಟರಣೀಯ ತೀರದಲ್ಲಿ ವಾಸಮಾಡಿದ  
ಸ್ವಾಮಿ ವಾಸಮಾಡಿದ

೭

ವರಹವಶಾರ ತಾನೆಂದು ಅರಸನಾದನೆ  
ಸ್ವಾಮಿ ಅರಸನಾದನೆ

೮

ಕೊಲ್ಲಾಪುರದಲ್ಲಿ ತನ್ನ ನಾರಿಯಿಟ್ಟನೆ  
ಸ್ವಾಮಿ ನಾರಿಯಿಟ್ಟನೆ

೯

ಬೆಟ್ಟೆನಡೆವರಿಲ್ಲವೆಂದು ಕೃಷ್ಣ ನಡೆದನೆ  
ಸ್ವಾಮಿ ಕೃಷ್ಣ ನಡೆದನೆ

೧೦

ಸ್ವಾಮಿ ವೆಂಕಟೇಶ ತಾನು ಬೇಟೆಯಾಡಿದ  
ಸ್ವಾಮಿ ಬೇಟೆಯಾಡಿದ

೧೧

ತಿಪ್ಪ ವೆಂಕಟೇಶ ತಾನು ಒಪ್ಪದಿಂದಲೆ  
ಸ್ವಾಮಿಗಿರಿಗೆ ಬಂದನೆ

೧೨

ಶ್ರೀತ ಪುರಂದರವಿಶಲನೆಂದು ಹಾಗೆ ನಿಂದನೆ  
ಸ್ವಾಮಿ ಹಾಗೆ ನಿಂದನೆ

೧೩

೨

ಮಧ್ಯಮಾವತಿ

ರುಂಡ

ರನ್ನಗಾದ್ರಿನಿವಾಸ ಸುದರ್ಶನಪಾಂಚ  
ರನ್ನಧರ ದೂರ್ವಾಸಪ್ರಮುಖಮುನಿಸ  
ರಾನ್ನಕರುಣಾವಿಲಾಸ ಶ್ರೀ ಶ್ರೀನಿವಾಸ

೧೪

ನಿನ್ನವರೂಳಗೆಣಿಸನುದಿನ  
ಮನ್ಮಾಲಯದೊಳು ನೆಲಸು ಮೈ  
ಗಣ್ಣನನುಜ ವರಾಭಯ ಶ್ರೀಕರ

ಕಾಮಿತಪ್ಪದ ಶೋಲ ಅಂಜನಾಧರಧಾರ  
ಧಾಮ ಭೂಮಿವಿಲೋಲ ತಂಬಿನ್ನಪವರದ  
ಹೇಮಲೋಚನಕಾಲ ದ್ವಿಜಮಹಿಳೆನುಳುಹಿಡ  
ಶ್ಯಾಮಲಾಂಗ ಸುಶೀಲ ವೆಂಕಟಕುಲಾಲ  
ಭೀಮಗೂಲಿದ ಮಹಾಮಹಿಮ ಹೀ  
ಶಾಮಹನ ನಾಸೋಧ್ವವ ವಿಯ  
ದ್ಯುಮಿಪತಿಜಾಮಾತ ಕಿಟಸು  
ಶ್ರಾಮಸುತ್ಸೂತಪ್ಪ, ಮೋದ ಸು  
ದಾಮಸೌಖ್ಯಪ್ಪದ ಪರದ ತ್ರ,  
ಯಿಮಯಪ್ಪ, ಇತಾತೀರ ಹರ ಒಲ  
ರಾಮನಾನುಜ ದಂಷ್ಟ್ರಾ ಸಾಲಿ  
ಗೃಹಸದನ ಸಹಸ್ರನಾಮ  
ಸಾಮಜಪತಿಪೂರ್ಣಕ ರಿಪುವನ  
ಧೂಮಧ್ವಜವಿಧಿಭವಸೇವಿತ  
ಪ್ರೋಮಾಳಕಸುಖಿ ಸರ್ವಜ್ಞ ರ  
ಮಾಮನೋಹರ ಮನ್ಮಿಪುದನ್ನ

ದೀನಜನಮಂದಾರ ದೇವಕೀಸುತ್ತಜಗ  
ಶ್ರಾಗಣಗಂಭೀರ ಪೃಥ್ವೀಶತೋಂಡ  
ಮಾನವರದ ಉದಾರ ಲುಭ್ರಕನ ವಿಷ್ಣು  
ಕ್ಷೇಸನೆನಿಸಿದಧೀರ ವೆಂಕಟವಿಹಾರ  
ಪ್ರೇನತೇಯವರೂಧ ಖಿಳಸ್ಸ  
ಭಾರನುವಿನ ತಲೆಗಡಿದು ರವಿಶಶಿ  
ಕ್ಷೋಣಜ ಬುಧಗುರು ಕವಿಶನಿಗಳ

ಶಾನುಸಮಂಪೂರ್ಣ ಸುಮನಸ  
 ಧೇಮ ಶರಣಜನಗೆ ಸಂತತ  
 ನಾ ನಮಿಸುವ ನಳಿನಜಪಿತ ನಿ  
 ವಾಂಣದ ನಿರವದ್ಯ ನೀರಜಾ ಬ್ರ  
 ಹೃಣೆ ಸುರನಿಕರನಿಲಯ ಅನುಸಂ  
 ಧಾನಕ ಕೂಡು ಬಹುವಿಧ ಕರ್ಮ

ಸಾರಶ್ರೀಮದನಂತ ಸನಕಾದಿಸೇವ್ಯ ಪ್ರಾ  
 ದಾರವಿಂದ ಮಹಂತ ಸತ್ಯಾದಿ ತ್ರಿಗುಣವಿ  
 ದೂರ ದಿತಿಜಕುಲಾಂತ ಗುಣರೂಪ ಪಾರಾ  
 ವಾರ ವಿಗತಾದ್ಯಂತ ಶ್ರೀಭೂಮಿಕಾಂತ  
 ಶೌರಿ ಶಘರ ಕಮರ ವರಾಹ ಕ  
 ಬ್ರಹ್ಮರಕ್ಷಪ್ರವೀದಾರಣನೆ ಭಾ  
 ಗೀರಧಿಯ ಪದನಖಿದಿ ಪಡೆದಂ  
 ಗಾರವಣಾನ ಬೃಗುಕುಲೋದ್ದ್ವಾ  
 ವಾರಿನಿಧಿಬಂಧನ ವನ್ನೊಕ್ಕಸಪರಿ  
 ವಾರಪೂರ್ಣಕ ನಂದಗೋಪಕು  
 ಮಾರ ತ್ರಿಪುರವಿದೂರ ತುರಗವ  
 ನೇರಿದ ಜಗನ್ನಾಥವಿರಲ  
 ಸಾರುವ ತವ ಪದವಂಕೆಜ ಜಂ  
 ಭಾರಿಮದವಿಭಂಜನ ಭವಭಯ  
 ತಾರಕನಿನ್ನವರೂಳು ತತ್ತ್ವವಿ  
 ಚಾರವಕೂಡು ಜಿರಕಾಲದಲ್ಲಿ

## ಈಲ್ಲ

ಯಮುನಾಕಲ್ಯಾಣ

ಪನ್ನಗಾದ್ರಿಪತಿ ನಮಗೆ ನೀ ಗತಿ

ಮಾನವ ವೇಷ ಮಂಡುಳ ಭಾವ  
ವಿನುತೆ ವಿಶೇಷ ಕೌಸ್ತುಭ ಭೂಪ

ಶಂಕಿಸುತ್ತಿರಲು ಸಾಕುವ ಬಾಲ  
ಸಂಖ್ಯೆಯು ಬಲ್ಲ ಪುರಂದರವಿಶಲ

## ೪೯

ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನ  
ಪಾದಕಂಡು ಪಾವನಾದೆನು

ಪಾದಕಂಡು ಪಾವನಾದೆನು  
ಮಾಧವನ ಪ್ರಸಾದ ಪಡೆದೆನು  
ಹಾದಿಗಾಣದೆ ಪರಮ ದುರ್ಭವ  
ಬಾಧೆಯೊಳು ಬಿದ್ದು ತೊಳಲೆ ಬಳಲುತ  
ಮೇದಿನಿಯೊಳು ಜನುಮ ತಾಳಿ  
ಭೇದಮತದ ಹಾದಿಬಿಟ್ಟು

ನೀಲಬಣ್ಣದೂಪ್ರವ ಸುಂದರ ಪುಭಕಾಯ ಇಂದಿರ  
ಲೋಲ ಶ್ರಿಜಗಮೋಹನಾಕಾರ ಕೊರಳಪದಕ  
ಮಾಲ ಕೌಸ್ತುಭ ಮುಕುಟಮ ಣೈಹಾರ ರತ್ನದುಂಗುರ  
ಕಾಲೆಂಹ್ಲಿಳೆಯುವ ಗೆಜ್ಜೆಸರಪಳಿ  
ಶೀಲವೃಷ್ಣವ ನಾಮ ಪಣೆಯಲೆ  
ಕಾಳರಕ್ಷಸಕುಲಸಂಹಾರನ  
ಪಾಲಸಾಗರಕಸ್ಸೆಪರನ  
ಪಾಲಮೂಲೋಕಸಾರ್ವಭೌಮನ  
ಮೇಲು ಭೂಪ್ರಕುಂಠದಲ್ಲಿ

ಉಟ್ಟಿದುಕೂಲ ತಲ್ಲಿ ಜರತಾರ ಕ್ಯಾಯಲ್ಲಿ ಕಂಕಣ  
ಪಟ್ಟಿರತ್ತದ ನಡುವಿಗುಡಿದಾರ ವರ್ಣಸುವರಾರು  
ಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರ

## ಒಷ್ಟು ಹೀಗೆ ಇಷ್ಟುದಾಯಕ ದಿಟ್ಟು ದೇವನ

ಒಂದೆ ಮನದಲೀ ಸಕಲ ಸೇವಕರು ಭಯಭಕುತ್ತಿಯಿಂದ  
ಬಂದು ಹರಕೆಯ ತಂದು ನೀಡುವರು ತುಂಬುರನಾರದ  
ರೂಂದಿಗಾನದಿಂ ಪಾಡಿ ಪ್ರೋಗಳುವರು ಆನಂದ ಕೋರುವರು  
ಹೊಂದಿ ಭಜಿಸುತ್ತ ಸಪ್ತವಿಮಣಿಗಣ  
ಬಂದು ಇಳಿವರು ಬಿಡದೆ ಅನುದಿನ  
ವಂದ್ಯ ನಿಗಮಾದಿಬಂಧು ಭಜಿಪರ  
ಕಂದುಗೊರಣಾದಿ ಬ್ರಹ್ಮಸುರರಿಂ  
ಗಂಧಪರಿಮಳ ಕುಸುಮ ದೃಷ್ಟಿಗ  
ಳಂದ ಸೇವೆಯಗೊಂಬ ದೇವನ

ಲುದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿ  
ಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿ  
ಮುದುಕಣಾಗಿ ಕಾಂಬ ಮನೋಹರ ಬಹುಮಣಿಮಗಾರ  
ಪದುಮವದನ ಮದನನಯ್ಯ  
ಪದುಮವತೀಯ ಪೂರ್ಣಾಪ್ತಿಯ  
ಒದಗಿಬಂದ ಭಕುತಜನರನು  
ಸುದಯದಿಂದ ಕರ್ದು ಪ್ರಸಾದ  
ಮುದದಿ ನೀಡುತ ಕೃಪೆಯದೋರಿ  
ಸದಮಲಸಂಪದವನೀವನ

ತೀರದೀತನ ಲೋಕಶ್ಯಂಗಾರ ವಿರಿನೋಡಲು  
ಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲು  
ದಾರಿಯಲಿ ಶೋಳ್ಳ ಏಳು ವಿಸ್ತಾರ ಪರಮಪರತರ  
ತೋರುವ ಮಹ ಗುಡಿಯು ಗೋಪುರ  
ದ್ವಾರ ಚಿನ್ನದ ಕಳಸ ಬಂಗಾರ  
ಗಾರು ಮಾಡದೆ ದಾಸಜನರನು

## ಮೋಹನ

ಪಾದವ ತೊಳೆದ ಗಗನ ರಾಜನು  
ದೇವರ ಪಾದವ ತೊಳೆದ ಗಗನ ರಾಜನು

ಪಾದಪದ್ಮವ ಮೋಡಿ ಪದ್ಮಾವತಿಯೂ ನಿಮಗೆ  
ಮುದದಿಂದಲೇ ಇತ್ತು ಮೂರ್ಖ ಮಾಡಿಸುವೆನೆಂದು  
ದೇವರ ಪಾದವ ತೊಳೆದ ಗಗನ ರಾಜನು

ಚಿನ್ನದ ತಂಬಿಗೆ ಉದಕವ  
ಧರಣೆ ಚಿನ್ನಾಗಿ ತೊಳೆಯೇ ಮುದ್ದು ಪಾದವ  
ಮನೋಹರ ಸ್ತುತಿ ಮಾಡಿ ಮಾನ್ಯ ಶ್ರೀ ವರ್ಕಟೇಶನ  
ಪಾದವ ತೊಳೆದ ಗಗನ ರಾಜನು

ಪಟ್ಟಿ ಪೀಠಾಂಬರದಿಂದ ವರಿಸುತ್ತಾ  
ಸಮ ತ್ರೈತೀಯಂದಲೇ ಆಳಿಯನ ಮೋಡುತ್ತಾ  
ಚಿನ್ನ ಚೆಲುವ ನಮ್ಮ ಹೆಣ್ಣಿಗೆ ತಕ್ಕಬನೆಂದು  
ಪಾದವ ತೊಳೆದ ಗಗನರಾಜನು

ಪುಣ್ಯ ಪುರುಷೋತ್ತಮ ಕೇಳುತ್ತಾ  
ಧರಣೆ ಚಿನ್ನಾಗಿ ಸೋಡುತ್ತಾ  
ಪೂರ್ವ ಪುಣ್ಯದ ಫಲ ಹಣ್ಣ ನಮಗಾಯಿತೆಂದು ನಮ್ಮಿಷ್ಟಾ  
ವರ್ಕಟ ಹೆರ್ಮಲ ದೂರಕಿದಬನೆಂದು  
ಪಾದವ ತೊಳೆದ ಗಗನರಾಜನು

## ೨೧

### ಮಧ್ಯಮಾವತಿ

ಪಾಪೋಸು ಮೋದುವಲ್ಲ ಸಾಮೇ ಎನ್ನೋ

ಖರಗಾದ್ರಯಲ ಸ್ವಾಮಿ ಪ್ರಾಣಂಜಿ ಮಾಡಲಾದ  
ಪರಿಪರಿ ತೀರ್ಥ ಸ್ವಾನಗಳ ಮಾಡಿ  
ಹರಿದಾಸರ ಕೂಡಿ ಗಿರಿರಾಯರ ಮೂತ್ರ  
ದರುಶನದಲ್ಲಿ ಮ್ಯಾಮರೆತಿರಲು ಎನ್ನ

ಪರಮಭಾಗವತರ ಹರಿಕಥೆ ಕೇಳಲು  
ಪರಮ ಭಕ್ತಿಯಿಂದ ಕೇಳುತ್ತಿರ  
ಪರಮಷಾಪಿಗಳ ಪಾಲಾಗಿ ಪೂರ್ವದುಪ್ರ  
ಪರಮ ಪುರುಷನ ಮನಸಿಗೆ ಬಂದೀಗ

ಮಾಯಾದೇವಿ ಎನಗೆ ಮೆಚ್ಚಿ ಹೊಟ್ಟಿದ್ದಳು  
ದಾಯಾದಿಗಳು ನೋಡಿ ಸಹಿಸಲಿಲ್ಲ  
ಮಾಯಾರಮಣ ಸಮ್ಮ ಪುರಂದರ ಪೆತಲನ  
ಮಾಯಾದಿಂದಲೆ ಮಟ್ಟಮಾಯವಾದವು ಎನ್ನ

## ೨೧

ಚಿಲಹರಿ

ಪಾಲಿಸಯ್ಯ ಪವನನಯ್ಯ  
ಪಾಲವಾರಿಧಿಶಯ್ಯ ವೆಂಕಟರೇಯ

ಕಾಲಕಾಲಕೆ ಹೃದಯಾಲಯದೂರು ನಿನ್ನ  
ಶೀಲಮೂರುತ್ತಿ ತೋರೂ ಮೇಲುಕರುಣದಿ

ಶ್ರೀತ ಸಂಸಾರವಂಬೂ ಸೂಸುವ ಶರಧಿಯೋ –  
ಫೇಸಲಾರನ್ಮೂ ಹರಿಯೆ ಏ ದೂರೆಯೆ  
ದಾಸನಂತೆಂದಮ್ಮಾಲೆ ಘಾಸಿಗೌಳೆಸುವುದು  
ಲೇಸು ನಿನಗಲ್ಲವಯ್ಯ ಹೇ ಚೀಯ  
ದೂಷರಾಶಿಗಳೆಲ್ಲ ನಾಶನ ಮಾಡಿಸು

ಮೂರು ಗುಣಗಳಿಂದ ಮೂರು ತಾಪಗಳಿಂದ  
 ಮೂರು ಅವಸ್ಥೆಯಿಂದ ಮುಕುಂದ  
 ಮೂರು ಷದರೀಂದ ಮೂರು ಏಳರೀಂದ  
 ಮೂರರ ದಾರಿಗಣದೆ ಮೂರಾದೆ  
 ಮೂರು ಹಿಡಿಸಿ ಮ್ಯಾಲೆ ಮೂರೆರಡೊಇಡಿಸಿ  
 ಮೂರು ಮೂರು ಭಕ್ತಿಯ ಮೂರು ಕಾಲಕೆ ಇತ್ತು  
 ಮೂರು ರೂಪನಾಗಿ ಮೂರುಲೋಕವನೆಲ್ಲ  
 ಮೂರು ಮಾಡುವ ಚಿಂಬ ಮೂರುತೆ ವಿಶ್ವ

ಕರುಣಾಸಾಗರ ನಿನ್ನ ಸ್ನೇಹಣ್ಮಾತ್ರದಿ ಸಕಲ  
 ದುರಿತ ಪರಿಹಾರವೆಂದು ನಾ ಬಂದು  
 ಮರೆಮೊಕ್ಷಮ್ಯಾಲೆನ್ನ ಪ್ರೋರಂಯಬೇಕಲ್ಲದೆ  
 ಜರಿದು ದೂರ ನೂಕುವರೆ ಮುರಾರೆ  
 ಮರುತಾಂತರ್ಗತ ಗೋಪಾಲವಿಶಲ ಈ  
 ಶರೀರವೆ ನಿನ್ನ ಉರಣಕರ್ಣಿಸಿದನೊ  
 ಸರಿಬಂದದ್ದು ಮಾಡೊ ಬಿರುದು ನಿನ್ನದು ದೇವ  
 ಪರಮದಯಾನಿಧಿ ಉರಗಾದಿವಾಸ

## ೨೨

ಪ್ರೋರೆ ಸುರೇಶ ಶ್ರೀಶ ಶ್ರೀನಿವಾಸ  
 ದುರಿತವಿನಾಶ ಪರಮಪ್ರಕಾಶ

ಅನುದಿನ ನಿಮ್ಮಯ ಸನ್ಸಾರ ಘಾಸಸುಖಿ  
 ಕರುಣಿಸಿ ಎನ್ನ ಕನಿಕರದೊಡನೆ

ಚಿಂತನೀವಾರಣ ಚಿಂತನೀಗಿಸಿ ಎನ್ನ  
 ಸಂತತಿದಿಂಪೂರೆ ಸಂತರ ಪೀಯಕರ

ಪ್ರೋತ್ಸಂಹಾರ ಪ್ರೇರಣೆ ಶಿಕ್ಷಣ ಮಾಡಿರು  
ಶೈಷಗಿರಿನಿಲಯ ಶ್ರೀ ಇಂದಿರೇಶ ಕುಶ

ಹೇಸಿಯಿವನೆಂದೆನುತ ದೂಷಣೆಯ ಮಾಡಿರು  
ದೋಷದೂರನ ನಿನ್ನ ದಾಸ ನಾನಭವ  
ದಾಸಜನರ ಮನದುಲ್ಲಾಸದೇವರು ನೀನು  
ದಾಸನ ಆಸೆಯನು ಪೂರ್ಯಸಿ ಸಲಹಯ್ಯಾ

ಕುನ್ನಿಕುಲದಲೀ ಜನಿಸಿ ಬನ್ನಿಬಡಲಾರದೆ  
ಉನ್ನತೋನ್ನತಮಹಿಮ ನಿನ್ನ ಬನ್ನಿ ಬಿದ್ದೆ  
ಭಿನ್ನತಾರದೆ ಎನಗೆ ನಿನ್ನ ದರ್ಶನಪೆತ್ತು  
ಉನ್ನತಮತಿ ನೀಡಿ ಮನ್ನಿಸಿ ಸಲಹು

ನರರ ಹಂಗನು ಬಿಡಿಸಿ ಕರುಣಸೆಲ್ಲೊ ನಿತ್ಯ ತವ  
ಶರಣಜನರುಂಡು ಮೆಕ್ಕೆ ಪರಮಪ್ರಸಾದ  
ಶರಣಂದು ಚರಣಕ್ಕೆ ಮರೆವೋಕ್ಕೆ ನೆರೆನಂಬಿ  
ತಿರುಪತೀಶನೆ ಭಕ್ತಕರುಣ ಶ್ರೀರಾಮ

## ಒಂಬತ್ತಿಂತಿಂತಿ

ಪ್ರಾತಃಸ್ನಿರಾಮಿ ರಮಯಾ ಸಹ ವೇಂಕಟೇಶಂ  
ಮಂದಸ್ಸಿತಂ ಮುಖಿಸರೋರುದ ಕಾಂತಿರಮ್ಮಮೂ  
ಮಾಣಿಕ್ಯಕಾಂತಿ ವಿಲಸನ್ನುಕುಟ್ಟೋಧ್ವಪ್ರಂಡ್ರಂ  
ಪದ್ಮಾಳ್ಳಲಕ್ಷ್ಮಣಿಕುಂಡಲಮಂಡಿತಾಂಗಮೂ

ಪ್ರಾತಭರಿಜಾಮಿ ಕರರಮ್ಮ ಸುಶಂಖಿಚಕ್ರಂ  
ಭಕ್ತಾಭಯಪ್ರದಕಟಿಸ್ಥಲದತ್ತ ಪಾಣಿಮೂ  
ಶ್ರೀವತ್ಸಕೌಸ್ತಭಲಸನ್ನಿಳೀಕಾಂಚನಾಧ್ಯಂ  
ಶ್ರೀಕಾಂತಿಂದ್ರಂ ನೂದರಕೆಂಬಿ ಸೂಕ್ತ ರೋಗಣಾಂತರಂ

ವ್ಯಕುಂಠಮತ್ತ ಭಜತಾಂ ಕರಪಲ್ಲವೇನ  
ವ್ಯಾಸರಾಜಯತಿಪ್ಪು ಇಕ್ತಂ ಮೂಕತ್ತಯಮುದಂ ಮಭಂ  
ಪ್ರತಃಕಾಲೇ ಪರೀದ್ಯಸ್ತ ವಾಪೇಭೂತ್ಯಮುಚ್ಯತೇ ನರಃ

## ೨೬

### ಮಧ್ಯಮಾಪತಿ

ಬಂದು ನಿಂದಿತ ಸೋಡಿ, ಭೂತಭದ ವಂಕಟ  
ಇಂದಿರಂಭ ಒಡಗೂಡಿ, ಒಪ್ಪುವ ನಿರಂತರ  
ಪ್ರಿಂದಿ ಭಜಸ್ಯ ಮಾಡಿ, ಆಸಂದಗೂಡಿ

ವಂದಿಸುತ ಮನಮೊಳಗೆ ಇವನ್ನಿ  
ದ್ವಾಂದ್ವ ಭಜಸಲು ಬಂದ ಭಯಪರ  
ಇಂದುಧರ ಸುರಘಾದಸುತ ಗೋ:  
ಉಂದ ಘನ ದಯಾಸಿಂಥು ಶ್ರೀಹರಿ

ಧ್ವಾರದೆಂಬಲದಲ್ಲಿ ಜಯವಿಜಯರಭ್ರರು  
ಸೇರಿ ಸೇವಿಪರಲ್ಲಿ ಸನಕಾದಿಸುತ ಶ್ರಂ  
ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ತೋಭಿಪ  
ಹಾರ ಪ್ರೋಂದಿಹುದಲ್ಲಿ ಪ್ರಸ್ತಾರದಲ್ಲಿ  
ವಾರವಾರಕ ಪೂಜಿಗೊಂಬುವ  
ಹಾರ ಮಹುಣಾಭರಣ ಕುಂಡಲಧಾರ ಭೂಜ ಕೇ  
ಯೂರಭೂಷಿತ ಮಾರಪಿತ ಗುಣ ಮೋಹನಾಂಗ  
ಕಾರು ತೀತಾಂಬರ ಕಟಿ ಕರವೀರ ಕ  
ಲ್ಲಾರಾದಿ ಪೂರ್ವಿನ ಹಾರ ಕೊರಳೊಳು ಎಸೆವು  
ತಿರೆ ವದನಾರಪಿಂದನ ನಗುತ ನಲಿಯುತ  
ಎಲ್ಲ ಭಕುತರಭೀಷ್ಣ ಕೊಡುವುದಕ ತಾ ಕೃ

ವಲ್ಲಭನ ಗುಣ ಪ್ರಾಗಳದಿವ ಜಗ ಶುಲ್ಲರೆದದಲ್ಲಿ ಪರಾಕ್ರಮ  
ಮಲ್ಲಮದ್ರಸ ಮಾತುಳಾರಿ ಫಲ್ಯಣನ ಸಬಿ ಪ್ರಕಟನಾಗಿಹ  
ದುರ್ಭನು ಅಷ್ಟದೂರ ಬಹುಮಾಂಗಲ್ಯ ವ್ಯಾಪಯನು ಸೃಷ್ಟಿಗೆ  
ಉಲ್ಲಾಸ ಕೊಡುತಲಿ ಚಂದದಿಂದಲಿ

ಪದಕ ಕೌಸ್ತಿಭಧಾರ ಸರಿಗೆಯ ಕಂಧರ  
ಸುದರುಶನದರಧಾರ ಸುಂದರ ಮನೋಹರ  
ಪದಯುಗದಿ ಸೂಪುರ ಇಟ್ಟಿಪನು  
ಸನ್ಮನಿ ವ್ಯಾಪಯಸ್ಸಿತ ಗಂಭೀರ ಬಹು ದಾನಶೂರ  
ವಿಧಿ ಭವಾದ್ವರ ಪ್ರೋರವ ದಾತನು  
ತುದಿ ಮೊದಲು ಮಧ್ಯಮ ವಿರಹಿತನು ಉದುಭವಾದಿಗಳಿವ ಕರ್ತವ್ಯ  
ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ಥಾಪಿತೀಧರ್ಥದಿ  
ಉದಿಸುತ್ತಿರೆ ಸಿರಿ ಮಂಚಿಳ ಸಹಿತದಿ ಪದುಮನಾಭ ಪುರಂದರಪ್ತಲ್ಲ  
ಪ್ರತಿ ಪರುಷ ಬ್ರಹ್ಮೋತ್ಸವದಿ ಮೇರೆಯುತ

## ೨೨

### ಪೂರ್ವ

#### ಒಂದೆವಯ್ಯ ಸೋವಿಂದರಶಟ್ಟಿ

ಇಂದು ನಿಮ್ಮ ಹರಿವಾಣಪ್ರಸಾದವುಂಟನಲಾಗಿ

ಅಪ್ಪಾಲು ಅತಿರಸ ತುಪ್ಪ ಕಚ್ಚಾಯವು  
ಒಪ್ಪುವ ಯಾಲಕ್ಕಿ ಶುಂಠಿ ಮಣಸು  
ಅಪ್ಪರೂಪವಾದ ಕಚ್ಚಾಯ ರಾಶಿಗಳ  
ಭವ್ಯಾಸ್ಯದೇಶಕ ಮಾರುವ ಶಟ್ಟಿ

ಒಡೆದ ಮಡಕೆಯನ್ನು ಇಡೆ ನಾಮವಮಾಡಿ

ತೇಣಗಾರಿಯ ಮೀಲ ಭ್ರಮ್ಮ ಅಯ್ಯೆಲಟ್ಟ  
ದೇಶಕ ಪ್ರಸಾದವ ನಡೆಸುವ ಶೆಟ್ಟಿ  
ಆಶೆಯಂದ ಹಣಕಾಸು ಗಳಿಸುವ ಆದಿ  
ಕೇಶವ ನಾರಾಯಣನೆಂಬ ಶೆಟ್ಟಿ

## ೨೮

ಮುಖಾರಿ

ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ

ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲ  
ಇಂದಿರೇಶ ಶ್ರೀವೇಂಕಟ ನಿನ್ನ ಸಂದರುಶನಕೆ ಸಾಗಿ ನಾನಿ

ನಡೆದು ನಡೆಸುತ್ತ ನುಡಿದು ನುಡಿಸುತ್ತ

ಅಡಿಗಡಿಗೆ ಕಾಪಾಡುತ್ತ

ಒಡನೆ ಆಡುತ್ತ ಬಿಡದೆ ಕ್ಷಣಾವನು

ಸದಗರದಿ ಕರೆತರಲು ನಾನಿಲ್ಲಿ

ಬಂದು ರೂಪದಿ ನಿಂದು ಎನ್ನಲಿ

ಚೆಂದರಿಂ ಕರೆತಂದೆ ಇಲ್ಲಿಗೆ

ಒಂದರಿಯೆ ನಿನ್ನ ವಂದಿಸುವ ಬಗ್ಗೆ

ಬಂದೂದಗೊ ಎನ್ನ ವದನಕೆ

ಆಪ್ತ ಅನಿಮಿತ್ತ ಘ್ಯಾಪ್ತ ಸರ್ವತ್ರ

ಗುಪ್ತ ಗುಣಗಣ ಪೂಣಿನೆ

ಪೂರ್ಪ್ತ ನೀನೆನಗಾಗಬೇಕಂದು

ಘ್ಯಾಪ್ತಿ ನಿನ್ನದು ಹುಡುಕುತ್ತಲಿ ನಾ ಬಂದೆ

ಬಂದೆ ಬಂದೆ ನೀ ಬಂದಂತೆ

ಕರೆ ತಂದುದಕೆ ಫಲ ನೀನೆ ಬಲ್ಲಿ

ಸಂದರುಶನ ನಿನಗೆ ನೀ

ನಿನಗೆ ಅರ್ಪಿಸಬೇಕೆನುತ್ತ ನಾನಿಲ್ಲಿ

ರಕ್ಷಣಿಕ್ಕೆ ಮೋಹದಾಯಕ  
ಸೂಕ್ಷ್ಮಫುನ ಮಹವ್ಯಾಪಕ  
ಹುಕ್ಕಿಯೊಳು ಜಗದ್ವರಿತ ಪೂರಿತ  
ಅಕ್ಷಯ ಫಲದಾಯಕಾ

ನಮೋ ನಮೋ ನಾಗಾರಿವಾಹನ  
ನಮೋ ನಮೋ ಸುರಸುಪ್ರಸನ್ನನೇ  
ನಮೋ ನಮೋ ಗೋಪಾಲ ವಿಶುಲ  
ನಮಿಪ ಭಕ್ತರ ಸಲಮವನೆಂದು

## ೨೯

### ತೋಡಿ

ಬಣ್ಣಸಲಭವ ನಿನ್ನ ವಂಕಟರನ್ನ

ಬಣ್ಣಸಲಭವ ಭಕ್ತವತ್ಸಲ ನಿನ್ನ  
ಪನ್ನಂಗರಯನ ಪಾಲ್ಗಡಲೊಡಯನ ದೇವ

ಅಸಮ ಸಾಹಸಿ ಸೋಮಕನೆಂಬ ದನುಜನು  
ಶರೀಧರನ ವರದಿ ಶಕ್ರಧೃರಿಗಳುಕದೆ  
ಚಿಸಜಸಂಭವನ ತಕ್ಕಿಸಿ ನಿಗಮವ ಕದ್ದು  
· ವಿಷಧಿಯೋಳಡಗಿರಲಾಗ ಬಂದಮರರು  
ವಸುಧೀಶ ಕಾಯಬೇಕೆಂದನಲವನ ಮ  
ದ್ರಿಸಿ ವೇದಾವಳಿಯ ತಂದು ಮೆರೆದ ದತ್ತ  
ದಿಸಯೊಳು ಬ್ರಹ್ಮಗಂದು ವೇದವ ಕರು  
ಣಸಿದೆ ಕಂಚಾಕ್ಷಕೇಶವ ದಯಾಸಿಂಥು

ಮಂದರಾಧ್ರಯ ಕಡಗೋಲಗೃಹತುಳ ಘ  
ಣೀಂದ್ರನ ತನು ಸೇಣಿಸಂದದಿ ಬಂಧಿಸಿ  
ಸಿಂಧು ಮಧಿಸುತ್ತಿರಲು ಘನಾಚಲ  
ವಂದು ಮುಳುಗಿಪ್ಪೋಗಲು ಬೆನ್ನುಂತು ಮು  
ಹಂದನೆ ಸಲಹಿದೆ ಸುರರು ಪ್ರಾಗಳಲು

ಖಳಶಿರೋಮಣಿ ಕನಕಾಕ್ಷಾಸಂಬಸುರನು ನಿ  
ಮ್ಲಾಳು ಸೆಣೆಸುವಂದು ತವಕದಿಂದಲೀ ಬಂದು  
ಬಲದ ಕಡುಹಿನಿಂದಲೀ ಚೋರತನದಿಂದ  
ಇಳೆಯ ಕದ್ದು ರಸಾತಳಾಳಗಿರೆ ನಿನ್ನ  
ಪ್ರಾಳೆವ ಹೋರಂಗಳೊಂದ ತಿಪ್ಪದು ಶೋಂದವನ ಅ  
ಪ್ರಾಳೆಸಿ ದಿಂಡುಗಡಟಿ ಬೇಗಟ ಆವನ  
ಬಲವ ಕಡಿಸಿ ಮಡುಟಿ, ಈ ಮಹಿಳೆ  
ಲಲನೆಯ ಕ್ಷಮೋಂಡ ಸುರರನ್ನು ಸಲಟಿ

ಹಗಲೆರುಳಳಿವಿಲ್ಲ ಕನಕಕರೀಪುವು ತನ್ನ  
ಮಗನ ಪರಿಯ ತೋರಂದವನ ಬಾಧಿಸುತ್ತಿರ  
ಚಿಗಿದು ಕಂಭವನೊಡೆದಧಿಕ ರೋಷಾಗ್ನಿ ಕಾ  
ಬೋಗೆ ಸೂಸಿ ಗಗನ ಮಂಡಲ ಧಗಧಗಧಗಧಗ  
ಧಗಿಸೆ ಪ್ರಜ್ಞಾಲೆಯುಗುಳಿ ಹಿರಣ್ಯಕನ ಕೂ  
ರುಗುರಿಂದೊಡಲ ಸೀಳಿ ರಕ್ತವ ಚೆಲ್ಲಿ  
ಬಗೆದು ಕರುಳಮಾಲೆ ಧರಿಸಲು ನರ  
ಮೃಗರೂಪ ತ್ರಾಮಿಯೆಂದವನು ಶಶಿಮೂರ್ಕಿ

ಕುಲಿಶಧರನ ಗೆದ್ದು ಕುವಲಯದಲೀ ಭೂಜ  
ಬಲ ವಿಕ್ರಮನು ಸೌಭಾಗ್ಯಗಳನ್ನುತ್ತಿಯಿಂದ  
ಬಲು ವಾಜಮೇಧ ಗೃಹುಲು ವಟು ವೇಷವ  
ತಳೆದು ತ್ರಿಪಾದ ಭೂಮಿಯ ದಾನವ ಬೇಡಿ  
ಬಲೀಯ ಹಮನು ಮುರಿಯಬೇಕೆಂದವನು ಶೋಟ

ಕಡುಧೀರ ದೇವದ್ಯೈತ್ತರಿಗಂಜದವನ ಬೆಂ  
 ಬಿಡದೆ ಸಂಗ್ರಹ ಮದೊಳಿಕ ಸಮಧಾನ  
 ಹೂಡದೆ ತೋಳ್ಳಳ ಕುಟ್ಟಿ ಕೆಡಹಿಡಾಗಸದಳ  
 ಮೃಡ ಮುಖ್ಯ ದೇವ ಸಂತತಿ ನೋಡಿಕ್ಕುತ್ತೇತ  
 ಪಡೆಯ ನೆಲಕೆ ಸವರಿ ಮಾತೆಯ ತಲೆ  
 ಕಡಿದು ತತ್ತ್ವತೀಗೆ ತೋರಿ ಹಿಡಿದ ಗಂಡು  
 ಗೊಡಲಿಯ ಕರದಲಿ ಬಿರುದ ಘನಶೌರಿ

ದಶರಥರಾಜ ಕೌಸಲ್ಯರ ಮಗಣಾಗಿ  
 ನಿಮಣಿ ವಿಶ್ವಾಮಿತ್ರನಾದ್ವರವ ರಕ್ಷಿಸಿ ಘನ  
 ವಿಷಕಂತ ಧನುವ ಖಿಂಡಿಸಿ ಜಾನಕಿಯ ತಂದು  
 ಶ್ರೀಕರದೂಷಣ ಖಿರರಳಿದು ವಾಲೀಯನೂಂದು  
 ನೆಲಿತ ಶಸ್ತ್ರದಿ ಸಂಪರಿಸಿ ಸಾಗರವ ಬಂ  
 ಧಿಸಿ ಲಂಕೆಯ ದಟಿಸಿ ರಾವಣ ರ  
 ಕ್ಷೇಸನನ್ನು ಕತ್ತಲಿಸಿ ವಿಭೀಷಣ  
 ಗೊಸದು ಪಟ್ಟವಗಟ್ಟಿ ಮರೆದಯೋ ಸಾಹಸಿ

ದೇವಕಿ ವಸುದೇವರಲಿ ಜನಿಸಿ ಲೋಕ  
 ಪಾವನಗ್ರಹ ಪನ್ನಗನ ಹೆಡೆಯ ಮಟ್ಟ  
 ಗೋವಳರ ಸಲಹಿ ಗೋವಧಾನ ಗಿರಿಯೆತ್ತಿ  
 ಮಾವ ಕಂಸನ ಕೊಂದು ಮಲ್ಲರ ಮರ್ದಿಸಿ ಸತ್ಯ  
 ಭಾಮೆಗೆ ಸುರತರುವನು ಕಿತ್ತು ತಂದಿತ್ತ  
 ತಾವರೆದಳ ಸುನೇತ್ರ ಶ್ರೀಭೂವನ  
 ಪಾವನ ಚರಿತ್ರ ಶ್ರೀ ರುಕ್ಷೀಣ  
 ದೇಹಿ ಮನೋಹರ ಸುಲಭತಗಾತ್

ದುರುಳ ದಾನವರುಗಳಂದು ಶೇಚರದೊಳು  
 ಹರಿಹರ ಬ್ರಹ್ಮಾದಿಗಳಿಗಳವಡದ ಮು

ಯರಸಿ ಕಾಣದ ಮಹಿಮು ಸಾಮಜರಾಜ  
ವರದ ಸುಪರ್ಣಾವಾಹನ ಸಾರ್ವಭೌಮ

ಮಣಿಮಯ ಖಚಿತಾಭರಣದಿಂದಸೇವಲ  
ಕ್ಷಣಾವುಳ್ಳ ದಿವ್ಯ ವಾಚಿಯನೇರಿ ರಣದೊಳು  
ಕುಣಿವ ಮೀಸೆ ಹೋರೆದಾಡೆ ಭೀಕರ ಫೋರ  
ಬಣಗು ದೃತ್ಯಕರ ತಲೆ ಕಡಿಮು ಎಸೆವ ಭೂತ  
ಗಣಕಾಮತಿಯಿತ್ತು ಭೂಭಾರವಿಳುಹಿಡೆ  
ರಣಭಯಂಕರ ಪ್ರಚಂಡ ಮೂರ್ಜಾಗದೊಳ  
ಗೆಣ್ಣಾಣೆ ನಿನಗುದ್ದಂಡ ಕಲ್ಪಿ ದಿನ  
ಮಣಿ ಹೋಟ ತೇಜ ದುಷ್ಣಿತ ಕುಲ ಖಂಡ

ಚಿತ್ತಜನ್ಮಯ್ಯನೆ ಚಿನುಮಯರೂಪ ದೇ  
ಪೋತ್ತಮ ವರಶಂವಿಚಕ್ರ ಗದಾಂಬುಜ  
ಉತ್ತಮಾಂಗದ ಮಣಿಮಕುಟ ಕುಂಡಲಪ್ರಭೀ  
ವ್ಯಕ್ತಕೌಸ್ತಭ ಪೀಠಾಂಬರ ಕಟ್ಟಿ ಸೂತ್ರ ಶ್ರೀ  
ವಶ್ವಲಾಂಭನ ಕೇಯೂರ ಕಂಕಣ ಭೂಷಣ  
ನಿತ್ಯ ವೈಕುಂಠವಾಸನಾಗಿಹ ಪುರು  
ಷೋತ್ತಮ ಶ್ರೀನಿವಾಸ ಪುರಂದರ  
ವಿರಲ ತಿರುಮಲೇಶ ಪಾಹಿ ಸರ್ವೇಶಾ

೪೦

ಪೂರ್ವ

ಬಣ್ಣಸಾಲಮ್ಮು ನಾನೂ  
ಬಣ್ಣಸಾಲಮ್ಮು ನಾ ಬಹಳ ಮಹಿಮನ್ನ  
ಚಿನ್ನಯ ನಗಾಧಿಪ ಚಲ್ಪ ತಿಮ್ಮಪ್ಪನ

ಮುಲ ಸ್ವಾಮ್ಮಿ ಪ್ರಪ್ನರ ಮಹಿತೇಧ್ರದ ತೀರಾ  
 ದಲಿ ಬೇಕಾದ ಧನ ಧಾನ್ಯ ಸಂಪದಾ  
 ವಲವು ಕಾಮ್ಯವನೀವ ಹೊಗಳಿದರನು ಕಾವಾ  
 ಸುಲಭರೂಡೆಯನ ಕಂಡೂ ಹಸಿದ ಕಂ  
 ಗಳ ವಬ್ಬದಣೆಯಾಲುಂಡೂ ಒಮ್ಮೆ ತೋಷಾ  
 ತುಳುಕುವಾ ಸುಜನವೆಂದು ಪಾರಂವಾರಾ

ಪ್ರೇಭಳೇನಯ್ಯಾ ನಾ ಪರಶೀಯ ಸೂಬಗು ನಾ  
 ಆಲಂಟಂ ಗಡಾ ಜನಿಜನ ಸಂಗಡಾ  
 ಟೋಳ ಭವ್ಬರಪ್ಪಾತ್ತು ಭಕ್ತಿಚಾಮರ ಹೂತ್ತು  
 ಕಾಕ ಶೀಗುರಿ ತಕ್ಕು ಕಂಬುಕಾಗಳಲಾಕೆ  
 ಮೇಣ್ಣಿಸಿ ಮಹಿಮರು ಮಹಡಾನಂದದವರು  
 ಘೋಳಿಸುವರು ಹರಿ ಗೋಪೀಂದ ನನವರು  
 ಕಾಲಾಂತಾದಲ್ಲಿಪರೂ ಕೀರ್ತಿಪ ಗೀತ ತಾಕ ದಂಡಿಗೆಯವರು  
 ಬೆಳಗೂವಂಥ ಸಾಲ ಪಂಜೀನವರೂ ವಾರಂವಾರ

ವಾಂಭಿತ ಫಲಗಳು ಒದಗಲು ಹರಿಯೊಳು  
 ವಂಚನೆ ಇಲ್ಲದೆ ಒಂದೊಂದು ಬಗೆಯಾದ  
 ಕಾಂಚನಾ ಮುಡುಪಿಲಿ ಕಡು ಬದ್ದಾಂಜಲಿಯಲಿ  
 ಮಂಚವ ಭಕ್ತಿಲಿ ಮಧುಕರಪ್ಪತ್ತಿಲಿ  
 ಪಂಚಾಬ್ಬದ್ದಸುಳರು ಪ್ರಾಯದ ಆಬರೇರು  
 ಖಂಚಾದಾ ವಯಸಾದಾ ಹಿರಿಯರು ವರುಷದಿ  
 ಸಂಚಿತ ಹರಿಕೆಯವರೂ ತೂಳ್ಳೆಲು ಮನೆ  
 ಮಂಚವ ಹೂತ್ತಿಪರೂ ದೇಶಗಳಿಂದಾ  
 ಕಾಂಳ್ಳಿಮಡಿದು ಬಂದಾರೂ ವಾರಂವಾರ

ಸ್ವಾಮ್ಮಿ ವರಪವಾದಾ, ಸರಸಿಜಾಂಬುಸ್ವಾದಾ  
 ಶಾಮಹಾತ್ಯಂಕದಾಶಾಶಾತ ಕುಂಭಾಶದಾ  
 ವೆಮನ ವಾಸನಾ ವಿದಿ ಭವೇಂದ್ರಾ, ಸನಾ

ನೇಮುದಿ ಕಂಡರಗೇ ಸ್ವಮುಯ್ಯಾಭು  
ರ್ಯೋಮಪ್ರಭಕೆತಾಗೇ ಸದ್ಯ ಭಕ್ತರ  
ಸ್ಮಾತ್ಮಮವು ಮುಕ್ತರಾಗಿ ವಾರಂವಾರ

ಗಿರಿಯೋಳಗಮಲಂತಗ್ರಂಗೆ ಪಾಪಾಂತೆ  
ವರವಾಂದು ತೀರ್ಥ ಬಿಲೊಷಂಬು ಕಚ್ಚಪ ತೀರ್ಥ  
ಶೀರವರಹ ಮಟ್ಟ ಸಲೀಲ ಪಾವನಲಕ್ಷ್ಮಿ  
ಸರನಾರದಿಂಯ ಸರಸ್ವತಿಂಯ ತೂರ್ಯ  
ಮರೆವ ತುಂಬುರ ಜಲ ಮೊದಲಾದ ಸ್ವಾಭಾಷ  
ಸರವ ಸಾನಿಧ್ಯದ ಸ್ವಾಮೀ ಪ್ರಾಣಿರಂಯಾ ನೆರಕ್ಷಾಂದು ಪೂರ್ವಂ  
ಸಿರಿಹರಿಪಾದ ಸರಸೀಜರತ ಚ್ಯಾಗರೂ, ಜ್ಞಾನುಂಳಿಸ್ತುತ್ತೆ  
ಭರ್ತಾಂಗ ಮತ್ತಾಂಗರೂ ವಾರಂವಾರ

ನಾಜ್ಞಾಕ್ಷಿ ಪದವಾರ ನಿತ್ಯ ಸೇವಿಸರಿ  
ತುಳಸಿ ತುಂಬಿಯಾ ಪೂನಾದ್ಯ ತಳಗಿಂಯೆದ ಧಾಸ್ಯ  
ಬಿಟು ರುಚಿ ಅಷ್ಟು ಲು ಬಕುಖಾಸ್ಯ ಪ್ರೇಂಗಾ ಲು  
ಸಲ್ ಮೃದು ಘಾರಿಗೆ ಶಿಖನುಂಡೆಂಳಾರಿಗೆ  
ಪುಳಿತಿಕ್ತ ಮಧುಮಿಶ್ರ ಪುಲಸು ಪಾಲಿನ ದೋಸೆ  
ಪಲಪ್ರ ಪರಿಯ ಫ್ರೈತ ಪಕ್ಷಪಂಚಾಮೃತ  
ಷಾಲತ್ತುಂತೂಳ ಮನೋಹರಾ ಪ್ರಸಾದುಂದು  
ಕಳೆವೇರುವರು ಮನೋಹರಾ, ಅಲ್ಲಿಗಲ್ಲಿ  
ಸಲೀವ ದಾಸರ ಮೋಹರ ವಾರಂವಾರ

ಪ್ರಾಂತಿನಂಗಿಯ ಚನ್ನ ಪ್ರಾಂತಿಕಾಪ್ರ ಮಜ್ಜನ  
ಸಪ್ತಾಂತ್ರಪದಲ್ಲಿಯ ಸರಮುನಿ ಸುರಸತ  
ಸೇವ್ಯಾನಂದನಿಲಯ ಸಾಮಗಾಂಯನ ತ್ವಿಂಯ  
ದಿಷ್ಟರತ್ನಾಭರಣ ಧೀಧಿತ ಸಂಕೇರ್ಣ  
ಯಷ್ಟಾಸದನುದಿನ ಹನುಮ ಗರುಡ ಯಾನಾ  
ಸಾನಾ ಸಾಸಾ ಹಂತಾಗಿ ತೆಗೆ

## ಪಂತುವರಾಳಿ

ಒ ವೆಂಕಟಪ್ಪೆಯಾಧಿಪತಿ ಮನ್ಮಹಸಕೆ ತಡಮಾಡುವುದ್ದುಕೆ

ಶ್ರೀವಲ್ಮಿಭಾನು ನಿನ್ನಂಫ್ರಿ ಕಮಲಕೆ ಸಮೀಕ್ಷೆ ಪ್ರತಿಕ್ಷೇಣಕೆ  
ನೀವ್ಯಾಲಿದನ್ನ ದಯಾವಲೋಕನದಿ  
ಘಾವಾಮಾಡಲು ದೇವವರೇಣು

ಪ್ಯಾಕುಂತಾಧೀತ ಮಿಗತಕ್ಕೇತ ಬಿತ್ತುವಿಮಂದಿವಪ್ಪುಷ್ಟ  
ಆಕಾಶಪತ್ರವರ್ತಾತ್ಮಾವಾತ ಶ್ರೀವೆಂಕಟೇತ  
ಶ್ರೀಕಮಲಭಾವ ಘಾಕಂಮದನ ದಿ  
ವಾಕರಷ್ಟಮುವಿದಿವೌಕಸವರದ

ಸೋಮಾಕಾಂಸಲಸಂಕ್ರಾಂತಿ ಮನುತುರುಕ್ಕೆ ಸಿತಾಸಿತಪತ್ರಕ್ಕೆ  
ಘಾಮಾಭಿಧೇಯ ಲೋಕಾಧ್ಯಕ್ಷಕೆ ಕಮಲಾಯಾತ್ಮಾಕ್ಕೆ  
ಸೋಮಭೂಮಿ ನಿಸ್ಮಿಮಾರುಂಡಿಮತ್ತಿ  
ಧಾಮ ರಾಮಫಂಶಾಮ ಲಲಾಮು

ಮಮ ಸರ್ವಸ್ವಾಮಿ ಮದಂತಯಾರ್ಥಿ ಸರ್ವಾಂತಯಾರ್ಥಿ  
ಅಮಿತಾತ್ಮಾ ನಿಗುರ್ಣಾ ನಿಷ್ಪಾಮ ಸೇವತ ಶ್ರೀಭೂಮಿ  
ತಮಲಪವರ್ಚಿತ ಅಮಿತಸುಗ್ರಾವ್ಯಾ  
ಜಾರ್ಥಮಲಮಂಡಿಮು ಖಿಳದಮನ ದಂಬಾಳೊ

ಪರಾಂತರಾತ್ಮೆ ನಿಮಾಲಾತ್ಮೆ ಪರಮಾತ್ಮೆ ಜ್ಞಾನಾತ್ಮೆ  
ಅಪಕಾರ ಉತ್ತರೋಣಿತ ಭೂತಾತ್ಮೆ ಪ್ರಾತಾತ್ಮೆ ಮಹಾತ್ಮೆ  
ಶ್ರೀಷಂಧಜೀವರ್ಗ ಮಿಷಿಧ ಘಲಂಗಳ  
ತಪಕಟಕ್ಕೊಂಡು ಪರವರಾನು ಘಾಲಿಸೊ

ಪ್ರೇದಸ್ಸೀಯಾರ್ಥಿ ಮಂದರಧಾರಿ ಭೂವರಾಹ ಸರಹರಿ

ಸ್ವಾಷ್ಟಿದಿಕರ್ತೆ ಶ್ರೀಜಗದ್ವತ್ ತೂರ್ಕುಕಸಮಧಿ  
 ವೃಷ್ಣಿಶಿವಂದಾರಕ ಪಿಪುಹರ್ತೆ ಮುಕ್ತರ ಪುರುಷಾಧಿ  
 ಹೃಷ್ಣಿಪುಷ್ಟಿಪರಮೇಷ್ಠಿಜನಕ ಶಿಷ್ಟೇಷ್ಟ  
 ಹೃಷ್ಣಿಅನಿವಿಷ್ಟಿನಿವಿಷ್ಟಿ

ದಯದಿಂದ ಸೋಜೊ ದ್ವಾರ ಸದ್ಗುಣಗಂಭೀರ  
 ಶ್ರೀಯನಿನೇನೆ ಎನಗೆ ತೂರ್ಕುಂದಾರ ಸೌಂದರ್ಯಸಾರ  
 ಹಯಮುಖಿ ತೂರ್ಕತ್ರಯಪಾತ್ರ ಕ್ಷಾ  
 ವಯಸಗಮ್ಮಾ ನಾ ಬಯಸುವೆ ನಿನ್ನ

ಒಮುಮಾತುಗಳ್ಳಾಕೂ ಭವಭಯಹಾರಿ ಬಿನ್ನೆಸುವೆ ಶೌರಿ  
 ವಿಹಿತಾವಿಹಿತಂಗಳ ನಿನ್ನನು ಮೀರಿ ಮಾಳಿನೆ ಕಂಸಾರಿ  
 ಮಹಿತಶಮಲ ಸದ್ರಹಿತ ಲಕ್ಷ್ಮೀ ಭೂ ಸಹಿತ  
 ಮನರಿ ಸನ್ನಿಷಿತನಾಗಲು

ದಾತ ನೀನಲ್ಲಿದನ್ನರನರಿಯೆ ಕಂಡವರನು ಕರೆಯೆ  
 ತ್ರೀತೆ ನೀನಾಗೆಸ್ಮೂಳು ಶ್ರೀಪರಿಯೆ ಮೂಲೋಕದ ದೂರೆಯೆ  
 ಶ್ರೀತರುಣೀಯಗೂಡಿತನುಸದನಕೆ  
 ನೀ ತ್ವರಿತದಿ ಜಗನ್ನಾಧವಿಶಲ

## ೨೨

### ಆನಂದಭೈರವಿ

ಬಾರಯ್ಯ ಬಾ ಬಾ ಭಕುತರಪೀಯ ಶ್ರೀನಿವಾಸರಾಯ  
 ಮಾರಜನಕ ಮುಕ್ತರೂಡಂಯ ದೇವಯ್ಯ ಜೀಯ

ವಾರಜಾಲಂಪುಪತೆ ವಾರಜಾಭನೆ ವಾರಜಭವಪತೆ  
 ವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆ

ಈ ಪ್ರಾಚೀನ ಮಹಾಕವಿಯ ಒಂದು ಸಾಂಪ್ರದಾಯಿಕ ಶಿಖಿಗಳ ವಿಜ್ಞಾನ ಮತ್ತು ಧರ್ಮದ ಬಗ್ಗೆ ಅಂತಿಮ ಗ್ರಹಿಣಿಯಾಗಿ ಇದು ಕಾಣಿಸಿಕೊಂಡಿರುತ್ತದೆ.

ಕಂದವಿರಿಂಚಿಯು ನಂದಿವಾಹನ ಅಮ -

ರೇಂದ್ರ, ಸನಕ ಸನಂದನಾದಿಮುನಿವ್ಯಂದ ಬಂದು ನಿಂದು

ಧಿಂ ಧಿಂ ಧಿಂ ಧಿಮೆಕೆಂದು ನಿಂದಾಡಲು ಆಸಂದದಿ ಮನಕೆ

ಜಗಡನ್ನಾದಿಕರ್ತ್ಯ ಸೋವಿಂದ ಉದರದಿ ತೋಕವ

ಲಘುವಾಗಿ ಧರಿಸಿ ಮುಕುಂದ ಭಕ್ತರ ಮನಕೆ

ರುಗರುಗಿಸುತ್ತ ಪ್ರೌಳೆವಾಸಂದ ನಿಗಮಾವಳಿಯಿಂದ

ಆಗಣೀತ ಮುಸಿಗೇ ನಗಣಿಗಮೃಗರೆಗಗನಮಣ್ಣಾದ್ಯರು

ಸೂಗಸಾಗಿ ಬಿಗೆಬಿಗೆ ಪ್ರಾಗಭುತಲೆ ಬೇಗೆ ಚಿಗಿ -

ಚಿಗಿದಾಡಲು ಮುಗುಳುನಗೆಯ ಮಹೋರಗಿರಿವಾಸ

ತಡಮಾಡಬೇಡಯ್ಯ ಯೇ ನಲ್ಲಿ ವಾಕು ಲಾಲಿಸು ಎ -

ಮ್ಮೂಡೆಯ ತ್ರೇಗೂಷಾಲಪತಲ ದೇವ ಪರಾಕು

ಅಡಿಯೆಡು ಭಕ್ತಪತ್ನಲ ತ್ರೀ ಲಕುಮು ನಲ್ಲಿ

ಮಂಡುಪಸೂಳಗೆ ಗಂಡ ಮೂರೆಯೆಡಲಾಕ್ಷ್ಯಾ ಮಂಡಿಗೆ ಯೇಳದೆ

ದುಡುಡುಡನೆ ಬಂದು ಹಿಡಿದು ಸಕ್ರಾನ್ ಚಾಯೆ

ಕಡಿದು ಬಿಡಿಸಿದನೆ ಸದಗರದಲೆ ರಮೆ ಪ್ರಾಡಪಯೋಡನೆ ಬೇಗಾ

## ಲ್ಲಿ

ಬಾರಯ್ಯ ಪೆಂಕಟರಮ್ಮಾ ಸೀನೆನೆಗೆ

ಬಾರಯ್ಯ ಪೆಂಕಟರಮ್ಮಾ ಸೀನೆನೆಗೆ

ಧಾರುಣೆಯೊಳು ನಿಸ್ಸು ಮೂರುತೆ ತೋರುತ

ಮನವೆಂಬ ಮಂಟಪ ಸುಸಗೆ ಯಾಕ ಎನ್ನ

ತಸುವಸೂಪ್ತಿಸ್ ಕ್ಷೇರು ಮುಗಿವನಯ್ಯ

ವನಜಜ - ಭವ - ಸುರ ಮುನಿಗಳು ಭಜಿಸುವ

ಕ್ಷೇತ್ರಾಧಿಕುನೇ ಕ್ಷಾದಕ್ಷಂಗಣ ಶೀರ್

ಮಾನ್ಯಮಾರ್ಚುತ್ತಿರುವ ಮೂಲ ಧ್ವನಿ -

ಜಂಗಶಯನ ಎನ್ನ ಕಂಗಳಿಗುತ್ತವೆಯೋ

ಕಡಗ ಕಿರುಗೆಜ್ಜು ಪೆಂಡೆಗಳೆಂದಲ್ಲೊಪ್ಪುವ  
 ಉಡುಗೆ ಹೀತಾಂಬರ ತರಭಕ್ಕೆಸ್ತುಭ  
 ಹಿಡಿದ ಶಂಖ ಚಕ್ರ, ಕರ್ಣ ಕುಂಡಲದಿಂದ  
 ಕಡಲಶಯನ ಎನ್ನ ವ್ಯದಹಯದ್ವಳಿಗೆ ನೆಲ್ಲೋ

ಒಡೆಯ ಸೀಸೆನಗೆ ಅನ್ವಾಂಕಾಲದಿಂದ  
 ಬಡವನು ನಾನಿನ್ನ ದಾಸನಯ್ಯ  
 ಕಡುಕರುಣಾದಿಂದ ದಾಸತ್ತ ಸೀಡು ಗ -  
 ರುಡಗಮನನ ವಂಕಟೇತ ಎನ್ನ ಮನಕೆ

ಬರಿಯ ಮನೆಯಲ್ಲಿವೋ ಪರಿವಾರ ಉಂಟು  
 ಪರಮಪ್ರಾರುಷ ನಿನ್ನ ರೂಪಗಳುಂಟು  
 ಸ್ತುತಿಸು ಸಮಿತಿದಿ ಪ್ರಾರೂಪರಾತಿಲಿಸು  
 ಕರುಣಾಂಧರೆ ಮನ್ಯಾಂಧರಮ್ಮೆಳಗೆ

## ೪೪

ಮಧ್ಯಮಾಪತ್ತಿ

ಬಾರ್ಥ ಮನೆಗೆ ಗೋಪಿಂದ, ನಿನ್ನಂಭೀ ಕಮಲವ  
 ತೊರ್ಮೆ ಒನಗೆ ಮುಕುಂದ ನಲ್ಲಿದಾಡು ಮನದಲಿ  
 ಮಾರಣಿತನ ತನಂದ, ನಂದನ್ನ ಕಂದ

ಜಾರುತರ ಪರೀರ ಕರುಣೆ  
 ವಾರಿನಿಧಿ ಭವ ಘೋರಣಾಶನ  
 ವಾರಿಜಾಸನ ವಂದ್ಯ ನಿ - ರಜ  
 ಸಾರ ಸದ್ಗುಣ ಹೇ ರಮಾಪತ್ತ

ಮಾಡಿರು ಅನುಮಾನವ ಕೊಂ  
ಡಾಡುವೆನು ತವ ಮಹಿಮೆಗಳನು  
ಜೊಡಿಸುವ ಕರಗಳನು ಚರಣಕ್  
ಕೊಡಿಸೋ ತವದಾಸ ಜನರೂಲು

ಹೇಸಿ ವಿಷಯಗಳಲ್ಲಿ – ತೂಳಲಾಡ ನಾ ಬಲು  
ಕ್ಷೇತಪದುಪುದು ಬಲ್ಲಿ – ಧನ ಯೂವತಿಗಳ ಸುಖಿ  
ಆಸು ಎಂಬಿದನು ಕೊಲ್ಲಿ – ಆಸ ಹಿಟಿಸಿಲ್ಲ<sup>1</sup>  
ಪನು ಚಿನ್ನದ ದೂಷಣಿಂದಲೆ  
ಕರಸುಪೆನ್ನು ಇದರೂಳಗೆ ಇಂದಿಗೆ  
ಮೂನ್ವಾ ಯೊತ್ತು ತದುಜಾಗಲೆ  
ಶ್ರೀರಾಮ ಕ್ಷೇತುಪುರು ರಕ್ಷಣೆ

ನೀನೆ ಗತಿ ಎನಗಿಂದು – ಉದ್ದರಿಸೂ ಬೇಗನೆ  
ಪ್ರೇನ ಜನಪರ್ಗ ಬಂಧು – ನಾನಿನ್ನ ಸೇವಕ  
ಶ್ರೀಸಿವಾಸ ಎಂದೆಂದೂ – ಕಾರುಣ್ಯ ಸೀಂದೂ  
ಘರ್ಣಾಪತಿ ವ್ಯಾದಯಾಭ್ಯ ಮಂಟಪ  
ಸ್ವಾನಂದೂಳಗಭಿವ್ಯಾಪ್ತ ಚಿನ್ನಯೆ  
ಧ್ಯಾನಗೂರ್ಜರಾಗಿ ಕಣ್ಣಿಗೆ  
ಕಾಣಿಸುತ್ತ ಶ್ರೀ ರಂಗಪತ್ನೆಲು

## ೮೫

ಬಾರ್ಮೋ ವೆಕಟ್ಟೆತ ಮನಸ್ಗ ಕರುಣಿಂದ  
ಬಾ ಬೀತಬ್ಜ್ಞ ಮುದ್ದಾಡುವ ಆಂಬೆಗಾಲು ಮಂಡಿಯೊಡುತ್ತಾ  
ಬಾ ಏಲೀದ್ದ ಆಪ್ಯತಪಸ್ಸೇ ಜೊಲ್ಲುಸುರಸುತ್ತಾ  
ತಾರಮ್ಮುಯ್ಯ ದೂರಿನಾಡುತ ಆಪ್ಯತಪ್ಪ ಚಪ್ಪರಿಸುತ್ತ  
ಯತ್ತಿರಕ್ಕಿಂಬಾ ಬಾರ್ಮಾ ಬಾರ್ಮಾ ಹೆತ್ತಮಗನನೆಂದತ್ತಿ ಕೊಳುವೆ

ಉತ್ತರಾಂಶ್ಯ ಸರ್ವಸುಷ್ಪಾ ತ್ವಾಸಮೃದ್ಧಿ ಹಣ್ಣಾಂಶ್ಯ  
ನಿಷ್ಪಾದ ಮುಂದಕಿಟ್ಟು  
ಎನ್ನ ಮೇಲೆ ಚಿತ್ತಪೀಟ್ಟು

ಮೀಸಿಗಿ ಮೊಸರ ಕಡೆಯುತ್ತಾ  
ಕಡೆದಬೆಣ್ಣೆ ಕರುದು ನಿನ್ನ ಕರುದೂಳಿದುವೆನ್ನು  
ಸೋಡಿ ನಗುವೆ ನಿನ್ನ ಮುಖಿವ ಮರಳತಜ್ಞಿ  
ಮುದ್ದನಾಡಿ ಸಂತ್ಯುಸಿ ನಿನ್ನ ನಾನು  
ಸೂಂಟುಂಬ ಏತ್ತಿಕೊಳ್ಳುವೆ

ಸಣ್ಣನಾಮ ಫಣೆಯೋಳು ಹೊಳೆಯುತ್ತಾ  
ಶಂಪಿ ಚಕ್ಕ ಪದ್ದು ಕೆರೀಟ ಹೊಳೆಯುತ್ತಾ  
ಎಂಭಾಗದಲ್ಲಿ ಲಕ್ಷ್ಮೀ ದೇಹ ಯೋಜನೆ ಶರಣಾಂಶ್ಯ  
ಆಮ್ಮೆ ಬಯಳ ಉದ್ದೇಶೆಂದರೆ ಕ್ಷೇತ್ರಾಂಬಿ ವರ್ಣಿಕೊಡುವೆ

ಬಾಲಾನಿಲ್ಲಿದ ಬಂಜೆ ಎಂಬರ್ಹೋ  
ಎನ್ನ ಜನರು ಬಾಲಕರ ಪಡೆದ ಜೂಣರ್ಹೋ  
ಹಸುಳಿ ಇಲ್ಲಿದ ನಾನು ಬಯಳ ವ್ಯಾಸನದಿಂದ ಕಾಲಕಳೆದ  
ಶೀತುವಲೀಲೆ ತೋರ್ಮೋ ಬಾರೂ ತೇಷಗಿರಿ ಶ್ರೀನಿವಾಸ

## ಲೈ

### ಕಾಣಿ

ಬಾರೂ ವೆಂಕಟಗಿರಿನಾಥ ದಂಪ್ತಿ  
ದೋರ್ಮ್ಮೇ ಭಕುತರ ಷ್ಟೀತ

ಮಾರಟಿತ ಗುರಿಯಾರ ಮುಂದರೆ -

ಧಾರ ದೃತ್ಯಾಸಂಯಾರ ಸುಜನೋ -

ದ್ವಾರ ಮಮ ವ್ಯಾದಯಾರವಿಂದಕೆ

ಬಾಣಿ ರಾಜು ಅಂತರ್ಭಾಗ ನೀತಿ

ವತ್ಗಿದು ದೃತ್ಯನ ತಿರಪ ಕತ್ತ -  
ರಿಸುತಲೆ ನೆನಿತ್ತ ವರಪ  
ವಸುಧೇಯೊಳಗಿಯ ಸುಜನರನು ಮ -  
ನ್ನಿಸುತಲಿಷ್ಟವನಿತ್ತ ಕರುಣ -  
ರಸದಿ ಸಲಮವ ಬಿಸಜನಾಭ ಶ್ರೀ -  
ಪ್ರಾಣಭಾಚಲವ್ಯಾಡಂ ಯ ವೆಂಕಟ

ಅಂಜನಯೆಂಬಳ ತಪಕ್ಕ ಭಕ್ತ -  
ಸಂಜೀವನೆಂಬ ರಪಥಕ್ಕ  
ರಂಜಿಪ ಪದಪತ್ತ ಮುದದಿ ಬ್ರಹ್ಮ -  
ಭಂಜನಮುಂತಿರ ಕರುಣಾದ  
ಮಂಜುಳಾಂಗ ಶ್ರೀರಂಗ ಸುರಪರ  
ಕಂಜಭವಮಧುತಾದ ಮಂಜುಳಾ -  
ರಂಜಿತಾಂಖ್ಯ ಸರ್ಜಿರುಹದ್ವಯ  
ಅಂಜನಾಚಲವ್ಯಾಡಂ ಯ ವೆಂಕಟ

ಶೇಷನ ಮೂರೆಯ ತಾ ಕೇಳಿ ಬಲು  
ತೋಷವ ಮನಸಿಸ್ತೂಕಾಳಿ  
ದೂಷರಹಿತನೆಂದನಿಸಿ ಕರು -  
ಜಾರರಧಿಯ ತಾಸ ಧರಿಸಿ  
ಶ್ರೀರ ಯರ್ಪಿ ಸರ್ವೇರ ಸತಜಾನ -  
ಪ್ರೇಷಿಷ್ಟ ದುಜ್ರಾಷಾಶ ರಮತತ -  
ಭಾಸ ಕೌಸ್ತುಭಭೂಷಿ ವರ ಶ್ರೀ -  
ಶೇಷಾಚಲವಾಸ ವೆಂಕಟ

ಮಾಧವಪ್ರಪ್ರ ಏರಿಯ ಭ್ರಷ್ಟ -  
ಮಾದಿಗಳನು ಸೇರ್ಪು ಮುದದಿ  
ಸಾದರದಲ್ಲಿ ಸಿನ್ನ ಬಳಗೆ ಬೆಂ  
ಸೀ ದಯಾನಿಧಿ ಕಂಡು ಉವಗೆ  
ತೋಂದಿಸುತ್ತ ಕಾಷಾಗಾಲ್ವೆಲುಪ

ಧನಪತ್ರಿಯಾಳು ತಾನು ಸೂಲ ಕೂರಣ  
 ಘನಕೀತಿ ಯಿಂದ ಶ್ರೀ ತೋಲ  
 ವನತೆ ಪದ್ಧತಿಯಿಂದ ಭಕ್ತ -  
 ಜನಸುರಧೇಸು ಶ್ರೀನಾಥ  
 ವಸಂತರಖನ ಮುರಾಲ ಹರಿ ಚಿ -  
 ದ್ವಾರಾನಭಾಗ ಸುಲೀಲ ಕೋಮಲ  
 ವಸಂತನಾಭ ನೀಯೆನ್ನ ಕೃಪೆಯೊಳ -  
 ಗಸುಂಡನಂತಹ ಕಾಯೊ ಕೃಪಾಕರ  
  
 ಭಕ್ತಿನ್ನು ಪತ್ತಾರು ದೇಶ ದಿಂದ  
 ಕಪ್ಪವರ್ಗಾಂಬ ಸರ್ವೇಶ  
 ಅಪ್ಪ ಯೋಳಗಿಯನ್ನು ಮಾರ್ಪ ಹಣ  
 ಒಟ್ಟಿಸಿಕೊಂಬ ಉದಾರ  
 ಸರ್ವಶಯನ ಕಂದಪರಿತ ಭಜಿ -  
 ಸಿರ್ವವರ ಸಲಹಿಪರ ಕುಜನರ  
 ದರ್ವಿಷರಿಸುತ್ತ ಕಪ್ಪಕಾಣಿಕ  
 ಒಟ್ಟಿಗೊಂಬ ತಿಮ್ಮಿಪ್ಪರೆಟ್ಟಿಯೆ  
  
 ಜಾರುಚರಣತೀರ್ಥ ಪೀಂಟಿ ನಿನ್ನೂ -  
 ಖಾಲಿ ಬರುವ ಪ್ರಣ್ಯಕೋಟಿ  
 ಸೇರದ ಕೊಡು ಮನುಂದರಭವ ಲಕ್ಷ್ಮೀ -  
 ನಾರಾಯಣನೆನ್ನೂಳಿಯವ  
 ತೋರು ನಿರತ ಸಮೀರಭವ ಪರ -  
 ದಾರಿಂದದಳಾಕ್ಷ ತೆರುಪತಿ  
 ಏರ ವೆಂಕಟರಮಣ ಮದ್ದಾಮ -  
 ಭಾರ ನಿನ್ನದು ಪಾಲಿಸೆನ್ನನು

ಸಂದರ್ಭ ಕುಯೋ ಶ್ರೀನಿವಾಸ

ಬಡಿಯೋ ಬೆನ್ನಲಿ ಶ್ರೀನಿವಾಸಾ ನ -  
ಸುಳ್ಳಡಲ ಮೂರ್ಯದಿರ್ಮಾ ಶ್ರೀನಿವಾಸಾ ನಾ  
ಬಡವ ಕಾಣೆಯೋ ಶ್ರೀನಿವಾಸಾ ನಿ -  
ಸುಳ್ಳಡಲ ಮೂಕ್ಕೆಯೋ ಶ್ರೀನಿವಾಸಾ

ಪಂಚುಪಟಿಪರ್ಮೋ ಶ್ರೀನಿವಾಸಾ ಸಿ -  
ಸ್ನಾಜಲ ಬಳದುಂಬ ಶ್ರೀನಿವಾಸಾ ನಾ  
ಪಂಚ ಉದಯಕ ಶ್ರೀನಿವಾಸಾ ಕಾ -  
ಕಂಚಂಪೆ ಟಿಡಿಪೋ ಶ್ರೀನಿವಾಸಾ

ಸತ್ತಿಗೆ ಹೊಮರ ಶ್ರೀನಿವಾಸಾ ನಾ -  
ಸತ್ತಿ ಕುಣಿಪಸ್ಮೀ ಶ್ರೀನಿವಾಸಾ ವಿನ್ನ  
ರತ್ನಸ ಯಾಟಗೆ ಶ್ರೀನಿವಾಸಾ ನಾ  
ಮೂತ್ತು ಸಲಿವಸ್ಮೋ ಶ್ರೀನಿವಾಸಾ

ಹೇಳಿದಂತಾಲಿಪೆ ಶ್ರೀನಿವಾಸಾ ನಿ -  
ಸ್ವಾಧೀಗಾಳಾಗಿಪೆ ಶ್ರೀನಿವಾಸಾ ಅವ -  
ರೂಳೆಗವ ಮಾಳ್ಳಿ ಶ್ರೀನಿವಾಸಾ ನಿನ್ನ  
ಪಾಲಿಸ್ಮೋ ಬಿಡದೇ ಶ್ರೀನಿವಾಸಾ

ವಿನ್ನ ನಾಮಾ ಮೋಹಿಗ ಶ್ರೀನಿವಾಸಾ ಕಳ್ಳ -  
ಕುನ್ನಿ ನಾನಾಗಿಪೆ ಶ್ರೀನಿವಾಸಾ ಕಟ್ಟ  
ವಿನ್ನವರೂದ್ದರೆ ಶ್ರೀನಿವಾಸಾ ನನ -  
ಗಿನ್ನ ಉಜ್ಜೀತಕ ಶ್ರೀನಿವಾಸಾ

ಬೀಸಿ ಕೂಲ್ಲಲವರ ಶ್ರೀನಿವಾಸಾ ಮುದ್ರ

ಯಾನ ನಡ್ಲಣದರ ಶ್ರೀನಿವಾಸು ಯಾ -  
 ದಾಸರ್ಮಾಳು ಪ್ರೋಕ್ಕೆ ಶ್ರೀನಿವಾಸಾ ಆವರ  
 ಭಾಷ್ಯ ಕೇಳಿಹ ಶ್ರೀನಿವಾಸಾ ಆ -  
 ವಾಸಿಯ ಸ್ತುರಿಸ್ಮೊ ಶ್ರೀನಿವಾಸಾ

ತಿಂಗಳವನಲ್ಲ ಶ್ರೀನಿವಾಸಾ ವತ್ಸ -  
 ರಂಗಳವನಲ್ಲ ಶ್ರೀನಿವಾಸಾ ರಾ -  
 ಜಂಗಳ ಸಹದಿಪ ಶ್ರೀನಿವಾಸಾ ಭ -  
 ವಂಗಳ ಧಾಟಿಪ ಶ್ರೀನಿವಾಸಾ

ನಿನ್ನವ ನಿನ್ನವ ಶ್ರೀನಿವಾಸಾ ನಾ -  
 ನನ್ನವನರಿಯೆಸು ಶ್ರೀನಿವಾಸಾ ಅಯ್ಯಾ  
 ಮನ್ನಸ್ಮೊ ತಾಯ್ಯುಂದ ಶ್ರೀನಿವಾಸಾ ಮ್ಹ -  
 ಸನ್ನವೆಂಕಟಾದ್ರಿ ಶ್ರೀನಿವಾಸಾ

## ೫೮

ಬಟ್ಟದೂಡಿಯ ಶ್ರೀನಿವಾಸಗೆ ನಿತ್ಯಮಂಗಳಂ  
 ತೋಕಮಾತೆಯಾದ ಪದ್ಧಾವತಿಗೆ ನಿತ್ಯಮಂಗಳಂ  
 ಕಂಡಾವರೆಯ ಪ್ರೋಲುವ ಪಾದಕ ಆಂಟಿಗೆ ಗಜ್ಜಿಯು  
 ಉಂಗಾರ ಉಂಗಾರ ಪಡ್ಡ ಬಂಗಾರ ನಿಟ್ಟಿಗೇ

ಎರಡು ಕರಬಿ ತಂಡಿ ಚಕ್ಕಬ್ರಾ ಗದೆಯು ಪದ್ಧಬ್ರಾ  
 ಸೂರ್ಯಕಗೇ ಕಸ್ತೂಪ್ ತೀಲಕ ಕುತ್ತಲದಿಂದಲೇ

ಮರವನೇರಿ ಪೇಣು ಕೂಳಲ ಪಿಡಿದ ಧೀರನಿಗೆ  
 ದುರುಳ ಕ್ಷತ್ರಿಯ ಕುಲವನಃದ ಉಡುಪಿ ಕೃಷ್ಣನಿಗೇ

ತೇಷಗೀರಂಯಲ್ಲ ಸೀದು ವಾಸವಾದಗೇ ದಾಸರೀಂದಾ  
 ಪ್ರಾಚಿಗೊಳುವ ಪೆಂಕಟೇಶಗೇ ಬಟ್ಟದೂಡಿಯ

ಪ್ರೋಫೆಕ್ಟ ಶ್ರೀಕಾಂತ ನಮ್ಮೊ ನಮ್ಮೋ ಶ್ರೀನಿವಾಸ ದಯಾನಿಧಿ

ನೀಲಮೇಷಶಾಮ ಪೂಲಸಾಗರಶಯನ ಶ್ರೀ  
ಲಕುಮೀಶನೆ ನಮ್ಮೊ ನಮ್ಮೋ ಶ್ರೀನಿವಾಸ ದಯಾನಿಧಿ

ಖಿಗರಾಜವಾಹನ ಜಗದೊಡೆಯನೆ ನಿನ್ನ ಅಗಣತ  
ಮಂಡಿಮುಗೆ ನಮ್ಮೊ ನಮ್ಮೋ ಶ್ರೀನಿವಾಸ ದಯಾನಿಧಿ

ತಂಖಿಚಕ್ರಧರ ವಂಕಟರಮಣ ಆಕಳಂಕ  
ಮೂರುತೆ ದೇವ ನಮ್ಮೊ ನಮ್ಮೋ ಶ್ರೀನಿವಾಸ ದಯಾನಿಧಿ

ಪನ್ನಂಗಶಯನನೆ ನಿನ್ನಂಥ ದೇವರು ಇನ್ನಂತೆ  
ಆಜಭವಸುರವಂದ್ಯ ಶ್ರೀನಿವಾಸ ದಯಾನಿಧಿ

ಸೃಷ್ಟಿ ಇಲ್ಲದಲೆ ಒತ್ತೆತ್ತೆಗ್ರಿದ್ದವರನ್ನ ಸೃಷ್ಟಿಸಿ  
ಜೀವರ ಸಲಹುಪೇ ಶ್ರೀನಿವಾಸ ದಯಾನಿಧಿ

ತನುಮನಕರಣಗಳನು ಕೊಟ್ಟಿ ಅನಿಮಿಷರನು  
ಆಭಿಮಾನಿಗಳನಿಸಿದೀ ಶ್ರೀನಿವಾಸ ದಯಾನಿಧಿ

ದೀನವತ್ಸಲ ನಿನ್ನಾಧಿನದೊಳಗಿಟ್ಟು ಜ್ಞಾನಕರ್ಮ-  
ಗಳ ಮಾಡಿಸುವಿಯೋ ಶ್ರೀನಿವಾಸ ದಯಾನಿಧಿ

ಕ್ಷಣಬಿಡದಲೆ ಭಕ್ತಜನರ ರಕ್ಷಿಸುವೆ ದುರ್ಜ-  
ರಿಗೆ ದುರ್ಲಭನಿಸುಪೇ ಶ್ರೀನಿವಾಸ ದಯಾನಿಧಿ

ವೃಷಭ್ಯ ಸೃಷ್ಟ್ಯಾಣ್ಯ ಲೇಶಪೆಲ್ಲದವರುವಾಸನ  
ದಂತೆ ಘಲಗಳೇವಿ ಶ್ರೀನಿವಾಸ ದಯಾನಿಧಿ

ಒಂದೇರೂಪದಿ ಬಹುಮಂದಿಯೊಳಗಿದ್ದು ಬಂಧ-  
ಮೋಕ್ಷಪ್ರದಸನಸುಪೇ ಶ್ರೀನಿವಾಸ ದಯಾನಿಧಿ

ಜ್ಞಾನಿಗಳರಸ ಅಜ್ಞಾನಿಗಳೂಳು ನಾ ಅಜ್ಞಾನಿ  
ಸುಜಾನಪ ಪೂಲಿಸ್ತೋ ಶ್ರೀನಿವಾಸ ದಯಾನಿಧಿ

ನಿನ್ನ ಹೂರತು ಎನಗನ್ನರಿಂದೇನಯ್ಯ ಪಿನ್ನ ಸ್ತುತಿಮ  
ಸುಖಿಕ್ಕಣಂತೆ ಶ್ರೀನಿವಾಸ ದಯಾನಿಧಿ  
  
ಫನ್ನಮಹಿಮ ಎನಗಿನ್ನೊಂದು ಬಯಕೆಲ್ಲ ನಿನ್ನ  
ಧ್ಯಾನದೂಳಿಡು ಮರೆಯದೇ ಶ್ರೀನಿವಾಸ ದಯಾನಿಧಿ  
  
ದುರ್ಜನ ಸಂಗ ಏವರ್ಜಾಮಾಡಿಸಿ ಸಾಧು ಸಜ್ಜಪರ  
ಸೇವೆಯೋಳಿಗಿಡ್ಡೋ ಶ್ರೀನಿವಾಸ ದಯಾನಿಧಿ  
  
ಪಸುಜನ್ನಗಳೇಯೆ ಲೇಸು ಚಿಂತೆಯು ಇಲ್ಲ ದಾಸ—  
ನೆಂದನಿಸೊ ದಾಸ್ಯವನಿತ್ತೂ ಶ್ರೀನಿವಾಸ ದಯಾನಿಧಿ  
  
ಎನ್ನಷ್ಟು ಎನ್ನಷ್ಟು ಎನ್ನ ಕೌಯ್ಯ ದೇವ ನಿನ್ನ ಪಿಸ್ತರಣೆಯು  
ಕೂಡಿರ್ಬೋ ಶ್ರೀನಿವಾಸ ದಯಾನಿಧಿ  
  
ಮನಸ್ಸಿನ ಚಂಚಲವನು ತೂಲಿಸಿ ಪಾದವನಜ—  
ದಲ್ಲಿಲಸಯ್ಯ ಜತವಾಗೋ ಶ್ರೀನಿವಾಸ ದಯಾನಿಧಿ  
  
ಕರ್ಕಾಗಂಡ ಉಡುಪುರ ಮಿಷಣೆ ಶ್ರೀಯರ  
ನಿನ್ನ ಸೇವೆಯಾಗಲೇ ಸಾಧ್ಯಮು ಶ್ರೀನಿವಾಸ ದಯಾನಿಧಿ  
  
ಪರಿಯೆ ಸರ್ವಾಂತಮು ಸುರರೆಲ್ಲ ದಾಸರು ತಾರ—  
ತಮ್ಮ ಭೇದ ಜ್ಞಾನವನೀಯೋ ಶ್ರೀನಿವಾಸ ದಯಾನಿಧಿ  
  
ಬುದ್ಧಪ್ರಾರ್ಥಕ ಗುರುಮಧ್ಯಮತವ ತಿಳಿಯುದ್ಧವಣಿ  
ಜ್ಞಾನವ್ಯಾದ್ಧಿಸೋ ಶ್ರೀನಿವಾಸ ದಯಾನಿಧಿ  
  
ಗುರುಗಳ ಕರ್ಡಾ ಸುಸ್ಥಿರವಾಗಿದ್ದವರಿಗೆ ಪು ನಿನ್ನ—  
ನುಗ್ರಹ ಆಗುವಂತೋ ಶ್ರೀನಿವಾಸ ದಯಾನಿಧಿ  
  
ನಿನ್ನವರಲ್ಲಿದ ಅನ್ಯರು ಬಲ್ಲರೆ ಫನ್ನಮತದ  
ಸುರಿಸಿಕೊನ್ನು ಶ್ರೀನಿವಾಸ ಪಯಾನಿಧಿ  
  
ನಿನ್ನ ಚಿತ್ರಕ ಒಂದದನ್ನ ಚಿತ್ರಕ ಒರಲೆ ಅನ್ಯಾದ

ಗುರುಗಳು ಮಧ್ಯರಾಯರು ಮೂರುತ್ತೋಕಕ್ಕೆ ಧೂರ  
ಗುರುತ್ತೀರುತ್ತಲ ನಮೋ ಶ್ರೀನಿವಾಸ ದಯಾನಿಧಿ

೩

## ೪೦

ಸಾರಂಗ

ರ್ಯಾಂ

ಭೂಷಣಕೆ ಭೂಷಣ ಇದು ಭೂಷಣ  
ಶೇಷಗಿರಿವಾಸ ಶ್ರೀ ವರಪೆಂಕಟೇಶ

ನಾಲಿಗ್ಗೆ ಭೂಷಣ ನಾರಾಯಣ ನಾಮ  
ಕಾಲಿಗ್ಗೆ ಭೂಷಣ ಹರಿಯಾತ್ತಿಯು  
ಆಲಯಕೆ ಭೂಷಣ ತುಳಸಿ ವ್ಯಂದಾವನ ಚಿ  
ತಾಲ ಕಣ್ಣಕೆ ಭೂಷಣ ವಿಷ್ಣುಕಥೆಯು

ದಾನವೇ ಭೂಷಣ ಇರುವ ಹಸ್ತಂಗಳಿಗೆ  
ಮಾನವೇ ಭೂಷಣ ಮಾನವರಿಗೆ  
ಜ್ಞಾನವೇ ಭೂಷಣ ಮುನಿಯೋಗಿವರರಿಗೆ  
ಮಾನಿನಿಗೆ ಭೂಷಣ ಪತಿಭಕ್ತಿಯು

ರಂಗಸಸ್ಮಾ ಸುಂಡಪ್ರಾದೇ ಕಂಗಡಿಗೆ ಭೂಷಣ  
ಮಂಗಳಂಗಾಗಿ ಮಣಿಪ ಶಿರ ಭೂಷಣ  
ಶೃಂಗಾರ ಪುಲಸಿಮಣಿ ಕೊರಳಿಗೆ ಭೂಷಣ  
ರಂಗವಿರಲ ನಿಷ್ಠಾನಾಮ ಅತಿಭೂಷಣ

## ೪೧

ಅಪಾವೇರಿ

೫

ಮಧ್ಯಾಂತಗ್ರಹ ಶ್ರೀನಿವಾಸ ಕಾಯೋ

ಸಾಕಾರ ಸರ್ವ ಧೂರೀ ಸ್ವಾಮೀ  
ತೋಕ ನಾಯಕನೆ ಉದಾರೀ  
ಭೂಕಾಂತ ಭವಭಯ ಹಾರೀ ಜಗ  
ದೇಕನ ಪರ ಉಪಕಾರೀ  
ನಾ ಕರ ಮುಗಿವೆ ಕೃಪಾಕರ ಮೂತ್ತಿ ಇ  
ನ್ನುಕೆ ನಿರ್ದ ಯಮಾಡಿ ನೀಕರಿಸುವಿ ಎನ್ನ  
ಘಾಕು ನಿನಗೆ ಪರಾಕು ಪೇಶುವ  
ದ್ವಾರಕ ಭಕುತರ ಘಾಕಲರಿಯೆ  
ಘಾಕು ಭವಸುಖಿವೇಕಪರಿಯಲೀ  
ಬೇಕು ಪಾಲಿಸು ಯೇಕ ಭಕುತ್ತಿಯ

ಧರೆಗ ವ್ಯಕುಂಠದ ಪರಿಯೇ ತೋರ  
ಮರೆವ ಮಹಾತ್ಮೆ ಶ್ರೀ ದರಿಯೇ  
ಸರಿ ಸಿನಗಿದು ಮೂಸ ಪರಿಯೇ ಭಾಗ್ಯ  
ಮುರಯಾದ ಮರೆತಿ ಸೇ ಧೂರೆಯೇ  
ಶೀರಿಯೇ ಮಂಟರಂಗಾಗಿ ಪರಿಪರ ರೂಪಾದ  
ಕರವ ಜೋಡಿಸಿ ಉಪಚರಿಯ ಮಾಡಲು ಇತ್ತ  
ಸರಸಿಜೋಡ್ಯವ ಗರುಡ ನರಹರ  
ಸುರಪ್ತ ಮುಖಿ ದಿವೀಜರು ಪರಾಕೆನೆ  
ಪರಮ ಪದ ಸಂಪದವಿದಲ್ಲಿದೆ  
ಶೀರಿಯ ಭಾಗ್ಯದಿ ಪರವ ನಿನಗೇ

ಮಣಿಮಯ ಬಿಜಿತ ಕೀರೀಟಾ ಸಾರೆ .  
ಅನುವಾದ ಸಾಮ ಲಲಾಟಾ  
ಮಿನುಗುವ ನಗೆವಾರಿಸೋಟಾ ದಿನ  
ಮಣಿ ಕರ್ನ ಕುಂಡಲ ಮಾಟಾ  
ಭಾಸ ತಂಡೆ ಚಕ್ರ ಭೂಷಣ ಶ್ರೀಮತ್ತಾಂಕ ತೋ  
ಭಾಸ ಕಾಂಪ್ಯುಭ ಮಣಿಗ್ರಾಹಾರ ಶ್ರಂಗಾರ

ನಿಗಮ ಗೋಚರ ನಿತ್ಯಮೋದಾ ವಾದ  
 ರುಗಿ ರುಗಿಸುವ ದಿವ್ಯ ಪಾದ  
 ಯುಗಳಾರಾಧನಿ ಪರತಾದಾವರಿಗೆ  
 ಅಗಣತ ಸುಖವಿಽವ ತ್ರೀದಾ  
 ಗಗನ ಭೂಮಿಪ ಗತಿಪ್ರದ ದಶರಥ ಪಂಚ  
 ಮೋಗನಾದಿ ಭುವನದೊಳಳುಗ ಮೊದಲಾದ  
 ಜಗದಿ ಬಹು ತಪಸಿಗಳ ಭಾವದಿ  
 ಶಿಗದೆ ಮೋಹಾದಿಗಳ ಪಾಶಕೆ  
 ಮುಗಿದು ಕರಗಳ ಪೋಗಳುವರಿಗೆ  
 ಒಗೆಬಗೆಯ ಕಾಮಗಳ ಹರಿಸಿದ

ಸ್ವಾಮಿ ಪೃಷ್ಟರಿಣೆ ನಿವಾಸಾ ನಾದ  
 ಕಾಮಿತಪ್ರದನೆ ಲಕ್ಷ್ಮೀ ಇಂ  
 ಧೀಮಂತಮಣ ದೀನ ಪೋಷಾ ಯನ್ನ  
 ಯಾ ಮರೆಯದಿರು ನಿನ್ನ ದಾಸಾ  
 ಸಾಮಗಾಯನಲೋಲ ಸತತ ಸದ್ಗುಣ ತೀಲ  
 ಸಾಮಜವರದ ಮಹಾಮಹಿಮನೆ ಸಾರ್ವ  
 ಭೌಮ ಭವ್ಯ ತ್ರಿಧಾಮ ಸಂತರ ಪ್ರೇಮ  
 ಪೂರಣಕಾಮ ದಿವಿಜ ಲ  
 ಲಾಪು ಭೂಧರ ಚಾಸ್ಪತಲ ಯಾಪು  
 ಯಾಮಕೆ ಯೆನ್ನ ಪಾಲಿಸೋ

೬೨

ರೇಗುಪ್ತಿ

ಅರೆರು

ಮಸ್ಸುಷ್ಮೆ ತ್ರೀ ಪಂಕಟೀತ ಮಂಜುಗುಣೆ ಪ್ರರವಾಸ

ಸಸ್ಮತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ

ಶ್ರೀ ಸತಿಯ ಪ್ರಾಣೋತ್ತ ಶ್ರೀ ಶ್ರೀನಿವಾಸ

ವಾರಿಧಿಯೊಳಗಾಡಿದೆ ಗಿರಿಯ ಬೆನ್ನುಲೇತ್ತಿದೆ  
ಭಾರವಹ ಧರೆಯ ತಂದೆ ದೈತ್ಯನ ಕೊಂದೆ  
ದುರುಳ ಬಲಿಯನು ಮೆಟ್ಟಿ ದೈತ್ಯ ನೃಪರನೆ ಕುಟ್ಟಿ  
ತರುಣೆಗಭಯವನಿತ್ತೆ ತರುವ ಕಿತ್ತೆ

ಪುರದ ನಾರಿಯರನು ಪಂಥದಿ ಗೆಲಿದೆ ನೀನು  
ವರ ಕಲ್ಯಾಯಾಗಿ ತುರುಗವನೇರಿ ಮೆರಿದೆ  
ವರದ ಪ್ರಸನ್ನ ಹಯವದನ ವೆಂಕಟರಾಯ  
ಪೂರೆಯೋ ಎಂದೆಂದೂ ಎನ್ನ ಪುರಷರನ್ನ

## ೬೩

ಮನುಷ್ಯನಾದ ಘಲವೇನು  
ಶ್ರೀನಿವಾಸನ ಕಂಡು ಸುಖಿಯಾಗದನಕಾ

ಭಾನು ಉದಿಸದ ಮುನ್ನ ಸ್ವಾಮಿಪುಷ್ಟರಣೆಯಲ್ಲಿ  
ಸ್ವಾನ ಸಂಧ್ಯಾನ ಜಪಗಳನೆ ಮಾಡಿ  
ಸಾನುರಾಗದಲ್ಲಿ ಶ್ರೀವರಹಗೆ ನಮಿಶಿ  
ತಾನಖಿಳ ಪುಣ್ಯವನು ಸೂರೆಗೊಳಿದನಕಾ

ಹಸ್ತದಲ್ಲಿ ವೈಕುಂಠವೆಂದು ತೋರುವ ವಿಮಾ -  
ನಸ್ಥಾಭ್ಯುತನ ಕರ್ಮಗುಣ ನಾಮವ  
ಸ್ವಸ್ಥ ಮತಿಯಾಗಿ ಕೊಂಡಾಡಿ ಕುಣೀದಾಡಿ ತಾ  
ವಿಸ್ತರದ ಕೃವಲ್ಯೈ ಪಡೆಯದನಕಾ

ತುಳಸಿಬಹ್ರಕ ಪೂಜ್ಯ ಆ ಮಹಾ ಪ್ರಸಾದವನು  
ಅಲಸದೆ ಸೇವಿಸಿ ಕ್ರಾಂತಿನಾಗಿ

## ಮೋಹನ

ಮೂರುನಾಮಗಳ ಧರಿಸಿದ ಕಾರಣವೇನು

ಸಾರಿ ಪೇಳೆಲ್ಲೊ ಈಗಲೇ

ಶ್ರೀರಮಾಪತ್ರಿ ಶ್ರೀನಿವಾಸ ವೆಂಕಟರಮಣ

ಯಾರು ಇಟ್ಟರ್ಲೋ ನಿನಗೆ ಮೂರು ನಾಮಗಳ

ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು

ಶುದ್ಧ ಪಾದಕೆ ಎರಗಿ ಕರವ ಮುಗಿದು

ಎದ್ದು ಸೋಡಲು ನಿನ್ನ ಪಣೆಯೋಣಿಪರಿ ಇರಲು

ಮಧ್ವಮತದ ದೈವವೆಂದು ನಿನ್ನ ಕರೆಯುವರೆ

ಸಾಲದೆ ನಿನ್ನ ಸೌಂದರ್ಯಕ್ಕೆ ಒಂದು ತಿಲಕ

ಪಾಲಸಾಗರಶಾಯಿ ಚೆಲುವಮೂತಿ

ಕಾಲಕಾಲಕೆ ಬರುವ ಭಕುತ್ಜನಗಳ ವೃಂದ

ದೃಷ್ಟಿ ತಾಕುವುದೆಂಬ ತೋರುವ ಬಗೆಯೋ

ಮೂರು ಲೋಕಗಳಿಹವು ಮೂರು ರೂಪನ ನಾನು

ಮೂರು ಮಾಳ್ಣಿನು ಜಗವ ಮೂರುಗುಣದಿ

ಮೂರು ತಾಪವ ಗೆದ್ದು ಮಾರ್ಗದಿ ಭಜಿಸೆ

ಪಾರುಮಾಡುವನೆಂದು ತೋರುವ ಬಗೆಯೋ

ಮೂರೆರಡು ಎರಡೊಂದು ಇಂದಿಯ ವರ್ಚನೆಸಲು

ತೋರುವನು ನಿಜರೂಪ ಭಕ್ತನೆಂದು

ಸಾರುತಿದ್ದರು ವಾಯು ಅರಿಯದೆ ಭಜಿಸಿದಗೆ

ಮೂರು ನಾಮಗಳೇ ಗತಿ ಎನುವ ಬಗೆಯೋ

ಶ್ರೀತೋಲಕಷ್ಣ ಸೋಪಾಲವಿಶಲ ನಿನ್ನ

## ಪೂರ್ವ

ಯಾಕೆ ನಿನ್ನ ಮನಕೆ ಬಾರೆನೊ ತ್ರೀವೇಂಕಟೇಶ  
 ಯಾಕೆ ನಿನ್ನ ಮನಕೆ ಬಾರೆ ಸಾಕೊ ನಿನ ಧ್ವರಿಯತನ  
 ಕಾಕುಜನರ ಕಾಯ್ದು ಎನ್ನ ಸಾಕದಿರುವದೇನು ನ್ಯಾಯ  
 ನಿನ್ನನೊದ್ದ ದ್ವಿಜನ ನೀನು ಮನ್ನಿಸಿ ಜಗದೂಳಗವನ  
 ಘನ್ನನೆನಿಸಿ ಪೂರೆದು ಎನ್ನ ಒಡಿಸೋದು ನ್ಯಾಯವೇ  
 ನೀಚತರ ಕಿರಾತನಷ ಮೋಚನ ಮಾಡಿ ಪೂರೆದಿ  
 ನಾಚಿಕೆಲ್ಲದೆಂಜಲ್ಲಿ ಯಾಚಿಸಿ ತಿಂದ್ರುಲ್ಲ  
 ಹೊಟ್ಟಿಗರನಷಲ್ಲದಿರುವೋ ನಷ್ಟದಾರಿದ್ರ್ಯ ದ್ವಿಜನ  
 ಮುಷ್ಟಿಯವಲಕ್ಕಿ ತಿಂದು ಅಷ್ಟುಪ್ರಯು ಕೊಟ್ಟಿಯಲ್ಲ  
 ಶಕ್ತಾದಿ ಸುರವಂದ್ಯ ತ್ರಿಪಕ್ತಮನೆನಿಸಿ ತ್ರೀ  
 ವಕ್ತ್ರ ಗಂಥಕ ಒಲಿದು ಕುಬ್ಜೀಯ ಆಕೃತದಲೀ ಚರೆತಿಯಲ್ಲ  
 ಕನ್ನಹಾಲುಗಳ್ಳನೆಂದು ನಿನ್ನ ಒರಳಿಗೆ ಕಟ್ಟಲಾಗ  
 ಉನ್ನತಾದ ಸುಖವಿತ್ತು ಬೆನ್ನನಾಗಿ ನಡೆದಿಯಲ್ಲಿ  
 ಇಷ್ಟು ಜನರು ನಿನ್ನ ದಿವ್ಯ ಪೂಟಪುಕ್ಕಳೇನೊ ನಾ  
 ಬಿಟ್ಟತನಯನೆಂದು ಕರುಣಾ ಧೃಷ್ಟಿಯಿಂದ ಪೂರೆಯವಲ್ಲಾ  
 ದಾತಗುರುಜಗನ್ನಾಧವಿತಲ ನೀನು  
 ಪಾತಕ ಜನರ ಪೂರೆದ ರೀತಿ ಏನು ನ್ಯಾಯವೋ

## ಇಂ

## ಪೂರ್ವ

ವನದಿ ಬಂದಾಗ ಚೋರೆಬನದಲ್ಲಿಯ ಶಬರಿಯಂಜಲು  
ತಿನಿಸಿದ ತೆರನಾ ತಿನಿಸಲಿಲ್ಲವೋ ಹೇ ವೆಂಕಟೇಶ

ತೊಂಡಪಾಥ್ರ ರಣದಿ ತನ್ನ ಬಂಡಿಚೋವನ ಮಾಡಿದಂತೆ  
ಭಂಡಿ ಹೂಡಿ ಎಂದು ನಡೆಸಲಿಲ್ಲವೋ ಹೇ ವೆಂಕಟೇಶ

ದಿಟ್ಟಗುರುವಿನ ಮನಿಗೆ ಕಟ್ಟಗೇ ಹೂರಿಸಿದಂತೆ  
ಕಟ್ಟಗೆಯ ಹೂರಿಸಲಿಲ್ಲವೋ ಹೇ ವೆಂಕಟೇಶ

ಕೆಟ್ಟಕಾರ್ಯ ಮಾಡಿದವರು ಇಷ್ಟರೇ ಸರಿ ನಿನಗೆ ನಾನು  
ಕೆಟ್ಟಕಾರ್ಯ ಮಾಡಲಿಲ್ಲವೋ ಹೇ ವೆಂಕಟೇಶ

ದುಷ್ಪಸೆಂದು ಜನರು ನಿನ್ನ ಮುಟ್ಟಲಂಜಿ ದೂರಪೋಗೆ  
ಮುಟ್ಟನಿನ್ನ ಭಜಿಸಿದ ಫಲಪೇಸೋ ಹೇ ವೆಂಕಟೇಶ

ದಾತ ಶ್ರೀ ಗುರುಜಗನ್ನಾಥಮಿಶ್ರಲನೆಂದು ನಾ  
ಪ್ರೀತಮನದಿ ಬಂದನೋ ವೆಂಕಟೇಶ

## ೬೨

### ನಾದನಾಮಕ್ತಿಯ

ರಂಗನ ಸೋಡಿರೆ ರಾಜಕುವರ ನರ

ಸಿಂಗದೇವ ನಮ್ಮ ದೇವಕಿ ಸುತನ

ಹಮೈನ ತಾಯಿತ ತೋಳ ಬಾಪುರಿಯೋ  
ಫಮೈನೆ ಫಲ್ಲೆಂಬ ಗೆಜ್ಜೆಯ ಧ್ವನಿಯೋ  
ಸುಮೈಹಿಮನ ಕಿವಿಯಲ್ಲಿ ಚೌಕುಲಿಯೋ  
ತಮ್ಮರಾಯನಿಟ್ಟ ಸೂಬಗಿನ ಬಗರ್ಯೋ

ಶುಕ್ಕರವಾರದ ಪೂಜೆಗೊಂಬುವನ  
ಸಕ್ಕರೆ ಪಾಲ್ ಮೋಸರು ಬೆಣ್ಣೆ ಮೆಲ್ಲುವನ  
ಫಾಕನೆ ಹಾಗರಿಗೆ ಇನ್ನಾತ್ಮಿಕವನ

ಈ ಪ್ರಸಂಗದಲ್ಲಿ ನೂಡಿ  
ಶ್ರೀಪತಿ ಪುರಂದರವಿರಲನ ಪಾಡಿ

## ೯೮

### ಘರಚು

ರಕ್ಷಣೆ ವೆಂಕಟಗಿರಿಯಾಜ ರವಿಶತತೇಜ  
ಅಶ್ರೀತಕಲ್ಪಭೂಜ

### ಶ್ಲೋಕ :

ಶ್ರೀಮಾನ್ಯೇಷಧರಾಧರಾಧಿಪ ಸದಾ ಶ್ರೀಮಾನ್ಸಸೌಜಿ  
ಶ್ರೀಮಾಯಾಜಯಶಾಂತಿಕಾಂತಸ್ವರತಾ ಶ್ರೀವಿಷ್ಣು ಸಿ  
ಶ್ರೀಮತ್ತದೃಜಪಾರ್ವತೀಶವಿನುತ್ತಾ ಶ್ರೀಪಾದಪದ್ಮದಾಢಿ  
ಸ್ವಾಮಿನಾ ದೇಹಿ ಸದಾ ತ್ವದೀಯ ಭಜನಂ ಶ್ರೀಕಾಂತ

### ಪದ :

ಹಾಟಕಮುಖಿ ಸರಿತ್ತೀರ ಕೃತಮಂದಿರ ವೈಕುಂಠಾಗಾ  
ಕೋಟಿಮನ್ಯಧ ಚಂದ್ರಭಾಸ್ವರ ದ್ಯುತಿತಿರಸ್ವಾರ ಶ್ರಿತ ಮೇ  
ಕೂಟಸ್ಥ ಅಖಿಳ ಲೋಕಾಧಾರ ಸಂತತ ಪರಾತ್ಮರ ಮನ್ಸ  
ಕೃಟಭಮುಖ ಶಿಳಜಲಧರ ಚಂಡಸಮೀರದೀನಜನವಾ

### ಶ್ಲೋಕ :

ದೇಶಾಕಾಲ ಗುಣಾ ಅತೀತ ಅನಫೂ ದೇವೆಂದ್ರ ಸಂಸ್  
ದಾಶಾಹಾ ದಶರೂಪರೂಪ ಅಚ್ಚತಾ ದಾಮೋದರಾ  
ಕಾಶೀಜಾಧವಚಿಚ್ಚೆಕೋರ ಉಡುಪಾ ಕಾಳಿಫಣಾಮು  
ಶ್ರೀಶಾಗೀತ ಅಹಿಶ ಶಂಶವಿನುತ್ತಾ ಶ್ರೀವಿಷ್ಣು ಸರ್ವ

### ಪದ :

ವಟುವೇಷ ಧರಿಸಿ ವಿಪ್ರರ ವೃಂದಾ ವಂಚಿಸಿ ನಿಂದಾ ಸ

ಶೈಲ್ಕೇ :

ನಿತ್ಯಾನಂದಮಹೋದಧೇ ನಿರುಪಮಾ ನಿದೋಂಷ ಜ್ಞಾನಾತ್ಮಕಾ  
ಸತ್ಯವಲ್ಲಭ ಸಾತ್ವತಾಂ ಕುಲಪತೇ ಸಾಯುಜ್ಯ ಸಾರೂಪ್ಯದಾ  
ಸೂತ್ರಧಾರಕ ಹೃದ್ಯಹಾಲಯ ಸದಾ ಸೂಷುಪ್ತಿ ಜಾಗ್ರತ್ತದಾ  
ಸತ್ಯೈಶಯ್ಯಬಲಾದಿ ಸರ್ವಭರಿತಾ ಸರ್ವಾಪರೋಕ್ಷೀ ಸದಾ

ಪದ :

ವರಾಭಯ ಚಕ್ರದರಧರ ಚತುಷ್ಪಯಕರ ಉರಹಿನ ವಿಸ್ತಾರ  
ಸರಿಗೆ ಪದಕಪ್ರೋಪ್ಯ ಕಂಧರ ಕರ ಸಿಂಧೂರ ಕರಪ್ರೋಲ್ಪ ಕೇಯೂರ  
ಬೆರಳಲ್ಲಿ ಮಾಣಿಕ್ಯದುಂಗುರ ತೋಳಬಂಧುರ ಶಾಲಿಗ್ರಾಮದ ಹಾರ  
ಸಿರಿವತ್ಸಂಕಿರನಾಭಿ ಗಂಭೀರ ಜಗದೋದ್ಧರ ಸರ್ವಭುವನಾಧಾರ

ಶೈಲ್ಕೇ :

ಲಕ್ಷ್ಮೀವಕ್ಷಸುಕುಂಕುಮಾಂಕಿತಪದಾ ಲಕ್ಷ್ಮೀವಿಲಾಸಾಸ್ವದಾ  
ಲಕ್ಷ್ಮೀ ಬಾಹುಲತಾಶ್ರಯಾ ಭುಜಯುಗಾ ಲಕ್ಷ್ಮೀಸದಾಲೀಂಗಿತಾ  
ಲಕ್ಷ್ಮೀ ಅಕ್ಷಸುಪದ್ಮಪದ್ಮನಿಷಿಯಾ ಲಕ್ಷ್ಮೀಮನೋನಾಯಕಾ  
ಲಕ್ಷ್ಮೀಚಿತ್ತಚಕೋರಪೂರ್ಣ ಉಡುಪಾ ಲಕ್ಷ್ಮೀಶ ತ್ವಂ ಪಾಹಿ ಮಾಂ

ಪದ :

ಸುಖಿಮಯ ಮೀನ ಮಂದರಧರ ಧರಾಮನೋಹರ  
ನರಮೃಗಾಕಾರ ನಖದಿಂದ ಬ್ರಹ್ಮಾಂಡ ಖಿರ್ಪಾರ ಭೇದಿಸಿದ ಧೀರ  
ರಾಜ ಕುಲ ಘನ ಈರ ಮಾಲಿವ ಕಾಯ್ದ ಮಹ ನೃಪವರ  
ಗೋಪೀಜನಜಾರ ನಾನಾ ಲೀಲಾವತಾರ ಮುಖಿಜವರದ ಮುಪ್ಪರಹರ  
ನುತಮುನಿವರ ಕಲ್ಪಿ ದೀನಮಂದಾರ

ಶೈಲ್ಕೇ :

ಸಟೆಯಿಲ್ಲದಲೆ ನಿನ್ನ ಪಾದವ ಭಜಿಪರ ಭವ ಸಿಂಧುವಿನ  
ಕಟಿಯಲ್ಲಿ ಕರವಿಟ್ಟು ತೋರುವ ಭಕ್ತಕ್ಕೆರವ ಸೊತ್ತೇಮ ಸೇ  
ತಟಿತಕೋಟಪ್ಪಬಾವವ ಧಿಕ್ಕರಿಸುವ ಮುದ್ದು ಮಕುಟ ಇ  
ಸ್ಥಳತಹಾಟಕಮಣಿಕಟಕವ ಹಾರಪದಕವ ನಿಟ್ಟು ಮರೆತ

ಶೈಲೀಕ :

ನಾನಾಜನ್ಮದಿ ಕಾಯವಾಚಮನಸ್ಯಾ ಎನ್ನಿಂದಲೀ ಮಾಳಿ  
ಜ್ಞಾನಾಜ್ಞಾನಕೃತಾಶಿಳಕ್ಕಿಯಗಳಿಂ ನಿನ್ನನ್ನು ಪ್ರೀತ್ಯಾಗಲೀ  
ನಾನಾದ್ರವ್ಯದಿ ಕಾಯರೂಪಗುಣದೀ ಸರ್ವತ್ರ ಬೀಂಬ  
ಜ್ಞಾನಾಮಾತುರವಿತ್ತ ನೀನೆ ಪೂರ್ಯೋ ಪಾಣೀಶ ನಾ

ಪದ :

ವಿಶ್ವತೈಜಸ ಪೂರ್ಜತುಯಾರ್ಥಾತ್ಮಾ ಅಂತರಾತ್ಮಾ ಪರಮಾತ್ಮಾ  
ವಿಶ್ವತೋಮುಖಿ ಗುಣಗಣಭೌಮ ಸಂತತ ಸಾಮವಂಡ  
ವಿಶ್ವಾಂಬಕ ನಿಮಗ್ನಿಜುಸ್ಯಾಮ ಆಗಮಸೊತ್ತೇಮ ಪ್ರತಿಪಾ  
ರ್ಥಾಸದಿಂದಲೀ ತವನಾಮ ಭಜನೆಯ ಕಾಮ ಎನಗೀರ್ಣ

ಶೈಲೀಕ :

ಮಂದಾಹಾಸಮುಖೀಂದುಸಂದರುಶನಾದಿಂದಾಷ್ಟಬೆಂ  
ಬಂದೇ ವಂದನ ಮಾಡಲಾಕ್ಷಣ ಸುಶಿಂಬಂದೋಹ ಸಂ  
ನಿಂದೂ ಆಚ್ಚಿಸಿ ಸೊತ್ತೇತ್ರಮಾಳ್ಜನು ಮಹಾನಂದಾವನ  
ತಂದೇ ಸಿಸ್ಯಾಯ ಸುಂದರಾಂಷಿ, ಸತತಾ ಪ್ರೋಂದಪ್ಪುದೇ

ಪದ :

ಮಾಡಲರಿಯೆನು ಸಾಧನವನು ದುಷ್ಪಚಿತ್ತನು ಪಾಪಕವ  
ಬೇಡುವೆ ಬಹುವಿಧ ಸುಖಿವನು ಆಶಾಬಧ್ಯನು ಇದಕೇ  
ಬೇಡಿದುದ್ದಲ್ಲಿ ಶೊಡುವೆ ನೀನು ಎಂದು ಬಂದೆನು ಆಶಿ

## ಶೈಲ್ಕ :

ಅನ್ನಾವಾರ್ತೆಗೆ ಪ್ರೋಗಲೇಸದೆ ಮನ್ಮಾ ನಿನ್ನಂಫ್ರೆಯೋಳ್ಜ್ ನಿಲ್ಲಿಸುವು  
ನಿನ್ನಾವಾರ್ತೆಯ ಕೇಳಿಸ್ಯೆಯ ಕಿಪೆಗೇ ನಿನ್ನನ್ನು ಕೊಂಡಾಡಿಸುವೋ  
ನಿನ್ನ ಮೂರ್ತಿಯ ತೋರಿಸ್ಯೆಯ ಮನಕೇ ನಿನ್ನಚೆನೇ ಮಾಡಿಸುವು  
ನಿನ್ನಂತಾಗಲೀ ಸರ್ವ ಇಂದ್ರಿಯಗಳೂ ನಿನ್ನಭೂಷಣೋ ಕೂಡಿಸುವೋ

## ಪದ :

ಭಜಿಪ ಜನರ ಭಾಗ್ಯೋದಯ ಭಾಗವತದ್ವೀಂಬ ಮಭಗುಣಗಣನೀ  
ಷಜಯಾರಥಿ ವೀತಾಮಿಳ ಹೇಯ ವಿನಿಜ್ಞತಮಾಯ  
ಉಪಗೋಕ್ಣಾರಕ್ತೇಯ ತ್ರಿಜಗದಿಶನೇ ಅಪಾಕೃತ ಕಾಯ ಕಟಿಜನಗ್ರ  
ಪಂಕಟ ಗಿರಿರಾಯ ನಿಜ ಗುರುಗೋಪಾಲಪಿರಲಯ್ಯ

ನಮೋ ನಮೋ ಜೀಯ ಚೇಗ ಖಿಡಿಯೆನ್ನ ಕ್ಷೇಯ

## ೬೬

### ಭೃರವಿ

ರಕ್ಷಿಸು ಶ್ರೀತ ಶ್ರೀನಿವಾಸ

ರಕ್ಷಿಸು ಕಮಲಾಕ್ಷತ್ರಿಜಗಾ  
ದ್ವಾರ್ಕ ವಿಭಜನಲೀಕ್ಷ ಪಾಂಡವ  
ಪಕ್ಷ ಕರುಣಾಕರಾಕ್ಷದಲ್ಲಿ ನೀ  
ಕೃಷ್ಣಸುತ ಪೂರೆ ಪಕ್ಷಿವಾಹನ

ಕೊಂಡಮತಿಯಲ್ಲಿ ಕುಜನರ ಸೇರಿ  
ಸಂಚರಿಸುತಲ್ಲಿ ದೀನನಾದ  
ಪಂಚಶರಸ್ಯೈರ ಪಂಚಿಸುತ ಬಿಡೆ

ಕೆಟ್ಟಿ ಕಲ್ಲುಷದ ಕೂಪದಿ ಬಿದ್ದು  
 ದಿಟ್ಟಿ ನಿನ್ನಯ ಗುಟ್ಟಿ ತಿಳಿಯದೆ  
 ಹೊಟ್ಟೆಗೋಣುಗ ಕೆಟ್ಟಿ ಕುಜನರ  
 ತಟ್ಟನೆ ಕಾಲ್ಕಟ್ಟಿ ಬಹುಶ್ರಮ  
 ಪಟ್ಟು ನಾ ಕಂಗೆಟ್ಟೆ ಪ್ರತಿದಿನ

ಶ್ರೀ ಕಮಲೇಶ ಹೃತ್ಪದ್ಮದಿನೇಶ  
 ಪ್ರಕಾಶ ಬೇಗನೆಬಂದು  
 ಯಾಕೆ ತಡ ಎನ್ನ ವಾಕು ಲಾಲಿಸಿ  
 ಜೋಕೆಯಿಂದಲೀ ನೀ ಕರವ ಹಿಡಿ  
 ದಾ ಕುಚೇಲನ ಸಾಕಿದ ಪರಿ  
 ಶ್ರೀಕರ ಜಗನ್ನಾಥವಿಲಲ

೧೦೦

### ಅನಂದಭ್ರರವಿ

ಲಾಲಿ ಪಾವನಚರಣ ಲಾಲಿ ಅಫ್ಹರರಣ  
 ಲಾಲಿ ವೆಂಕಟರಮಣ ಲಲಿತ ಕಲ್ಯಾಣ

ವನಜಾಕ್ಷ್ಮಾಧವ ವಸುದೇವ ತನಯ  
 ಸನಕಾದಿ ಮುನಿವಂದ್ಯ ಸಾಧುಜನಪಿಯ  
 ಇನಕೋಟಿ ಶತತೇಜ ಮುನಿಕಲ್ಪಭೂಜ  
 ಕನಕಾದ್ರಿನಿಲಯ ವೆಂಕಟರಾಯ ಜೀಯ

ಜಗದೇಕನಾಯಕ ಜಲಜದಳನೇತ್ರ  
 ಖಿಗರಾಜವಾಹನ ಕಲ್ಯಾಣ ಚರಿತ  
 ಸಗರತನಯಾಚರಿತ ಸನಕಾದಿ ವಿನುತೆ  
 ರಘುವಂಶ ಕುಲತೀಲಕ ರಮಣೇಯಗಾತ್ರ

ನಂದಗೋವಿಂದ ಮುಚುಕುಂದನುತ್ಸಾರ

ಪಕ್ಷಿವಾಹನ ವಿಷ್ಣು ಪಾಹಿ ಪರಮೇಶ  
ರಕ್ಷಕೌಸ್ತುಭಭೂಷ ವೈಕುಂಠವಾಸ  
ಅಕ್ಷಯ ಘಲದಾತ ಅಶೀಳ ಲೋಕೇಶ  
ಲಕ್ಷ್ಮಣ ಪರಿಪೂರ್ಣ ಲಕ್ಷ್ಮಿಪೂರ್ಣೇಶ

ನರಮೃಗಾಕಾರಿ ಹಿರಣ್ಯಕವೇರಿ  
ಕರಿರಾಜ ರಕ್ಷಕ ಕಾರುಣ್ಯ ಮೂತ್ರಿ  
ಹರಿ ಆದಿಕೇಶವ ಗುರು ಆಪ್ರಮೇಯ  
ಸಿರಿಧರ ಶೇಷಗಿರಿ ವರ ತಿಮ್ಮಿರಾಯ

೧೦೧

ವಂಚನೆಲ್ಲಿಹ್ಯದಯ್ಯ ವೈಕುಂಠಪತಿ  
ಗೊಂಚನೆಲ್ಲಿಹ್ಯದಯ್ಯ  
ವಂಚನೆಲ್ಲಿಹ್ಯದು ವಿರಿಂಚಿತಾತನಿಗೆ  
ಕಿಂಚಿತ್ತುಧ್ಯಾನಕ್ಕಾಗೊಂಚನಿಲ್ಲದೆ ಬಂದ

ಚರಣದಾಸರೆಂದು ಪಾಂಡವರ  
ತುರಗಕಾಯ್ದ ನಿಂದು  
ನರಗಿಬೆಂಬಲನಾಗಿ ತಿರುಗಿದ ಧುರದಲಿ  
ಜರ ಮರೆಯಾಗದೆ ಪರಮಕರುಣಾಕರ

ಜಾಗುಮಾಡದಲಿವ ಭಕ್ತರ  
ಯೋಗಕ್ಕೇಮು ತಿಳಿವ  
ನೀಗದಂಥ ಮಹಭೋಗಭಾಗ್ಯವಿತ್ತ  
ಬಾಗಿಲ ಕಾಯ್ದನು ಸಾಗರನಿಲಯ  
ಜಾರನೆನಿಸಿಕೊಂಡ ಒಲಿದು  
ಚೋರನೆನಿಸಿಕೆರಂಡು

## ಧುವ

ವರಮಣಗಳ ಕೆತ್ತಿಸಿದ ಮುಕುಟದ ಹಾರು  
 ತಿರುಮಲಗಿರಿಯ ತಿಮ್ಮಾರಾಯನ ಕಂಡನಾ  
 ಪರೆಯಸ್ತಾಸಲ ತಿಲಕದ ದಿವ್ಯ ಮಥುಕರ  
 ಕುರುಕು ಭೂಲತ್ತಯ ಶ್ರೀಕಾರದ ಕಣ್ಣಾಯಗಳ  
 ಶರ್ಚಿದ ಆರು ಕಮಲದ ತರಳಾಯನವ  
 ವರದಾತಪಂಕ್ತಿ ಎಸೆವ ಅಧರ ಚುಬುಕಾಗ್ರ  
 ಸ್ಥಾಪಿತ ಕಂಬು ಕಂತತ್ತಿರೇಷ್ಯ ಜತುಭೂಜ  
 ಅರಿಶಂವಿ ಕಟ ತೂಳಭಾಭಯಹಸ್ತವ ಕಂಡ  
 ತರಣೀಯನವತಕೆರಣ ಜಾನುಜಂಫೇಯ  
 ಕೆರುಗೆಜ್ಞ ಏರಡು ಪಾದಾಂಗುಳಿಯ ನತೆದ  
 ವರವಜ್ಞಾಂಕುಶ ದ್ವಾಜ ಉದ್ವಾಜ ರೇಣೀಯೀಂದ್ರೋಪ್ಯವ  
 ಜರಣ ಮಾಂದಳಿರ ಕಂಡ ಒಲಮೆಂದ  
 ಪರಮ ಪುರುಷ ಗುಣಾತ್ಮ ನೀಲಮೇಘಶಾಮ  
 ಶೀರಿಯರಸು ಪ್ರರಂದರವಿಶಲರಾಯನ ಕಂಡ

## ಅಟ್ಟ

ಆಂದುಗೆ ಕಡೆಯ ಪೆಂಡೆಯವು ಮರೆವ  
 ಹೊಂದಿದ ಕಾಂಚೀಧಾಮವ ನಾ ಕಂಡ  
 ಕಂಡು ಪೇಳಲೇನು ಜಾಂಬುನದ ಕಟ  
 ಪೂಂದಿದ ಚಿನ್ನದ ಸೂತ್ರವ ಕಂಡನಾ  
 ಕುಂದದ ಹೊಳ್ಳವ ಕೌಸ್ತುಭ ವೈಜಯಂತಿಯನ್ನ ಕಂಡೆ ನಾ  
 ಇಂದುಪನಂದದಿ ಮರೆವ ಕುಂಡಲ  
 ಬಂಧುರ ಮಹಿಮ ಬಾಹುಕೀರ್ತಿಯಾ –  
 ಸಂದರ್ಭ ಸಿರುಪಮ ತಿರುಪೆಂಗಳಪ್ಪು –  
 ರಂದರ ಪರಲರಾಯನ ಕಂಡನಾ

ಕುಮತಿ ರಕ್ಷಸರನು ಸೀಳಿ ಬಲಿಯ ಬೇಡಿದನೀತ  
ಜಮದಗ್ನಿ ಭವ ಪರಶುನಾಥನೀತ  
ಸುಮನಸೇಂದ್ರನ ತಮಾಭವ ಸಮನೀತ  
ಚಮತ್ವತ್ವಿಯಿಂದ ಮೂರೂರು ಗೆಲಿದವನೀತ  
ಅಮಲ ಕಲ್ಪಿ ಮೊದಲಾದ ಅಸಂತಾವತಾರನೀತ  
ಕಮಲೀಶ ಪುರಂದರವಿಶಲನೀತ

### ಅಟ್ಟಿ

ಮಡುವಿನೊಳಗೆ ಗುಜರಾಜನ ಕಾಯ್ದನೀತ  
ಮಡದಿ ದೈವದಿಯಭಿಮಾನ ರಕ್ಷಕನೀತ  
ಮಡುಕವಜಾಮೀಳನ ಪಾಠ ಪರಿಹರಿಸಿ  
ಕಡುಮೆಜ್ಜಿಧ್ರುವಗೆ ಉಸ್ನತ ಪದಮೆತ್ತನೀತ  
ಕಡಲರಂಮನಸೇತ ಕರುಣಾಂಖುಧಿಕುತ  
ಸಡಗರದ ಪುರಂದರಮಿಶಲಸೇತ

### ಅದಿ

ಶರಣು ಸಕಲ ಜಗತ್ತಾಲಕ ದೇವ  
ಶರಣುವಿರಿಂಬಣ್ಣದಿ ವಂದಿತ ಪಾದ  
ಶರಣು ಮುನಿಯೈತ್ತಾಮುದ ಚಂದ್ರ  
ಪರಿಪೂರ್ಣ ಗುಣನಿಧಿ ಪರಮಾನಂದ  
ಪೂರಂದರಮಿಶಲ ಪೂರ್ಣ ಕಾಮು

### ಜತೆ

ಧರಂಗಿದೇ ವೃಕುಂಠವೆಂದು ತೋರುವಹಸ್ತ  
ತಿರುವೆಂಗಳವ್ಯಾತ್ರೀ ಪುರಂದರಮಿಶಲ

ಮರುಳಾಟದಿ ತಾ ಪರವಶನಾಗುತ್ತಾ ಕೊರವಿ ವೇಷವ  
ಧರಿಸಿದಗೆ ಮಂಗಳಂ ಜಯಮಂಗಳಂ ಜಯಮಂಗಳಂ  
ಗಗನರಾಜನ ಪುರಕ್ಕೆ ಪೋದವಗೇ ಬಗೇ ಬಗೇ ನುಡಿಗಳ  
ನುಡಿದವಗೆ ಅಗವಾಸಿಗೆ ನಿನ್ನ ಮಗಳನು ಕೊಡುಯೆಂದು  
ಗಗನರಾಜನ ಸತಿಗ್ಗೇ ಲೋದವಗೆ ಮಂಗಳಂ ಜಯ ಮಂಗಳಂ

ತನ್ನ ಕೆಲಸ ತಾ ಮಾಡಿದವಗೆ ಇನ್ನೊಬ್ಬರ  
ಹೆಸರ್ಪೇಳವಗೆ ಮುನ್ನ ಮದುವೆ ನಿಶ್ಚಯವಾಗಿರಲು  
ತನ್ನ ಬಳಗ ಕರಸಿರುವವಗೆ

ಎತ್ತಿ ನಿಬ್ಬಣ ಹೊರಟವಗೆ ನಿತ್ಯತ್ಪತ್ತನಾಗಿರುವವಗೆ  
ಉತ್ತರಣೆಯ ವಾಗುರನುಂಡು  
ತೃಪ್ತವಾಗಿ ತೇಗಿರುವವಗೆ

ಒದಗಿ ಮುಹೂರ್ತಕ್ಕೆ ಬಂದವಗೆ ಸದಯ  
ಹೃದಯನಾಗಿರುವವಗೆ ಮುದದಿಂದಲೀ ಶ್ರೀ  
ಪದುಮಾವತಿಯಳ ಮದುವೆ ಮಾಡಿಕೊಂಡ ಮದುಮಗೆ  
ಕಾಂತೆಯಿಂದ ಸಹಿತಾದವಗೆ ಸಂತೋಷದಿ  
ಕುಲಿತಿರುವವಗೆ ಸತತ ಶ್ರೀಮದನಂತಾದಿ ಶೈಗೆ  
ಶಾಂತ ಮೂರುತ್ತಿ ಸರ್ವೋತ್ತಮಗೆ

೧೦೪

ಭೈರವ

ವಸುದೇವ ಅತಿಸುತ್ಪ ಜಮದಗ್ಗೆ ವಿಶಾಲಾ  
ದಶರಥ ಪರಾಶರ ಕರ್ಮ ಶುಭಾ  
ವಿಶಜ ಕರ್ಮಮನಾರಿ ಯಮಧರ್ಮ ರುಚಿ ವಿಷ್ಣು  
ಯಶ ಪಿಯವತ್ತ ಬಿಹ್ವದೇವ ಗುಂಹಾ

ಹಿತ ಶಾವಾದಿ ಮೇರು ಸಂಭೂತಿ ಸರಸ್ವತಿ  
 ಅಸುಣಿಪ ದೇವಹುತಿ ಆಂಬುಧರ ವೈದ್ಯತ  
 ಶಲ ಸುಕೃತ ಬ್ರಹ್ಮತಿ ವೀತಾಧ್ಯರು  
 ಸುಧಿಯೋಳಗೆ ಪಸು ಪುಣ್ಯ ಮಾಡಿದರೂ  
 ಓಸಲಾರರು ಮಹಾಜ್ಞಾನಿಗಳೂ  
 ಸಮಾ ದ್ಯುವಾವೆ ನಿನ್ನ ಪೊಲಿಸಿಕೊಂಡು ಬಿಡದೆ  
 ಶವು ಮಾಡಿಕೊಂಡರು ಆಡಿಸುತ್ತಾ  
 ಸಿವೆ ನೀರಡಿಕೆ ತೊರದು ತಲೆಕೆಳಗಾಗಿ ಬೇವ್ಯಾ  
 ಸಲೋಳು ಕುಲಿತು ತಪಿಸಿದ ಕಾಲಕ್ಕೂ  
 ಸಿಜನಾಭನೆ ನಿನ್ನ ಸುಖವು ಕಾಣಾರು ಎಲ್ಲ  
 ಸುಳೆಯಾದದೆಂತೂ ಇವರಿವರಿಗೆ  
 ಸಿಜಾಕ್ಕ ಲಕುಮಿ ನಿನ್ನ ಮಾತಿಗೆ ಮರುಳಾಗಿ ಮಾ  
 ಸದಲ್ಲಿ ಕಾಣಳು ಅರಸಿ ಅರಸಿ  
 ಶಿಕೋಟಿ ಲಾವಣ್ಯ ವಿಜಯವಿಶಲ ಶೇಷ  
 ಸುಮತಿಧರ ತಿರುವೆಂಗಳೇಶ

೮

### ಮಟ್ಟ

ಉಲರಾಮನು ನಿನಗೆ ಅಣ್ಣಾದನು ನೋಡಾ  
 ರಲ್ಲಿಣ ನಿನ್ನ ಸೂತನ ಮಾಡಿಕೊಂಡ  
 ಉಲದವರಾಗಿ ಯಾದವ ಜನರೆಲ್ಲ  
 ಕೆಲಿನಲಿದು ನಿನ್ನ ಕೂಡ ಉಂಡರಲ್ಲ  
 ಕೆಳಿಯರೆಂದನಿಸಿದ ಗೋಪಾಲಕರಂದು  
 ಉಲವು ಸೋಲಾಟಗಳು ನಿನ್ನನೊಡನಾಡಿದರು  
 ಇಳಿಯೋಳಗೆ ಇವರ ಸುಕೃತವೇನೆಂಬೆ  
 ಉಕಾಲ ಗುಣಸಿ ಎಣಕೆ ಮಾಡಿದರಾಗಿ  
 ಕೆಲಯಗಾಣುವರಾರು ನಿನ್ನ ಕಾಂಬುವದಕ್ಕೆ  
 ಪುಳಿವ ಮುಂಚಿಗೆ ನರನ ಪ್ರಯತ್ನಗಳುಂಟೆ  
 ಉಲಜನಾಭನೆ ನೀನೆ ಸ್ವಾಭಾವಿಕತನದಿ

ಗೋಪಿಕಾ ಸ್ತೀಯರು ಹದಿನಾರು ಸಾವಿರ  
 ಭೂಪಾಲಕರ ಮಕ್ಕಳು ಹಗಲಿರುತ್ತು  
 ಶ್ರೀಪತಿ ನಿನ್ಮಾಡನೆ ಸರದರಂದೂ ಬಿಡದೆ  
 ವ್ಯಾಪಾರದಲ್ಲಿ ಮನಸು ತೆಗೆಯದಲೆ  
 ಭೂಪ ಉಗ್ರೇಸನ ಸಮುಖಿನ್ನ ಮಾಡಿದ  
 ಅಪಾರಮಂಡಿಮು ಅಷುರೂಹವಂದ್ಯನೆ  
 ದೌರ್ಪದಿ ಸೂಲ್ಲಿಗೆ ನೀಪ್ತೋದದೆಂತೂ  
 ನಾ ಪೇಳಲಾಪೆನೂ ನಿನ್ನ ಕರುಣ  
 ರೂಪ ಓಣಾಳದ ಕುಬುಜಿ ನಿನ್ನ ರಮಿಸಿ  
 ತಾ ತ್ರಿಉತ್ತಿಯಾದ ಸುಡಿಪ್ರಾಂದುವದೆತ್ತು  
 ಪಾಪರಂಬಿತ ಪರಿಪೂರ್ಣ ಸುಖಾತ್ಮಕ  
 ಈಪರ್ವತ ಇದ್ದವರ ತಪಸಿಗೆ ಭಾಗ್ಯಪೇಸು  
 ಭಾಪ್ತರ ಇವಲಿಪರ ತಪಸಿಗೆ ಈ ಫಲವ  
 ಪ್ರಾಪ್ತಿತ್ವ ದೃಷ್ಟಿ ನೀನೆ ಬಲ್ಲಿ  
 ದೀಪಕ್ಕೆ ಸರ್ವ ಬ್ರಹ್ಮಾಂಡ ಕಾಣಿಸಿದಂತೆ  
 ನೀ ಪ್ರೇಮದಿಂದ ಮಚ್ಚಿದಿಯಲ್ಲಾದೆ  
 ಸುಪರ್ಣಗಿರಿರಾಯೊ ಪಿಜಾಯಪಿತಲ ಪಂಕ್ಕೆ  
 ತಾಪಸಿಗಳಿಗೆ ಮೃದ್ಮೋರದ ಧೂರಿಯೆ

### ಅಣ್ಣ

ಪಶುವಿಂದು ಗೋಪಾಲಕರು ನಂದವ್ಯಜ  
 ಪಸುಧಿ ಎಲ್ಲಾವೆ ಸುಸಾಧನಗ್ರೀದಿದರೂ  
 ಹಸುಗೂಸುಗಳಲ್ಲಾ ನಿನ್ನಂತೆ ಮಾತಾಡಿ  
 ಬೃತ್ತಿರೀತಿಗೆ ಒಂಬಾಟ ಕಲೀತರಲ್ಲೂ  
 ಪೂಸರು ಪಾಲು ತುಪ್ಪಾ ಬೆಣ್ಣೆ ತುಂಬಿದ ಭಾಂಡಾ  
 ಪ್ರಾಣಿಕೇಶಾ ನಿನ್ನ ಹಸ್ತಗಳ ಸ್ವರ್ಣ

ಬಸಿಜಸಂಭವನ ಲೋಕಕೆಂತದ್ವಿಕ ರಂ  
 ಜಿಸುವದು ನೀನವತಾರನಾಗೆ  
 ಬಸಸೀದ ಮಾತುಗಳಂತಿರಲಿ ಸರ್ವಕ್ಕೂ  
 ಯಶೋದಾ ದೇವಿ ನೊಂಟೀಯಂತೋ ಯಂತೂ  
 ದಶರಥ ಮೊದಲಾದ ಯಷಿಗಳಲ್ಲಿ ಜ  
 ನಿಸಿದ ಕಾಲಕೆ ದೇವಾ ನಿನ್ನ ಕೂಡಾಡಿದಾ  
 ಅಸುಗಳು ಏನು ಪುಣ್ಯ ಮಾಡಿದರೂ  
 ವೃಷಭಗಿರಿಯ ವಾಸ ವಿಜಯವಿಶಲ ವೆಂಕಟ  
 ಅಸಮ ದೈವವ ನಿನ್ನ ಕರುಣತನ ಎಂತೋ

### ಆದಿ

ಇದು ಎಂತಿರಲೀ ಇಂದಿನ ದಿನದಲ್ಲಿ  
 ಪದುಮನಾಭನೇ ಸಮ್ಮಾನವಾಗಿ  
 ಹೃದಯಾಕಾಶಾದಿ ನಿನ್ನ ಮೂರುತ್ತಿ ಇಟ್ಟು  
 ಒದಗಿ ಗಾಯನ ನೃತ್ಯ ನಾನಾಪರಿಸೇವೆ  
 ಮುದದಿಂದ ಮಾಡುವ ನಿಜಶರಣರ ಪುಣ್ಯ  
 ಉದಯಾಸ್ತಮಾನವು ಎಣಸೆವುಂಟೇ  
 ಇದೆ ಇದೆ ಸಿದ್ಧಪೂರ್ಕತಾದಿಯಗದಲ್ಲಿ  
 ಪದೋಪದಿಗೆ ತುಂಬಿಹರೂ ಇಲ್ಲಿ  
 ವಿಧುಮೋಗಾ ಇವರೆಲ್ಲ ನಾನಾ ತಪಸುಮಾಡಿ  
 ಚದುರಂತನದಿಂದ ಒಲಿಸಲಿಲ್ಲ  
 ಮದನ ಜನಕ ನೀನೆ ಅನುಕಂಪನಾಗಿ ವೋ  
 ಲಿದೆ ಯಲ್ಲದೆ ಮತ್ತೊಂದು ಇಲ್ಲಾ  
 ಉದಯಗಿರಿಯವಾಸ ವಿಜಯವಿಶಲ ವೆಂಕಟ  
 ಅದುಭೂತದೈವಾವೆ ಬಹುವಿಧ ಚರಿತಾ

## ಬ್ರಹ್ಮವಿ

ವಿಗ್ರಹವನೆ ನಿಲ್ಲಿಸೂ ವೆಂಕಟ ನಿನ್ನ  
ಗಗನಾಗ್ರಕ್ಷೇ ಬೆಳ್ಳದು ಗಂಗೆಯ ಪಡೆದ ನಿನ್ನ

ರನ್ನದ ಮುಕುಟ ಸುವರ್ಣ ಕುಂಡಲ ತೇಜ  
ಚನ್ನ ಗಂಡಸ್ಥಳದಿ ತೂಗಿ ಪೂಳಿವ ನಿನ್ನ

ಕೊರಳ ತ್ರಿರೇಖೆ ಕೇಯೂರ ಕೌಸ್ತುಭ ಹಾರ  
ಉರದಲ್ಲಿ ಸಿರವತ್ಸ್ವ ಧರಿಸಿ ಮರೆವ ನಿನ್ನ

ಹುಕ್ಕೀಯೋಳಗೆ ಅಕ್ಕಲೋಕವನಡಗಿಸಿ  
ಪ್ರಕ್ಕೆಯುಂದಲೆ ಸುರರ ರಕ್ಷಿಸಿ ನಗುವ ನಿನ್ನ

ನಖಿದೊಳನಂತ ಬ್ರಹ್ಮಾಂಡವನಡಗಿಸಿ  
ಮಕ್ಕಳಾಟಕೆಯಿಂದ ಮರಳು ಮಾಡುವ ನಿನ್ನ

ಉತ್ತರತ್ವ ಸ್ಥಿತಿಲಯ ಕಾರಣಕರ್ತ್ವ ಜಗ  
ತ್ವತ್ ವಿಜಯವಿಶ್ವಲ ವೆಂಕಟ ನಿನ್ನ

## ೧೦೬

### ಶಂಕರಾಭರಣ

ವೆಂಕಟಪತಿ ಶರಣು ಇಂದ್ರ

ವೆಂಕಟಪತಿ ಶರಣು

ಕಮಲಸಂಭವನುತ ಚರಣ ಶುಭ

ಕಮಲಾರಿಕುಲಾಭರಣ

ಕಮಲಸಖಿಸಂತಾರಣ ಕಿರಣ

ಕರುಣಸಂಪೂರಣ

ವರ್ಣಾಳಿಸುವುದು ಥಿದ್ದು

ಹರ ಸುರವರ ಸಮನಾಮ ಸಮೂ

ಶೇಷಗಿರಿಯ ತಟನಿಲಯ ಘಟ -

ಶೇಷ ಭೂಷಣ ಮಣಿ ವಲಿಯ

ಪ್ರಸನ್ನಂಕಟ ತಿರುಮಲೆಯೊಳಿಹ ಚೆಲುವಾ

ಸ್ವಸುಖಿಭೋತ್ತೇ ಭಕ್ತರಾಶ್ರಯ

೧೦೨

ಸೌರಾಷ್ಟ್ರ

ವಂಕಟರಮಣ ವೇದಾಂತ ನಿನ್ನಯ ಪಾದ

ಪಂಕಚ ಕಂಡಮೀಲ ಮಂಕು ಮಾನವರ ಬೇಡಿಸುವುದು ಬುಚಿತವಾ

ತಂತ್ರಿ ಚಕ್ರಂಕಿತನೆ

ಕ್ಷೀರಸಾಗರವ ಪೂಂದಿರ್ವಾವ ಮಧ್ಯಿಂದ

ನೀರಮಜ್ಜಿಗೆ ಕಾಣನ ಚಾರುಕಲ್ಪಾಕ್ಷದಿಯೊಳು ಕುಳಿತಿದ್ದು

ತೋರತಿಂತಿಣೇ ಬಯಕೆಯೇ

ಸಾರ ಭೂಪಾಲನ ಸೂನುವನಿಸಿಕೂಂಡು

ಸೂರೆಗೂಳಿನ ತಿರುಕೇ ನಾರಿ ಲಕ್ಷ್ಮೀಕಾಂತ ನಿನ್ನ ಪೂಂದಿರ್ವಾಗೆ

ದಾರಿದ್ರ್ಯದಟ್ಟಳಿಯೇ

ಸುರನದಿಯೊಳು ಮೀಂದು ಸುಖಿಯಾದ ಬಳಿಕಿನ್ನು

ದುರಿತಗಳಟ್ಟಳಿಯೇ ಪರಮಪುರುಷ ನಿನ್ನ ಪೂಂದಿದ್ದು ದಾಸಗೇ

ಅರಿಗಳ ಭೀತಿಯುಂಟೇ

ಗರುಡನ ಮಂತ್ರವ ಕಲಿತು ಜಬಿಸುವಗೆ

ಉರಗನ ಹಾವಳಿಯೇ ಹರಿಯಿಕ್ಕೆ ಪಕ್ಷದಿ ಮನ ಕಟ್ಟಿದಾತಗೆ

ಕರಿಗಳ ಭೀತಿಯುಂಟೇ

## ಶಂಕರಾಭರಣ

ವೇಂಕಟರಮಣನ ಬಾರ್ಹೊ ಶೇಷಾಚಲವಾಸನೆ ಬಾರ್ಹೊ  
ಪಂಕಜನಾಭ ಪರಮ ಪವಿತ್ರ ಶಂಕರಮಿತ್ರನೆ ಬಾರ್ಹೊ  
ಮುದ್ದು ಮುಖಿದ ಮಗುವೆ ನಿನಗೆ ಮುದ್ದು ಕೊಡುವೆನು  
ನಿರ್ದಯವೇಕೋ ನಿನ್ನೊಳಗೆ ನಾನು ಪೂಂದಿದ್ದೀನು ಬಾ

ಮಂದರಗಿರಿಯನ್ತಿದ್ದಾನಂದ ಮೂರ್ತಿಯೆ ಬಾರ್ಹೊ  
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ

ಕಾಮನಯ್ಯ ಕರುಣಾಳೊ ಶ್ವಾಮಲವರ್ಣನೆ ಬಾರ್ಹೊ  
ಕೋಮಲಾಂಗ ಶ್ರೀ ಪುರಂದರಪರಲನೆ ಸ್ವಾಮೀರಾಯನೆ

೧೦೯

## ಸಿಂಧುಭೈರವಿ

ವೇಂಕಟಾಚಲನಿಲಯಂ ವೈಕುಂಠಪುರವಾಸಂ  
ಪಂಕಜನೇತ್ರಂ ಪರಮಪವಿತ್ರಂ  
ಶಂಖಚಕ್ರಧರ ಚಿನ್ಮಯರೂಪಂ

ಅಂಬುಜೋದ್ವಿವ ವಿನುತಂ  
ಅಗಣತೆಗುಣನಾಮಂ  
ತುಂಬುರುನಾರದ ಗಾನವಿಲೋಲಂ  
ಅಂಬುಧಿಶಯನಂ ತತ್ತಾಭಿರಾಮಂ

ನೌಮಿ ಪಾಂಡವ ಪಕ್ಷಂ

ಎಂದು ವಾದ ವಾಸ್ತವ ಸಾರ್ಥಕ ನಿರ್ಣಯ  
ಮಹಿಳೆಗಳ ಮಹಿಳೆಗಳ ಪ್ರಾಣ ಪ್ರಾಣ  
ಮಹಿಳೆಗಳ ಮಹಿಳೆಗಳ ಪ್ರಾಣ ಪ್ರಾಣ

೧೧೦

ಮೂರ್ಖಾಳಿ

ರಘುಂಡ

ಪೆಂಕಟಾಚಲ ನಿಲಯಾ ಎನ್ನ ಒಡೆಯಾ

ಪೆಂಕಟಾಚಲ ನಿಲಯಾ ಪಥ್ಮಾತ್ಮಾ ಸಂತರೋಚೆಯಾ  
ಪಂಕಜಮುಶಿರಮಣ ಪಾವನ ಚರಣ

ಖದಯವಾಗದ ಮುನ್ನ ಉದರ ಪ್ರೋಷಣೆ ಚಿಂತೆ  
ಅದರ ಮೇಲೆ ಧಾನ್ಯಧನದ ಚಿಂತೆ  
ಮದನ ಯೌವನದ ಚಿಂತೆ ಮತ್ತು ಸತ್ಯದ ಚಿಂತೆ  
ಪ್ರದಯದಲ್ಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟು

ಮಂದಗಮನೆಯರಾಶೆ ಮೇದಿನಿ ಆಳುವ ಆಶೆ  
ನಂದನರ ಆಶೆ ನಾನಾ ಆಶೆಯು  
ಬಂಧು ಬಳಗದ ಆಶೆ ಭಾಗ್ಯವ್ಯಾಳ್ಳವನಾಶೆ  
ಒಂದು ದಿನ ನಿಮ್ಮ ಶೇಯನು ಮಾಡದಲೆ ಕೆಟ್ಟು

ಎದುರುಬುಲ್ಲವೆಂಬೊ ಗರ್ವ ಎದಿಯ ಬಿಗುವಿನಗರ್ವ  
ವದನ ನಿಷ್ಠುರ ಗರ್ವ ವಿದ್ಯಾ ಗರ್ವವು  
ಉದಧಿಶಯನ ನಿಮ್ಮ ವಿಜಯ ವಿಶಲರೇಯಾ  
ಮದಗರ್ವ ದಿಂದ ನಿನ್ನ ನೆನಹು ಮಾಡದೆ ಕೆಟ್ಟು

ನಿರ್ದಯನಲ್ಲ ಸಮುದ್ರತಯನ ಗೋ—  
ವರ್ಧನ ಗಿರಿಯನು ಉದ್ದರಿಸಿದ ಯದು—  
ವರ್ಧನ ದನುಜ ವಿಮರ್ಧನ ಲಕ್ಷ್ಮಿ ಜ—

ನಾರ್ತಾ ನಾರ್ತಾ ನಾರ್ತಾ ನಾರ್ತಾ

ಗರುಡವಾಹನ ಉರಗ ಪರಿಯೂಕೆ ನಿಷ್ಕಳಂಕ  
ಸರಿದೊರೆಗಳ ನಾನರಿಯೆಸು ವೆಂಕಟ  
ಗಿರಿಯಲ್ಲಿ ಇರುತ್ತಿಹ ಕರುಣೆಗಳರಸನೆ  
ಮರೆಯದೆ ಸಲಹೋ ಶರಣಾಗತರನು  
ಮರುತಾಂತರಗಳ ಸಿರಿವಿಚಯವಿಶಲಾ

೧೧೧

ಪೂರ್ವ

ವೆಂಕಟಾಚಲ ನಿವಾಸಾ—ಜಗದೀಶ  
ಸಂಕಟಾ ಹರಿಸೋ ಶ್ರೀಶಾ

ವಂಕಜಾಸನ ಪ್ರಮುಖ ಶಾಂಕಸುರವರ ಪೂಜಿತ  
ಅಕಳಂಕ ಮಹಿಮ ಖಗಾಂಕ ಚಕ್ರಗದಾ  
ಶಂಖ ಶ್ರೀಕರ ಕಂಜಧರ ಪಾಣೀ

ತೋಕನಾಥ ತೋಕಬಂಧು— ದಯಾಸಿಂಥು  
ಭಕುತರನಿಮಿತ್ತ ಬಂಧು— ಎಂದೆಂದೂ  
ಭಕುತರ ಬೆಂಬಲನು ಎಂದೂ— ಇಂತಂದು  
ಘಾಕಶಾಸನ ಪೂಜ್ಯ ಪಿನಾಕಿಪಿತ ಸುರಜ್ಯೇಷ್ಠ ವಂಧ್ಯ  
ವಿಕಮೇವ ನೀ ಕೃಬಿಡದೆ ಕರ್ಮ—  
ಘಾಕಮಾಡಿಸೋ— ಕಾಲನಾಮಕ

ಬಂಧಕಗಳತಂದೂಡ್ಯೋ— ಭಕುತರ ಮನ  
ಬಂದೂಂದುಪರಿ ದೃಢಮಾಡಿ— ಪರಿಯು ನೋಡಿ  
ಬಂದ ಬಂಧವ ಹರಿಸಿ— ಹೃದ್ವಾಸೀ  
ಬಿಂದುಮುಂದೂ ಕಾಣಿದ ಮಹ—  
ಆಂಧಕಾರಣ್ಯದಲ್ಲಿ ಸಲಹಿದೆ  
ಬಂಧಮೋಚಕನಮಹದೋ ಆನಾಥ—  
ಬಂಧು ವೀಕ್ಷಣೆ ವೇಣಿದೆ

ಪರಮಸಾಧನ ಕಾಣದೇ—ಪರಿಶಿಸುವೇ  
ನಿರುತ ಭವ ಸಂಹೋಲೆಯಾ ಕಡಿದು  
ಪೂರೆಯುವುದೋ ಶ್ರೀವೇಂಕಟೇಶನೆ  
ಸೃಂಪರಫು ಪರಿಹರಿಪ ಶ್ರೀ—  
ಉರಗಾದಿವಾಸವಿಶ್ರುಲ ಪ್ರಭೋ

೧೧೨

ಮಧ್ಯಮಾವತಿ

೫೬

ವಂಕಟಾಚಲವಾಸ | ವೇದಾಂತ ವೇದ್ಯಾ  
ತಂಕ ರಹಿತ ವೀಲಾಸಾ | ವಿಧಿಭವ ಸುರಾಚೀತ  
ವಂಕಜಾಂಭೀರ ಸುಪ್ರೋಷಾ | ಲಕ್ಷ್ಮೀನಿವಾಸಾ

ತಂಕಚಕ್ರ ವರಾಭಯಕರ ಶ | ತಾಂಕವದನ ಕಳಂಕ ರಹಿತನೆ  
ಕಿಂಕರನ ಅವಗುಣಗಳಿಂದ ದ | ಪಂಕಜ ಪರಿಪಾಲಕನೆ ಶ್ರೀ

ಶ್ರೀರಮಣ ಶೃಂಗಾರಾ | ಶುಭಗುಣಭರಿತ ಭವ  
ತಾರಕನೆ ತಾತ್ಮಾರಾ | ಮಾಡದಲೆ ತವ ಪರಿ  
ಚಾರಕರ ವಿಸ್ತಾರಾ | ಸೇವೆಯನು ಪಾಲಿಸೊ  
ವಾರ ವಾರಕ ಧೀರಾ | ದೇವಕಿ ಕುಮಾರಾ  
ತಾರತಮ್ಯನುಸಾರ ತತ್ವವಿ | ಚಾರದಿಂದಲಿ ವಿವಿಧ ಮೋಹದಿ  
ಪಾರಗಾಣಿಸೊ ಪಾಧ್ಯಸಾರಧಿ | ಭಾರ ನಿನ್ನದೊ ಭಕ್ತವತ್ಸಲ  
ಕೌರವಾಂತಕ ಕಾರುಣೀಕ ಪಂ | ಕೇರುಹೇಷ್ಠ ಪರಾವರಜ್ಞ ಮು  
ರಾರಿ ಮುಕ್ತ ವಿಹಾರ ಮನಿಪರಿ | ವಾರ ಮಾಮನೋಹಾರ ಮೂರುತಿ

ಶಾಟಕಾಂತಕ ರಾಮಾ | ತಡಮಾಡದಲೆ ಶಶಿ  
ಜೂಟನುಳುಹಿದ ಪ್ರೇಮಾ | ಭವ ಸಾಗರದೊಳು  
ಪಾಟುಬಡುವನೊ ಕಾಮಾ | ಹೊದಾಧಿಗಳ ಆ  
ರಾಟ ಮಗ್ಗಿಸೊ ಸೋಮಾ | ಸತ್ಯಲ ಲಲಾಮ

ಕ್ಷಾತ್ರಾಂತಹನುನುವೆಂದ ವಿ | ನಾಣ ಮುರುಗಿ ವಿಷು ಕುರಿಗೆ ೧

ಜನನಮರಣ ಏದೂರಾ | ಜಾನಕಿ ಮನೋಹರ  
ಪ್ರಣತಜನ ಮಂದಾರಾ | ಪ್ರಕೃತರಹಿತ ಚಿ  
ದ್ವಾನ ಶರೀರ ಅಪಾರಾ | ಕರ್ಮಗಳಿಗೊಟ್ಟಿಸಿ  
ದಣಿಸುವರೆ ಯದುವೀರಾ | ಪರತತ್ವಸಾರಾ  
ವನಜಜಾಂಡ ವರೂಧಬಿಳಿ ಸ | ಜ್ಞನ ಶಿರೋಮಣಿ ಸಾತ್ವತಾಂಪತ್ತಿ  
ಮಣಿದು ಚೇಡುವ ರೂಡೆಯ ಮದ್ಹೃದ್‌ ವನಜ ದಿನಮಣಿ ದಿತಿಸ  
ಜನುಮ ಜನ್ಮಾಜ್ಞಿತ ಕಲುಷ ಕಾ | ನನವ ಖಂಡಿಸೊ ವ್ಯಾಸವಿರಲ  
ಮನವಚನ ಕಾಯದಲಿ ನಮೀಸುವೆ | ಘನ ಮಹಿಮ ಗಜವರದ ಸುಂ

## ೧೧೩

### ತೋಡಿ

ವೆಂಕಟಾದಿ ವರದಾ  
ಶಂಕರನುತ ಪಾದಾ

ಶಂಖಾರಿಕರಾಹಿಪರಿ  
ಯಂಕ ಶಾಯಿ ಖದಾರಿ  
ಕಿಂಕರ ಕೋಶಾ ಸಂಕಟನಾಶಾ  
ಪಂಕಜ್ಜನಾಭಾಸಂಶ್ಯಾತರವಿಭಾ

ಗಜ ಬಂಧನ ನಿವಾರಿ  
ಕುಜ ಮಸ್ತಕ ವಿದಾರಿ  
ಅಜಮೇಕರಕ್ಕ ನಿಜಜನಪಕ್ಕ  
ಕುಜನ ವಿಶ್ವಾಂಬುಜಪತ್ರಾಕ್ಕ

ಕಂಸಮಧನಕಾರಿ  
ಹಂಸದೈಬಿಕ ವೃರೀ  
ಸಂಶಯಹರ ಗೋಪಾಂಸುಲಿಪಾಂಗ -

ಇಷಕ್ತತ ದಮಣೋಷಹರಣ  
ನಾಶೀಜ್ಞ ಭೋಕ್ತಾಗ್ರೇಸರ ಶಕ್ತಾ

ಬ್ರಹ್ಮಮಿ ತೀರ್ಥ ಕರ್ತೃ  
ಬ್ರಹ್ಮಮಿತ ಫಲದಾತಾ

ಬ್ರಹ್ಮಮಿ ಪ್ರಸನ್ನೇಂಕಟಾಮಲ ಮೂರ್ತಿ  
ಬ್ರಹ್ಮಮಿತ ಹೋಗುವೆ ಪ್ರೇಮದ ಪ್ರಭುವ

## ೧೪

ಂತುವರಾಳಿ

ಅಟ್ಟಿ

ಂಕಟೇಶ ಕಾಯೊ ಕಿಂಕರರವನೆಂದು

ಂಕಚಾನನ ಶಂಕರಾಚೀತ

ಂಖಿ ಚಕ್ರಗದಾಂಕಿತ

ಂಸುದೇವ ನೀನೆ ಶ್ರೀ ಸರಸಿಜಭವ

ೇಶ ಘಣಪ ಮಹೇಶವಾಸವರಾಶೆ ಪೂರ್ಣಸಿ

೨೧ಷಿಸುವ ಜಗದೀಶ ಜೀವನದ ವಾ

೨೨ಿಜಾತೆ ಪೂರ್ಣೇಶ ರವಿಸಂಕಾಶ ಕರಿವರಕ್ಕೇಶವ

ಬ್ರಹ್ಮಮಿತೀರ್ಥನಿವಾಸ ಸ್ವರಮಣ ಭಕ್ತತರ

ಬ್ರಹ್ಮಮಿತಪ್ರದ ಕೃರವದಳಶ್ಯಾಮ ಸುಂದರನೆ

೨೩ಮಶ್ಯಂಗಿವರಧಾಮ ದೀನಬಂಧೂಎ

೨೪ಮಸನ್ನತ ಸೋಮಧರ ಸುತ್ತಾಮಸುರಮುಖಸ್ತೋಮನೆ

೨೫ಗುಣಾತೀತ ನರಮೃಗರೂಪ ನಾ ನಿನ್ನ

೨೬ಗಳಬಲ್ಲಿನೆನಿಗಮವೇದ್ಯನೆ ಜಗನ್ನಾಥವಿಲಲ

೨೭ಗತಭೇದಶೂನ್ಯ ಮುಗಿವೆ ಕರಗಳ ಪನ್ನಗನಗಾಧಿಪ

೨೮ಗರೂಗುವ ನಗಮಾಗದ ಸೋಬಗಿನ ಸುಗುಣನೆ

## ೧೫

ಒಂದು ಪಾಠ ಮತ್ತು ಅಂತರಾಳ ವಿಷಯ

ಚಿತ್ತ ಚಂಚಲವ ಬಿಡಿಸೋ ಮತ್ತೆ ಕೊಡುವ ಬಿಡಿಸೋ  
ಭಾರಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ

ಸೃಷ್ಟಿ ಮೂರರೂಳಗೆ ನೀನೆ ಕಷ್ಟಬಡಿಸುವರೇನೋ  
ನಷ್ಟ ತನ್ನ ನೋಡಬೇಡೋ ದೃಷ್ಟಿಸಿ ನೋಡೋ ದಯಾಳೋ

ಭಾಳ ಅಪರಾಧಿ ನಾನು ನಿನ್ನ ಬಳಿಗೆ ಬಂದ ನಾನು  
ಬಲಿದು ಎನ್ನ ರಕ್ಷಿಸಯ್ಯ ಮೇಲುಗಿರಿ ಪುರಂದರವಿಶಲ

## ೧೧೯

ವೆಂಕಟೇಶ ನಮೋ ವೆಂಕಟೇಶ

ವ್ಯೇಸುಂತ ಮಂದಿರವನು ಶೇಷಾಚಲದಲ್ಲಿ  
ಬೇಕೆಂದು ಮಾಡಿದ ನೆಲೆ ವಾಸಾ

ಶ್ರೀದೇವಿ ಸಂಗಡಾ ಸ್ವಾಮಿ ಪುಷ್ಟಿಣಿ ತೀರದಲ್ಲಿ  
ಮೋದದಿ ಕ್ರಿಡಿಸುವ ವಿಲಾಸ

ಗುರು ಮಹಿಪತಿ ಪ್ರಭು ಚರಣವ ನಂಬಿದವರ  
ಧರೆಯೋಳು ಪೂರಿಸೋ ಮನದಾಶಾ

## ೧೨೦

ಸಿಂಧುಭೈರವಿ

ವೇಂಕಟೇಶ ನಿನ್ನ ನಾಮಕ್ಕೆ ಮಾದಲು ನಾಕಕ್ಕರಗಳು ನೋಡೋ

ಬಿಂಕವಾದ ನಾಲ್ಕು ವೇದಶಾಸ್ತ್ರ ಪುರಾಣಗಳಿದರಿಂದ

ವೇಗದಿಂದಲ ಎತ್ತು ದೃಕ್ಕುನ ಸೇರಿದ ನೀನಲ್ಲವ  
ವೆಕ್ಕಸ ಇಹ ಪಾತಕನ ಕರುಳು ನಿನಗೆ ಒಂದು ಮಾಲೆಯಾಗಿಲ್ಲವ

ಕಮ್ಮುಮಾಡಿ ಮೂರುತೆಯಲ್ಲಿ ಬಲೀಯ ಹಾಕಿದೆ ಪಾತಾಳಕೆ  
ಕಲ್ಪ ನುಡಿಯ ಸುತನ ಕ್ಯಾಯ ಮಾತೆಯ ಕೊಲ್ಲುವುದಕ್ಕೆ  
ಕಡನಿಲ್ಲದೆ ವನವಾಸಕ್ಕೆ ಒಂದೆ ಸೀತೆಯ ಮುಡುಕುವುದಕ್ಕೆ  
ಕಂಸಮಾವನ ಕೊಂದೆ ತಂದೆತಾಯಿಗಳ ಬಿಡಿಸುವುದಕ್ಕೆ

ಟೇಕಿಮಾಡಿ ಮೂರ್ಪುರ ಸತೀಯರ ವೃತವ ಕೆಡಿಸಿಬಿಟ್ಟೆ  
ಟಕ್ಕಿಸಿ ಎಡಬಲ ಲಕ್ಷ್ಮೀಯ ತೆಗೆದು ವಕ್ಷಸ್ಥಳದಲ್ಲಿಟ್ಟೆ  
ಟಂಕಿ ಬೆಳ್ಳಿ ಟಂಕಿ ಸರಲ್ಯೋಕ್ಕೆ ಉದುಪಿಗೆ ಮನಸಿಟ್ಟೆ  
ಟೇಕೋಫೇಡಿಯಲೆ ತಾಣವ ಹಾಕಿದೆ ಜಗದಿ ಕುದುರೆಯ ಬಿಟ್ಟೆ

ಶಾಕದ ತುದಿಯಲ್ಲಿ ಶಾಂತಪಾಂಡವರು ದೌರೈಪದಿ ವನವಾಸ  
ಶ್ಯಾಮಸುಂದರ ಶರಣ ಸಜ್ಜನ ಗುರುಚಂದ್ರ ಭಾಸ  
ಶಾಮ ಸಹಿತ ಬಹುಮುಕ್ತಿಯ ಪೂಂದಿದ ರುಕ್ಖಾಂಗದ ಪೋಷ  
ಶಾಶ್ವತ ಸಲಹುವ ಪುರಂದರವಿರಲ ಕಲಿಯುಗ ವೇಂಕಟೇಶ

## ೧೧೮

ಆರಭಿ

ವೆಂಕಟೇಶ ಬೇಡಿಕೊಂಬ ಕೃಪಯ ಪಾಲಿಸೋ, ಬೃಹತ್

ಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೋ

ನಷ್ಟ ಮೊದಲಾದಂಥ ಕಷ್ಟ ಬಿಡಿಸೋ, ನಿನ್ನ  
ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೋ  
ಇಷ್ಟ ಭಕ್ತ ಜನರೂಳು ಎನ್ನ ಸೇರಿಸೋ  
ತೋರಿಸಿದೆ ರಣ ವಿನ ಶಾಕನೆವಿಷೇ

ಘಟಕ್ಕುಗೆ ಸಕ್ಕರ ತಪ್ಪ ರೂಟ್ಟು ಉಣಿಸೂ ಮುಂದ  
ಹುಟ್ಟ ಬಹ ಜನ್ಮಂಗಳ ಎನಗೆ ಬಿಡಿಸೊ

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪ್ರತಿವ ಹಾಕಿಸೊ ಉ  
ತ್ವಷ್ಟ ಬಂಗಾರದೊಳು ಎನ್ನ ಸೇರಿಸೊ  
ಬೆಟ್ಟಗೆ ಉಂಗುರ ಮಾಡಿ ಎನ್ನ ಧರಿಸೊ, ಸ್ವಾಮಿ  
ದಿಟ್ಟ ಪುರಂದರವಿಶಲನೆ ದಯದಿ ಪಾಲಿಸೊ

## ೧೧೯

ವೆಂಕಟೇಶ – ಭವ – ಸಂಕಟ ಕಳಿ – ವೆಂಕಟೇಶ  
ಶಂಕ ಇಲ್ಲದೆ ನಿಷ್ಪಂಚನ ಜನ | ಪಂಕ ಕಳೆವ ಸಿರಿ ವೆಂಕಟೇಶ  
ಮಹ ವೇದಗಳನು ಕದ್ದ ದ್ಯೇತ್ಯನ ಕೊಂದ ವೆಂಕಟೇಶ  
ಮಹ ಮೀನನಾಗಿ ನೀ ಸತ್ಯವೃತ್ತಗೆ ಒಲಿದೆ ವೆಂಕಟೇಶ  
ಸಿಂಧು ಮಥನದಿ ಕೂರ್ಮ ನೀನಾಗುತ – ವೆಂಕಟೇಶ  
ಮಂದರಗಿರಿ ಪೊತ್ತು ಭಕ್ತರ ಸಲಹಿದೆ ವೆಂಕಟೇಶ  
ಮತ್ತರಾದ ಮಥುಕೈಟಭರ – ಕೊಂದ ವೆಂಕಟೇಶ  
ಮತ್ತ ಭೂ ಚಾಪೆಯ ಮಾಡಿದವನ ಕೊಂದ ವೆಂಕಟೇಶ  
ಕನಕ ಕಶಿಪು ಬಾಧೆ ಕಳೆಯಲು – ತರಳಗೆ ವೆಂಕಟೇಶ  
ಕ್ಷಣಾದಿ ಕಂಭದಿ ಬಂದು ದುರುಳನ ಸವರಿದೆ ವೆಂಕಟೇಶ  
ಮೂರು ಪಾದವ ಬೇಡಿ – ಒಲೀಯ ಭಂಜಿಸಿದೆ ವೆಂಕಟೇಶ  
ಪಾರಗಣಾದ ಮಹಿಮ ಬಾಗಿಲ ಕಾಯ್ದು ವೆಂಕಟೇಶ  
ಕೊಡಲಿಯಿಂದಲೀ ದುಷ್ಟ ಕ್ಷತ್ರೀರ ತರಿದ್ದ್ಯೂ ವೆಂಕಟೇಶ  
ಪೊಡವಿಯ ದ್ವಿಜರಿಗೆ ಹಂಚಿ ಮರೆದೆ ವೆಂಕಟೇಶ  
ಮಡದಿಯ ಕದ್ದೂಯ್ದ ದ್ಯೇತ್ಯನನಳಿದೆ ವೆಂಕಟೇಶ

ಕುತ್ಸಿತ ಅಸುರರ ಮೋಹಿಸುತ್ತಳಿದಯೋ ವೆಂಕಟೇಶ  
ತುರಗನೇರಿ ಕಲ್ಪಿ ಎನಿಸಿಕೊಂಡೆಯೋ ವೆಂಕಟೇಶ  
ಉರುಗಾದ್ರಿ ವಾಸ ಗುರುಗೋವಿಂದ ವಿಶಲ ವೆಂಕಟೇಶ

## ೧೨೦

ಯದುಕುಲ ಕಾಂಚೋದಿ

ವೆಂಕಟೇಶ ಭವ ಸಂಕಟ ಪರಿಹರಿಸೋ

ನಿನ್ನವರವನೆನಿಸೋ

ಪಂಕಜಾಕ್ಷ ಆಕಳಂಕ ಮಹಿಮ ಹರಿಯೋ

ಆಶ್ರಿತರಿಂಗ ಧೂರೆಯೋ

ನಾನಾಜನುಮಗಳಲಿ ತೊಳಲಿ ಬಂದೇ | ನೀನೆ ಗತಿ ಯಂದೇ  
ಜ್ಞಾನಾಜ್ಞಾನ ಕೃತಾಶಿಳ ದುಷ್ಪರ್ಮಾರ್ | ಅದರಂತ ಸುಕರ್ಮಾರ್  
ನಾನಾಬಗೆಯಲಿ ಇರುತ್ತಿರೆ ಅನುಭವಿಸೋ | ದುರ್ವಿಷಯವ ಬಯಸಿ  
ಹೀನವೈತ್ತಿಯಾಚರಿಸಿ ದಿನವ ಕಳೆದೇ | ಈ ಬಗೆಯಿಂದುಳಿದೆ  
ಧಾರುಣ ಧನ ವನಿತಾದಿ ವಿಷಯದಲ್ಲಿ | ಕಾಮುಕತನದಲ್ಲಿ  
ಚಾರುವರಿಯುತ್ತಿಹ ಮಾರ್ಗಕಾಣ ನಾನು | ಉಪಾಯವಿನ್ನೇನು  
ಯಾರಿಗೆ ಪೇಳಲಿ ಯನ್ನ ವರ್ತಮಾನಾ | ನೀನೇವೆ ನಿದಾನ  
ತೋರಿಸಿ ಎನ್ನನು ಬಿಡದೆ ಪಾಲಿಸಪ್ಪಾ | ಎಣಸದಿರು ತಪ್ಪಾ

ಪಾಪಾತ್ಮಕ ನಾನಾದರೇನು ಪೇಳೋ | ಪಾವನ ನೀ ಕೇಳೋ  
ಶ್ರೀ ಪದ್ಮಜ ಭವ ಪ್ರಮುಖ ನಿರ್ಜರೇಶಾ | ನಾ ನಿನ್ನ ದಾಸಾ  
ನೀ ಪಾಲಿಸದಿರೆ ಗತಿಯೇನಲ್ಲೋ ಮುಂದೇ | ಕಾರುಣ್ಯದಿ ತಂದೇ  
ಶ್ರೀಪತಿ ವಿಶಲಾ ಕರವ ಪಿಡಿಯೋ ಬೇಗಾ | ಉದ್ಧರಿಸೋ ಈಗಾ

## ೧೨೧

ಕಾಂಚೋದಿ

ಬಲಿಯ ಕನಕ ಸ್ತೋಯ ಕಳದ ಮಂತ್ರ,  
ಬಲವಂತ ವೃಷಭನ್ನ ಸಂಹರಿಸಿದ ಮಂತ್ರ,  
ಕಲೀಯುಗಮೊಳಗಿದೆ ಸಿದ್ಧಮಂತ್ರ,

ವೃದ್ಧ ಬಾಹ್ಯಣಾಗೆ ಪೂರ್ಯವನು ಕೊಟ್ಟಿ ಮಂತ್ರ,  
ಶುದ್ಧನ್ನ ಪರಿಶುದ್ಧ ಮಾಳ್ಯಮಂತ್ರ,  
ಉದ್ಧರಿಸಿ ಕಾವ್ಯನ್ಮೌಂಚಿ ಮಾಡಿದ ಮಂತ್ರ,  
ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರ,

ಗುರು ತಲ್ಪಕನ ದೂರ್ಷ ನಾಶನ ಮಾಡಿದ ಮಂತ್ರ,  
ಹರನ ಸುತ ಬರಲವನ ಪೂರ್ದೆ ಮಂತ್ರ,  
ಸೃಂಗಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರ,  
ಅರಸರಿಗೆ ವಲೆದಿಪ್ಪ ಆದಿಮಂತ್ರ,

ಆಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರ,  
ಗಜ ಮೊದಲಾದವರ ಕಾಯ್ದು ಮಂತ್ರ,  
ರಜ ದೂರವಾಗಿದ್ದ ರಮ್ಯಾವಾದ ಮಂತ್ರ,  
ಕುಜನ ಕುಲವನಕೆ ಕುತಾರ ಮಂತ್ರ,

ಪ್ರಣವ ಪೂರ್ವ ಕದಿಂದ ಜಪಿಸಲು ಪೂಲಿವ ಮಂತ್ರ,  
ಅಣು ಮಹದಲೀ ಪರಿಪೂರ್ಣ ಮಂತ್ರ,  
ಫಣಶೈಲ ನಿಲಯ ಸಿರಿ ವಿಜಯ ವಿಶ್ವಲನ ಮಂತ್ರ,  
ಕ್ಷಣ ಕ್ಷಣಕೆ ಬಲ್ಲವರಿಗೆ ಪೂರ್ಣ ಮಂತ್ರ,

## ೧೨೨

ವೆಂಕಟೇಶ ವೆಂಕಟನಾಯಕ ವೆಂಕಟರಮಣ ಕೃಪಾಕರ  
ಸಂಕಟಹರ ಸಂಶಯ ಹರ ಶುಭಕರ  
ವೆಂಕಟನಾಥನ ದಯಾಕರ

ಗದೋಽಧ್ವರ ದಯಾಕರಾ

ದಿವರಾಹ ಅನಾದಿ ಜಗನ್ನಯ

ದಿಪುರುಷ ಹರಿ ಕೃಪಾಕರಾ

ದಿಮಧ್ಯಂತರಹಿತ ಜಗತ್ತತೇ

ದಿಕೇಶವನೆ ದಯಾಕರ

ಮಾರಮಣ ರಿಪುದ್ಯೈತ್ತಿ ನಿಮಾರಣಾ

ಮಿತ ಗೋಪೀಜನ ಕೃಪಾಕರ

ಮಣ ರಮಮಣ ಅಮಿತ ಭಕ್ತಿಜನ

ಮಿತ ಪದಯುಗಳ ದಯಾಕರಾ

ಾಸುದೇವ ವಾರಿಧಿತಯನನ ಹರಿ

ಾಸವಾದಿನುತ ದಯಾಕರ

ೇಶವ ಕಲಿಮಲನಾಶಕ ಪೂರ್ಣಕ

ಾಸಕೇಶವನುತ ದಯಾಕರಾ

## ೨೨

ಫಂಟಾರವ

ಅಟ್ಟ

ವೆಂಕಟೇಶನ ಮಹಿಮೆಯಾ ಹೊಗಳುವಾ

ಂಕರಾ ಧನ್ಯನಯ್ಯಾ

ಇಳಿಯ ಭಕ್ತರ ನೋಡಿದ ವೈಕುಂಠದಿಂ

ದಿಳಿದು ಶ್ರೀ ಸಹಿತ ಬಂದು

ಸಲೆ ಸುವಣ್ಣ ಮುಖಿರಿಯಾ, ತೀರದಿ

ಒಲಿದು ನಿಂತನು ತಿಮ್ಮಿಯ್ಯಾ

ಭೂವರಾಹ ಸ್ವಾಮಿಯ ಸನ್ನಿಧಿಲೀ

ಶ್ರೀವತ್ಸಲಾಂಭನೀಹ

ಶ್ರೀ ವಿಮಾನದ ಸಹಿತ, ದೇವಾದಿ

ಂತರಾದಿ ದೀಪ

ರಾಜ್ಞಾಧಿರಾಜ ನಿತ್ಯ, ಉಪಚಾರ  
ಪೂಜೆ ಲೋಹಾರ್ಥ ಕೊಳ್ಳುವ  
ಮೂಜಗಕಾನಂದವ ವರ ಕರು  
ಣಾಜಲಧಿ ನಿಂದು ಕೊಡುವಾ

ನಿತ್ಯಾಸ್ವಾರಿ ಗೃಹುವ, ಸುರ ಯಷಿ  
ಮೊತ್ತದಿ ಚರಿಪ ದೇವ  
ಮತ್ತ ಲಕ್ಷ್ಮಿ ಕೂಡ ಮುನಿವರ್ದೊಂ  
ದರ್ಥಿಯಲ್ಲಿ ಬುಧರು ನೋಡ

ನುಡಿವ ಸಾವೀರ ಘಂಟೆ ಉಬ್ಬಬ್ಬಿ  
ಹೊಡೆವ ಹೊಡೆ ಜಾಂಗನುಟೆ  
ಬಡಿವಾ ಕರದೆ ಭೇರಿಯು, ಮುಂದೆ ಉ  
ಘ್ರಾದಿಪ ಸಾಮಗಾನವು

ಚಿತ್ರಾವರ್ಣದ ಸೇವೆಗೆ ಸಾಲ್ಗಳು  
ಸುತ್ತಲು ಕೈದಿಂದಿಗೆ  
ಉತ್ತಮ ವಾಹನವೇರಿ ವಿಶ್ವದಾ  
ಕರ್ತಾರ ಬಂದನು ಉದಾರಿ

ಲುದಯಾಸ್ತ ಮಾಲಸೇವೆ, ಪುಳಕಾಪು  
ಮೊದಲಾದ ದಿಷ್ಟು ಸೇವ  
ಒದಗಿದ ವಸನಂಗಳು, ಸ್ವೇಧ್ಯ  
ಮೃದು ಭಕ್ತವರ ಪೂಂಗಲು

ಅತಿರಸ ಮನೋಹರವು, ದಧ್ಯಾನ್ಯ  
ಅತಿ ರುಚಿ ಅನ್ನವಲವು  
ಕ್ಷಿತಿಯ ಮೇಲಿಹ ಭಕ್ತರು, ತೀ ಲಕ್ಷ್ಮೀ  
ಪತಿಗೆ ಅರ್ಣಿಸುತ್ತಲಿಹರು

ಶಾಸನಪತ್ರ ಲಿಖಿತ, ಗಾಯ್ಯಾ

ಎವಿರ ಹೆಸರ ದೇವ

ಪ್ರಪ್ರದೇ ನುಡಿದಂದನು, ಮುಡಣಿನ  
ಪ್ರಪ್ರವರ್ಣಸೀಕೊಂಬನು  
ಪ್ರಪ್ರನ್ನದೇಶಸ್ಥರು, ಬಂದು ಸ  
ಮರ್ಪಣ ಮಾಡುವರು

೧೧

ಹಾಟ್ ವಾಕ್ಯಕೆ ತಪ್ಪನು, ವರಾಭಯ್ಯಾ  
ನಟ್ಟಿ ಸಾಕುತಲಿಪ್ಪನು  
ಇಷ್ಟಾಧರಗೈವನು, ವಿಶ್ವದ  
ಉಪ್ಪರೊಡಯೆ ತಿಮ್ಮನು

೧೨

ಕರೀಟ ಕುಂಡಲವಿಟ್ಟನು, ತಿಮ್ಮಯ್ಯಾ  
ಕರುಣ ನೋಟದ ಚಲ್ಲನು  
ಅರಿ ಶಂಖಾವನು ಧರಿಸಿದ  
ಹಾರ ಕೇಯೂರ ಕೌಸ್ತುಭದೊಪ್ಪಿದ

೧೩

ತೋಳಬಂದಿಯು ಕಂಕಣ ಮುದ್ರಿಕೆ  
ಕೀಲು ಕಡಗೂ ವಡ್ಡಾಣ  
ನೀಲ ಮಾಣಿಕ ಪಚ್ಚದ, ಮುತ್ತಿನ  
ಮಾಲೆಗಳಿಂದೊಪ್ಪಿದ

೧೪

ಮಣಿಮಯದ ಕವಚ ತೋಟ್ಟಿಗಳದಲೀ,  
ಮಿನುಗುವಾಭರಣವಿಟ್ಟು  
ಕನಕ ಪೀಠಾಂಬರುಟ್ಟು, ಕಟೆಯಲ್ಲಿ  
ಅಣು ಘಂಟೆಗಳಿಸೆದವು

೧೫

ರನ್ನದಂದುಗೆನಿಟ್ಟಿಹ ಪಾದಕೆ  
ಪೂನ್ನಾವುಗೆ ಮೆಟ್ಟಿಹ  
ಘನ್ನದೃತ್ಯರ ಸೋಲಿಪ, ಬಿರದಿನ

೧೯೦

ಹರಿದಾಸರು ಕಂಡ ಶ್ರೀನಿವಾಸ

ಫಂಸಾಮ ತಿರುವಂಗಳ, ಮೂತ್ರೀಯ  
ಮನದಣಿಯೆ ಹೊಗಳಿರಲ್ಲಾ

೧೯

ಭೂಪ್ಯೇಕುಂತಾವಿದೆಂದು, ಸಾರಿದ  
ಭಾವಿಕ ಭಕ್ತ ಬಂಧು  
ಶ್ರೀವಾಯುಜಾತ ವಂದ್ಯ ಶ್ರೀವಾಸ  
ಗೋವಿಂದ ನಿತ್ಯನಂದ

೧೯

ಸೇವಕ ಜನರ ಪ್ರೀಯಾ ಅರುಣಾರಾ  
ಜೀವಲೋಚನ ತಿಮ್ಮಯ್ಯಾ  
ದೇವ ಶಿಖಾಮಣಿಯು ಬ್ರಹ್ಮಾದಿ, ದೇವರಿಗೆ  
ಕಾವ ಗತಿಯೀವ ದೊರೆಯು

೧೯

ಕೃಷ್ಣಾವನು ಎನ್ನದೆ ನನ್ನನು  
ನಿಶ್ಚಯದಲಿ ಹೋರುವನು  
ಆಕ್ಷರ್ಯಚರಿತ ನೋಡಿ, ನಿಜ ಶರಣ  
ವತ್ಸಲನ ಬಲು ಕೊಂಡಾಡಿ

೨೦

ಆರಾಶ್ಯವಿಲ್ಲೆನಗೆ, ದ್ರಾವಿಡ  
ವೀರನೇ ಗತಿಯು ಕೊನೆಗೆ  
ಭೂರಿ ಪ್ರಸನ್ನೆಂಕಟಪತಿ, ಪಾದಪದ್ಮ  
ಆರಾಧಿಸಿರಿ ದಿನಂಪ್ರತಿ

೨೧

೧೨೪

ಶಿಮಾಚ

ಏಕ

ವೆಂಕಟೇಶ ಶ್ರೀವೆಂಕಟೇಶ ಪಾಲಿಸು  
ಕೆಂಕರನ ವೆಂಕಟೇಶ

ಪ್ರ

ಸುವಣ್ಣಮುವಿರಿಲಿ ಶಿವನುತಪಾದಾಬ್ಜ  
ಸುವಣ್ಣಗಿರಿ ವೆಂಟೇಶ  
ನವ್ಯಾಚಂದನ ಮೃಗನಾಭಿ ಚಚ್ಚೆತ್ತಾತ್  
ಅಮೃಕೃತನ ವೆಂಕಟೇಶ

೧೨

ಹಲವು ಅಪರಾಧಿ ನಾ ಭೂರಿದಯಾಳು ನೀ  
ನೆಲೆಗೆ ನಿಶ್ಚಯ ವೆಂಕಟೇಶ  
ಬಲು ತಮ ತುಂಬಿದಾ ಭವದಿ ಕರುಣಶ್ರೀ  
ಬೆಳಕು ಬೆಳಗು ವೆಂಕಟೇಶ

೨

ತಂದೆ ತಾಯಿ ನೀನೇ ಸವಿ ಸಹೋದರ ನೀನೇ  
ಹಿಂದೆ ಮುಂದೆ ನೀನೆ ವೆಂಕಟೇಶ  
ಹೊಂದಿದ ಬಂಟನ ಕಂದಾಯ ನಡೆಸಯ್ಯಾ  
ಹುಂದನೋಡದ ವೆಂಕಟೇಶ

೩

ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆ  
ಜೊಂಕೆ ಬಿರುದು ವೆಂಕಟೇಶ  
ನೀ ಶ್ರೀ ಜರಿದರೆ ಕಾಕು ಮಾಡುವರೆನ್ನ  
ಪ್ರೋಕ್ರಷ್ಟರು ವೆಂಕಟೇಶ

೪

ನಂಬಿದೆ ನಂಬಿದೆ ನಂಬಿದೆ ನಿನ್ನ ಪಾದ -  
ದಿಂಬಿನೋಳಿದು ವೆಂಕಟೇಶ  
ಬಿಂಬಮೂರುತಿ ಪ್ರಸನ್ನೆಂಕಟೇಶ ಪ್ರತಿ -  
ಬಿಂಬಕ್ಷರವೈ ವೆಂಕಟೇಶ

೫

## ೧೭೫

### ಶಂಕರಾಭರಣ

ಅದಿ

ವೇಳಾನಾದ ಬಾರೋ ಶ್ರೀ ವೇಂಕಟರಮಣನೆ ಬಾರೋ  
ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ

ಪ

ಪ್ರಾತನಿಯ ಮೋಲೆಯಂಡ ನವನೀತ ಚೋರನೆ ಬಾರೋ  
ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ

೮

ಬಿಲ್ಲು ಮುರಿದು ಮಲ್ಲರ ಗೆದ್ದ ಪುಲ್ಲನಾಭನೆ ಬಾರೋ  
ಗೂಲ್ಲತೇರೋಜನೆ ನಲಿವ ಜೆಲುವ ಮೂರುತಿ ಬಾರೋ

೯

ಮಂದರಗಿರಿ ಎತ್ತಿದಂಥ ಇಂದಿರ ರಮಣನೆ ಬಾರೋ  
ಕುಂದದ ಗೋವುಗಳ ಕಾಯಿದ ಪ್ರಂಡರೀಕಾಳನೆ ಬಾರೋ

೧೦

ನಾರಿಯರ ಮನಗೆ ಪೋಗುವ ವಾರಿಜನಾಭನ್ ಬಾರೋ೯

ಕೊರೇಳು ಭುವನವ ಕಾಯುವ ಮಾರನಯ್ಯನ್ ಬಾರೋ೯

೬

ಶೇಷ ಶಯನ ಮೂರುತಿಯಾದ ವಾಸುದೇವನ್ ಬಾರೋ೯

ದಾಸರೊಳು ದಾಸನಾದ ಪುರಂದರವಿಶಲ ಬಾರೋ೯

೫

## ೧೨೮

ಶರಣಜನರ ಪಾಲ ಹರಿ ದಯಾಸಿಂಥುವೆ ವೆಂಕಟೇಶ

ಮರೆಯದೆ ಸಲಹೆನ್ನ ದೀನಜನಾಪ್ತನ್ ವೆಂಕಟೇಶ

೫

ಕರಿ ಧ್ಯುವ ಪ್ರಹಾದ ಪಾಂಚಾಲಿ ಪಾಲನೆ ವೆಂಕಟೇಶ

ದುರುಳರಕ್ಷಸಹರ ಹರಸುರವಿನಮಿತನೆ ವೆಂಕಟೇಶ

ಪರಮಪಾವನ ಸಿರಿಯರ ಸಲಜೀವನೆ ವೆಂಕಟೇಶ

ದುರುಳಮಾತ ನೀನಳಿದು ಗೋವಳರ್ಹಿದನೆ ವೆಂಕಟೇಶ

೮

ವಸುದೇವ ದೇವಕಿ ಬಸಿರೋಳು ಬಂದನೆ ವೆಂಕಟೇಶ

ಕುಶಲದಿ ವಸುಧಾಲಸಮಮಹಿಮೆ ತೋರ್ದಾನ ವೆಂಕಟೇಶ

ಆಸುರ ಕಂಸನ ಕುಟ್ಟಿ ಗೋಹುಲರಿದನೆ ವೆಂಕಟೇಶ

ಶಶಿಮುಖಿ ಗೋಲಿಯರಾನಂದಲೀಲನೆ ವೆಂಕಟೇಶ

೬

ಮಂದರ ಧರ ಗೋವಿಂದ ಮುಕುಂದನೆ ವೆಂಕಟೇಶ

ಸಿಂಥುಶಯನ ಆ ನಂದನ ಕಂದನೆ ವೆಂಕಟೇಶ

ಇಂದಿರೆಯರ ಬಿಟ್ಟು ಭೂಲೋಕಕ್ಕಿಳಿದನೆ ವೆಂಕಟೇಶ

ಸುಂದರಗಿರಿಯ ಭೂ ವೈಕುಂಠವನಿಸಿದನೆ ವೆಂಕಟೇಶ

೭

ಬಣಾಗರ ಸೊಕ್ಕನು ಕ್ಷಣಾಕ್ಷಣಕೆ ಮುರಿದನೆ ವೆಂಕಟೇಶ

ಮನಮುಟ್ಟಿ ಬೇಡ್ಪ್ರ ಮನದಿಷ್ಟವಿತ್ತನೆ ವೆಂಕಟೇಶ

ಎಣಕೆಗೆ ಮೀರಿದ ದೃಷ್ಟಿ ಕೂಡಿಟ್ಟನೆ ವೆಂಕಟೇಶ

ಘನಫನಮಹಿಮೆಯ ಭುವನದಿ ತೋರ್ದಾನೆ ವೆಂಕಟೇಶ

೬

ನಂಬಿದೆ ನಿನ್ನ ವಾದಾಂಬುಜಗಳನ್ನು ವೆಂಕಟೇಶ

ಬೆಂಬಲವಿದ್ರು ನೀ ಸಂಭ್ರಮದಿ ಸಲಹೆನ್ನ ವೆಂಕಟೇಶ

ನಂಬಿದ ದಾಸರ ಭವಾಂಬುಧಿ ಗಲಿಪನೆ ವೆಂಕಟೇಶ

ಅಂಬುಜಮುಖಿ ಶೀತಾಪತಿ ಶ್ರೀರಾಮನೆ ವೆಂಕಟೇಶ

೫

## ೧೨೬

ಸುರುಟ

ಅದಿ

ಶರಣ ವೇಂಕಟರಮಣ ನಿನ್ನ

ಚರಣವ ನಂಬಿದೆ ನಾನು

ಪ

ಕರುಹಾಸಾಗರ ಕಾಮಿತ ಫಲವೀವ

ಶರಣ ಭಕ್ತರ ಕಾವ ಗರುಡವಾಹನ ದೇವ

ಉ

ಭಕ್ತವತ್ಸಲ ಹರಿಯೆ ನಮ್ಮ

ಭವದುರಿತ ಪರಿಹಾರನೆ

ಆಶಿಲಾಂಡ ಕೊಟಿ ಬೃಹಾಂಡ ನಾಯಕ

ಶರಣಭಕ್ತರ ಕಾವ ಸುರಮುನಿಗಳ ದೇವ

೮

ಪಾಪವಿನಾಶಿನಿ ತೀಥ

ನಮ್ಮ ಪಾತಕವ ಪರಿಹರಿಸ

ಶ್ರೀವೇಂಕಟಗಿರಿ ಶ್ರೀನಿವಾಸ

ಕೊನೇರಿ ತೀಥಾಂ ಧಿವಾಸ ನಿವಾಸ

೯

ದೇಶದಿಕ್ಮಾದ ನಮ್ಮ

ಶೇಷಗಿರಿಯಲಿ ವಾಸ

ಶ್ರೀವೇಂಕಟಗಿರಿ ತಿರುಮಲೇಶ

ದಾಸದಾಸರ ಸಲಹುವ ಪುರಂದರ ವಿಶಲ

೧೦

## ೧೨೭

ಶರಣ ವಂಕಟರಮಣ ಭಕ್ತಸಂಕಟಹರಣ

ಶರಣ ಶೇಷಾದ್ರಿಶ ಪರಿಹೃತನೆ ಭವಪಾಶ

ಶರಣ ಸರ್ವರಿಗಾಢ್ಯ ಅಜಭವ ಸುರಾರಾಢ್ಯ

ಶರಣ ವೇದಾಂತವೇದ್ಯ

೧೧

ಶರಣ ನಿಜೀತ ದುರಿತನಾಮ ವಿಶ್ವಂಭರಿತ

ಶರಣ ಘನಕಾರುಣಯೆ ದೇವಚೂಡಾಮಣಯೆ

ಶರಣ ಮಹಿಷಾ ನಂದನೋಡೆಯ ಪರಮಾನಂದ

ಶರಣ ಶ್ರೀಹರಿ ಮುಕುಂದ

೧೨

## ೧೯೬

ಮುಧ್ಯಮಾವತಿ

ಅದಿ

ಶರಣ ಶರಣ ನಿನಗೆಂಬೆನೋ ವಿಶಲ

ಪ

ಕರುಣಾನಿಧಿಯೆಂಬೆ ಕಾಯಯ್ಯ ವಿಶಲ

ಅ

ಶಿಶುವಾಗಿ ಜನಿಸಿದ್ದೋ ಶ್ರೀರಾಮವಿಶಲ

ಶತಿಧರನುತ್ತ ಗೋಟಿಕಂದನೆ ವಿಶಲ

ಅಸುರೆ ಪೂತನಿ ಕೊಂಡ ಶ್ರೀರ್ಘಣಪಿಶಲ

ಹುಸುಮನಾಭ ಸಿರಿವರ ಮುದ್ದುವಿಶಲ

ಱ

ಅರಸಿ ರುಕ್ಷಿಣಿಗೆ ನೀ ಅರಸನೋ ವಿಶಲ

ಸರಸಿಜ ಸಂಭವ ಸನ್ನುತ್ತ ವಿಶಲ

ನಿರುತ್ತ ಇಟ್ಟಗೆಮೇಲೆ ನಿಂತ್ತೋ ನೀ ವಿಶಲ

ಚರಣ ಸೇವೆಯನಿತ್ತ ಕಾಯಯ್ಯ ವಿಶಲ

೨

ಕಂಡೆ ಗೋಪುರವೆಂಕಟ ಪ್ರಭು ವಿಶಲ

ಅಂಡಜವಾಹನ ಹೌದೊ ನೀ ವಿಶಲ

ಪಾಂಡುನಂದನ ಪರಿಪಾಲನೆ ವಿಶಲ

ಪುಂಡರೀಕಾಂತ ಶ್ರೀ ಪುರಂದರವಿಶಲ

೩

## ೧೯೭

ಆರಭಿ

ಅಟ್ಟ

ಶ್ರೀನಿವಾಸನಂಭಿ ಸೇವೆ ಮಾಡುವ ಬನ್ನಿ

ರ್ಯಾಫಮತಿಯುಳ್ಳವರು

ಪ

ಜ್ಞಾನ ಭಕ್ತಿ ವೈರಾಗ್ಯದಿ ಜ್ಞಾನವೆಮ್ಮೆನಿರತ ಬರಲು

ಧ್ಯಾನಿಸುವ ಸನ್ನಿಧಿಯಲ್ಲಿ ಸಾಮರಾಗದಿಂದ ಪಾಡಿ

ಅ

ಬಂದ ದುರಿತಗಳನೆಲ್ಲ ದಿನ ದಿನ ತಾ -

ಸೊಂದು ಗಳಿಗೆ ಹಿಂದು ಮುಂದು ಇಂದು ಹಿತದಿಂದ

ಬಂದು ನಿಂದು ಭಯತೋರಿದಂತೆ

ನಂದನದನ ದಿವ್ಯ ಧಿಮು ಧಿಮುಕೆಂದು ಕುಣಿಂ  
ನಿಂದು ಗೆಜ್ಜೆ ಘಲಿ ಘಲಿರ್ನೇ  
ಮಂದಿರದೊಳು ಮೋಹಿಸುತ್ತೆ

೮

ಕಾಮಕ್ಷೋಧಾದಿಗಳ ಕಷ್ಟಗಳ ಕೆಂದು ಕೆಡಹಿ ಕಾರುಣ್ಯದಿಂದ  
ಹೇಮ ಹೆಣ್ಣಿನ ಹಿತವ ಬಿಡಿಸಿ ರಾಮನಾಮ ವೃತ ವಾಕ್ಯಗಳ  
ಸೋಮಶೇವಿರ ರಾಣಿ ಸಹಿತ ಪಾಮರ ಸಂಘರ್ಷದಲೀಕ  
ಪ್ರೇಮ ಬೇಡವೆಂದು ರಾಮನಾಮ ಜಪವನಿತ್ತ

೯

ಮೂರ್ಜಗದ ಮೂಲ ಕಾರಣ  
ಮುನಿಯ ಮನದ ಮಹಾ ನಿಧಿಯ  
ಸಾರ್ಜಗದ ಸಭೆಯ ಚೆನ್ನಿಗನ  
ಸೇವಿಪ್ರದು ವರರೀವುದಂತೆ  
ಶ್ರೀಯನಾಥರ ಶಿಷ್ಟ ಸೇರಿ ಪೂ  
ರಾಜಿತವಾಗಿರಲೆಂದು ರಾಜಸುವ ಪುರಂದರವಿರಲ

೧೦

## ೧೫೭

### ಅನಂದಚ್ಛರವ

ಅಟ್ಟ

ಶ್ರೀನಿವಾಸ ನೀನೆ ಪಾಲಿಸೊ ಶ್ರೀತಜನ ಪಾಲ  
ಗಾನರೂಲ ಶ್ರೀ ಮುಕುಂದನೆ

೧೧

ಧ್ಯಾನಮಾಳ್ಖ ಸಜ್ಜನರ ಮಾನದೀಂ ಪರಿಪಾಲಿಸುವ  
ವೇಣುಗೊಽವಾಲ ಗೋವಿಂದ ವೇದವೇದ್ಯ ನಿತ್ಯನಂದ

೧೨

ಎಪ್ಪುದಿನ ಕಷ್ಟಪಡುವುದೋ ಯಶೋದೆ ಕಂಡ  
ದೃಷ್ಟಿಯಿಂದ ನೋಡಲಾಗದೆ  
ಮುಟ್ಟಿನಿನ್ನ ಭಜಸಲಾರ, ಕೆಟ್ಟ ನರಜನ್ಮದವ  
ದುಷ್ಟ ಕಾರ್ಯ ಮಾಡಿದಾಗ್ನಿ ಇಷ್ಟನಾಗಿ ಕೈಯ ಪಿಡಿಯೋ

೧೩

ಎಂದಿಗೆ ನಿನ್ನ ಪಾದಾಭ್ರವ, ಪೋಂದುವ ಸುಖ  
ಎಂದಿಗೆ ಲಭ್ಯಪೋ ಮಾಧವ  
ಅಂಥಕಾರಣದಲಿ ನಿಂದು ತತ್ತರಿಸುತ್ತಿಹಿಂಸೊ  
ಅಂದದಿಂ ಭವಾಭ್ಯಾಯೋಳು, ನಿಂದು ಸೂಂದರೆಸೊ ಗೋವಿಂದ

೧೪

ಅನುದಿನ ಆನೇಕ ರೋಗಗಳ, ಅನುಭವಿಸಿದನೊ  
ಫಾನ ಮಹಿಮನೆ ಕೇಳಯ್ಯ  
ತನುವಿನಲ್ಲಿ ಬಲಂವಿಲ್ಲ ನೆನೆದ ಮಾತ್ರದಿ ಸಲಹೊ ಯೆನ್ನ  
ಹಾನುಮದೀಶ ಪುರಂದರಬಿತ್ತಲನೆ ಕೈಯ ಷಿಡಿದು

೩

## ೧೬೨

ಭ್ರಿರವ

ತ್ರಿಪುಟ

ಶ್ರೀನಿವಾಸನಿಮಿಷಮುನಿ ಶುಭಗಾನಷ್ಟಿಯ ಹರೇ  
ದೀನನಾಥ ನೀ ಎನ್ನ ಪಾಲಿಸೊ ಪ್ರಾಣಪತಿ ಬಿಡದೆ ದೇವಾ

೫

ಭೂರಿದುರಿತವು ಬೆನ್ನ ಬಿಡದಿರಲಾರಿಗುಸುರುವೆನೊ  
ಘೋರಭವ ಭವಕೆಯ ಅನುಭವ ವಾರಿಗೊಪ್ಪಿವೆನೊ  
ಮಿಂದಿ ದಹಿಸುವ ಮೂರುತಾಪವದಾರಿಫೇಳುವೆನೊ  
ಸಾರಸೇವಕಮಾನಿ ಸಾಲದೇನೋ ನಿನ್ನ ಸೇವಾ

೦

ಪ್ರೋಕ ಮನುಜರ ಅನುಸರಣೆಗಳಿಂದ ಕಾನನಗೆಲವು  
ಸಾಕು ಸಾಕಲ್ಲಿರ ಸವಿತ್ತವು ಸೇವಗತ ಸುಖಿವು  
ಏಕಿನಿತು ಕ್ಷೇತ್ರವು ನನಗೆ ನೀ ಸಾಕು ನೂಕುಳುಹು  
ಶ್ರೀ ಕಮಲಲೋಚನ ಕರುಣ ನಿನ್ನ ಬೇಕು ಉಳಿಗವು

೨

ನೀಚ ಸಂಗವನೊಲ್ಲೆ ಬಲು ದುಹಾಚ್ಯಾದ್ಯದಲ್ಲಿ ನೊಂದೆ  
ನಾಭಿಕೆಲ್ಲದಲೆ ವಿಷಯದಲಿ ಸಂಕೋಚನಡ ತಂದೆ  
ಸೂಚಿಸಿನ್ನಾದ್ಯ ತಮಾಂಷ್ಟ ಗುಣಾಚರಣ ಇಂದೆ  
ಯಾಚಕರೊಡಯ ಪ್ರಸ್ನೇಂಂಬಣ ಗೋಚರನ ತಂದ

೩

## ೧೬೩

ಬೇಹಾಗ್

ಆದಿ

ಶ್ರೀನಿವಾಸ ಒರ್ಹೋ ಮನಕ ನೀ ಬೇಗನೆ

೫

ನೀನು ಕುಣೇಸಿದಂತೆ ನಾನು ಕುಣೇವನಲ್ಲ  
ದೇನು ಇದಕೆ ಅನುಮಾನ ಮಾಡದಲೆ

೦

ಪಾಂಚೆಂಬೆಯ ಎನ್ನ ಶ್ರೀಪತಿ ನಿನ್ನ ನಾಮಕೆ  
ಪೂರ್ವದ ಪಾಪಮಾಡಲಾಪನೆ ಏನೋ

೨

ಸಿರಿಯಿಂದೊಪ್ಪತ್ತ ನಿನ್ನ ಪರಿಷಾರ ಸಹಿತದಿ  
ವರದ ಗೋಪಾಲ ವಿಶಲನೆ ವಾರುತೆಗೆ

೩

## ೧೧೪

ತೋಡಿ

ಆದಿ

ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ  
ದಾನಿ ನೀನಂದು ನಂಬಿದೆ

ಷ

ಜ್ಞಾನಗಮ್ಯನೆ ವಾಜ್ಞನೋಮಯ  
ಮೌನಮಾನಸ ರಾಜಹಂಸ

೫

ಲೋಕಭರಿತ ಶ್ರೀಕಳತ್ತ-ಶ್ರೀಕುದ್ದಾಮದಧಿನಾಥ  
ಶ್ರೀಕ್ರಮಲಭವಾದಿ ವಂದಿತ  
ಮುಕುತಾಮುಕುತ ಜನ ಸಂಸೇವಿತ  
ಅಶ್ವಿಖಾಗಮಕೆ ಅತೀತ- ಶ್ರೀಕರಪಲ್ಲವ ಪೂಜಿತ  
ಅಶ್ವಿಖಾಜಾಂಡದಿವ್ಯಾಪ್ತ-ಭಕುತರ ಗತಿಯ ಪ್ರದಾತ

೮

ನಿಗಮವಿತ್ತ-ನಗವಪ್ರೋತ್ತ-ಬಗೆದು ಬೇರ ನರ-  
ಮೃಗಾಂಗನೇ- ತ್ಯಾಗಿಯೋಳು ಷೋಗಿ-ಸ್ವಪರ  
ನೀಗಿಸಿ - ವನವನವಾ ಚರಿಸಿದೆ  
ಬಗೆಗೆ ಅಟದಿ ಬಾಲ್ಯದಿ ಹಗೆಗಳ ಮಡುಹಿದ ಕಾರ್ಯದಿ  
ಆಗಮಕಥ್ರ ಮೋಹಿಸಿ- ಜಗದೋಳು ತುರಗವನೇದೇ

೭

ಅಂತರಾತ್ಮ ಪರಮಾತ್ಮ ಅನಂತಾನಂತರೂಪಾತ್ಮ  
ಪ್ರಾಂತಗಾಣದೆ ನಿರಂತರದಿ ನಿಂತು  
ಸಿರಿ ನಿತ್ಯ ಮುಕ್ತಾದಳೋ  
ಕಂತುಪಿತ ಎನ್ನಂತರದಿ ನಿಂತಿಹ ನಿರಂತರದಿ  
ಕಾಂತ ಶ್ರೀ ಮೇಂಕಟೇಶನೆ-ಅಂತರ್ಬಿಹಿರದಿ ನಿಂತಿಹ ಪ್ರಭೋ

೯

ಅಪ್ರಮೇಯ ಸ್ವಪ್ರಕಾಶ-ಅಪ್ರಕೃತಗುಣಗಣಾರ್ಥವ  
ಸ್ವಪ್ರಯೋಜನರಹಿತ ಸತತ-

ತ್ವಕ್ತಿಸಾದದಿಂದ ಜಗವು  
ಷ್ಟೇಪ್ತಿದಿನ್ಯಪಸಂಸ್ತುತಿಸೆ ವಿಪ್ತ ನಮನ ಸಂತ್ಯಾಸಿದೆ  
ಅಪ್ರತಿಹತ ಮಹಿಮನು ಸುತ್ಯೇಶನು ಜನಗೌ ಉ

ಪರಮಪುರುಷ— ಪೂರ್ಣಾನಂದ ಪರಮಕರುಣಶರಧಿಯೆ  
ಉರಗಾದ್ರಿವಾಸವಿಶ್ರುಲ ಕರಾವಲಂಬನವಿತ್ತು ಸಲಹೆಲ್ಗೋ  
ಪರಿಪರಿ ಎನ್ನ ಪರಾಧನೋಳ್ಳಿದೆ ಭೋ ಜನಹೊಡೆಯ  
ಕರುಣವು ತೋರದೆ ನೀನಿರ ನರಪತು ನಾನೆಂತು ಬಾಳ್ಳಿಸೋ

## ೧೬೯

ಅಸಾವೇರಿ

ಶ್ರೀನಿವಾಸಾ ನಿನ್ನ ಯಾಟ ಏನು ಹೇಳಾಲಿ ಪ

ಜ್ಞಾನಿಗಳು ನಿನ್ನ ಗುಣಗಳೇನೂ ತಿಳಿಯಾರೂ ಅ

ನಿತ್ಯತಪ್ತನೆನಿಸಿ ನೀನು  
ಸತ್ಯಜಗವನುಂಬುವೀ  
ಸತ್ಯಸಂಕಲ್ಲನೆನಿಸಿ ನೀ  
ಮೀಳ್ಳುಮಾತನಾಡುವೀ

ನಾರನೆನಿಸಿ ವೃಜದ ಪರ  
ನಾರಿಯರ ಕೆಡಸಿದೀ  
ಸಾರಜನರಘಾವಳೀ  
ಚೋರನೆನಿಸಿದೀ

ಜನನರಹಿತನಾಗಿ ಗೋಪೀ  
ತನುಜನೆನಿಸಿದೀ  
ಸ್ತುನವನಿತ್ತ ಪೂರ್ತನಿಯನ್ನು  
ಹನನಮಾಡಿದೀ

ದಾನವನಿತ್ತ ಬಲಿಯನೋತ್ತಿ  
ಒಣ ಚ್ಯಾಡ್ಡನ ಪ್ರಾರ್ಥಯೋ  
ಧ್ಯಾನಮಾಡುವ ಯೋಗಿಪರರ  
ಕಾನನಕಟ್ಟೀದೀ

ನಿನ್ನ ನಿಂದಿವ ಜನಕ  
ಘನ್ನ ಸಂಪದ ನೀಡಿದೀ  
ನಿನ್ನ ಸೇವಿವ ಜನರಾ  
ಬನ್ನ ಬಡಿಸೀದೀ

ಃ

ನೀನೇ ಧ್ವರೀ ಎಂದು ಹೀಗೆ  
ನೀನು ಮಾಡುವರೇನೋ  
ದೀನಜನರುಧ್ವರ ಮಾಡದೆ  
ದೀನಭಾವವ ತೋರುವೀ

೬

ಶ್ರೀತರುಣ ನಿನ್ನ ರಾಜೆ  
ಪೋತ ಪ್ರಾಣವಿರಲು ಕಷ್ಟ  
ಯಾತಕೆ ಗುರುಜಗ  
ನ್ನಾಧವಿರಲ ನಿನಗೇ

೭

## ೧೬೬

ಪಾಡಿ

ರಘುಂಪಿ

ಶ್ರೀನಿವಾಸನ ಶ್ವೇತ, ಎಂಥಾದೋ  
ಮಾನಿಸರಿಗೊತವಲ್ಲ ಪ್ರಾಗಳ ಹೇಳುವುದು

೯

ಮೇಧಾದಿ ಮುನಿ ತನ ತಪ್ಯಾಸಿದ್ಧಿಗ ಸವರ್  
ಮೇದಿನಿ ತಿರುಗಿ ಬರುತಲಿ ಇತ್ತಲು  
ಸಾಧನಕ ಸೌಮ್ಯವಾದ ಭೂಮಿಯ ನೋಡಿ ಇವ  
ಮಾಧವನ ಒಲಿಸಿದನುಮೆಣ ಮುಕ್ತಿ ತೀರದಲೆ

೧

ನೆಸಗಿದ ತಪಕ ಮಚ್ಚಿ ಹರಿ ಒಲಿದ ತೀವ್ರದಲಿ  
ಬಿಸಿಜದಳ ಲೋಕನೆ ಲಕುಮಿಯಿಲ್ಲೇ  
ಎಸೆವ ಮಂಜರಿ ವ್ಯಕ್ತದಲೆ ವಾಸವಾಗಿ  
ವಸುಧಿಯೋಳು ವಾಸವಾಗಿ ಅಗ್ರದಲಿ ಮರದನು

೨

ಪರಮೇಶ್ವಿ ಬಂದು ಈ ಶ್ವೇತದಲೆ ನಿಂದು  
ಚತುರ ಮೂರೀಗಳ ಭಜಸಿ ಪರ ಪಡೆದ

ಧರೆಯೋಳಗೆ ಅವನಾದರೆ  
ಬರಲು ನೀನೊಲೀದು ಪರಮ ಗತಿಕೊಡು  
ಎಂದು ಸ್ತುತಿಸಿದನು ಹರಿಯ

೩

ಇಲ್ಲಿಗೆ ಬಂದು ಸತ್ಯಮಾವನು ಮಾಡಿದದೆ  
ಎಲ್ಲ ಕ್ಷೇತ್ರದಲ್ಲಿ ಮಾಡಿದ ಫಲಕ್ಕಿಂತ  
ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ  
ದುಣಿಸುವದು ಎಲ್ಲಲ್ಲಿ ಇದ್ದರು ಸ್ವರಣ ಮಾಡಿರೂ ಜನರು

ಉ

ಸುಗಂಥ ಪರ್ವತವಾಸ ಪುರುಷೋತ್ತಮ  
ನಿಗಮಾದಿಗಳಿಗೆ ಅತಿ ದೂರತರನೋ  
ಸುಗುಣಾನಿಧಿ ವಿಜಯ ವಿಶ್ವಲರೇಯ ಸರ್ವದ  
ಗಗನದಲಿ ಪ್ರೋಳಿವನು ಬೃಹಾದಿಗಳ ಸಹಿತಾ

೪

## ೧೯೨

ಶ್ರೀನಿವಾಸನೆ ಏನು ಬೇಡಲಿ ನಿನ್ನ  
ಧ್ಯಾನದೋಳಿಸನ್ನ  
ಸಾನಾವಿಷಯದಿ ಪ್ರೋಗಲಿಂಗದೆ ಮನಸು  
ನಿನ್ನಲ್ಲಿ ನಿಲಿಸು  
ನಾನು ನನ್ನದು ಎಂಬ ದುರಭಿಮಾನ  
ದಿಂದಲಿ ಹೀನ  
ಯೋನಿ ಎಂಭತ್ತು ನಾಲ್ಕು ಲಕ್ಷಗಳೆತ್ತಿ  
ಬಂದೆನು ಸುತ್ತಿ ಸುತ್ತಿ  
ಏನು ಹೇಳಲಿ ಇನ್ನು ಅದರ ಸಂಗ  
ಬಹು ಮಾನವು ಭಂಗ

ಪ

ಎಲ್ಲಿ ನೋಡಿದರು ಅಲ್ಲಿ ನಿನ್ನ ರೂಪ  
ತೋರಯ್ದ ಭೂಪ  
ಸೊಲ್ಲು ಸೊಲ್ಲಿಗೆ ನಿನ್ನ ದಿವ್ಯನಾಮ  
ನುಡಿಸಯ್ಯ ಸುಧಾಮ  
ಪುಲ್ಲನಾಭ ನಿನ್ನ ಮಂಗಳ ಕಥಿಗಳನು  
ಕೇಳಿಸೋ ಅನುದಿನ

೦

ಎಲ್ಲಕಾಲದಿ ನಿನಗರ್ತ್ತ ತ್ರೀ ಹೆಚ್ಚಿ  
ಆಫ್ರಾಣೆಸುವೆ ಸುಖಿಸೀ

೨

ಶ್ರೀ ನಿನ್ನ ನಿಜದಾಸರ ಸಹವಾಸ—  
ದಲ್ಲಿರಸೋ ಈಶ  
ಎಸುಜನ್ನಾಗಳು ಬಂದರೆ ಬರಲಯ್ಯಾ  
ಪರಿಹರಿಸೋ ಜೀಯಾ  
ಭೂಸುರ ದೇಹವು ಇತ್ತದಕೆ ಮಾರ್ಥ—  
ಸವಿ ಗುಣ ಪುರುಷಾರ್ಥ  
ವಾಸುದೇವ ಗುರುಶ್ರೀಶವಿಲಾಸ್ಯಾಮಿ  
ಸವಾರಂತಯಾರ್ಥಿ

೩

## ರೂಪ

ಬೈರವಿ

ಧೂವ

ಶ್ರೀನಿವಾಸನೆ ನಿನಗೇನು ಬಿನ್ನೆ ಸ್ತಲೊ  
ಧೇನಿಸಿದರೆ ಎನಗಾಶ್ಚಯ ತೋರುತ್ತಿದೆ  
ಅನಾದಿ ಕಾಲದಿಂದ ಸೃಷ್ಟಾದಿ ವ್ಯಾಪಾರ  
ನೀನೆ ಮಾಡಿಸುವಿ ಎಂದು ಶಾಸ್ತ್ರಸೀದ್ಧ  
ಜ್ಞಾನಿಗಳು ಹೀಗೆ ತಿಳಿದು ಹೇಳುವರಯ್ಯಾ  
ಕಾ ನೀತಿ ನೋಡಿದರೆ ಪುಶ್ಚಿಗಾಣರು  
ಹೀನ ಜ್ಞಾನಗಳಿಂದನೇಕ ಭವಣ ಬಡುತ್ತ  
ನಾನಾ ಯೋನಿಗಳಲ್ಲಿ ಸಂಚರಿಸುವ ಈ  
ನಡತೆಯ ನೋಡೆ ದಾರಿಂದಲಾಗುವದು  
ಶ್ರೀನಾಥ ನೀನೆ ದಯಿದಿ ತಿಳಿಸಬೇಕು  
ತಾನೆ ಮಾಡುವ ಜೀವನೆಂದು ಯೋಚನೆ ಮಾಡೆ  
ಅನಾದಿಯಿಂದ ಶಕ್ತಶೂನ್ಯ ಅಲ್ಲ ಕಾಣ ತನ್ನ ಸ್ವರೂಪ  
ಇನ್ನಾವುದು ಬಲ್ಲನೊ ಜ್ಞಾನ ಪೂರ್ಣ ಸರ್ವಜ್ಞ  
ನೀನೇನರಿಯ ಜ್ಞಾನಕರ್ಮೇಂದ್ರಿ, ಮೊದಲಾದ  
ತತ್ವಗಳನ್ನೆ ಮಾನಿಗಳವರೆ ಬ್ರಹ್ಮರುದ್ದುರು  
ನಾನಾ ವ್ಯಾಪಾರವ ಮಾಡಿಸಿ ಇವರಿಂಥ  
ಹೀನ ಸುಖಿವು ಉಣಿಸುವರೆಂಬೆನೇ

ಖ್ಯಾನಿಗಳರನ ನಿನ್ನಜ್ಞಾಧಾರಕರವ—  
 ರೇನು ಮಾಡುವದೆಲ್ಲ ನಿನ್ನ ಸೇವೆ  
 ಜಾನಕಪತಿಯ ಶ್ರೀಗುಣ ಕಾರ್ಯವನಲಿಬೇಕು  
 ಶ್ರೀನಾರಿ ಇವಕಭಿಮಾನಿ ಸ್ವಾಮೀ  
 ನೀನೇ ಸರ್ವರಿಗೆ ನಿಯಾಮಕನಾಗಿದ್ದು  
 ಅನೇಕ ವಿಹಾರ ಮಾಡುತ್ತಿಷ್ಟು  
 ನಾನು ನನ್ನದು ಎಂಬೋದೆಲ್ಲಿದ ಪುಟ್ಟಿತಯ್ಯಾ  
 ಈ ನುಡಿ ಬಿಡಿಸಿ ಕಾಯೋರನ್ನ ತೋರೊ  
 ಧೀನ ಪತ್ನಿಲ ಗುರುಶ್ರೀಪಿತಲ ನಿನ್ನ—  
 ಧೀನದವನೋ ನಾನು ಅನಂತಮೂರುತಿಯ

೧

### ಮಟ್ಟ

ಇಂದಿರೀಶನೆ ನಿನ್ನನಂದ ಮೂರುತಿಗಳು  
 ಒಂದರಲ್ಲಿ ಬಿಡದೆ ಸಂದರ್ಭಿಸಿತವಯ್ಯಾ  
 ಒಂದಾದರು ಶ್ವತ್ಸ ಅದರಿಂದಾಗಲಾಗದು ಧೂರಿಯೆ  
 ಮಂದರ್ಶೋಧರ ನಿನ್ನ ಬಂಧಕ ಶಕುತಿಗೆ  
 ವಂದಿಪೆ ಮೂಜಗದ ತಂದೆ ನಿನ್ನಯ ಪಾದ—  
 ದ್ವಾಂದ್ವದಿ ಎನ್ನ ಮನಸು ಪೂಂದಿಸೊ ಕ್ಷಣಿ ಬಿಡದೆ  
 ನಂದ ನಂದನನೆ ಎನ್ನಿಂದಲಾಗುವ ದೋಷ  
 ಒಂದು ನೋಡದೆ ದಯಾಸಿಂಥು ಎನ್ನ ಹೃದಯ  
 ಮಂದಿರದಲ್ಲಿ ನಿಂದು ಸುಂದರ ಮೂರುತಿಯೆ  
 ಗುರುಶ್ರೀಶಪಿತಲ ಸಂದರುಶನವೀಯೋ ಸರ್ವಸ್ಥಾಗಳಲ್ಲಿ

೨

### ತ್ವವಿಡಿ

ಶ್ರೀಶಾ ಸ್ವಾತಂತ್ರ ನೀನೇಸು ಬಗೆಯಲಿ ನೋಡೆ  
 ಸಾಸಿವೆಗಳಿನಿತು ಸಂಶಯವಿಲ್ಲ  
 ಲೇಸು ಎನಗೆ ನೀನು ಎಸು ಜನ್ಮಗಳೀಯಲು  
 ಈಶಾ ಎಂದಿಗೂ ನೀನು ದಾಸ ನಾನು  
 ಈ ಸುಜ್ಞಾನವೆ ಕೊಟ್ಟಿ ನೀ ಸಲಹಲಿಬೇಕು  
 ವಾಸುದೇವನೆ ಭಕ್ತಿ ಪೂಜಕನೆ  
 ಭಾಸುರ ಮೂರುತಿ ಈ ಸಚರಾಚರ

ವಾಸ ಸರ್ವದ ಎನ್ನ ಮನಸಿನಲ್ಲಿ  
ಬೇಸರದಲ್ಲ ನೀ ಪ್ರಕಾಶನಾಗಿ  
ವಿಷಯದಾಶಿ ಬಿಡಿಸೋ ಗುರುಶ್ರೀಶವಿರಲ

೨

### ಅಟ್ಟ

ಕಂತುಪಿತನೆ ನಿನ್ನ ಚಿಂತ್ಯಾದ್ಯುತ್ತ ಶಕ್ತಿ  
ಅಂತುಗಣಕೊ ರಮೆ ಎಂತು ಬಲ್ಲಿನು ನಾನು  
ಜಂತುಗಳೊಳು ನೀಚೆ ಇಂಥ ಅಲ್ಲಿನ ಮನ  
ನಿಂತಲ್ಲಿ ನಿಲಿಸದೆ ಭಾರಂತನ್ನ ಮಾಡಿ ಅನ್ಯ-  
ನಂತೆ ನೋಡುವರೆ ಮಹಂತರೊಡೆಯ ಭಗ-  
ವಂತ ನಿನ್ನವರವನಂತ ತಿಳಿದು ಸ್ವಾಮಿ  
ಸಂತತ ಹರಿ ನಿನ್ನ ಚಿಂತನೆ ಬಿಡಿದನ್ನ  
ಅಂತರಂಗದೊಳಿಟ್ಟು ಸಂತರ ಸೇವಿ ನೀ-  
ರಂತರ ಇತ್ತು ಸತ್ಯಂಥವ ಹೋರೆನ್ನ  
ಚಿಂತಿಯ ಬಿಡಿಸಯ್ಯ ಸಂತೋಷ ಮೂರುತಿ  
ಗುರುಶ್ರೀಶವಿರಲ ಇಂತು ಪಾಲಿಸೋ ಜಗದಂತಯಾರ್ಮಿ

೩

### ಆದಿ

ನೀನೆ ಎನಗೆ ತಾಯಿ, ನೀನೆ ಎನಗೆ ತಂದೆ  
ನೀನೆ ಎನಗೆ ಬಂಧು ನೀನೆ ಎನಗೆ ಸಖಿ  
ನೀನೆ ಎನಗೆ ವಿದ್ಯೆ ನೀನೆ ಎನಗೆ ದ್ರಷ್ಟಿ  
ನೀನೆ ಎನಗೆ ಧೂರಿ ನೀನೆ ಎನಗೆ ದಾತ  
ನೀನೆ ಎನಗೆ ಸರ್ವ ಸಂಪತ್ತು ಕೃಷ್ಣಯ್ಯಾ  
ನೀನೆ ಎನಗೆ ಗುರುಶ್ರೀಶವಿರಲರೇಯ  
ಸ್ವಾಮಿ ಸರ್ವಭೀಷ್ಟದಾಯಕನೋ

೫

### ಜತೆ

ಕರೇಳು ಲೋಕಕ್ಕೆ ಕಾರಣ ನೀನಯ್ಯಾ  
ಪಾರುಗಾಳಿಸೋ ಎನ್ನ ಗುರುಶ್ರೀಶವಿರಲ

೬

## ೧೯೬

ಶ್ರೀನಿವಾಸನೆ ನಿನ್ನ ಧ್ಯಾನವನ್ನೀಯೋ ಮುನ್ನ ಪ  
ಗಾನಲೋಲ ಶುಭ ತೀಲ ದೀನಜನ ಪರಿಪಾಲ ಪ  
ಹಾರ್ಥರಕ್ಕೆ ನೀ ಗತಿಯೆಂದಾರ್ಥನಾಗಿ ಬೇಡುವೆ  
ನಿರಘರಕನ್ನು ಮಾಡದೆ ನೀ ಸ್ವಾರ್ಥವನ್ನು ಪೂರ್ತಿಗೊಂಡೊ  
ಬಲದಿಗೋವಾಲಕ್ಕಷ್ಟ ಕಲೀವರ ಹನುಮ ಎಡದಿ  
ಲಲನೆ ಶ್ರೀ ಭೂವರ ಮಧ್ಯ ಕಲೀಯಗದೋಳು ಮೇರುವಾ  
ಮಾಸವಾದಿನುತ ಶ್ರೀನಿವಾಸಮೂರ್ತಿಯೇ ಎನ್ನ  
ದೋಷರಾಶಿಗಳನಳಿದ ದಾಸಜನ ಹೃನ್ನಿವಾಸ ಪ

## ೧೯೭

## ಆದಿ

ಶ್ರೀನಿವಾಸನು ಒಲಿಯನು ಕೇಳೋ  
ಜ್ಞಾನೋವಾಜನೆ ಮಾಡದಲೆ ಪ  
ಪನೇನೋ ಸತ್ಯಮ್ಯವ ಮಾಡಲು  
ಪ್ರಾಕೋಶಾರ್ಥ ಣಿವೆನ್ನದಲೆ ಅ  
ಸ್ವಾನವು ಸಂಧ್ಯಾವಂದನ ಜಪತಪ  
ಜ್ಞಾನ ಸಾಧನವಿದೆನ್ನದಲೆ  
ದಾನಧರ್ಮಗಳು ಕುಶನು ಅನು ಸಂ  
ಧಾನವ ಮಾಡಿ ಮಾಡದಲೆ ಪ  
ಕಾಮ ಕೋಧಲೋಭಾದಿ ದುರಾತ್ಮಕ  
ಆ ಮಹಾ ರಿಪುಗಳ ಜಯಿಸದಲೆ  
ಪ್ರೇಮದಿ ಶ್ರೀಹರಿ ಭಕುತರ ಚರಣದಿ  
ಸೇಮದಿ ನಿತ್ಯ ನಮಿಸದಲೆ ಪ  
ಬಾಲಕ ಸತಿ ಮೊದಲಾದ ಜನರು ಶ್ರೀ  
ಶೋಲನ ಸೇವಕರನ್ನದಲೆ ಪ

ಯರಿದಾಸರು ಕಂಡ ಶ್ರೀನಿವಾಸ

೧೮೫

ಕಾಲ ದೇಶ ಆಸು ಮೊದಲಾದುವು ಗೋ  
ಪಾಲಗೆ ಅಧಿನವೆನ್ನದಲೆ

೩.

ಸಾಧು ಸಂಗದಲಿ ತೀರ್ಥಯಾತ್ರೆಗಳ  
ಪಾದದಿನದೆ ನೀ ಮಾಡದಲೆ  
ಭೇದಪಂಚಕವು ಜಗದಿ ಅಭೇದವ  
ಮಾಧವನಲಿ ನೀ ತಿಳಿಯದಲೆ

೪.

ಒಂದು ಕ್ಷಣವು ಬಿಡದಿಂದಿರೇಶ ಗೋ  
ವಿಂದನಂಭಿಯ ನೇನೆಯದಲೆ  
ವಂದ್ಯನು ಶ್ರೀ ಪುರಂದರವಿಶಲ  
ಬಂಧಕ ಮೋಚಕನೆನ್ನದಲೆ

೫

೧೪೧

ಭೃರವಿ

ಅಟ್ಟ

ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ  
ವಾಣಿಯರಸನಯ್ಯನು

೬

ವೇಣುಗಾನಲೋಲ ಮೋಸಮಾಡಲು ಬಂದ  
ದೀನ ರಕ್ಷಕನಯ್ಯ ಮೋಹನ ಕೃಷ್ಣ

೭

ಪತಿತವಾಹನ ಬಂದ ಸಚ್ಚಿದಾನಂದನು  
ಹಿತಕರನು ಬಂದ ನಿಶಿಳವೇದ  
ಪ್ರತಿಪಾದ್ಯನು ಬಂದ ಹಿಗ್ಗಿತಲೀನಿಂದ  
ಮತಿಗಡಿಸಿ ಪೂರ್ವದನಯ್ಯ ಮುದ್ದುರಂಗಯ್ಯ ಕೃಷ್ಣ

೮

ಉಡುಪಿ ನಿಲಯ ಬಂದ ಉಡುಪನಂತ್ಯೋಳಿಯುತ  
ತಟಯಂತೆ ಮರೆಯಾದ ಕಾಣಬಾರದ ವಸ್ತು  
ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು  
ಅಷ್ಟು ಮಾಯವಯ್ಯ ಬಲು ಮಾಯವಯ್ಯ

೯

ವಿಸು ಹರುಷಪ್ರೇ ವಿಸು ಕರುಣಪ್ರೇ  
ಕಾಸು ಬಾಳದ ಎನ ಮೇಲ ಮುದ್ದು ಕೃಷ್ಣಯ್ಯಗೆ

ಎಸುಕೆಯನನ್ನು ತಂದ ಪುರಂದರವಿಶಲ  
ಕೇಷಾದ್ವಿವಾಸನಯ್ಯ ಕೇಳಣ್ಣ ಯ್ಯ

೩

## ೧೯೨

ಶ್ರೀರಮೇಣ ಸರ್ವೇಶ ಸರ್ವಾಗ  
ಸಾರಭೋಕ್ತಸ್ತತಂತ್ರ ಸರ್ವಾದ  
ಪಾರಮಹಿಮೋದಾರ ಸದ್ಗುಣಪೂರ್ಣಾಗಂಭೀರ  
ಸಾರಿದವರಫು ದೂರಗ್ರಿಸೀ  
ಸೂರಿಜನರಿಗೆ ಸೌಖ್ಯನೀಡುವ  
ಧೀರವೆಂಕಟರಮಣ ಕರುಣಾದಿ ಪೂರೆಯೊ ನೀ ಎನ್ನು

೦

ಫನ್ನಮಹಿಮಾಪನ್ನ ಪಾಲಕ  
ನಿನ್ನ ಹೊರತಿನ್ನನ್ನದೇವರ  
ಮನ್ನದಲ್ಲ ನಾ ನೆನಿಸೆನೆಂದಿಗು ಬನ್ನಬಡಿಸಿದರು  
ಎನ್ನ ಪಾಲಕ ನೀನೇ ಇರುತ್ತಿರೆ  
ಇನ್ನ ಭವಭಯವೇಕೆ ಎನಗೆ  
ಚನ್ನವೆಂಕಟರಮಣ ಕರುಣಾದಿ ಪೂರೆಯೊ ನೀ ಎನ್ನು

೨

ಲಹುಮಿ ಬೊಮ್ಮು ಭವಾಮರೇಶರು  
ಭಕುತ್ಪೂರ್ವಕ ನಿನ್ನ ಭಜಿಸೀ  
ಸಕಲಶೋಕಕೆ ನಾಥರಿಪರೊ ಸರ್ವಾಕಾಲದಲ್ಲಿ  
ನಿವಿಳಜೀವರ ಪೂರೆಪೂ ದೇವನೆ  
ಭಕುತ್ತಿ ನೀಯೆನ್ನಿಯದಿರಲು  
ವೃಕುತ್ವಾಗ್ಯಪಕ್ತಿತ್ವ ಬಷ್ಟದೂ ಶ್ರೀನಿಕೇತನನೆ

೩

ಯಾಕೆ ಪ್ರತ್ಯಾದ್ಯೋ ಕರುಣ ಎನ್ನೋ ಟು  
ಸಾಕಲಾರಯ ನಿನ್ನ ಶರಣಾನ  
ನೂಕಿಬಿಟ್ಟರೆ ನಿನಗೆ ಲೋಕದಿ ಶ್ಯಾತಿ ಬಷ್ಟಪುದೇ  
ನೂಕನೀಯನೆ ನೀನೆ ಎನ್ನನು  
ಜೊಳಕೆಯಿಂದಲಿ ಕಾಯೋ ಬಿಡದೆ  
ಪಕದೇವನು ನೀನೆ ವೆಂಕಟ ಶೇಷಗಿರಿವಾಸ

೪

ಅಂಬುಜಾಂಬಕ ನಿನ್ನ ಪದಯುಗ  
ನಂಬಿಕೊಂಡೀ ಪರಿಯಲಿರುತ್ತಿರೆ  
ಜೊಂಟಿಗಾರನ ತೆರದಿ ನೀ ನಿಭಾಗ್ಯ ಸ್ಥಿತಿಕೋರೆ  
ಬಿಂಬಮೂರುತ್ತಿ ನಿನ್ನ ಕರಗತ  
ಕಂಬುವರವೇ ಗಿತಿಯೋ ವಿಶ್ವ  
ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ

ಫೆ

ಸಾರಶಿರಿಪೈಕುಂಠ ತ್ಯಜಿಸೀ  
ಧಾರುಣೀಯಳು ಗೂಲ್ಲನಾಗೀ  
ಚೋರಕ್ಕೆವ ಮಾಡಿ ಬದುಕಿಹದಾರಿಗರಿಕಲ್ಲ  
ಸಾರಿಪೇಳುವೆ ನಿನ್ನ ಗುಣಗಳ  
ಪಾರಮಾಗಿರುತ್ತವೇ ಒನರಿಗೆ  
ಧೀರ ವೆಂಕಟರಮಣ ಕರುಣದಿ ಪೂರೆಯೋ ನೀ ಎನ್ನ

ಉ

ನೀರ ಮುಳ್ಳಿಗೀ ಭಾರಪೂರ್ವಾ  
ಧಾರುಣೀತಳವರೆದು ಸಿಟ್ಟಿಲಿ  
ಕೂರನುದರವ ಶೀಳ ಕರುಳಿನ ಮಾಲೆ ಧರಿಸಿದರು  
ಪೋರ ವಿಪ್ರ ಕುತಾರಿ ವನವನ  
ಚಾರಿ ಗೋವ ದಿಗಂಬರಾಶ್ವ  
ಎರಿ ಪೋದರು ಬಿಡೆನೊ ವೆಂಕಟಶೇಷಗಿರಿವಾಸ

ಉ

ಲಕ್ಷ್ಮಿನಾಯಕ ಸಾವಂಭೌಮನೆ  
ಪಕ್ಷಿಮಾಹನ ಪರಮಪುರುಷನೆ  
ಮೋಕ್ಷದಾಯಕ ಪ್ರಾಣಜನಕನೆ ವಿಶ್ವಾಸ್ಯಪಕನೆ  
ಅಕ್ಷಯಾಂಬರವಿತ್ತಿ ವಿಜಯನ  
ಪಕ್ಷಪಾತವ ಮಾಡಿ ಕುರುಗಳ  
ಲಕ್ಷ್ಮಿಮಾಡದ ಕೊಂಡಯೋ ಶ್ರೀಶೇಷಗಿರಿವಾಸ

ಉ

ಹಿಂದೆ ನೀ ಪ್ರಹ್ಲಾದ ಗೋಸುಗ  
ಎಂದು ನೋಡದ ರೂಪಧರಿಸೀ  
ಬಂದು ದೃಕ್ತನ ಒಡಲ ಬಗೆದೂ ಪೂರೆದೆ ಬಾಲಕನ  
ತಂದೆತಾಯ್ಗಳ ಬಿಟ್ಟು ವಿಷಿನದಿ  
ನಿಂದು ತಹಿಸುವ ಪಂಚವತ್ತರ  
ಕಂದನಾ ಧ್ವನಿಗೂಲಿದು ಪೂರೆದೆಯೋ ಶೇಷಗಿರಿವಾಸ

ಉ

ಮುಡುವಿನೊಳಗಿಪ ಮಕರಿಕಾಲನು  
ಹಡಿದು ಬಾಧಿಸ ಕರಿಯು ಶ್ರೀಜಗ  
ದ್ವಾಡಯ ಪಾಲಿಸೂ ಎನಲು ತಕ್ಷಣ ಬಂದು ಪಾಲಿಸಿದ  
ಮುಡದಿಮಾತನು ಕೇಳಿ ಬಲುವರಿ  
ಬಡವಬ್ರಹ್ಮಣ ಧಾನ್ಯಕೊಡಲು  
ಪೂದವಿಗಸದಳ ಭಾಗ್ಯನೀಡಿದೆ ಶೇಷಗಿರಿವಾಸ

೧೦

ಹಿಂತಮಾಡಿದ ಮಹಿಮೆಗಳ ನಾ  
ಸಂತು ವರ್ಣಸಲೇನುಫಲ ಶ್ರೀ  
ಕಾಂತ ಎನ್ನನು ಪ್ರೋರೆಯೆ ಕೇರುತ್ತಿ ನಿನಗ ಘಳವನಗೆ  
ಕಂತುಜನಕನೆ ಎನ್ನ ಮನಸಿನ  
ಅಂತರಂಗದಿ ನೀನೆ ಸರ್ವದ  
ಸಿಂತು ಪ್ರೇರಣ ಮಾತ್ರ ಸರ್ವದ ಶೇಷಗಿರಿವಾಸ

೧೧

ಶ್ರೀನಿವಾಸನೆ ಭಕ್ತಪೂರ್ವಣ  
ಜ್ಞಾನಿಕುಲಗಳಿಗಭಯದಾಯಕ  
ದೀನಬಾಂಧವ ನೀನೆ ಎನ್ನಮನದಧರ ಪೂರ್ಯಸೂ  
ಆನುಪಮೋಪಜ್ಞಾನ ಸಂಪದ  
ಮಿನಯಿಪ್ರವರ್ಚಕವಿತ್ತ ಪಾಲಿಸೂ  
ಜನಮ ಜನಮುಕಿ ಮರಯ ಬೇಡವೂ ಶೇಷಗಿರಿವಾಸ

೧೨

ಮದವು ಮತ್ತರ ಲೋಭಮೋಹವು  
ಒದಗಬಾರದು ಎನ್ನ ಮನದಲಿ  
ಪದುಮನಾಭನೆ ಜ್ಞಾನಭಕ್ತಿ ವಿರಕ್ತಿ ನೀನಿತ್ತ  
ಪೃಥಯ ಮಧ್ಯದಿ ನಿನ್ನ ರೂಪವು  
ವದನದಲಿ ತವ ನಾಮಮಂತ್ರವು  
ಸದಯ ಪಾಲಿಸು ಬೇಡಿಕೊಂಬೆನೂ ಶೇಷಗಿರಿವಾಸ

೧೩

ಅಂದನುಡಿ ಪೃಷಿಯಾಗಬಾರದು  
ಬಂದ ಭಾಗ್ಯವು ಪ್ರೋಗಬಾರದು  
ಕುಂದು ಬಾರದ ನಿನ್ನ ಕರುಣಾವು ದಿನದಿ ವರ್ಧಿಸಲಿ  
ನಿಂದೆ ಮಾಡುವ ಜನರ ಸಂಗವು  
ಎಂದಿಗಾದರು ದೂರೆಯ ಬಾರದು  
ಎಂದು ನಿನ್ನನು ಬೇಡಿಕೊಂಬೆನೂ ಶೇಷಗಿರಿವಾಸ

೧೪

ಪರಿದಾಸರು ಕಂಡ ಶ್ರೀನಿವಾಸ

೧೮೯

ಏನು ಬೇಡಲೆ ಎನ್ನ ದೇವನೆ  
ಸಾನುರಾಗದಿ ಎನ್ನ ಪಾಲಿಸೊ  
ಸಾನವಿಧಿಪಥ ಸೌಖ್ಯ ನೀಡುವುದಿಹಪರಂಗಳಲೆ  
ಶ್ರೀನಿವಾಸನೆ ನೆನ್ನ ದಾಸಗೆ  
ಬಿನುಕೊರತಿಲ್ಲಲ್ಲಿ ನೋಡಲು  
ನೀನೆ ನಿಂತಿವಿಧದಿ ಹೇಳಿಸು ಶೇಷಗಿರಿವಾಸ

೧೯೫

ಆರುಮುನಿದವರೇನು ಮಾತ್ರರೂ  
ಆರುಪೂಲಿದವರೇನು ಮಾತ್ರರೂ  
ಆರು ನೇಹಿಗರಾರು ದ್ವೇಷಿಗಳಾರುದಾತಿನರು  
ಕೂರಿಜೀವರ ಹಣೆದು ಸೂತ್ರಿಕ  
ದೀರ್ಘಿವರ ಪ್ರಾರೆದು ನೆನ್ನಲೆ  
ಸಾರ ಭಕುತ್ತಿಯನಿತ್ತ ಪಾಲಿಸೊ ಶೇಷಗಿರಿವಾಸ

೧೯೬

ನಿನ್ನ ಸೇವೆಯನಿತ್ತ ಎನಗೇ  
ನಿನ್ನ ಪದಯಂಗ ಭಕ್ತಿ ನೀಡಿ  
ನಿನ್ನ ಗುಣ ಗಣ ಸ್ತವನ ಮಾಡುವ ಜ್ಞಾನ ನಿನಿತ್ತ  
ಎನ್ನ ಮನದಲಿನೆನೆ ನಿಂತೂ  
ಫ್ರಾನ್ ಕಾರ್ಯವ ಮಾಡಿ ಮಾಡಿಸು  
ಧನ್ಯನೆಂದೆನೆನ್ನ ಲೋಕದಿ ಶೇಷಗಿರಿವಾಸ

೧೯೭

ಜಯ ಜಯತು ತರ ಕೂರ್ಮಾರೂಪನೆ  
ಜಯ ಜಯತು ಕಿಟಕಿ ಸಿಂಹ ವಾಮನ  
ಜಯ ಜಯತು ಭೃಗುರಾಮ ರಘುಕುಲಸೋಮಶ್ರೀರಾಮ  
ಜಯ ಜಯತು ಶಿರಿ ಯದುವರೇಣುನೆ  
ಜಯ ಜಯತು ಜನಮೋಹ ಬುದ್ಧನೆ  
ಜಯ ಜಯತು ಕಲಿಕಲ್ಪಷ್ಣನೆ ಕಲ್ಪಿನಾಮಕನೆ

೧೯೮

ಕರುಣಾಗರ ನೀನೆ ನಿಜಪದ  
ಶರಣವತ್ಸಲ ನೀನೆ ಶಾಶ್ವತ  
ಶರಣಜನಮಂದಾರ ಕಮಲಾಕಾಂತ ಜಯವಂತ  
ನಿರುತ ನಿನ್ನನು ನುತ್ತಿಸಿ ಮಾಡುವೆ  
ವರದ ಗುರುಜಗನ್ನಾಧಿಪತಲ  
ವರಮ ಪ್ರಾಮದಿ ಪ್ರಾರೆಯೇ ಎನ್ನನು ಶೇಷಗಿರಿವಾಸ

೧೯೯

## ರಳಿಗಳು

ಶ್ರೀ ವೆಂಕಟೇಶ ಎನ್ನ ಸಲಹಳ್ಳಿಕೆ ಬಳಲುವೆ

ಪ

ಬಂದ ದುರಿತ ಪರಿಹರಿಸೋ ಇಂದು ತಾಪವನ್ನು ಬಿಡಿಸೋ  
ಮಂದ ಬುದ್ಧಿಯನ್ನು ಕಡಿಸೋ ಮದನನಯ್ಯ ಮಮತೆಯಿಂದ  
ಇಂದು ಎನ್ನ ಮಾತ ಲಾಲಿಸೋ ತಂದೆ  
ಕುಂದು ಎಣೆಸದೆನ್ನ ಪಾಲಿಸೋ

೦

ನಕ್ರನ ಬಾಧೆಯೋಳಗೆ ಸಿಲುಕಿ ಗಜಪು ನರಭುತಿರಲು ಶ್ರೀ  
ವಿಕ್ರಮನೆ ಸಲಹೊಯೆಂದ ಕರೆಯಲಾಗ ನಕ್ರನ  
ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ  
ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ

೨

ತರೆಳ ಧೃವನು ತನ್ನ ಪಿತನೆ ತೊಡೆಯ ಮ್ಯಾಲೆ ಬಂದು ಕುಳಿರೆ  
ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ  
ಭರದಿ ಬಂದು ನಿನ್ನ ಚರಣವ ಭಜಿಸಲವಗೆ  
ಸ್ಥಿರಪದವಿಯತ್ತೆ ಕರುಣಾದಿ ನಾನು ನಿನ್ನ ಸೈರಣ್ಯಗೆ ದಿವ್ಯನಾಮವ

೩

ಆರು ಸಲಹುವರು ಎನ್ನ ಮಾರುಗಾಣಿಸುವರ ಕಾಣ  
ಸೇರಿದನೋ ಶೈಷಜಯನ ಶ್ರೀನಿವಾಸ ಎನ್ನನು  
ದ್ವಾರ ಮಾಡಲಾಗದೆ ಸಕಲ ಆರಭಾರ ನಿನ್ನ  
ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ

೪

ದುಷ್ಪ ದನುಜರನ್ನು ಮುರಿದು ಧಾರುತೆಯೋಳು ಇರುವ ಎನ್ನ  
ಕಷ್ಟವ ಬಿಡಿಸಿ ಕಾಯೋ ಕಮಲನಾಭ ಹೆಳವನ  
ಕಟ್ಟಿಮಾಸ ವೆಂಕಟೇಶನೆ ಸಕಲ ಭಾರ  
ದೃಷ್ಟಿಯಿಂದ ಪೂರ್ವಪೂರ್ವ ದೇವನೆ ಕೃಷ್ಣ ಸೃಷ್ಟಿಗೂಡೆಯ ಸುಜನ ಪಾಲನೆ

೫

## ರಳಿಗಳು

ಕಲ್ಳಾಣಿ

ರ್ಯಂಪೆ

ಶ್ರೀ ವೆಂಕಟೇಶನ ಬಿಡಬ್ಬಾಡಿ

ಪ

ಹಲವು ದೃವಕೆ ಹಲ್ಲು ತರೆಯಾದೆ ಹೊಗಳಾದೆ  
ಭಲ ಮನದಣ ಕೊಂಡಾಡಿ ಶ್ರೀ -

೮

ವರದಾಸರು ಕಂಡ ಶ್ರೀನಿವಾಸ

೧೬೧

ಸುರಭಿಯ ಬಿಟ್ಟು ಕಂಡಾಯಾ ಬೆಂಬೆಲ್ಲತ್ತಿ  
ಶಿರುಗಾಡಿ ಕಣ್ಣಿದಣೆ ಬೇಡಿ

೨

ಸ್ಥಿರವಲ್ಲಿ ಮಿಕ್ಕವರ ವರಗಳ ಕೆಳದೆ  
ಪರಸನ್ನ ವೆಂಕಟಪತಿಯ ಬೇಡಿ ಶ್ರೀ-

೩

## ೧೪೫

ಪಾಡಿ

ರಘುಂಪೆ

ಶ್ರೀ ವೇಂಕಟೇಶಾ ಸಲಹು ವೇಂಕಟೇಶಾ  
ಭಾವಿತ ಸೇವಕ ಭವಭಯನಾತಾ

ಪ

ಸುರಾರಿ ಗಜಗಳಂಬ ಗಣಕೆ ಕಂಠಿರವ  
ಕರಿರಾಜ ಸಂಕಟ ಕಿತ್ತ ದೇವಾ  
ಪರಮ ಭಾಗವತರ ಸಮೂಹ ಸಂಜೀವನ  
ಪುರಹರ ವರ ಮತ್ತ ವೃಕಾಸುರ ಮಥನಾ

೮

ವನಜಭವ ಸಮೀರರೂದೆಯ ಶ್ರೀರಮಣ  
ಮುನಿ ಹೃದಯಾಲಯ ಪರಿಪೂರಣ  
ಘಣವರಶಾಯಿ ಪರಾತ್ಮರ ಅಗಣತೆ  
ಗುಣಗಂಭೀರ ಸಜ್ಜಗದ ದಾತಾ

೨

ಶುಕ್ಷಾನ್ಸಕ ಸನಕಾದಿ ದೇವಯಿಷಿ  
ಸಕಲಸುರ ಭೂಸುರ ರಾಜಾಧಿಶಾ  
ಭಕುತ ವತ್ಸಲ ಬಾದರಾಯಣ ಹರಿ ಹಯ  
ಮುಖಿ ಪ್ರಸನ್ನಂಕಟ ಗಿರಿನಿಲಯ

೩

## ೧೪೬

ಬ್ರೀರವಿ

ಭಾವ್ಯ

ಶ್ರೀತೇ ನೀನಹುದೋ ಶೇಷಾಚಲವಾಸ ನೀನಹುದೋ

ಪ

ಶೇಷಶಯನ ಸುರೇಶವಂದಿತ  
ಶೇಷಜನರನು ಪಾಲಿಸಿ ಬಡ್ಡಿ -

ಕಾಮ ಸೇರಿಸಿ ಗಂಟೆ ಕಟ್ಟಿವ

ಕ್ಷುಸ್ತ್ಯಾ ತಿಮ್ಮಪ್ಪ ನೀನೆ

೫

ತಂದೆ ನೀನಹುದೊ ಕರುಣಾ –

ಸಿಂಧು ನೀನಹುದೊ

ಆಂದು ಧ್ರುವದನ ನಂದನೆಯ ಎಳೆ

ತಂದು ಫಾಸಿಯ ಮಾಡುತ್ತಿರಲು

ಮುಂದು ಬಂದು ಅಕ್ಷಯವೆಂದು ಸಲಹಿದ

ಮಂದಹಾಸ ಮುಕುಂದನು ನೀನೆ

೬

ಧೀರ ನೀನಹುದೊ ಜಗದೋ –

ದ್ವಾರ ನೀನಹುದೊ

ಬಾರಿ ಬಾರಿಗ ನಿನ್ನಪಾದ ಸುವಾರಿಜಂಗಳ

ಸೇರಿದ ಭಕ್ತರ ಘೋರ ದುರಿತವ

ದೂರಗ್ರಿಸುವ ಮಾರಜನಕ ಆ –

ಪಾರ ಮಹಿಮನೆ

೭

ಧನ್ಯನೀನಹುದೊ ಸುರಮುನಿ

ಮಾನ್ಯ ನೀನಹುದೊ

ಪನ್ನಗಾರಿವಾಹನ್ನ ಧರಿಯೋಳು

ಇನ್ನು ವಿನಗೆದುರ್ಬಾರ ಕಾಣೆನೊ ಪ್ರ –

ಸನ್ನಾಗೆಲೊ ಬಿನ್ನಹ ಕೇಳು ಪ್ರ –

ಪನ್ನಪತ್ತಲ ಶ್ರೀಹರಿಯವದನ

೮

## ೧೯೨

ಶ್ರೀಶ ಶ್ರೀನಿವಾಸ ಎನ್ನ ಧ್ಯಾಸದಿ ನೀ ವಾಸಿಸ್ಯ

ಪ

ಹಸನ ಮಾಡನ್ನ ಮಸಣ ಮತ್ತಿಯು

ಪುಸಿಯು ಎನಿಸದ ಆಸಮ ನಿಮ್ಮ

ಎಸೆವ ಪಾದಕುಸುಮ ಎನ್ನ

ರಸನ ಮೇಲ್ಮೈ ಕಾಶಿ

೯

ಬ್ರಹ್ಮನ ಸಚ್ಚಿತ್ತಪೆಂಬ ತಮಿ

ತ್ಯಾಗೀಯೀಂದ್ರಾತ್ಮಿ ನಿಮ್ಮ

ಪರಂ ಸರು ಕಂಡ ಶ್ರೀನಿವಾಸ

೧೬೫.

ಸತ್ಯಚರ್ಮತ ಲಾಕ್ತರಿವಭವ  
ಭಕ್ತ ಪೂರ್ಣಾದಾಪ್ತ ಬಂಧೂ!

೨

ಭೂಮಿತ್ಯಾದ ಪ್ರೇಮನಿಲಯ  
ಸೀಮೆಯಿಲ್ಲದ ನಾಮಮಹಿಮ  
ಸ್ವಾಮಿ ನಿಮ್ಮ ಪ್ರೇಮದಾಸರ  
ಕ್ಷಮನಿಧಿ ಶ್ರೀರಾಮ ಪ್ರಭೂ!

೩

## ೧೪೮

ವಂತುವರಾಳಿ

ರೂಂಪೆ

ಶ್ರೀಕೃಷ್ಣಲಂಜಗಿಪ್ತ ಸ್ವಾಮಿವೃಷ್ಟಿರಿಣಿ ಇತಿ  
ಹಾಸವ ದಿಲೀಪಸ್ಯಪ ಬಸಗೊಳಿಲು ಕೇಳಿ ದೂ  
ವಾಸಮನಿ ಪೇಳ್ಳಿ ಇನಿತೆಂದು ಸಜ್ಜನರಿದನು ಕೇಳಿ

ಸಂಕೋಷಿಸುವುದು

೪

ಮುನಿಕುಲೋತ್ತಮನೆನಿವ ದೂರಾಸಂಪಾದಿ ದಿಲೀ

ಪನ ಸದನಕ್ಕಿದರಲು ಕಂಡು ಶಂಕ್ರಾಂತಿದಲ್ಲಿ

ವಿನಯೋತ್ಸಿಯಿಂದ ತಲೆವಾಗಿ ಕರಗಳ ಮುಗಿದು

ಪಿಳ್ಳಾಳಿಸಿದನು ನಿಯಿಗೆ

ಅನಿಮಿಷೇಶ ವೆಂಕಟನಾಮಧೇಯ ಕುಂ

ಭಿಣೆಯೊಳಿಪ್ಪಸ್ವಾನತೀಥ್ರಾಗ್ರಥ ಪ್ರಭವಗ

ಳಂಗರುಪ್ರಪುದು ಎಂದು ಭಕ್ತಿ ಯಲಿ ಬಸಗೊಳಿಲು

ದೂರಾಸಪೇಳ್ಳುದಗಿದ

೫

ಕೇಳು ರಾಜೇಂದ್ರ ವೆಂಕಟಪರ್ವತನು ಮೇರು

ಶ್ರೀಲಾಕ್ಷಜನು ವಾಯುತೇಷರ ಸುಸಂಘಾದ

ಮೂಲದಿಂದ್ರವತ್ತಿ ಸಹಸ್ರ ಯೋಜನದ ಸ್ವರ್ಣಮುಖಿರೀ ತೀರದಿ

ಬೀಳಳ್ಳಿ ಸೋಂದು ಪ್ರಾಥ್ರಿಸಿದ ತೇಷನು ಎನ್ನ

ಮೇಲೆ ಮಲಗಿಪ್ಪ ತರದಂತೆ ದಯದಿಂ ನೀನೆ

ಈಲಿಸಂದಸ್ಯ ಬಂದು ಸಲೆಸಿದುದರಿಂದ ಗಿರಿ ಕೇಷಾದಿ

ಯೆಸಿಸುತ್ತಿದು

೬

ಕ ಸಗ್ರೋತ್ತಮದಾದಿಮಧ್ಯವಸನ ಪ್ರ  
 ಸೂನು ಘಲ ಸಂಯುಕ್ತ ಸಾನುಗಳ ಸುರುಚಿರೂ  
 ದ್ಯಾನಗಳನುಳಿದು ಲಕ್ಷ್ಮೀ ಸಹಿತ ಸ್ಥಾಮಿಪುಷ್ಟಿರಿಣಿತೀರ್ಥದ ತಟದಲ್ಲಿ  
 ಶ್ರೀನಿವಾಸನು ಬಂದು ನಿಂದ ಕಾರಣವನಗೆ  
 ನೀನರುಪುವುದು ಎಂದು ಬಿನ್ನೇಸ್ತ ಮಾವಾಸ  
 ಮೌನಿ ಪೇಳಿದ ಪೂರ್ವ ದಿತಿಹಾಸ ಜನಿತೆಂದು ನೃಪಗೆ

ಹರಿಹೋದೇಶದಿ ೩

ತೀರ್ಥೋ ತ್ತಮತ್ವ ಸಾಪೇಕ್ಷೆಯಿಂದಲಿ ಬ್ರಹ್ಮ  
 ಪತ್ತಿ ಪೂರ್ವದಲ್ಲಿ ಬ್ರಹ್ಮಾವರ್ತದೇಶದೊಳಗೆ  
 ಗುತ್ತಮತ್ತಂತ್ರಾರ್ಥಕನಂ ಭಜಿಸುತ್ತಿರೆ ತಾಪಸೋತ್ತಮ ಪುಲಸ್ತಾವ್ಯಮುನಿಪ  
 ತತ್ತೀರ್ಥದಲ್ಲಿ ತಪವಗೈವನೆಂದೆನುತ ಬರೆ  
 ಪುತ್ರನೆಂದರಿದು ಮನ್ಮಿಸದಿರಲು ಕೋಪದಲ್ಲಿ  
 ಇತ್ತು ಶಾಪವ ನೀನಪೇಕ್ಷಿಸಿದ ತಪವು ನಿಷ್ಠಲವೈದಲೆಂದು ನುಡಿದ

೫

ನಂದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ  
 ಸ್ವಧೂರನಿಯು ನೀಜಳಾದರೆಯು ಸರಿ ಲೋಕಪ್ರ  
 ಸಿದ್ಧ ತೀರ್ಥಗಳೂಳುತ್ತಪ್ಪಾಗಲಿ ವಿಷ್ಣುಪಾದ ಪ್ರಸಾದದಿಂದ  
 ಉದ್ಧರಣೋತ್ತಮ ಕೇಳಿ ವಾಗ್ದೇವಿ ನುಡಿದಳು ಭ  
 ವದ್ವಂತರೆಲ್ಲ ರಾಕ್ಷಸರಾಗುದ್ದವಿಸಿ ಏ  
 ಷ್ಣಾದ್ವಾಷ ಸಂಪಾದಿಸಲಿ ಎನಲು ಮನಿವರನು ಪದಕೆರಗಿ ಬಿನ್ನೇಸ್ತಿದ

೬

ಅನಭಿಷ್ಟ ಲೋಕೋಪಕಾರ ತಪವೆಂದರಿಯ  
 ದಸುಚಿಕೊಣಿಗಳನಾಡಿದೆ ಮರ್ಯಾದ್ಯತ ದೋಷ  
 ವೆಣಿಸದೆ ವಿಶಾಪವಿತ್ತನ್ನನುದ್ದರಿಸಂದು ಮನಿವರನು ಸಂಪೂರ್ಣಸೇ  
 ಪುನರಾಪವಿತ್ತಳು ಹಸನ್ನಾಶಿಳಾಗಿ  
 ಜನಿಸಲಿ ಭವದಂಶಪೂರ್ಣಂತಕೆ ವರ ಏಭೀ  
 ಷಣ ವಿಷ್ಣುದಾಸ ಕಲ್ಪನಾಖಯೆಂದು ಭಗವದ್ಭಾನಪರಳಾದಳು

೭

ತೀರ್ಥೋ ತ್ತಮತ್ವ ಸಾಪೇಕ್ಷೆಯಿಂ ವಾಗ್ದೇವಿ  
 ಮತ್ತು ತಪದಿಂ ಶ್ರೀತಿಗೋಳಿಸಲ್ಪ ದೇವದೇ  
 ಪ್ರೋತ್ತಮನು ಸನ್ನಿಧಾನಕೆ ಎಯ್ದು ಕಂಡು ಬಿನ್ನೇಸ್ತಿದಳು ವಾಂಭಿತವನು

ವ್ಯಾಧಿ ವಾಯಿತು ತಪವು ಬ್ರಹ್ಮಶಾಪದಲಿ  
ತೀರ್ಥೋತ್ತಮಕ್ಕುವ ಕರುಣೆಸೆಂದು ಕೇಳ್ಣದಕೆ ಪ್ರ,  
ತ್ಯಾತ್ತರವ ನುಡಿದ ಹರಿ ಬ್ರಹ್ಮಣಿಯೊಡನೆ ಇನಿತೆಂದು ಕಾರುಣ್ಯಸಿಂಧು ೮

ನದಿಯರೂಪಕ ಬ್ರಹ್ಮಶಾಪ ನಿನಗಾಯಿತ  
ಲ್ಲದೆ ಸರೋವರಕೆ ಬೇರಿಲ್ಲ ಪ್ರಷ್ಟರಣಿಗಳೂ  
ಇಧಿಕಳೆಂದನಿಸಿ ಶೇಷಾಚಲದೂರು ಪೋಗು ಸ್ವಾಮಿಪ್ರಷ್ಟರಣಿಯನಿಸಿ  
ವಿಧಿಪತ್ತಿ ಶೇಷನುದ್ದಿಶ್ವ ತತ್ತ್ವನ್ನಿಧಾ  
ನದಿ ವಾಸವಾಹೆ ಸಂದೇಹವಲ್ಲಿದರಕೆ ಸ  
ವರದಾ ನಿನ್ನ ಮಹಿಮೆ ಕೇರಣಸೆಮಾಳ್ಯ ಸಜ್ಜನರಿಗಶಿಖಾರ್ಥ ವಿವೇನೆಂದ ೯

ಮೂರೂವರಕ್ಕೊಂಡಿತೀರ್ಥಗಳು ಭುವನಶ್ರಯದೂ  
ಖಾರಾಧಿಸಿದರನ್ನ ಸ್ವಾಸ್ಥ್ಯಾಪಾಫು ಪರಿ  
ಹಾರಗೊಂಡು ಪೇಳ್ಣದೆನಲು ಪ್ರಾಯಶ್ಚಿತ್ತ ಧನುಮಾರ್ಣಸ ಸಿತಪಕ್ಷದ್ರ  
ಈರಾರುದಿನದಲರುಷೋದಯಕೆ ತೀರ್ಥಪರಿ  
ವಾರವ್ಯೇದಿರಿ ಶುದ್ಧಿರಾಗುವಿರಿ ಎಂದು ತ  
ತೀರ್ಥದಲ್ಲಿ ವಾಸವಾದನು ಮಹಾಪ್ರಭು ತೀರ್ಥಪ್ರೇಶ್ಯತ್ವಾಣಿತ್ತ ೧೦

ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ  
ವೇಣಿಸಮ ಬಹುಳ ಮಾಲಿಕಿತೀರ್ಥ ಭೂಮ್ಯಾಭಿ  
ಮಾನಿತ್ತಾಳಿದಿದಳು ತೀದೇವಿಯಾಜ್ಞದಿಂ ಹರಿಗೆ ಸ್ವರ್ವೇದ್ಯ ರಚಿಸಿ  
ಪಾನೀಯನಿಧಿಭೋಗ ಪತ್ತಿ ಪೂರ್ವದಿ ಸನ್ನಿ  
ಧಾನದಲ್ಲಿಪ್ಪನೆಂದನುತ ಪ್ರಾರ್ಥಿಸೆ ಶೇಷ  
ಮಾನಿನಿಗೆ ತೀರ್ಥ ಭೂಮ್ಯಾಧಿಪತ್ಯವನು ಇತ್ತ ಕಮಲಾಕಾಂತನು ೧೧

ಸ್ವಾಮಿಪ್ರಷ್ಟರಣಿ ನವತೀರ್ಥ ಮಾನಿಗಳಿಗೆ ಸು  
ಧಾಮಳಿನಿಸುವಳು ತತ್ತ್ವನಾಮಗಳ ಪೇಳ್ಣ  
ತೀರ್ಥದ್ವಾಹಧನವ ಗಾಲ್ಪ ಮಾರ್ಕಣಂಡೇಯ ಅಗ್ನಿಯಮಂಗಳೋಚನೆ  
ಈ ಮಹಾ ವಾಯುತೀರ್ಥಗಳ ಸುಸ್ಥಾನ ಲ  
ಷ್ಟೀರ್ಥನೋದರಣ ದರುತನ ತತ್ತ್ವಾದಾನ್ನ  
ಈ ಮೂರುಟೋಕದಲಿ ದೂರೆವುದತ್ತಿದುರ್ಭಾವುತಳ್ಳಾಧಿಕಾರಿಗಳಿಗೆ ೧೨

ಕವಿಭಿರೀಡಿತ ಪ್ರಾಜ್ಯನಿಸಿಸುವನು ಪದ್ಯಸಂ  
ಭವನು ಪ್ರಾಜ್ಯಸೆನಿಪ ಸ್ವರ್ವೇದ್ಯಕರ್ತ್ಯ ಭಾ

ಗೌಮೇಯನಿವಳಂದೆಂದು ಸೇವಿಸುವ ಜನರೂಳಗೆ ತರ್ವ ಶಕ್ತಿಕ್ರಮುಖ್ಯ  
ದಿವಜಗಣವಿಹುದೆಂದು ಬೆಂತಿಸದೆ ಮರದು ಮಾ  
ನವರ ವರ್ತ್ತಿಪರಂದು ತಿಳಿಪವನು ಫೋರ ರವ  
ರವನರಕ್ಕೆದಿ ಜಂಡಾಲಯೋನಿಯೋಳು ಪುಟ್ಟಿಪಥದರಾತ್ಮಕೆಂದು ೧೨

ಮೇರುನಂದನ ವೆಂಕಟಾದ್ರಿ ಶತಯೋಜನದ  
ಮೇರೆಯೋಳು ಪುಣ್ಯತೀರ್ಥಗಳಿಪ್ಪವ (ಲ್ಲಿಲ್ಲ)  
ಆರಧಿಕ ಅರುವತ್ತು ಕೊಟಸಂಪೂರ್ಣಯಲ್ಲಿ ಮುಖ್ಯಮುಖ್ಯಭೇದದಿಂದ  
ನೂರಂಟಿರ್ಥಗಳು ಮುಖ್ಯವನಿಸುವವಿದರೂ  
ಜಾರುತ್ತಮೂತ್ತಮವುಗಳ ನಾಮ ಹೇಳ್ಣಿಸು ಕು  
ಮಾರಧಾರಕ ಪಾಂಡು ಪಾಪನಾಶನಿ ಸ್ವಾಮಿ ತುಂಬರಾಕಾಶಗಂಗಾ ೧೩

ವಸುರುದ್ರ ಕಣ್ಣಗ್ನಿ ಮನ್ಮಿಂದ್ರ ಯಮ ಸೋಮ  
ಬಿಸರುಹಟ್ಟಿಯ ನವಪ್ರಜ್ಞೇಷ್ಠಾತ್ಮಿನಿಗಳು ಶುಕ  
ಪಶುಪ ಯತ್ಕೇಶ ಯಮ ಭೌಮ ಪಾನೀಯಭದ್ರ ಜಾಷ್ಟಹರಬಾಹಸ್ಸತಿ  
ದಶಪ್ರಚೇತನ ಗರುದ ಶೇಷ ವಾಸುಕಿಯ ಹ  
ಬ್ಳಾಸುರ ನಾರದ ವೈಕುಂಢದೇವ ಸ್ವಾಹ ಸ್ವಧಾ  
ಯುಷಿ ಹಸ್ತಿ ಜಾಹ್ಯವಿ ಕಾರೇರಿ ವಾರುಣಿ ನಾರಾಯಣಾದಿಪಂಚ ೧೪

ಶಿವರೂಪಿ ದೂರಾಸ ಹೇಳ್ಣನಿನಿತೆಂದು ಜಾ  
ಹೃವಿಯೋಳಭ್ರಂಸಾನಂಫಲ ಧನುಮಾಸದೋಳು  
ನವತೀರ್ಥಯುತ್ತ ವಾಗ್ದೇವಪುಷ್ಟಿರಣಿಯೋಳು ಶುಕ್ಲಪಕ್ಷದ್ವಾದಶಿ  
ದಿವಸದಿ ಮಂಚಿಭೂತನಾಗಿ ಸಂತೋಷದಲ್ಲಿ  
ವಿವರಾಗ್ರಜೋದಯದಿ ಸ್ವಾಸವನು ಮಾಡ ಏ  
ದುವನು ಸಂಶಯವಿಲ್ಲವೆಂದು ನೃಪತಿಗೆ ಪೇಳ್ಣ ಶಿಷ್ಟನೆಂದರಿದುದಯದಿ ೧೫

ನಾರದಮುನೀಂದ್ರನುಪದೇಶದಿಂದ ದಕ್ಷನ ಕು  
ಮಾರಕರು ಸಹಸ್ರತಮ್ಮಾತ್ಮಮುದ  
ತೀರದಿ ತೀರ್ಥಗಳ ನಿಮಿಂಸಿದ ಕಾರಣದಿ ದಾಕ್ಷಣ್ಯವೆಂದನಿಪುಷ್ಟ  
ಭೃತ್ಯರವತೀರ್ಥ ಸಿದ್ಧಿಪ್ರಾಪ್ತಧಾರಾಯ ಕು  
ಮಾರಧಾರಿಕ ಪಶ್ಚಿಮದಲ್ಲಿಪವ್ಯ ಎಂಟಧಿಕ  
ನೂರು ತೀರ್ಥಗಳ ಗಾಸ್ತದವಾದ ಕಾರಣದಿ ತೀರ್ಥಾದ್ರಿಯನಿಸುತ್ತಿರುವುದು ೧೬

ಭೂತ್ಯಾಧಿಪ ದಿಲೀಪನಿಗ ದೂರಾಸಂಘನಿ  
ತ ತಿಳುಪಿದಿತಿಹಾಸ ಶೌನಕಾದ್ವಾರಿಗ ವರ  
ಸೂತರ್ಶಿಪ್ರಂಗವನು ಪೇಣ್ಣ ಪಂಕಟಶೈಲ ಸ್ವಾಮೀಪುಷ್ಟಿರಿಂದೆ ಮಹಿಮ  
ಪ್ರೀತಿಯಿಂದಲಿ ತಿಳಿದು ಪರಿಸುವವರಿಗೆ ಜಗ  
ನ್ನಾಧವಿಶಲನು ಮನೋವಾಂಧಿತಗಳಿತ್ತು ಪುರು  
ಹೂತಲೋಕದಲ್ಲಿ ಸುಖಿಬಡಿಸಿ ಪಾಂತಕೆ ತನ್ನ ಪುರವನ್ನೆ ದಿವ ಕೃಪಾಳು ೧೯

### ೧೫೯

ಸೌರಾಷ್ಟ್ರ	ಅಟ್ಟ
ಸಕಲ ದುರಿತಗಳ ಪರಿಹಾರ ಮಾಡಿದ್ದೋ ವೇಂಕಟೇಶ	ವೆ
ಭಕ್ತಿಗೊಲಿದು ಬಂದು ಭಕ್ತರ ಕಾಯ್ದೆಯೋ ವೇಂಕಟೇಶ	ಅ
ಮತ್ಸ್ಯಪತಾರದಿ ನಾಲ್ಕು ವೇದವ ತಂದ್ದೋ ವೇಂಕಟೇಶ	
ಪ್ರದ್ವಿಧಿರವ ಪ್ರೋತ್ಸು ಭೃತ್ಯರ ನೀ ಕಾಯ್ದ್ದೋ ವೇಂಕಟೇಶ	೦
ಧರೆಯನೂಯ್ಯನ ಕೋರೆದಾಡಯಿಂದಲಿ ಕೊಂಡ್ದೋ ವೇಂಕಟೇಶ	
ತರಳಗೂಲಿದು ನೀ ಕಂಭದಿಂದಲಿ ಬಂದ್ದೋ ವೇಂಕಟೇಶ	೨
ಭೂಮಿದಾನವ ನೀಡಿದವನ ಬಾಗಿಲ ಕಾಯ್ದ್ದ್ವಾ ವೇಂಕಟೇಶ	
ಭೂಮಿಪಾಲರನಳಿದು ಭಾಗ್ಯವನನಿಸಿದ್ದೋ ವೇಂಕಟೇಶ	೩
ದಶರಥನನು ಕುಟ್ಟಿ ಶರಿಮಾಲಿಯಳಿ ತಂದ್ದೋ ವೇಂಕಟೇಶ	
ಅಸುರರು ಸುಂಹರಿಸಿ ಕಂಸನ ಮದುಹಿದ್ದೋ ವೇಂಕಟೇಶ	೪
ಅಧಮಜನರಿಗ ಬೋಧಿಸಿ ಬತ್ತಲೆ ನಿಂದ್ದೋ ವೇಂಕಟೇಶ	
ಕುದುರೆಯೇರಿ ಕಲ್ಪಿರೂಪವ ತಾಳಿದ್ದೋ ವೇಂಕಟೇಶ	೫
ಹರಿದಾಸರ ಮೇಲೆ ಒಲಿದು ಬೇಗನೆ ಬಂದ್ದೋ ವೇಂಕಟೇಶ	
ವರದ ಪುರಂದರವಿಲಲ ನಮೋ ನಮೋ ವೇಂಕಟೇಶ	೬

### ೧೬೦

ಕಾಂಚೋದಿ	ಅಟ್ಟ
ಸಪ್ತಗಿರಿಯ ವಾಸ   ಶ್ರೀ ವೆಂಕಟೇಶ   ನಿನ್ನ ಮರ್ತಿವಗೋವೇ ಬಹುತರ ಕ್ಕುಿರ	ವೆ

ಹರಿದಾಸರು ಕಂಡ ಶ್ರೀನಿ

ಅಸ್ತಿ ತತ್ಕರ್ಮಾದಿ ಮಾಂಸ । ಧಾತು  
ಸಪ್ತಾವರಣ ಕಾಯದೊಳಗೆ ಆವಾಸ  
ಲಪ್ತನಾಗದೆ ಇದ್ದು ತೀರ್ಥ । ಜೀವ  
ರಾಪ್ತ ಸಾಧನ ಮಾಡಿ ಮಾಡಿಪ ಅನಿಶ್ಚಾ

೦

ಸಪ್ತವು ದತ್ತದ್ವಯ ಸಹಸ್ರ । ನಾಡಿ  
ಸಪ್ತಾಭ್ಯಾಸಿ ಸ್ವಿವಾಸ  
ಭಕ್ತರಿಗೂಲಿವಯೋ ಮೇತ । ನಿನ್ನ  
ಗುಪ್ತ ಮಹಿಮೆ ನೀನೆ ತಿಳಿಸೂ ಸರ್ವೀತ

೨

ಸುಪ್ತಿ ಸ್ವಾಪವು ಮತ್ತೆ ಜಾಗ್ರತ್ । ತ್ರಿಯಾ  
ವಸ್ಥ ಪ್ರೀರಕನಿಹ ಗುಣಗಣ ಭರತ । ಮತ್ತೆ  
ಚತುರ್ಯಾವಸ್ಥೀಯ ಭೋಕ್ತ । ನಾಗಿ  
ಮುಕ್ತಾನಂದದನಿಧ್ಯ ಮರವ ವಿಧಾತಾ

೩

ಆರ್ಥನಾಗುತ ಬೇಡ್ಯ ಹರಿಯೇ । ನಿನ್ನ  
ಬ್ಯಾಪ್ತಿ ತೂರೋ ಸರ್ವ ಲೋಕದ ಘೋರಯೆ  
ಮೂರ್ತಿ ನಿಲ್ಲಲಿ ಮನದಿ ಹರಿಯೇ । ನಿನ್ನ  
ಕೇರ್ತಿ ಹೊಂಡಾಡಿಸು ಸತತದಿ ತೌರೇ

೪

ತಪ್ತ ಕಾಂಚನದಂತ ಹೃದಯ । ದಲ್ಲಿ  
ದೀಪತ್ವನಾಗಿದ್ದರು ಕಾಣದ ಪರಿಯ  
ಸುಪ್ತಿಯ ಕಳಿ ತವ ಮೂರ್ತಿಯ । ತೂರೋ  
ಗೋಪ್ತ ಗುರು ಗೋವಿಂದ ಪರಲಯ್ಯ

೫

## ೧೫೧

ಮಾರವಿ

ಆದಿ

ಸಲಹು ವೆಂಕಟರಮಣ ದಯಾಂಬುಧಿ  
ಸಲಹು ವೆಂಕಟರಮಣ

ಪ

ಮಸ್ತಕದೊಳ್ಳಾಪ್ಪುವ ಮಾಣಿಕ ಮುಕುಟದ  
ಕಸ್ತೂರಿ ನಾಮದ ಚಲುವಾ

ಪರಿದಾಸರು ಕಂಡ ಶ್ರೀನಿವಾಸ

೧೬೯

ವಿನ್ಯಾಸ ಕದತ್ತಿಲಿ ಹೊಳೆವ ಕುಂಡಲ ಮ್ಮಾ -  
ಶಸ್ತ್ರ ವದನ ಜಗಜೇವಾ

೦

ಎಳೆನಗೆ ತಿಂಗಳ ಕಾಂತೆಲಿ ಹೃತ್ತಾಪ  
ಕಳೆವ ಕರುಣೆ ಸಿರಿಕಾಂತಾ  
ಗಳದೊಳು ವನಮಾಲೆ ವೈಜಯಂತಿ ಪದಕಗ್ -  
ಹೊಲಪು ಮಂಗಳಮೂರೀ ಮಂತ

೨

ಮುತ್ತಿನಸರ ಸರಪಳಿ ಭುಜಕೀರ್ತಿ ಯಮ  
ಎತ್ತಿದ ಶಂಖಾರಿ ಪಾಣೀ  
ರತ್ನನ ಮೇಲೊಡ್ಡುಣ ಕಂಕಣ ಮುದ್ರಿ  
ಮತ್ತೆ ಅಭಯ ವರದನೇ

೩

ಉಚ್ಛ್ರಾಯಂದಟ್ಟೆ ಕಟಾರೆ ಕಟ್ಟಿರುವ  
ದುಷ್ಪರ ರಣಜಿತ ಏರ  
ಇಟ್ಟಿ ವಜ್ರದ ಕಾಲಂದಿಗೆ ಪಾವುಗೆ  
ಮೆಟ್ಟಿದ ಸುರರ ಮಂದಾರ

೪

ಅಗರು ಚಂದನ ಕಪ್ಪುರ ಕೇಶರ ಸುರ -  
ಭಿಗಳಿಗೆ ಅತಿಶ್ಯಯ ಅಂಗ  
ಮಘ ಮಘಿಸುವ ಮಲ್ಲಿಗೆ ಸಂಪಿಗೆಯ ಮಾ -  
ಲೆಗಳ ಪ್ರಸನ್ನಂಕಟ ರಂಗಾ

೫

## ಒಂಬತ್ತಿ

ಸಾವೇರಿ

ಆದಿ

ಸಾಗಿ ಬಾರಯ್ಯ ಭವರೋಗದ ವೈದ್ಯನೆ  
ಬಾಗುವೆ ನಿನಗೆ ಬೆನ್ನಾಗಿ ಸ್ತುತಿಸಿ ಇಂದು

ವ

ಭಾಗೀರಥಿ ಷಿತ ಭಾಗವತರ ಸಂ -  
ಯೋಗರಂಗ ಉರಗಾಗಿರಿ ಪಂಕಟ

೬

ರಥದ ಮಧ್ಯದೊಳಿಪ್ಪ  
ರಥಾಂಡಜ ವಾಹನ

ರಘಾಂಗ ಪಾಣಿಯೆ ದತ  
 ರಘದ ಸೃಪತಿಪಾಲ ವಾ  
 ರಘಗೆ ಸಾರಥಿಯಾಗಿ  
 ರಘವ ನಡೆಸಿ ಆತಿ  
 ರಘ ಮಹಾರಘರ ವಿ  
 ರಘರ ಮಾಡಿ ಗಲೀದ  
 ಪ್ರಭಮ ದ್ಯೇವಮ  
 ನೃಧ ಹಿತ ದ್ಯೇತ್ಯರ  
 ಮಧನ ಭಕ್ತರ ಮನೋ  
 ರಘ ಪರಿಪೂರ್ಣನೆ  
 ಸತತ ಸುವಣಾನೆ  
 ಕಥಾ ಶ್ರವಣದಿನ  
 ತ್ವಧವ ವಾಲಿಸುತ್ತಪ್ಪ ಪ್ರಭಮಾಂಗ ದೊಡೆಯನೆ

೦

ನಿಲ್ಲದೆ ಬರುವದು  
 ಪ್ರಲ್ಲಿ ಲೋಚನ ಸಿರಿ  
 ವಲ್ಲಫ ಸರ್ವರಿಗು ಬಲ್ಲಿದನ ಪ್ರತಿ  
 ಮಲ್ಲಿವೀರೋಧಿಯೆ  
 ಮಲ್ಲಿ ಮಲ್ಲನೆ ವಾದ  
 ಪಲ್ಲವ ವಾಲಿಸುತ್ತ  
 ಸಲ್ಲಿಲಿತ ಮಾಗಿ  
 ಎಲ್ಲ ಕಾಲದಿ ನಮ್ಮ  
 ನಲ್ಲಿರ ಸಲಹುವ  
 ಎಲ್ಲಿನಿನಗೆ ಸರಿ  
 ಇಲ್ಲವೋ ನೋಡಲು  
 ಸಲ್ಲಿವುದೋ ಬಿರು  
 ದಲ್ಲಿಗಲ್ಲಿಗೆ ಗುಣ  
 ಬಲ್ಲಿವರಾರಯ್ಯ  
 ಕಲ್ಲಿ ಕೊನಯೋತ್ಪ

೨

ಬೂಮ್ಮ ಮೊದಲು ಮನುಜೋ  
 ತ್ವಮ್ಮಾರು ಕಡೆಯಾಗಿ

ನಿಮ್ಮ ದಾಸರುಗಳ ಸಂಬಂಧಿಯರ ಪಾದ  
ನಮ್ಮೆಕೊಂಡಿಪ್ಪಂಥಾ  
ಧಮ್ಮ ನಾನು ಸರ್ವೋಽ  
ತ್ವಮ್ಮನೆ ಅನೇಕ ಮ  
ಹಿಮಾ ಸರ್ವ ಭೂಷಿತ  
ರಮ್ಮ ಧರಣದೇವಿ  
ಇಮ್ಮಹಿಷೇರ ಗೂಡಿ  
ಸಮ್ಮಾನಿವಾಗುತ  
ಗಮ್ಮನೆ ಬಾ ಬಾ  
ಹಿಮ್ಮಟ್ಟದೆ ಶಿರಿ  
ವಿಜಯ ವಿಶಲ ಅನು  
ಪಮ್ಮ ಮಹಿಮಪರ  
ಚೊಮ್ಮ ತಿರುಮಲೀಶ

೩

### ರಜಿಸ್

ಸಾರಿದೆನೊ ನಿನ್ನ ವೆಂಕಟರನ್ನ	೫
ನೀರಜನಯನನೆ ನಿಮ್ಮ ಲಗುಣಪೂರ್ಣ	೬
ಅನಾಧನು ನಾನು ಎನಗೆ ಬಂಧು ನೀನು	೭
ನಿನ್ನವನೆಂದು ನೋಡೋ ನೀನಾಗಿ ದಯಮಾಡೋ	೮
ಎನ್ನ ಕುಂದುಗಳನ್ನ ಎಣಸಲಾಗದೂ ದೇವ	೯
ಪನ್ನಗಾದ್ವಿಷಾಸ ನೀನೆ ನಿದೋಽಂಜ	೧೦
ದೇಶ ದೇಶದವರ ಪೋರೆವಂತೆ ಪೋರೆಯನ್ನ	೧೧
ಶೇಷಾಚಲ ಘನ್ನ ಶ್ರೀಶ ಹಯವದನ	೧೨

### ರಜಿಳ

ಸಿಂಗನ ಯೇರಿದ ನರಸಿಂಗ ತೋಮರವ ಹಿಡಿದು	೧೩
ರಂಗ ರಂಗ ವೈಭೋಗದಿಂದ ನಲಿದು ಚತು	
ರಂಗ ಬೀದಿಯೊಳ್ಳ ಮೆರದ	

ಮುಕ್ತಿನ ಸೆರೀಷ ಮೇಲೆ  
ಯೆತ್ತಿದ ಸತ್ಯಿಗೆ ಪ್ರೋಜೆಯೆ  
ಸುತ್ತ ಮುತ್ತ ಬೊಮ್ಮಾದಿಗಳು ವಾಹನ ರಥ  
ಹತ್ತಿ ಬರುವ ಪ್ರರದ ಜನಗಳು

೧

ಸನಕ ಸನಂದನ ಸನತ್ತು ಜಾತ  
ಸನತ್ತುಮಾರ ಮುನಿವರರು ವೇದಪ್ರೋ  
ಷಣೆ ಉಚ್ಚರಿಸುತ  
ಅನಿಮಿಷರಾಗಿ ಇಚ್ಛೆ ಸುತ

೨

ಗಂಧವಾದಿ ಗಾಯನ ನಾ  
ರಂದನ ಪಾಡುತ ಭಾರ  
ಇಂದುಮೌಳ ಮುಂದೆ ಕುಳವುತ ತಕ್ಕಣೆಯ  
ಯೆಂದು ತುಂಬಿರನು ಹಾಡಿಪಾಡುತ

೩

ವೇಶ್ಯೆಜನರು ರಂಭೆ ವೂ  
ವರ್ಣಶಿ ಪೂರ್ತಿ ಪದುತಿರೆ  
ದಾಸಾನುದಾಸರು ಪಾಡುತ ಸಲಹೋ ಶ್ರೀನಿ  
ವಾಸನೆಂದು ಬೇಡಿಕೊಳುತ

೪

ಮಂಗಳವಾಗಲಿ ಸಾಂಗೋ  
ಪಾಂಗದಿಂದಲಿ ವಪ್ಪ ಅಲಮೇ  
ಲ್ಲಿಗ ರಮೇಷ ಪೆಜಯವಿತಲ ಶಿರುಪತಿ ಶಿರು  
ವೇಂಗಳೇಶಾ ಶ್ರೀ ವೆಂಕಟೇಶಾ

೫

### ರಿಖಿ

ಸ್ತೋಯರೆಲ್ಲರು ಬನ್ನಿರೆ ಶ್ರೀನಿವಾಸನ ಪಾಡಿರೇ  
ಜ್ಞಾನಗುರುಗಳಿಗೂಂದಿಸಿ ಮುಂದೆ ಕಢೆಯ ಪೇಳುವ  
ಗಂಗಾತೀರದಿ ಖುಷಿಗಳು ಅಂದು ಯಾಗವ ಮಾಡ್ದರು  
ಬಂದು ನಾರದ ನಿಂತುಕೊಂಡು ಯಾರಿಗೆಂದು ಕೇಳಲು  
ಅರಿತು ಬರಬೇಕು ಎಂದು ಆ ಮುನಿಯು ತರಳಿದ  
—ಬೃಗುಮುನೀಯು ತರಳಿದ  
ನಂದಗೋಪನ ಮಗನ ಕಂದನ ಮಂದಿರಕಾಗ ಬಂದನು

ವೇದಗಳನೆ ಒದುತ್ತಾ ಹರಿಯನೂ ಕೊಂಡಾಡುತ್ತಾ  
 ಇರುವ ಚೊಮ್ಮನ ಸೋಡಿದ ಕೃಭಾಸಕ್ಕೆ ಬಂದನು  
 ಶಂಭುಕಂರನು ಪಾರ್ವತೀಯಾ ಕಲೆತಿರುವುದ ಕಂಡನು  
 ಸೃಷ್ಟಿಯೊಳಗೆ ನಿನ್ನ ಲಿಂಗ ಶ್ರೇಷ್ಠವಾಗಲೆಂದನು  
 ವೈಕುಂಠಕ್ಕೆ ಬಂದನು ವಾರಿಜಾಕ್ಷನ ಕಂಡನು  
 ಕೆಟ್ಟ ಕೋಪದಿಂದ ಬದ್ದರೆ ಎಷ್ಟು ನೂಂಡಿತೆಂದನು  
 ತಟ್ಟನೆ ಬಿಸಿನೀರಿನಿಂದ ನೆಟ್ಟಿಗೆ ವಾದ ತೊಳಿದನು  
 ಬಂದ ಕಾರ್ಯ ಆರುತೆಂದು ಅಂದು ಮುನಿಯು ತೆರಳಿದ  
 ಬಂದು ನಿಂದು ಸಭೆಯೊಳಗೆ ಇಂದಿರೇಶನ ಹೋಗಳಿದ  
 ಪತಿಯ ಕೂಡೆ ಕಲಹ ಮಾಡಿ ಕೂಲ್ಲುಪುರಕ್ಕೆ ಹೋದಳು  
 ಸತಿಯು ಪ್ರೋಗೆ ಪತಿಯು ಹೊರಟು ಗಿರಿಗೆ ಬಂದು ಸೇರಿದ  
 ಹುತ್ತದಲ್ಲೇ ಹತ್ತು ಸಾವಿರ ವರುಷ ಗುಪ್ತವಾಗೆ ಇದ್ದನು  
 ಬ್ರಹ್ಮ ಧೇನುವಾದನು ರುದ್ರ ವಕ್ಷನಾದನು  
 ಧೇನು ಮುಂದೆ ಮಾಡಿಕೊಂಡು ಗೋಪಿ ಹಿಂದೆ ಬಂದಳು  
 ಕೊಟಿ ಹೊನ್ನು ಬಾಳುಪೋದು ಕೂಡದ ಹಾಲು ಕರೆವುದು  
 ಶ್ರೀತಿಯಿಂದಲೀ ತನ್ನ ಮನಸೆಗೆ ತಂದುಕೊಂಡನು ಚೋಳನು  
 ಬಂದು ದಿವಸ ಕಂದಗ್ನಾಲು ಜಂದದಿಂದಲಿ ಕೂಡಲ್ಲಿ  
 ಅಂದು ರಾಯನ ಮುಡದಿ ಕೋಪಿಸಿ ಬಂದು ಗೋಪನ ಹೊಡೆಳು  
 ಧೇನು ಮುಂದೆ ಮಾಡಿಕೊಂಡು ಗೋಪ ಹಿಂದೆ ನಡೆದನು  
 ಕಾಮಧೇನು ಕರೆದ ಹಾಲು ಹರಿಯ ಶಿರಕೆ ಬಿದ್ದಿತು  
 ಇಷ್ಟ ಕಷ್ಟ ಬಂದಿತೆಂದು ಪಟ್ಟು ಬಡಿಯೆ ಹೋದನು  
 ಕೃಷ್ಣ ತನ್ನ ಮನದಲ್ಲೂ ಬಿಸಿ ಕೊಟ್ಟ ತನ್ನ ಶಿರವನು  
 ಏಳು ತಾಳಿಮರದ ಉದ್ದ ಪರಿಹಾಗಿ ಹರಿಯಿತು  
 ರಕ್ತವನ್ನು ನೋಡಿ ಗೋಪ ಮತ್ತೆ ಸ್ವರ್ಗಕ್ಕೇರಿದ  
 ಕಷ್ಟವನ್ನು ನೋಡಿ ಗೋಪ ಅಷ್ಟು ಬಂದು ಹೇಳಿತು  
 ತಟ್ಟನೆ ರಾಯ ಎದ್ದು ಗಿರಿಗೆ ಬಂದು ಬೇಗ ಸೇರಿದ  
 ಏನು ಕಷ್ಟ ಇಲ್ಲಿ ಹೀಗೆ ಯಾವ ಪಾಪಿ ಮಾಡಿದ  
 ಇಷ್ಟ ಕಷ್ಟ ಕೊಟ್ಟವರೆ ಬ್ರಹ್ಮತಿಶಾಚಿಯಾಗಿಂದ  
 ಪಟ್ಟ ವೇದನೆ ತಾಳಲಾರದೆ ಬ್ರಹ್ಮಸ್ತೀಯ ಕರೆಸಿದ  
 ಆರುಣ ಉದಯದಲ್ಲಿದ್ದು ಜೀವಧಕ್ಕೆ ಪೋದನು  
 ಕೂಡಿರುವುದು ಕಂಡನು ಕೂಡಿ ಮಾತನಾಡಿದನು

ಇರುವುದಕ್ಕೆ ಸ್ಥಳವು ಎನಗೆ ಏಪಾರ್ ಡಾಗರ್ಬೆಕೆಂದ  
 ನೂರು ಪಾದ ಭೂಮಿ ಕೊಟ್ಟರೆ ಮೊದಲು ಪೂಜೆ ನಿಮಗೆಂದ  
 ಪಾಕ ಹಕ್ಕೆ ಮಾಡುವುದಕ್ಕೆ ಆಕೆ ಬಹುಳೆ ಬಂದಳು  
 ಭಾನುಕೋಟಿತೇಜನೀಗ ಬೇಟೆಯಾಡ ಹೊರಟನು  
 ಮಂಡೆ ಬಾಚಿ ದೊಂಡೆ ಹಾಕಿ ದುಂಡುಮಲ್ಲಿಗೆ ಮುಡಿದನು  
 ಹಾರ ವದಕ ಕೊರಳಲ್ಲಾಕೆ ಘಟೆಗೆ ತಿಲಕವಿಟ್ಟನು  
 ಅಂಗುಲಿಗೆ ಉಂಗುರ ರಂಗಶ್ರುಂಗಾರವಾದವು  
 ಪಟ್ಟಿನುಟ್ಟಿ ಕಚ್ಚಿಕಟ್ಟಿ ಶೀತಾಂಬರವ ಹೊದ್ದನು  
 ಧಾರು ಕತ್ತಿ ಉಡಿಯಲ್ಲಿ ಸಿಕ್ಕಿ ಜೋಡು ಕಾಲಲ್ಲಿ ಮೆಟ್ಟಿದ್ದನು  
 ಕರದಿ ವೀಳ್ಳುವನ್ನೆ ಪಿಡಿದು ಕನ್ನಡೀಯ ನೋಡಿದ  
 ಕನಕಭೂಷಣವಾದ ತೊಡಿಗೆ ಕಮಲನಾಭ ತೊಟ್ಟನು  
 ಕನಕಭೂಷಣವಾದ ಕುದುರೆ ಕಮಲನಾಭ ಪರಿದ  
 ಕರಿಯ ಹಿಂದೆ ಹರಿಯ ಬರಲು ಕಾಂತರೆಲ್ಲ ಕಂಡರು  
 ಯಾರು ಇಲ್ಲಿ ಬರುವರೆಂದು ದೂರ ಪ್ರೋಗಿರೆಂದರು  
 ನಾರಿಯರಿರುವ ಸ್ಥಳಕ್ಕೆ ಯಾವ ಪುರುಷ ಬರುವನು  
 ಎಷ್ಟು ಹೇಳೆ ಕೇಳ ಕೃಷ್ಣ ಕುದುರೆ ಮುಂದೆ ಬಿಟ್ಟನು  
 ಅಷ್ಟು ಮಂದಿರೆಲ್ಲ ಸೇರಿ ಪಟ್ಟಿಗಳನು ಹೊಡೆದರು  
 ಕಲ್ಲುಮಳ್ಳಿಯ ಕರದರಾಗ ಕುದುರೆ ಕೆಳಗೆ ಬಿದ್ದಿತು  
 ಕೇಶ ಬಿಜ್ಜಿ ವಾಸುದೇವ ಶೇಷಗಿರಿಗೆ ಬಂದನು  
 ಪರಮಾನ್ಯ ಮಾಡಿದ್ದೇನೆ ಉಣ್ಣಿ ಬೇಗ ಎಂದಳು  
 ಅಷ್ಟು ಎನಗೆ ಅನ್ನ ಬೇಡ ಎನ್ನ ಮಗನೆ ವೈರಿಯೇ  
 ಕಣ್ಣೆಲ್ಲಾದ ದ್ಯುವ ಅವಳ ನಿಮಾಣವ ಮಾಡಿದ  
 ಯಾವ ದೇಶ ಯಾವೋಳಾಕೆ ಎನಗೆ ಹೇಳು ಎಂದಳು  
 ನಾರಾಯಣನ ಪುರಕೆ ಪ್ರೋಗಿ ರಾಮಕೃಷ್ಣರ ಪೂಜಿಸಿ  
 ಕುಂಜಮಣಿಯ ಕೊರಳಲ್ಲಾಕೆ ಕೂಸಿನ ಕೊಂಕಳಲೆತ್ತಿದ್ದಾ  
 ಧರಣೆದೇವಿಗೆ ಕಣಿಯ ಹೆಣ್ಣಿ ಗಿರಿಗೆ ಬಂದು ಸೇರಿದ  
 ಕಾಂತರೆಲ್ಲ ಕೂಡಿಕೊಂಡು ಆಗ ಬಹುಳೆ ಬಂದಳು  
 ಬನ್ನಿರೆಷ್ಟು ಸದನಕೆನುತ ಬಹಳ ಮಾತನಾಡಿದರು  
 ತಂದ್ತಾಯಿ ಬಂಧುಬಳಗ ಹೊನ್ನು ಹಣ ಉಂಟಂದರು  
 ಇಷ್ಟ ಪರಿಯಲ್ಲಿದ್ದವರೆ ಕಸ್ಸೆ ಯಾಕೆ ದೂರಕ್ಕೆಲ್ಲ  
 ದೂಡ್ವಳಿಗೆ ಮಕ್ಕಳಿಲ್ಲ ಮತ್ತೆ ಮದುವೆ ಮಾಡ್ವು

ಬೃಹಸ್ಪತಿಯೇಯ ಕರೆಸಿದ ಲಗ್ನಪತ್ರಿಕೆ ಬರೆಸಿದ  
 ಶುಕಾಂಕಾಯ್ದರ ಕರೆಸಿದ ಮದುವೆ ಓಲೆ ಕಳುಹಿದ  
 ವಲ್ಲಭೇನ ಕರೆವುದಕ್ಕೆ ಕೊಲ್ಲಾಪುರಕೆ ಪ್ರೋದರು  
 ಗರುಡನ ಹೆಗಲನೇರಿಕೊಂಡು ಬೇಗ ಹೊರಟುಬಂದರು  
 ಅಷ್ಟವರ್ಗವನ್ನು ಮಾಡಿ ಇಷ್ಟದೇವರ ಪೂಜಿಸಿ  
 ಲಕ್ಷ್ಮಿಸಹಿತ ಆಕಾಶರಾಜನ ಪಟ್ಟಣಕ್ಕೆ ಬಂದರು  
 ಕನಕಭೂಷಣವಾದ ಕೊಡಿಗೆ ಕಮಲನಾಭ ತೊಟ್ಟನು  
 ಕನಕಭೂಷಣನಾದ ಮಂಟಪ ಕಮಲನಾಭ ಏರಿದ  
 ಕಮಲನಾಭಗೆ ಕಾಂತಿಮಣಿಯ ಕಣ್ಣದಾನವಮಾಡಿದ  
 ಕಮಲನಾಭ ಕಾಂತಿ ಕೈಗೆ ಕಂಕಣವನ್ನು ಕಟ್ಟಿದ  
 ಶ್ರೀನಿವಾಸ ಪದ್ಮಾವತಿಗೆ ಮಾಂಗಲ್ಯವನೆ ಕಟ್ಟಿದ  
 ಶ್ರೀನಿವಾಸನ ಮದುವೆ ನೋಡೆ ಮುದ್ದು ಬಾಲೆಯರಲ್ಲಿ ಬನ್ನಿರೇ  
 ಪದ್ಮಾವತಿಯ ಮದುವೆ ನೋಡೆ ಮುದ್ದು ಬಾಲೆಯರಲ್ಲಿ ಬನ್ನಿರೇ  
 ಶಂಕರಿಲ್ಲದೆ ಹಣವ ಸುರಿದು ವೆಂಕಟೇಶನ ಕಳುಹಿದ  
 ಲಕ್ಷ್ಮಿಪ್ರಯ ಎನ್ನಲ್ಲಿಂಟು ಹಣ್ಣಾರವನ ಸಲಹೆನ್ನ  
 ಕೊಟೆ ತಪ್ಪ ಎನ್ನಲ್ಲಿಂಟು ಕುಸುಮನಾಭ ಸಲಹೆನ್ನ  
 ಶಂಕೆ ಇಲ್ಲದ ವರವ ಕೊಡುವ ವೆಂಕಟೇಶ ಸಲಹೆನ್ನ  
 ಭಕ್ತಿ ಯಿಂದಲಿ ಹೆಳ್ಳಾಕೆಳ್ಳಾವರಿಗೆ ಮುಕ್ತಿ ಕೊಡುವ ಹಯವದನ  
 ಜಯ ಜಯ ಶ್ರೀನಿವಾಸನಿಗೆ ಜಯ ಜಯ ಪದ್ಮಾವತಿಗೆ  
 ಬಲಿದಂತಹ ಶ್ರೀಹರಿಗೆ ನಿತ್ಯ ಶುಭ ಮಂಗಳ  
 ಕಲ್ಯಾಣಮೂರುತಿಗೆ ನಿತ್ಯಜಯಮಂಗಳ

## ೧೫೬

### ಬೃಹವಿ

ಸೃಂಗಿದವರನು ಕಾಯ್ದು ನವ್ಯು ಸೂರ್ಯನೇಕ ಪ್ರಭಾವ  
 ಸುರ ಮನಿಗಳ ಸಂಚೇವ ಶ್ರೀ ವೆಂಕಟ ನವ್ಯನು ಪೂರ್ವವ

ಆದಿ

ವ

ವೃಕುಂರದಿಂದ ಬಂದು ಶೇಷಾಚಲದಲಿ ನಿಂದು  
 ಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಥು  
 ಭಕುತಿ ಮುಕುತಿ ಯೀವ ಮತ್ತುಲದೇವನೆ

ಸಕಲ ಜನಸೇವಿತ ಘನ ಪರಿಪೂರ್ಣನ  
ವಿಕಸಿತ ಕಮಲನಯನ ಕಂಜನಾಭನೆ  
ಪ್ರಕಟಿತ ಶುಭಕೀರ್ತಿಯಿಂದ ಮೇರವನೆ

೮

ಫ್ಲಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆ  
ದಾನವರ ಸಂಹರನೆ ಮಹಾದೈನ್ಯಾದಿಗಳುಧ್ವರನೆ  
ಅನಂದಮಯನೆ ಅನೇಕಾವತಾರನೆ  
ಅನುದಿನ ನೆವರ ಹೃದಯ ಮಂದಿರನೆ  
ಘನ ಮಾಣಿಕ ಭೂಷಣ ಶೃಂಗಾರನೆ  
ತನುವಿನ ಕ್ಷೇತ್ರ ದುರಿತ ಸಂಹರನೆ

೯

ಜಯತು ದೋಷವಿನಾಶ ಜಯ ಮಹಿಮಾ ವಿಶೇಷ  
ಜಯತು ಲಕುಮೀ ಪರಿಶೋಷ ಜಯ ಶ್ರೀ ವೆಂಕಟೇಶ  
ಜಯ ಕಮಲಜಜನಕನೆ ಜಯ ಜಗದೀಶ  
ಜಯ ಗಜವರದ ಪಾಲಿತ ಪುಣ್ಯಫೂಷ  
ಜಯತು ಜಾಧ್ವನ ಜಗನ್ಮೂರ್ಹನ ವೇಷ  
ಜಯ ರಂಗ ವಿಶಲ ಕರುಣಾವಿಲಾಸ

೧೦

## ೧೫೨

ವರಾಳಿ

ರಘುಂಪೆ

ಸ್ವಾಮಿ ಪ್ರಪೂರ ತೀರ ನಿಲಯ ನಮೋ  
ಸ್ವಾಮಿ ವರಹ ವೆಂಕಟನಾಯಕಾ  
ಸ್ವಾಮಿ ಪಾಹಿ ಪಾಹಿ ತಾಹಿ  
ಸ್ವಾಮಿ ವರಹ ವೆಂಕಟ ನಾಯಕ

೧೧

ಯಜ್ಞ ಗಾತ್ರ ವಿಧಿನುತ ಪ್ರಭು ಶ್ರೀ  
ಯಜ್ಞ ವರಹ ವೆಂಕಟನಾಯಕಾ  
ಯಜ್ಞ ಭೋತ್ಸಹೇಮಾಂಬಕ ಹರ  
ಯಜ್ಞ ವರಹ ವೆಂಕಟನಾಯಕಾ

೧೨

ಭೂ ಭಯ ದೂರ ಧರಾ ಮನೋಹರ  
ಭೂ ವರಹ ವೆಂಕಟನಾಯಕಾ

ಶೋಭಿತ ಭಾಲ ಚಂದ್ರೋ ಪರಮ ಹೋಧ  
ಭೂ ಪರಹ ಹೆಚ್ಚನಾಯಕ

೨

ಶೈತಹಯವದನ ಶೈತಾಂಬರಧರ  
ಶೈತವಾಹನ ಸಪ ಶೈತ ನಿಭಾ  
ಶೈತಾದ್ರಿಶಾಚೀತ ಪಾದಕಮಲ  
ಶೈತ ಪರಹ ಹೆಚ್ಚನಾಯಕ

೩

### ರಜಿಲ್

ಸಾದನಾಮಕ್ತಿಯ

ಎಕ

ಹರೇ ಹೆಚ್ಚ ಶೈಲ ವಲ್ಲಭ  
ಪ್ರೋರಯಬೇಕು ಎನ್ನ

ಪ

ದುರಿತದೂರ ನೀನಲ್ಲದೆ ಧರೆಯೋಳು  
ಪ್ರೋರವರ ನಾ ಕಾಣ ನಿನ್ನಾಣೆ

ಅ

ಆರು ನಿನ್ನ ಹೂರತನ್ನ ಪ್ರೋರವರು  
ನೀರಚಾಕ್ಕ ಹರಿಯೆ ಅ  
ಪಾರ ಮಹಿಮ ಪುರಾಣ ಪುರುಷ  
ಫೂರ ದುರಿತಗಳ ದೂರ ಮಾಡಿಸೋ

೮

ಇಂದಿರೇಶ ಅರಪಿಂದ ನಯನ ಎನ್ನ  
ತಂದೆ ತಾಯಿ ನೀನೆ  
ಹೊಂದಿದವರ ಅಷ್ಟ ವೆಂದ ಕಳೆವ  
ಮಂದರಾದ್ರಿಧರನೇ ಶ್ರೀಧರನೆ

೯

ಮಂಗಳಾಂಗ ಮಹನೀಯ ಗುಣಾಂವ  
ಗಂಗೋದಿತ ಪಾದ  
ಅಂಗಜಪಿತ ಅಹಿರಾಜಶಯ್ಯ ಶ್ರೀ  
ರಂಗ ಏತಲ ದೂರಯೇ ಶ್ರೀಹರಿಯೇ

೧೦

### ರಜಿಂ

ಮಧ್ಯಮಾವತಿ

ಅರೆರ್ಮಂಜ

ಜಯಮಂಗಳಂ ನಿತ್ಯ ಶುಭಮಂಗಳಂ

೧೧

ಶ್ರೀವಾಸುದೇವರಿಗೆ ಸರಸ್ವತಿಯ ಬಲಗೊಂಡು ಶ್ರೀ  
ನಿವಾಸ ಮೂರ್ತಿಗೆ ಗೋವಿಂದ ಕೇಶವಗೆ ನಮೋ ಎಂಬೆನು

೧

ಅಲ್ಲಿ ವೈಕುಂಠದಲ್ಲಿ ಸ್ವಾಮಿನಾರಾಯಣರು ಆದಿಶೇಷನ  
ಮ್ಯಾಲೆ ಪವಳಿಸಿರಲೂ  
ಬಂದು ಮರ್ಮಾಲಾಕ್ಷ್ಮಿ ತನ್ನ ಚಂದದ ಕರದಲಿ  
ಕುಂದದ ಪಾದವನು ಒತ್ತುತ್ತದ್ದಲು

೨

ಪಾದವನು ಒತ್ತುತ್ತರೆ ತಾಯೆ ಭಕ್ತರ ನೆನದು  
ಆಗ ಬಂದಳು ನಮ್ಮ ನೆರಯೂರಿಗೆ  
ಮಂತ್ರಮುಕ್ತ ನದಿತೀರ ಮಂಜುಳೆ ವೃಕ್ಷದ ಕೆಳಗೆ  
ನೆಲಸಿದಳು ನಮ್ಮ ಮಹಲಾಕ್ಷ್ಮಿಯು

೩

ಮೇಧಾವಿ ಮಹಾರ್ಷಿ ಸ್ವಾನ ಮಾಡಲಿ ಬಂದು  
ನಾರೇರ ನಲ್ಲಿದಾಟ ಕಂಡಾನಾಗ  
ಉಗಿದ್ದ ಮರ ತಳಿತು ಹರಿವುತ್ತಿರೆ ಜಲ ಉಬ್ಬಿ  
ವನವೆಲ್ಲ ಮಂಗಳಮಯವಾದುವು

೪

ಆಗ ಹತ್ತಿರ ಬಂದು ದಾರಮ್ಮ ತಾಯೆನಲು  
ನಾವು ಪರದೇಶಿಗಳ ಎಂದು ನುಡಿಯೆ  
ಜ್ಞಾನದಲಿ ನೋಡಿದನು ತಾಯಿ ಮಹಲಾಕ್ಷ್ಮಿಯನು  
ಭಾಗ್ಯವನು ಮಾಡಿದನು ಮನೆಗೆ ಬನ್ನಿ

೫

ನಿನ್ನ ತಪಸನು ಸಲಿಸ ಬಂದೆ ನಾ ಮಗಳಾಗಿ  
ಇನ್ನ ಸಂದೇಹ ಬೇಡನ್ನತಂದೆ  
ಬರಬೇಕು ಆಶ್ರಮಕೆ ಎಂದು ನುಡಿದನು ಶುಷ್ಕ  
ಸಂಖೋಷ ಹರುಷದಲಿ ನಡೆ ತಂದನು

೬

ಮಗಳನ್ನ ಕುಟೀರ ದ್ವಾರದಲಿ ಕರೆತರಲು  
ಮಡಡಿಯರೆಲ್ಲ ಆರತಿಯತ್ತಲು  
ನಿಧಿಯ ತನ್ನಕ್ಕೆಯ್ಯ ಸೇರಿತು ಎನುತಲೆ  
ಆಗಣತ ಹರುಷದಲಿ ಮುಳುಗಿದ್ದನು

೭

ಅಲ್ಲಿ ಪ್ಯಾಕುಂಪದಲ್ಲಿ ಸ್ವಾಮಿಕಂಗಳ ತರೆದು  
ಹೃದಯದಲ್ಲಿದ್ದ ಲಷ್ಟಿಯ ಕಾಣದೆ  
ಕಂಗಿಟ್ಟು ಹರಿಯೆದ್ದ ಪಂಚೆದುರೂಪನಾಗಿ  
ರಾಜ್ಯರಾಜ್ಯದ ಮೇಲೆ ಅರಸ ಬಂದ

೬

ರಾಜ್ಯ ರಾಜ್ಯದ ಮೇಲೆ ದೇವಿನು ಕಾಣದೆ  
ಹುದಲೀ ಸಾರ್ವಜ್ಯೇತ್ತಕ್ಕ ಬಂದು  
ಕಾವೇರಿಗೆ ಒಲಿದು ಸ್ಥಿರವಾಗಿ ವರವಿತ್ತು  
ನಾರಾಯಣ ಬಂದ ನೆರೆಯೂರಿಗೆ

೭

ಬ್ರಹ್ಮಣರೂಪಿಲಿ ಖಣಿಯ ಮನಗೆ ಬಂದು  
ದೀಪನವಾಗಿದೆಯೆಂದು ನುಡಿಯೆ  
ಆ ಖಣಿ ಆದರಿಸಿ ಕಂದಮೂಲಾದಿ ಫಲಗಳ  
ಬಡ್ಡಿಸಿ ಉತ್ಸಾಹದಿ ನಲಿಯುತ್ತಿದ್ದ

೮೦

ಆರೋಗ್ಯಕ್ಕೆಮಾಡಿ ಕ್ಷೇಗೆ ನೀರನು ಬೇಡ  
ಮೇಧಾವಿ ಮಹಿಂ ನೀರು ಕೊಡಲು  
ಯಾರ ಕ್ಷೇಯ್ಯಲಿ ನೀರು ಪಿಡಿಪೋನು ನಾನಲ್ಲ  
ಕೊಡಗೂಸು ಕೊಡಬೇಕು ಪ್ರತಪೆಂದನು

೮೧

ಕೊಡಗೂಸು ಮಹಲಷ್ಟಿಗಿಂಡ್ಯಾಗ ನೀರು ಕೊಡೆ  
ಕದುಬೇಗದಿಂದಲೆ ಕ್ಷೇಯ್ಯಪಿಡಿದ  
ಅಯ್ಯೋ ಬ್ರಹ್ಮಣ ಕ್ಷೇಯ್ಯಪಿಡಿದನೆಂದು ಹಾಗೆ  
ತಡೆಯದೆ ಶಾಪವನು ಕೊಡಲಿ ಬಂದ

೮೨

ಶಾಪವನು ಕೊಡಲಿ ಬರೆ ಶಂಕಚಕ್ರವ ತೋರೆ  
ಸ್ವಾಮಿ ಎಂದು ಅರಿತು ನಮಸ್ಕಾರಿಸಿ  
ಸ್ನೇಹಿತ್ವವನೆ ಮಾಡಿದನ ಆತ ನಾರಾಯಣನೆ  
ಸ್ವಾಮಿ ಇತ್ತಲಿ ಬಂದ ಭಾಗ್ಯವೇನು

೮೩.

ನಿನ್ನ ಮಗಳನು ಬೇಡಿಬಂದೆ ನಾ ಹರುಷದಲ್ಲ  
ಸಂತೋಷದಿಂದಲೆ ಕೊಡಬೇಕು ಮಗಳ

ಎನ್ನ ಜಾಮಾತನ ಮಾಡಿಕೊ ಎನುತಲೂ  
ಸಂತೋಷ ಹರುಪದಲಿ ಕೊಡುವೆನೆಂದ

೧೪

ಎನ್ನ ಪಟ್ಟಣದಲಿ ಸ್ಥಿರವಾಗಿ ನೆಲಸಿದರೆ  
ಎನ್ನ ಮಗಳೇ ಮೇಲು ಪಟ್ಟವಾಗಿ  
ಎನ್ನಲ್ಲಿರು ನಾಚ್ಯಾರಗುಡಿಯೆಂದು ಹೆಸರಾಗಿ  
ಸಂಬಂಧ ಕೊಟ್ಟಿರೆ ಕೊಡುವೆ ಮಗಳ

೧೫

ಕೊಟ್ಟಿನಾ ನಂಬಿಕೆ ಉತ್ತರ್ವೋತ್ತರವಾಗಿ  
ನಿಶ್ಚಾಂಬಾಲ ಮಾಡು ಮಾವ ಎನಲು  
ನಿಶ್ಚಾಧಾವ ಮಾಡಿ ಅಪ್ಪವರ್ಗವು ಮಾಡಿ  
ಮುಹೂರ್ವವನು ನೋಡಿ ಮಗಳ ಧಾರಿಯರೆಡ

೧೬

ಬ್ರಹ್ಮರುದ್ರಾದಿಗಳು ಮೊದಲು ಭೂಮವ ಮಾಡಿ  
ಇಂದ್ರಾದಿದೇವಕೃತ್ಯಲ್ಲ ಕೂಡಿ  
ನಾಕಬಲಿ ಮಾಡಿ ನಾಲ್ಕು ಲೋಕವು ಕೂಡಿ  
ನಾಚ್ಯಾರು ಗುಡಿಯಲಿ ನೆಲಸಿಪ್ಪರು

೧೭

ಅನಿರುದ್ಧ ಪ್ರದ್ಯಮ್ಮ ಪರ ವಾಸುದೇವರು  
ಚತುರಮ್ಮಿ ಬ್ರಹ್ಮನೂ ಸಂಕರುಷಣಾ  
ಸ್ಥಳ ಪ್ರೋಳಿಂದಂದೆಂದು ಸ್ಥಿರವಾಗಿ ನೆಲಸಿದರು  
ತಡೆಯದ ಜನರೆಲ್ಲ ನೋಡಿ ಬನ್ನಿ

೧೮

ವಕಸಿಂಹಾಸನದಿ ಲಕ್ಷ್ಮೀನಾರಾಯಣರು  
ವಕಚಿತ್ತದಲಿ ನಲ್ಗೊಂಡಿಪ್ಪರು  
ಲೋಕನಾಯಕ ಲಕ್ಷ್ಮೀ ವರಗ್ರಾಸಕೊಡುವಳು  
ಲೋಕಲೋಕದ ಜನರು ನೋಡಿ ಬನ್ನಿ

೧೯

ಕಪ್ರರವು ಕೃರಗುಳಿಗೆ ಕಳಿಯ ಅಡಿಕೆಯು  
ಆಚ್ಚಬಿಂದಿ ಎಲೆಯ ತಾಂಬೂಲಗಳನು  
ಆಪ್ತನಾರಾಯಣಗು ಮಿಶ್ರಮಹಲಕ್ಷ್ಮಿಗು  
ಅರ್ಥಿಲೀ ಮೇಧಾವಿ ಕೊಡುತ್ತಿದ್ದನು

ಮುತ್ತಿನ ಪೆಲ್ಲಕ್ಕಿಗಳನ ತಂದಿಳುಹಿದರು  
ಅಪ್ಪಮಂಗಳ ವಾದ್ಯಗಳು ಮೂರೆಯಲು

೨೦

ಪರಿದಾಸರು ಕಂಡ ಶ್ರೀನಿವಾಸ

೨೧೧

ಮತ್ತೆ ಬುಹ್ಯಾದಿ ಸುರರಲ್ಲಿರು ಯರುಷದಲ್ಲಿ  
ಅಷ್ಟಬ್ಬಿದಿವ್ಯಾಳಗೆ ಮರಸಲಿ ಹೊರಟರು

೨೨

ಚರಣದಂದಿಗೆ ಗಂಜಿ ಹೊಳೆವ ಕಾಂಚಿಧಾಮ  
ಹೊಳೆವ ಚೀತಾಂಬರ ಪ್ರೇಸ್ತುತುದಾರವು  
ನೋಸಲ ಕಸ್ತೂರಿ ತಿಲಕ ಗೂಂಡ್ಯ ಮುಡಿಗೆ ತಕ್ಕ  
ಎಸಭು ಮಲ್ಲಿಗೆ ಸಂಪಿಗೆ ಒಪ್ಪಿತು

೨೩

ನೋಸಲ ಕಸ್ತೂರಿ ತಿಲಕ ಕೀರ್ತಿ ಕುಂಡಲ  
ಶೆಂವಿ ಚಕ್ರವರ್ಣನೊಟ್ಟು ಧರಿಸಿವ್ಯಾಮು  
ತುಳಸಿಯ ವನಮಾಲೆ ವ್ಯೇಜಯಂತಿ ಕೊರಳಲಿ  
ಶ್ರೀನಿವಾಸ ಗೂಟಿತು ಶ್ರೀವತ್ಸದಿ

೨೪

ಪಾವಡ ಹಾಕೋರು ಚಾಮರ ಬೀಸೋರು  
ಚಾರಣಿದ ಸತ್ತಿಗೆ ದೀವಟಗೆಯು  
ಸ್ವಾಮಿ ಗರುಡಸ್ಯೇರಿ ಮರಮಾಗ ನೋಡಿದರೆ  
ಸಾಯುಜ್ಞ ಪದವಿಯ ಕೊಡುವ ಹರಿಯು

೨೫

ಇತ್ತರದಿ ಚಾಮರ ಮುತ್ತಿನ ದೀವಟಗೆ  
ಅರ್ಥಾಲಿ ಸೂಳೋರು ನಾಟ್ಯವಾಡ  
ಭಕ್ತವತ್ಸಲ ನಮ್ಮ ಹಯವದನನ ಮೇಲೆ  
ಪುಟ್ಟವ್ಯಾಷಿಗಳನ್ನ ಕರೆದರಾಗ

೨೬

## ೧೬೦

ಜಯಮಂಗಳಂ ನಿತ್ಯ ಶುಭಮಂಗಳಂ

೨೭

ತೊಳಿಸದಕ್ಕಿಯ ತಿಂಬ ಕಿಲುಬುತ್ತಳಿಗೆಯಲುಂಬ  
ಕೊಳಗದಲಿ ಹಣಗಳನು ಅಳೆದುಕೊಂಬ  
ಇಲ್ಲ ತನಗೆಂದು ಸುಳ್ಳಿ ಮಾತಾಡಿದರೆ  
ಎಲ್ಲವನು ಕಸುಕೊಂಬ ಕಳ್ಳಿದೊರೆಗೆ

೨೮

ತನ್ನ ನೋಡುವೆನೆಂದು ಮುನ್ನಳಿರು ಗಾ ಘ್ರಾದ ಬರೆ  
ತನ್ನ ಗುಡಿಯ ಪೂಕ್ಕೆ ಜನರಿಗೆಲ್ಲ

ಹೊನ್ನೆ ಹಣ ಕಸುಕೊಂಡು ತನ್ನ ದರುಶನ ಕೊಡದೆ  
ಬೆನ್ನೋಡೆಯ ಹೊಡಸುವ ಅನ್ಯಾಯಕಾರಿಗೆ

೨

ಗಿಡ್ಡಹಾರುವನಾಗಿ ಒಡ್ಡಿ ದಾನವ ಬೇಡಿ  
ದುಡ್ಡು ಕಾಸುಗಳಿಗೆ ಕ್ಷಯ ನೀಡಿ  
ಅಡ್ಡಬಿದ್ದ ದಾಸರಿಗೆ ವಿಡ್ಪೂರಗಳ ಕೆಂದು  
ದೊಡ್ಡವರ ಮೂಳ್ಳೆ ಸಿರಿ ವಿಜಯವಿಶಲರೇಯಗೆ

೩



## ಶ್ರೀಪಾದರಾಜರು

ಕ್ರಿ.ಶ.ಸು. ೧೪೦೪—೧೫೦೨

ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ವೂಕಿನ ಅಬ್ಬೂರಿನಲ್ಲಿ ಶ್ರೀಪಾದರಾಜರು ಬಾಲ್ಯ ಕಳೆದರೆಂದು ಗೃಹಿಸಲು ಅನೇಕ ಪತಿಹ್ಯಗಳಿವೆ. ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ. ಬಾಲಕನಾಗಿದ್ದಾಗಲೇ ಚಾಣಕ್ಯತೆಯನ್ನು ವ್ಯಕ್ತಪಡಿಸಿದ್ದ ಹಲವಾರು ಉದಾಹರಣೆಗಳುಂಟು.

ಒಮ್ಮೆ ಸ್ವಾರ್ಥವರ್ಣ ತೀರ್ಥರು ಅಬ್ಬೂರಿನ ಕಡೆ ಪ್ರಯಾಣ ಮಾಡುತ್ತಾ ಬಂದು, ಅಲ್ಲೇ ದನಗಾಂಧಿಯಾಗಿದ್ದ ಲಕ್ಷ್ಮೀನಾರಾಯಣನನ್ನು ಕುರಿತು, “ಇನ್ನು ಎಷ್ಟು ದೂರವಿದೆ ಅಬ್ಬೂರು” ಎಂದಾಗ “ಇದೋ ಇಲ್ಲಿ ನನ್ನನ್ನು ನೋಡಿ, ಮನಗೆ ಹಿಂದಿರುಗುತ್ತಿರುವ ದನಕರುಗಳನ್ನು ನೋಡಿ, ಪಶ್ಚಿಮದಿಕ್ಕಿನಲ್ಲಿ ಮುಕುಗುತ್ತಿರುವ ಸೂರ್ಯನನ್ನು ನೋಡಿ, ಈಗಲಾದರೂ ಅಬ್ಬೂರು ಎಷ್ಟು ದೂರವಿದೆ ಎಂಬುದು ಹೇದ್ಯಘಾಯಿತೇ?” ಎಂದು ನುಡಿದನು.

ಹೀಗೆ ಇವನು ತೋರಿದ ಅಸಾಧಾರಣವಾದ ಬುದ್ಧಿಶಕ್ತಿಯನ್ನು ನೋಡಿದ ಸ್ವಾರ್ಥವರ್ಣ ತೀರ್ಥರು ಬಾಲಕನ ತಂಡ ತಾಯಿಗಳಾದ ಶೇಷಗಿರಿ ಮತ್ತು ಗಿರಿಯಮ್ಮೆನವರ ಒಷ್ಣಿಗೆ ಪಡೆದು ಅವರನ್ನು ಶ್ರೀರಂಗಕ್ಕೆ ಕರೆದೊಯ್ದರು. ಗಿರಿಯಮ್ಮೆನವರ ಅಕ್ಷನ ಮುಗನೂ ಹೀಗಾಧಿಪತಿಯಾಗಿದ್ದು ಗೂತ್ತಿದ್ದರಿಂದ ವುಗನು ವಿಶ್ವಾತನಾಗಲು ತಾನೇಕೆ ಅಣಿಯಾಗಬೇಕೆಂದು ಕರೆಗೆ ಒಪ್ಪುತ್ತಾರೆ.

ಬಾಲಕನಾದ ಲಕ್ಷ್ಮೀನಾರಾಯಣನಿಗೆ ಬ್ರಹ್ಮೋಪದೇಶವನ್ನು ಮಾಡಿ, ತಕ್ಷ ವ್ಯಾಸಂಗಕ್ಕೂ ವ್ಯವಸ್ಥೆ ಮಾಡಿ ಸಂನ್ಯಾಸದೀಕ್ಷೆಯನ್ನು ಕೊಟ್ಟು ತಮ್ಮ ಸಂಸ್ಥಾನದ ಉತ್ತರಾಧಿಕಾರಿಯಾಗುವಂತೆ ಮಾಡಿದರು.

ಶ್ರೀಪಾದರಾಜರು ಶ್ರೀರಂಗದಲ್ಲೇ ಹಲವಾರು ವರ್ಣಗಳನ್ನು ಕಳೆದ ನಂತರ ಮುಳಬಾಗಲಿಗೆ ಬಂದಾಗ ಇಲ್ಲಿನ ವಾತಾವರಣಕ್ಕೆ ಮಾರುಹೋದರು. ಆಗ ಮುಳಬಾಗಿಲು ವಿಜಯನಗರದ ಆಡಳಿತಕ್ಕೆ ಒಳಪಟ್ಟು ಮೂಡಬಾಗಿಲಿನಂತೆ ಕಂಗೂಳಸುತ್ತಿದ್ದ ಈ ಪ್ರದೇಶದ್ವಿತೀಯನವನ್ನು ಕಲಿಸುವ ಕೇಂದ್ರವೂ ಆಯಿತು.

ಶ್ರೀವಾದರಾಜರು ಕನ್ನಡ ಮತ್ತು ಸಂಸ್ಕಾರ ಭಾಷೆಯಲ್ಲಿ ಪೆಡ್ಡಾಗಿದ್ದ ಸಂಸ್ಕಾರದಲ್ಲಿ ವಾಗ್ಣಿಕಾರ ಗ್ರಂಥವನ್ನು ರಚಿಸಿದುದಾಗಿ ತಿಳಿದು ಬರುತ್ತದೆ. ಕನ್ನಡದಲ್ಲಿಯೂ ಹಲವಾರು ಕೀರ್ತನೆಗಳನ್ನು ರಚಿಸಿದ್ದರೆ. ಶ್ರೀರಂಗ ಕ್ಷೇತ್ರ ಮಹಾತ್ಮೆಯನ್ನು ತಿಳಿಸುವ “ಕಂಗಳಿಂದೇತಕೋ ಕಾವೇರಿರಂಗನ ಸೋಡದ” ಮತ್ತು ತಿರುಪತಿ ಶ್ರೀ ನಿವಾಸನನ್ನು ಖರಿತು “ಭೂಷಣಿಕೆ ಭೂಷಣಿ ಇದು ಭೂಷಣಿ” ಮುಂತಾದ ಹಲವಾರು ಕೀರ್ತನೆಗಳನ್ನು ರಂಗವಿಶಲ ಅಂಕಿತದಿಂದ ರಚಿಸಿದ್ದ ಸಾಕಷ್ಟು ಪ್ರಸಿದ್ಧಿದ್ದಾಗಿವೆ.

### ವ್ಯಾಸರಾಯರು

ಕ್ರಿ. ತ. ಸು. ೧೪೪೨-೧೫೫೯

ಬ್ರಿಹಿತ್ಯುತೀಧರ ಅನುಗ್ರಹದಿಂದ ಬಲ್ಲಾಸುಮತಿ-ಲಕ್ಷ್ಮೀದೇವಿ ದಂಪತಿಗಳಿಗೆ ಹುಟ್ಟಿದ ಕಿರಿಯ ಮನುಷಿನ ಹೆಸರು ಯತ್ನಿರಾಜ. ಆರನೆಯ ವಯಸ್ಸಿನಲ್ಲಿ ಬ್ರಿಹಿತ್ಯುತೀಧರ ಸನ್ಯಾಸ ದಿಕ್ಕೆಯಿತ್ತು ವ್ಯಾಸತೀರ್ಥರಂದು ಕರೆದು ಆಶೀರ್ವಾದಿಸಿದರು. ಸಾಖಬನರಸಿಂಹನಾದಿಯಾದಿ ಆರು ಜನ ಏಜಯನಗರದ ಆರಸರಿಗೆ ರಾಜಗುರುವಾಗಿದ್ದರು. ಕೃಷ್ಣದೇವರಾಯನಂತಹವರಿಗೆ ಕುಹುಯೋಗ ಆಂದರೆ ರಾಹು-ಸೂರ್ಯ-ಶನಿ-ಅಂಗಾರಕ ಗ್ರಹಗಳು ವಿಷಫಳಿಗಳಿಗೆ ಜಂಡಾಲತ್ತವನ್ನು ಪಡೆದು ಹೂನ್ಯ ಜಂಡ್ರತ್ತಿಧಿಯಾದ ಅಮಾವಾಸ್ಯೆಯಲ್ಲಿ ಮಕರ ರಾಶಿಯಲ್ಲಿ ಸಂಧಿಸುವುದು. ಎಷ್ಟೂ ವರ್ಷಗಳಿಗೂ ಮೈ ಸಂಧಿಸುವ ಫಳನೆ. ಇದರಿಂದ ರಾಜ್ಯ ನಾಶ, ರಾಜನಾಶ, ಪ್ರಭಯಗಳಂತಹವು ಈ ಸಂಧಿಗೆ ಫಲವು. ಈ ಸಮಯದಲ್ಲಿ ಕೃಷ್ಣದೇವರಾಯನ ರಾಜ್ಯವನ್ನು ವ್ಯಾಸರಾಯರು ದಾನ ಮಾಡಿದರು. ಕುಹುಯೋಗ ಫಳಿಸಿದಾಗ ತವ್ಯ ಕಾವೀಶಾಶಿರಾಯನ್ನು ತಗೆದೊಗೆದು ಜಾಜ್ಞಲ್ಯಮಾನವಾದ ಜಾಜ್ಞಲ್ಯಗೆಸದರು. ಶಾರಿಯು ದಗ್ದುವಾಗಿ ಜಾಜ್ಞಲ್ಯ ಶಾಂತವಾಯಿತು.

ಹೀಗೆ ಏಜಯನಗರದ ಉನ್ನತಿಗೆ, ಕನ್ನಾರ ಟಕದ ಆಭ್ಯಾದಯಕ್ಕೆ ಕಾರಣೇಭೂತರಾದರು. ಮಧ್ಯಾಚಾರ್ಯರ ಮಹಾಪೀಠದಲ್ಲಿ ಕೂತು ಮಹಾ ಗ್ರಂಥಗಳನ್ನು ರಚಿಸಿ ಮಧ್ಯಮತದ ಪ್ರಸರುದ್ವಾರಮಾಡಿದರು. ಸಂಸ್ಕಾರ ಕನ್ನಡ ಭಾಷೆಗಳಿರದರಲ್ಲಿ ಅಸಾಮಾನ್ಯ ಪಂಡಿತರೆನಿಸಿದರು.

ಸಂಸ್ಕಾರದಲ್ಲಿ ತರ್ಕ ತಾಂಡವ, ನ್ಯಾಯಾಮೃತ ಚಂದ್ರಿಕಾ ಮುಂತಾದ ಉದ್ಗಂಧಗಳನ್ನು ರಚಿಸಿ ಚಂದ್ರಿಕಾಚಾರ್ಯರಂದೇ ಪ್ರಖ್ಯಾತರಾದರು. ಇವರ ಕಾಲದಲ್ಲಿ ಮಧ್ಯಮತ ಪ್ರಸಾರವೂ ಹರಿದಾಸರು ದಿಕ್ಕೆ ಪಡೆದು ದಾಸಕೂಟಕ್ಕೆ ನಾಂದಿಯಾಯಿತು. ದಾಸಕೂಟದ ಮೇಲ್ಮೈ ಬಾರಕರಾಗಿ ಹರಿದಾಸ ಪಂಥಕ್ಕೆ ಒಂದು ನಿರ್ದಿಷ್ಟಸ್ವರೂಪವನ್ನು ತಂದು ಕೊಟ್ಟರು. ಶಾಸ್ತ್ರೀಯ ಸಂಗೀತಕ್ಕೆ ಇವರ ಕೆಳದುಗೆಯನ್ನು “ಸಂಗೀತ ಪಿದ್ದು ಸಂಪ್ರದಾಯ ಪ್ರಮಾತ್ಸ” ರಂದೇ ಮತ್ತಜಾಜಿ ತಮ್ಮ

‘ಸಂಗೀತ ಸಾರಾಮೃತ’ ದಲ್ಲಿ ಸ್ವರಿಸಿದ್ದಾರೆ. ಇವರು ಕೀರ್ತನಾಗಳನ್ನು ಕೃಷ್ಣ ಶ್ರೀಕೃಷ್ಣ, ಸಿರಕೃಷ್ಣ, ಮುದ್ದುಕೃಷ್ಣ ಎಂಬ ಅಂಕಿತದಲ್ಲಿ ರಚಿಸಿರುವುದರ ಜೊತೆಗೆ ಗ್ರಂಥರಚನೆ, ಹರಿದಾಸ ಸಾಹಿತ್ಯವರ್ಧನೆ ಕನಾಟಕ ಸಂಗೀತ ಸಂಪ್ರದಾಯ ಪ್ರವರ್ತನೆಗೆ ಇವರ ಕೂಡುಗೆ ಅಪಾರ. ಆರು ಮಂದಿ ವಿಜಯನಗರ ಸಾಮಾಜಿಕರಿಗೇ ಗುರುಗಳಾಗಿದ್ದರೆಂದೆಮೇಲೆ ಇವರ ಬಗ್ಗೆ ವಿವರಣೆ ಬೇಕಿಲ್ಲ.

## ವಾದಿರಾಜರು

ಕ್ರಿ.ಶ.ಸು. ೧೪೮೦ – ೧೯೦೦

ಕುಂದಾಪುರ ತಾಲ್ಲೂಕಿನ ಕುಂಭಾಸಿಯ ಸಮೀಪ ಹೊವಿನ ಕರೆ ವಾದಿರಾಜರ ಜನ್ಮಸ್ಥಳ. ರಾಮಾಚಾರ್ಯ ಮತ್ತು ಸರಸ್ವತಿದೇವಿ ವಾದಿರಾಜರ ತಂದ ತಾಯಿಗಳು. ವಾದಿರಾಜರ ವಿದ್ಯಾ ಗುರುಗಳು ವಾಗೀತ ತೀರ್ಥರಾದರೂ ಅವರು ಕಲಕಾಲ ವಿದ್ಯಾನಿಧಿ ತೀರ್ಥರಲ್ಲಿಯೂ ಶಿಷ್ಟವೃತ್ತಿಯನ್ನೂ ಹೊಂದಿದ್ದರು.

ಇವರ ಪೂರ್ವಾಶ್ರಮದ ಹೆಸರು ಪರಾಹ. ಬಾಲಕ ಪರಾಹನಿಗೆ ಉಪನಯನ ಮಾಡಿದ ತಂದ ತಾಯಿಗಳು ವಾಗೀತತೀರ್ಥರ ಬಳಿ ಶಿಷ್ಟವೃತ್ತಿಗಾಗಿ ಕರುಂಟಿದರು. ದೀಕ್ಷಾಸ್ತಿಕಾರದ ಒಳಕ ಪರ್ಯಾಫನ ಕ್ಷೇಗೂಂಡು ಹಲವಾರು ಕ್ಷೇತ್ರಗಳನ್ನು ಸಂದರ್ಶಿಸಿ, ಕ್ಷೇತ್ರ ಮಹಿಮೆಯನ್ನು ವರ್ಣಿಸಿದ್ದಾರೆ. ಶಾಸ್ತ್ರಗಳಲ್ಲಿ ಪರಿಶ್ರಮವಿರುವಂತೆ ಸಂಸ್ಕृತ, ತಳಗು, ಕನ್ನಡ ಭಾಷೆಯಲ್ಲಾ ಅಪಾರ ಪಾಂಡಿತ್ಯ ಪಡೆದಿದ್ದರು.

ಶ್ರೀವಾದಿರಾಜರು ‘ಹಯಂಪದನ’ ಅಂಕಿತದಲ್ಲಿ ಸೂರಾರು ಕೃತಿಗಳನ್ನು ರಚಿಸಿರುವುದಲ್ಲದ ಸಂಸ್ಕृತದಲ್ಲಿ ಸುಮಾರು ಎಪ್ಪತ್ತುಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ಯುಕ್ತಿ ಮಲ್ಲಿಕ್’ ಅತ್ಯುತ್ತಮ ಗ್ರಂಥವೇನಿಸಿದೆ.

ಕನ್ನಡ ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀವಾದರಾಜರು, ಸಂಸ್ಕृತದ ಭ್ರಮರ ಗೀತವನ್ನಾಧರಿಸಿ ದೀರ್ಘವಾದ ಕೀರ್ತನೆಯನ್ನು ರಚಿಸಿದ್ದಾರೆ. ಶ್ರೀವಾದಿರಾಜರು ಎಲ್ಲರೂ ತಿಳಿಯಲು ‘ಭ್ರಮರ ಗೀತ’ವಂಬ ಅಭಿನವ ನಾಟಕ ಚರಿತ್ರವನ್ನು ರಚಿಸಿ ಕೂಟಿದ್ದಾರೆ.

ಶ್ರೀವಾದಿರಾಜರು ತವ್ಯ ಕೊನೆಗಾಲವನ್ನು ಸೋದೆಯಲ್ಲೇ ಕಳೆದರು. ಶ್ರೀವೇಣುಗೋಪಾಲ ದೇವರು, ಲಷ್ಣದೇವಿ ಮತ್ತು ಶ್ರೀವಿಕ್ರಮ ದೇವರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಹಲವಾರು ಶಿಷ್ಟರನ್ನು ತಯಾರು ಮಾಡಿ ಸುವಾರು ೧೯೦೦ರಲ್ಲಿ ವ್ಯಂಧಾವನಸ್ಥಾಪಾದರು.

## ಪುರಂದರದಾಸರು

---

ಕೃ.ಶ.ಸು.೧೪೮೪-೧೯೮೫

ದಾಸರೆಂದರೆ ಪುರಂದರ ದಾಸರಯ್ಯ !  
ವಾಸುದೇವ ಕೃಷ್ಣನ್ನ ಸೂರ್ಯಾಚಿಮುವಾ ||

ಎಂದು, ಗುರುವಯ್ಯರೂ, ಸ್ವರೂಪೋದ್ಧಾರಕರೂ ಅದ ಶ್ರೀ ವ್ಯಾಸರಾಯ ಸ್ವಾಮಿಗಳು ತಮ್ಮ ಶಿಷ್ಟನಾಗಿದ್ದ ಪುರಂದರದಾಸರ ಗುಣಕಥನ ಮಾಡಿರುವುದು ಏತಿಷ್ಟ ಸಂಗತಿಯಾಗಿದೆ.

ಹಲವಾರು ದಾಸರುಗಳು ಭಾಗವತದರ್ಮದ ಪುನರುದ್ಧಾರ ಮಾಡಿದ್ದರೂ ಪುರಂದರ ದಾಸರನ್ನ ಸ್ವರಿಸಿದ್ದರೆ, ಪುರಂದರದಾಸರ ದೇವರ ನಾಮಗಳನ್ನ ಹಾಡಿದ್ದರೆ ಅದು ಪೂರ್ಣವಾಗುವುದಿಲ್ಲ. ಭಾಗವತ ಧರ್ಮೋಪದೇಶಕ್ಕ ವ್ಯಾಪ್ತಿಕ್ಕಿಂತ ವಾಗ್ಮಿವನ್ನು ತೋರಿಸಿಕೊಟ್ಟಿರುವುದು ಪುರಂದರ ದಾಸರು..

ಕೃ.ಶ.೧೪೧೯ರ ಸುಮಾರಿನಲ್ಲಿ ಜನಿಸಿದ ಪುರಂದರದಾಸರ ಹೊದಲ ಹೆಸರು ಶ್ರೀನಿವಾಸನೆಂದು. ಯೋದಹರ್ಮವನ್ನನುಸರಿಸಿ ಚೋಲೋಪನಯನಗಳಾದಂತೆ ಕನ್ನಡ, ಸಂಸ್ಕೃತ ಭಾಷೆಯ ವಿದ್ಯಾಭ್ಯಾಸವೂ ಆಯಿತು. ಈ ಶ್ರೀನಿವಾಸ ನಾಯಕರಲ್ಲಿ ಜಿದಾರ್ಪಿದ್ದರೂ ವಿನಯಾದಿಗುಣಗಳಿಗೆನು ಕಡಿಮೆಯಿರಲಿಲ್ಲ. ದೈವದ್ವಾರ್ಪವರದಿದ್ದರೂ ದೈವಭಕ್ತಿ ಇರಲಿಲ್ಲ; ದೃವ್ಯಲೋಭವೆಂಬುದು ಅವರ ಹುಟ್ಟಿಗುಣವಾಗಿತ್ತು. ಯಾಚಕರನ್ನು ಕಂಡರೆ ಅವರಿಗಾಗುತ್ತಿರಲಿಲ್ಲ. ಹೆಂಡತಿಯಾದರೂ ಅಷ್ಟೇ ಅಳಿದು ಕೊಟ್ಟಿರುವ ಪದಾರ್ಥಗಳನ್ನು ಮಾತ್ರ ಬಳಸಬೇಕಾಗಿತ್ತು. ಆದರೆ ಈ ಹೆಂಡತಿ ಸರಸ್ವತಿಬಾಯಿಯೋ ನಾಯಕರ ಎಲ್ಲಾ ಗುಣಗಳಿಗೂ ವಿರುದ್ಧ ಗುಣಪುಷ್ಟವಳು. ನಿರಂತರ ಪುರಾಣ ಶ್ರವಣದಿಗಳಿಂದ ಆಸ್ತಿಕ ಶಿರೋಘ್ರಾಂತಿ ಆಗಿದ್ದಳು.

ವ್ಯಧ ಬೃಹತ್ ಇವೇಷದಾರಿಯಾಗಿ ಬಂದ ಭಗವಂತನು ಶ್ರೀನಿವಾಸನಾಯಕರನ್ನು ಪರಿಷ್ಕರೆ ಒಡ್ಡಿ ಕಡೆಗೆ, ಹೆಂಡತಿಯ ಬಾಯಿಂದ “ಸರ್ವಸ್ವವನ್ನಾ ತ್ವಾಗ ಮಾಡಿ, ಹರಿದಾಸನಾಗಿ ಬಂದರೆ ದರ್ಶನ ಕೊಡುವೆನು” ಎಂಬುದಾಗಿ ನುಡಿದಿರುವನು ಎಂದು ಸರಸ್ವತಿಬಾಯಿ ಹೇಳಿದಾಗ, ಭಗವಂತನ ಆಜ್ಞಾನುಸಾರ ಸರ್ವಸ್ವವನ್ನೂ ದಾನ ಮಾಡಿದ ಶ್ರೀನಿವಾಸನಾಯಕರು ಹರಿಕೀರ್ತನೆ ಮಾಡುತ್ತಾ ಸಕಲಾರ್ಥಸಿದ್ಧಿಯನ್ನು ಪಡೆದರು.

ಹೀಗೆ ಪುರಂದರ ದಾಸರು ಹರಿದಾಸವೃತ್ತಿಯನ್ನವಲಂಬಿಸಿದ ಮೇಲೆ ಜಿಂಟಿರಲ್ಲಿ ತಮ್ಮ ಎಂಬತ್ತೆದನೆ ವಯಸ್ಸಿನಲ್ಲಿ ತೀರಕೊಳ್ಳುವವರೆವಿಗೂ 'ಪುರಂದರ ವಿಶಲ' ಎಂಬ ಅಂಕತದಲ್ಲಿ ಕನ್ನಡದಲ್ಲಿ ಎಡಬಿಡದ ಹಾಡುಗಳನ್ನು ತಾವೇ ರಚಿಸಿ ಹಾಡಿದ್ದಾರೆ.

### ಕನಕದಾಸರು

ಕ್ರಿ.ಶ.ಸು.೧೫೦೮—೧೯೦೯

ಕನಕದಾಸರು ಹುಟ್ಟಿದ ಸ್ಥಳದಬಗ್ಗೆ, ಕುಲದ ಬಗ್ಗೆ ಜಿಜ್ಞಾಸೆಗಳಿಧ್ಯಾನ ಮಾಲಿವಾಗಿ ಅವರದು ಧಾರವಾಡ ಜಿಲ್ಲೆಯ ಒಬ್ಬ ಜನಸ್ಥಳವಾದರ ವಿಹಾರ ಸ್ಥಳ ವಿಜಯನಗರ ಮತ್ತು ವಾಸಸ್ಥಳ ಕಾಗಿನಲೆ ಎಂದೇ ಎಲ್ಲರೂ ಪರಿಗಣಿಸುತ್ತಾರೆ. ವಿಜಯನಗರ ಸಾಮ್ರಾಜ್ಯದ ಗಿನಿಾಡ ಕೋಟಿಯಾದ ಬಾಡಾದಲ್ಲೀ ಶಿಶ್ವಣ ದೊರೆತಿದೆ. ನಂತರ ಇದೇ ವಿಜಯ ನಗರದ ಸಾಮಾಜಿಕಕ್ಕೆ ರಕ್ಷಿತಯಾಗಿ, ಅದರ ಅಭ್ಯಾಸದಯಕ್ಕೆ ಏಂಟಿಗೋಲಾಗಿ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುತ್ತಾರೆ. ಕೆಳ್ಳಿ ದೇವರಾಯನ ಕಾಲದಲ್ಲಿ ವ್ಯಾಸರಾಯರ ಕೃಪೆಗೆ ಪಾತ್ರರಾದ ನಂತರ ಮನಸ್ಸು ಸಾಂಕ್ಷೇಪಿಕ ಮತ್ತು ಆಧ್ಯಾತ್ಮ ಸಾಧನೆಯಕಡೆ ವಾಲುತ್ತದೆ. ಯಂಕ್ತಿ ಶ್ರೀ ಕೃಷ್ಣ ಬಿಂಬಿ ಕರೆದಾಗ ಏರ ಶ್ರೀಯ ಕರೆಗೆ ಸಹಜವಾಗಿಯೇ ಉಪರ್ಕ್ಷೇತ್ಯ ಬೆಳೆಯತ್ತದೆ. ಮುಸ್ಲಿಮ್ ದಾಳಿಯಿಂದ ರಕ್ಷಿಸಲು ಬಾಡದಲ್ಲಿದ್ದ ಆದಿಕೇಶವ ವಿಗ್ರಹವನ್ನು ಕಾಗಿನಲೆಗೆ ವ್ಯಾಸರಾಯರ ಸಮ್ಮಾನಿದಲ್ಲಿ ಪ್ರತಿಷ್ಠಿಸುತ್ತಾರೆ.

ಇವರು ರಚಿಸಿರುವ ಕೃತಿಗಳು ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧಾನ್ಯ ಚರಿತ್ರೆ, ಹರಿಹರಕ್ಕಾರ ಮತ್ತು ಮುಂಡಿಗಳು ಇವರು ಪರಿವ್ಯಾಜಕನಾಗಿ ತಿರುಪ್ಪತಿ, ಮುಳಬಾಗಿಲು, ಮುಖಾರು, ಶ್ರೀರಂಗ ಪಟ್ಟಣ, ಸೋನಲೆ, ಮೇಲುಕೋಟಿ, ಬೇಲೂರು, ಉಡುಪಿ ಮುಂತಾದ ಪವಿತ್ರ ಕ್ಷೇತ್ರಗಳನ್ನು ಸಂಚರಿಸುತ್ತಾ ತಮ್ಮ ಪ್ರಭಾವಕ್ಕೆ ಬಿದ್ದ ಜನರಿಗೆ ಉಪದೇಶಮಾಡುತ್ತಾ ದೇಶ ಪಯಂಟನ ಮಾಡುತ್ತಾ ಹಲವಾರು ಕೇರಣನೆಗಳನ್ನು ಆದಿಕೇಶವ ಅಂಕಿತದಲ್ಲಿ ರಚಿಸಿದ್ದಾರೆ.

### ಮುಹಿಪತಿದಾಸರು

ಕ್ರಿ.ಶ.ಸು.೧೯೭೦—೧೯೮೦

ಮುಹಿಪತಿದಾಸರು ಹುಟ್ಟಿದ್ದು ಬಾಗಲಕೋಟಿಯಲ್ಲಿ. ತಂದೆ ಕೋನೇರಿ ರಾಯರು. ಮಹಿಪತಿರಾಯರ ಅಣ್ಣನ ಹೆಸರು ಗುರುರಾಯ. ಉಪನಯನದ ವಯಸ್ಸಿಗೆ ಬಂದ ಮಗನಿಗೆ ಬ್ರಹ್ಮಂಜಲೆಯನ್ನು ಮಾಡಿಸಿ ವಿದ್ಯಾಭ್ಯಾಸವನ್ನಾ ಪ್ರಾರಂಭಿಸಿದರು. ಬೇರೆ ಬೇರೆ ವಿದ್ಯಾಂಸರಿಂದ

ಹಲವಾರು ಶಾಸ್ತ್ರಗಳನ್ನು ಕಲಿತು ಮೊಡ್ಡೆಮಿದ್ದಾಂಸರೆನಿಸಿದರು. ಆಗಿನ ಕಾಲಕ್ಕೆ ತಕ್ಕಂತೆ ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ, ಉದ್ಯು ಮತ್ತು ಪರ್ವಿಯನ್ ಭಾಷೆಗಳಲ್ಲಿಯೂ ಪ್ರವೀಣತೆ ಪಡೆದರು. ಜೊತೆಗೆ ಪುರಾಣ-ಪ್ರವಚನ ಮಾಡುವುದೆಂದರೆ ರಾಯರಿಗೆ ಬಹು ಇಷ್ಟವಾದ ಕಲಸವಾಗಿದ್ದ ಇವರ ಪ್ರವಚನಕ್ಕೇಳಲು ಹಲವಾರು ಜನ ಸೇರುತ್ತಿದ್ದರು.

ಇವರ ತಂದೆ ಕೋನೇರಿ ರಾಯರು ವಿದ್ಯಾಪಾರಂಗತರಾಗಿದ್ದರಿಂದ ಆದಿಲ್ ಶಹನು ಕೂಡ ಮನ್ನಣ ಕೂಡುತ್ತಿದ್ದನು. ಒಮ್ಮೆ ಆದಿಲ್ ಶಹನು ಮಂತ್ರಿ ವಿವಾಸ್ ಶಾನನು ಅರಮನೆಗೆ ಹೋಗುತ್ತಿದ್ದಾಗೆ ಸರೆದಿದ್ದ ಜನರನ್ನು ದೇಶೀಸಿ ಏನಂದು ಪಿಕಾರಿಸಲು, ಮಹಿಷತೀರಾಯರ ಪ್ರವಚನವನ್ನಲು, ತಾನು ನಿಂತು ಕೇಳಿ, ಸಂತೋಷಪಟ್ಟಿ ತಮ್ಮ ಮನೆಯಲ್ಲಿ ಪ್ರವಚನ ಮಾಡಬೇಕೆಂದು ಬಿನ್ನವಿಸಿಕೊಂಡಾಗ, ಉದ್ಯು ಮತ್ತು ಪಾಸಿಕ ಭಾಷೆಯಲ್ಲಿ ಶಾನರ ಮನೆಯಲ್ಲಿಯೂ ಪ್ರವಚನ ಮಾಡಿದರು.

ಇದರಿಂದ ಶಾನರಿಗೆ ಮಹಿಷತೀರಾಯರೆಂದರೆ ಎಲ್ಲಿಲ್ಲದ ಗೌರವ ಭಾವನೆ ಬೆಳೆಯಿತು. ಒಮ್ಮೆ ಶೂಭ್ರ ಪಂಗಡದ ಶಹನುಂಗನೆಂಬುವನಿಂದ ಜ್ಞಾನೋದಯವಾಗಿ ಶಹನುಂಗನ ಆದೇಶದಂತೆ ಭಾಸ್ತರ ಸ್ವಾಮಿಗಳ ಬಳಿ ಶಿಷ್ಯರಾಗಿ ಮಹಿಷತೀ ಎಂಬ ಆಂಕಿತದಿಂದ ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ.

ಇವರಿಗೆ ದೇವರಾಯ ಮತ್ತು ಕೃಷ್ಣ ರಾಯರಂಬ ಇಬ್ಬರು ಮಕ್ಕಳು ಜನಿಸಿದರು. ದೇವರಾಯರು ಬೀದರಶಾಸ್ತ್ರ ಸೈನ್ಯದಲ್ಲಿ ಸೇರಿ ಸೈನ್ಯಾಧಿಕಾರಿಯಾದರೆ ಕೃಷ್ಣರಾಯರು ತಂದೆಯಂತಹೀ ಆಧ್ಯಾತ್ಮಿಕದ ಕಡೆ ಒಲಿದು ತಂದೆ ಮಹಿಷತೀ, ಮಹಿಷತೀಸುತ್ತ, ಮಹಿಷತೀ ತನಯ ಮುಂತಾದ ಆಂಕಿತದಲ್ಲಿ ಸಾಫಿರಾಯ ಕೀರ್ತನೆಗಳನ್ನು ರಚಿಸಿದರು. ಕನಕ-ಪುರಂದರರ ನಂತರ ವಿಜಯದಾಸರವರೆಗೆ ತಂದೆಮಕ್ಕಳಿಭ್ರಂಬ ಹರಿದಾಸ ಸಾಂಕ್ಷೇಪನ್ನು ಜೀವಂತಗೋಳಿಸಿದ್ದ ಕೀರ್ತನೆಗೆ ವಾತ್ತರಾಗಿದ್ದಾರೆ.

### ಪ್ರಸ್ನೆ ವೆಂಕಟದಾಸರು

ಕ್ರಿ.ಕ್ರಿ.ಸು.೧೯೮೦ – ೧೨೫೨

ವಿಜಯದಾಸರ ಸಮಕಾಲೀನರಾದ ಪ್ರಸನ್ನ ವೆಂಕಟದಾಸರು ಹರಿದಾಸರಲ್ಲಿ ಪ್ರಮುಖರಾದವರಲ್ಲಿಭ್ರಂಬ ಇವರು ಕ್ರಿ.ಕ್ರಿ.ಸುಮಾರು ೧೯೮೦–೧೯೯೫ರಲ್ಲಿ ಇದ್ದಿರಬಹುದು ಎಂದು ಭಾಪೆಸಲಾಗಿದೆ. ಇವರ ತಂದೆ ಕಾವಿಂಡಕಿ ನರಸಪ್ಪಯ್ಯನವರು ಮತ್ತು ತಾಯಿ ಲಕ್ಷ್ಮೀಬಾಯಿ. ವೆಂಕಟೇಶ ಎನ್ನು ಮತ್ತು ಇವರ ಪುರಾಣಶಾಮದ ಹೆಸರು. ಇವರಿಗೆ ಬಾಲ್ಯದಲ್ಲಿ ವಿದ್ಯಾಭ್ಯಾಸ ಸರಿಯಾಗಿ ದೊರೆಯಿದ್ದರಿಂದ ಮೊರಗಿನ ಕಲಸಗಳ ಜೊತೆಗೆ ಅತಿಗೊಮನೆ

ಕೆಲಸದಲ್ಲಿ ಸಮಾಯಕರಾಗಿದ್ದರು. ಅಣ್ಣ ಸುತ್ತಮುತ್ತಲಿನ ಹಳ್ಳಿಗಳಲ್ಲಿಲ್ಲಾ ಪುರಾಣ, ಪ್ರಾಚೀಕಂ  
ಹೇಳುತ್ತಾ ಬಹಳ ಜನಪ್ರಿಯ ವ್ಯಕ್ತಿಯಾಗಿದ್ದರು.

ಅತ್ಯಿಗೆಯ ನಿಷ್ಮಾರ್ಥನುಡಿಗಳಿಗೆ ನೋಂದ ವೆಂಕಟೇಶನು ತಿರುಪತಿಗೆ ಹೋಗುತ್ತಾನೆ. ಅಲ್ಲಿ  
ಹರಿದಾಸರ ಪ್ರೇರಣೆ ಪುತ್ತು ಶ್ರೀನಿವಾಸನ ಆನುಗ್ರಹದಿಂದ ಹರಿದಾಸರಾಗಿ  
ಮಾರ್ಪಾದಾಗುತ್ತಾರೆ. ನಂತರ ಗುರುಗಳ ಶೋಧನೆಗೆ ತೊಡಗಿ ಮುದ್ದಲ ಜವಾಧಾನಾಚಾರ್ಯ  
ಎಂಬವರ ತಿಷ್ಯರಾಗಿ ಸಂಸ್ಕರೆ, ಭಾಗವತ, ಪುರಾಣ, ದ್ವಾರ್ಪಿತಗಳಲ್ಲಿ ಪಾಂಡಿತ್ಯಗಳಿಗೆ  
ಬಾಗಲಕೋಟಿಗೆ ಮರಳುತ್ತಾರೆ.

ಹರಿಭಕ್ತರೂ, ಉಬರು ಭಾವಾ ಪಂಡಿತರು ಆಗಿದ್ದ ಪ್ರಸನ್ನ ವೆಂಕಟದಾಸರು ಪ್ರಸನ್ನೇಂಕಟ  
ಎಂಬ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೃಷ್ಣನ ಜನನದಿಂದ ಮೊದಲಾಗಿ  
ಗೋಕುಲದಲ್ಲಿ ಬೆಳೆದದ್ದು, ಕೃಷ್ಣನನ್ನು ಕೊಲ್ಲಲು ಕಂಸನು ಮಾಡುವ ವ್ಯಧ್ರ ಪ್ರಯತ್ನವು ಕಂಸ  
ವರ್ಧ-ಕೃಷ್ಣನ ಮಾತಿನಂತೆ ಅಕ್ಷಾರನು ಹಸ್ತಿನಾವತಿಗೆ ಹೋಗಿ ಪಾಂಡವರ ಸ್ಥಿತಿಗಳನ್ನು  
ವಿಚಾರಿಸಿಕೊಂಡು ಬರುವವರಿಗೆ, ಇವರು ರಚಿಸಿರುವ ಭಾಗವತದಲ್ಲಿ ‘ಶ್ರೀಪ್ರಸನ್ನ ವೆಂಕಟರ  
ಭಾಗವತ’ ಎಂದೇ ಪ್ರಸಿದ್ಧಿಗೊಂಡಿದೆ.

### ವಿಜಯದಾಸರು

ಕ್ರಿ.ಶ. ಸು. ೧೬೮೨ – ೧೬೯೫

ರಾಯಚೂರು ಜಿಲ್ಲೆಯ ಮಾನ್ಯ ತಾಲ್ಲೂಕಿನ ‘ಚೀಕೆಲಪರಿ’ ಎಂಬ ಗ್ರಾಮದಲ್ಲಿ  
ಶ್ರೀನಿವಾಸಪ್ಪ ಮತ್ತು ಕೊಸಮ್ಮನೆಂಬ ದೊಪತೆಗಳಿಗೆ ಮಟ್ಟದ ಮಗನ್ನು ದಾಸಪ್ಪ.

ತಂದೆತಾಯಿಗಳು ಕಡು ಬಡತನದಲ್ಲಿ ಬೇಯಿತಿದ್ದುದರಿಂದ ದಾಸಪ್ಪನಿಗೆ ಸಕಾಲದಲ್ಲಿ  
ವಿದ್ಯಾಭ್ಯಾಸವೂ ದೊರೆಯಲ್ಲಿಲ್ಲ. ಜೊತೆಗೆ ದಿನವೂ ಹೊಟ್ಟೆ ತುಂಬಿಕೊಳ್ಳಲು ಆಗದಿದ್ದುದರಿಂದ  
ಅಲ್ಲಿ ಇಲ್ಲಿ ಅಲೆದಾಡಬೇಕಾಯಿತು.

ಹೀಗೆ ಒಮ್ಮೆ ಆದವಾನಿಯ ತಹಸೀಲ್ದಾರರು ತಮ್ಮ ಮಗನಿಗೆ ಮದುವೆ ಮಾಡುತ್ತಾರೆಂದು  
ತಿಳಿದ ದಾಸಪ್ಪನೂ, ನಾಲ್ಕಾರು ದಿವಸ ಮೃಷಣ್ಣನ್ನ ಭೋಜನ ದೊರೆತೀತೆಂದು ಅಲ್ಲಿ ಹೋದರೆ,  
ಕಟ್ಟಮಸ್ತಿಗಿದ್ದ ಇವನ ಶರೀರ ನೋಡಿದ ತಹಸೀಲ್ದಾರರು ಉಂಟಿದಿಂದೆಬ್ಬಿ ಗಂಧ ತೇಯಲು  
ಕಳುಹಿಸಿದರಂತೆ. ಹೀಗೆ ದುಡಿದರೂ ಹೆಣ್ಣಟ್ಟಿಗೆ ಅನ್ನ ದೊರೆಯದೆ ತಮ್ಮ ಮೇಲ ತಮಗೇ ಜಿಗುಪ್ಪೆ  
ಹುಟ್ಟಿ ಕಾಶಿಯ ಕಡೆ ಹೊರಡುತ್ತಾರೆ. ಹೊಟ್ಟಿಗಾಗಿ ಅಹಸ್ಯಹನಿ ಕಾಲಾಙ್ಕೆವ ಮಾಡುತ್ತಾ ಧ್ಯಾನ  
ಮಾಡುತ್ತಿದ್ದಾಗ ಸ್ವಪ್ನದಲ್ಲಿ ಪುರಂದರರ ರೂಪದಿಂದ ಬಂದ ಶ್ರೀಹರಿಯು ವ್ಯಾಸ ಕಾಶಿಗೆ  
ಕರದೂಯ್ಯ ವೇದವ್ಯಾಸರ ದರ್ಶನಮಾಡಿಸಿದರಂತೆ. ಸ್ವಪ್ನದಲ್ಲಿ ದಾಸರೂಪ ಭಗವಂತನಿಗೂ,

ವೇದಾಧ್ಯಾಸರಿಗೂ ನಮಸ್ಕರಿಸಿ ಎದ್ದು ಕುಳಿತರಂತೆ.

ಈ ಘಟನೆ ನಡೆದ ನಂತರ ದಾಸಪ್ರನ ದೃಷ್ಟಿಯೇ ಬದಲಾಯಿತು. ಆದಿದ ಮಾತ್ರ ಹಾಡಾಯಿತು. ಜಪಿಸುತ್ತಾ ಕುಳಿತಿದ್ದರೂ ಜನ ಹಿಂಡು ಹಿಂಡು ಬಂದು ವಂದಿಸಿ ಕಾಣಕೆಯನ್ನು ಅರ್ಪಿಸುತ್ತಿದ್ದರು.

ಹೀಗೆ ದಾಸಪ್ರನು ವಿಜಯದಾಸರಾಗಿ ಭಾಗವತಥರ್ವ ಪ್ರಚಾರ ಕೈಗೊಂಡು ಮೋಹನದಾಸರಾದಿಯಾಗಿ ಹಲವಾರು ಶಿಶ್ವರೋದನೆ ಉಪದೇಶಮಾಡುತ್ತಾ ದೇಶಪರ್ಯಾಟನೆ ಮಾಡಿದರು.

ಪ್ರರಂದರ ದಾಸರ ನಂತರ ಆತಿಹಿಂಸ್ಯ ಸುಖಾದಿಗಳನ್ನು ರಚಿಸಿದವರೆಂದರೆ ವಿಜಯದಾಸರೆ. ಈ ಸುಖಾದಿಗಳು ಅರ್ಥವತ್ತಾಗಿ, ನೀತಿಚೋಧಕವಾಗಿ, ತತ್ತಪ್ರಂಜವಾಗಿವೆ.

### ಕಲ್ಲೂರು ಸುಭಜ್ಞಾಭಾರ್ಥರು

ಶ್ರೀ.ಕ.ಸು.೧೧೧೦—೧೧೨೫

ಕಲ್ಲೂರು ಎಂಬುದು ರಾಯಚೂರು ಜಿಲ್ಲೆಯ ಮಾನ್ಯ ತಾಲ್ಲೂಕಿಗೆ ಸೇರಿದ ಪ್ರಸಿದ್ಧ ಸ್ಥಳ. ಕುಲಕರ್ನೀ ಮತ್ತು ಸ್ವತ್ತಲ್ಲಿಪ್ಪಸೂತ್ರಾದ, ಪತಿಭಕ್ತ ಪಾರಾಯಣಾದ ಪತ್ನಿಗೆ ಜನಿಸಿದ ಮಗುವಿಗೆ ಸುಭಜ್ಞಾ ಎಂದು ನಾಮಕರಣ ಮಾಡಿದರು.

ಬೆಳೆಯುತ್ತಿದ್ದ ಮಗುವಿಗೆ ಕಾಲ ಕಾಲಕ್ಕೆ ಚೌಲ, ಅಕ್ಕರಾಭಾಸ, ಉಪನಯನಾದಿಗಳು ನಡೆದುವು. ವಿದ್ಯಾಭ್ಯಾಸವೂ ಶಾಂಗವಾಗಿ ನಡೆದು ಸುಭಜ್ಞಾನು ಮಧ್ಯಶಾಸ್ತ್ರ ಪಾಠಾಂಗತ ಮತ್ತು ಶ್ರೀಮದ್ಭಾರತೀಯನ್ನು ಗ್ರಂಥದಲ್ಲಿಯೂ ಅದ್ವಿತೀಯ ಪಂಡಿತನನಿಸಿದನು.

ಮುಂದೆ ವಿಜಯದಾಸರ ಅಳ್ಳಾನುಸಾರ ಪಂಗನಾಮ ತಿಮ್ಮಣಿಯ್ಯನವರ ಪಾದದಲ್ಲಿ ಶಿರವನ್ನಿಟ್ಟು ಸಾಷ್ಟೂಂಗ ನಮಸ್ಕಾರ ಮಾಡಿದಾಗ ಅವರಿಗೂ ಅಕ್ಕರ್ಗಾರಿ ಮಧ್ಯಶಾಸ್ತ್ರ ಪಾಠಂಗತ, ಸುಧಾ ಪ್ರವಚನಕಾರ, ಒಂದರಿಂದು ಸುಧಾ ಮಂಗಳಕ್ಕೂ ಹೋಗಿ ಇವರ ಪ್ರವಚನವನ್ನು ಕೇಳಿಡ್ಡಿರು. ಇಷ್ಟೇಲ್ಲಾ ಇರುವಾಗ ತಮ್ಮಲ್ಲಿ ಶರಣಗತಿಗೆ ಬಂದ ಕಾರಣವೇನೆಂದು ಯೋಚಿಸುತ್ತಿರುವಾಗ ‘ವಿಜಯದಾಸ’ರೆ ಕಳುಹಿಸಿದ್ದಾರೆ ಎಂದಾಗ ತಮ್ಮ ಜ್ಞಾನದೃಷ್ಟಿಯಿಂದ ಎಲ್ಲವನ್ನು ಕಂಡುಕೊಂಡರು.

ಮಾರನೆಯ ದಿನ ತಿಮ್ಮಣಿಯ್ಯನವರು (ವೇಣುಗೋಪಾಲ ದಾಸರು) ತಮ್ಮ ನಿತ್ಯಾಶ್ಚಿಕಗಳನ್ನು ತೀರಿಸಿ, ದೇವತಾಭಾನೆ, ಮಹಾನ್ಯವೇದ್ಯ, ಮಹಾಮಂಗಳಾರತಿ ಮುಗಿಸಿ ಸುಭಜ್ಞಾನನ್ನು ಹತ್ತಿರ ಕರೆದು ತಮ್ಮ ಅವೃತ ಹಸ್ತವನ್ನು ಆತನ ಶಿರಸ್ಸಿನಲ್ಲಿಟ್ಟು ವಿಜಯದಾಸರನ್ನು

ನನ್ನದು ವ್ಯಾಸವಿಶಲ ಎಂಬ ಅಂಕಿತವನ್ನು ನೀಡಿದರು. ಇವರು ವ್ಯಾಸವಿಶಲ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.

### ಶ್ರೀ ಗೋಪಾಲದಾಸರು

ಕೃ.ಶ.ಮ.೧೯೭೨-೧೯೭೩

**ಶ್ರೀ ಗೋಪಾಲದಾಸರು** ಕೃ.ಶ. ಇಗ್ರಾಹಲ್ಲಿ ರಾಯಚೂರು ಜಿಲ್ಲೆಯ, ದೇವದೂರ್ಗ ತಾಲ್ಲೂಕಿನ ಮಸರುಕಲ್ಲು ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಮುರಾರಿ, ತಾಯಿ ಪೆಂಕಮ್ಮೆ. ದಾಸರ ಪ್ರಾಂತ್ಯದ ಹೆಸರು ಭಾಗಣ್ಣ. ತಂದೆಯ ಕಾಲಾನಂತರ ಆಸ್ತಿ ಎಲ್ಲವೂ ಕರಗುತ್ತಾ ಬಂದು ಜೀವನ ಸಾಗಿಸುವುದೇ ದುಸ್ತರವೆನಿಸಿ, ತಾಯಿ ತನ್ನ ನಾಲ್ಕು ಮಕ್ಕಳನ್ನು ಕರೆದುಕೊಂಡು ಉತ್ತಮೋರಿಗೆ ಬಂದಳು.

ತಾಯಿ ಪೆಂಕಮ್ಮೆ ಆಗ್ರಾಮದ ಉಪಾಧ್ಯಾಯರ ಬಳಿ ನಾಲ್ಕು ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಪಿಠ್ಯಾದು ಮಾಡಿದಳು. ಧರ್ಮೋಪನಯನದ ನಂತರ ಎರಡು ವರ್ಷ ಕಾಲ ಗಾಯತ್ರಿ, ಉಪಾಸಕ ಮಾಡಿದ ನಂತರ ತನಗೆ ದೂರೆತ ಅಲೌಕಿಕ ಶಕ್ತಿಯೆಂದ ಎಲ್ಲರಿಗೂ ಭವಿಷ್ಯ ಹೇಳಿಕೊಡಗಿದಾಗ ಬಂದ ಆದಾಯದಿಂದ ಜೀವನವು ಸ್ವಲ್ಪ ಉತ್ತಮ ಸ್ಥಿತಿಗೆ ತಲುಪಿತು.

ಪುರಂದರದಾಸರ ಶಿಷ್ಯರಾಗಿದ್ದ ವಿಜಯದಾಸರಿಂದ ಅಂಕಿತಪಡೆದ ಗೋಪಾಲದಾಸರು ಗೋಪಾಲವಿಶಲ ಎಂಬ ಅಂಕಿತದಿಂದ ಹಲವಾರು ಕೀರ್ತನೆಗಳನ್ನು ರಚಿಸಿದರು. ಗೋಪಾಲದಾಸರು ಹಂಪ, ಕೊಲ್ಲಾಪುರ, ಅಹೋಬಲ, ಉಡುಪಿ, ಶ್ರೀಮುಣ್ಣಿ ತಿರುಪ್ಪತಿ, ಮಂತ್ರಾಲಯ ಮುಂತಾದ ಕ್ಷೇತ್ರಗಳನ್ನು ಸಂದರ್ಶಿಸಿ ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ.

**ಶ್ರೀ ಗೋಪಾಲದಾಸರು** ಇತರೇ ಹರಿದಾಸರಂತಹ ಕೀರ್ತನೆ, ಸುಖಾದಿ, ಉಗಾಭೋಗ-ಕ್ಷೇತ್ರಗಳಲ್ಲಿ ಹಾಡುಗಳನ್ನು ರಚಿಸಿ ತಮ್ಮ ಭಕ್ತಿ ಭಾವವನ್ನು ತೋರಿಸಿದ್ದಾರೆ. ಇದರ ಜೊತೆಗೆ ಮಧ್ಯಮತದ ತತ್ತ್ವವನ್ನು ಪ್ರಚಾರಮಾಡಿದ್ದಾರೆ.

**ಶ್ರೀ ಗೋಪಾಲದಾಸರ** ಕೃತಿಗಳಲ್ಲಿ ಸಾಮಾಜಿಕ ಪ್ರಜ್ಞಗಂತ ತತ್ತ್ವ ಪ್ರಚಾರವೇ ಮುಖ್ಯವಾಗಿದೆ. ತಮ್ಮ ಜೀವನಾನುಭವದಿಂದ ಉಪದೇಶದ ಮಾತುಗಳನ್ನಾಡುತ್ತಾರೆ. “ನಂಬಿ ನೀ ಕೆಡದಿರು ಇವಲೋಕ ಸುಖವೆಂಬ ಕಂಬಳಿಯೋಳ ಬುಕ್ತಿ; ಪರಗತಿ ಸಾಧನೆಗೆ ನಿಜಗತಿಯೋಂದೇ ಸಾಧನ; ಮನುಜ ಜನ್ಮ ಮಹಾ ಸುಕೃತ ಫಲ” ಮುಂತಾದ ಉಪದೇಶ ವಾಣಿಯನ್ನು ಕೀರ್ತನೆಗಳಲ್ಲಿ ಕಾಣಬಹುದು.

ಶ್ರೀ ಗೋಪಾಲದಾಸರು ಹೀಗೆ ಉಗಾಭೂಗ, ಸುಳಾದಿ, ಕೀರ್ತನ್‌ಈ ಮೂರು ಪ್ರಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ.

## ಜಗನ್ನಾಥದಾಸರು

ಕ್ರ.ಶ.ಮ.೧೯೭೮-೧೯೮೯

ಹರಿಕಥಾಮೃತಸಾರವೆಂಬ ಮಧ್ಯ ತಾಸ್ತ ಗ್ರಂಥವನ್ನು ರಚಿಸಿರುವ ಜಗನ್ನಾಥದಾಸರು ಮಜ್ಜದ್ವು ರಾಯಚೂರು ಜಿಲ್ಲೆಯ ಮಾನ್ಯ ತಾಲ್ಲೂಕಿನ ಬ್ಯಾಗವಟ್ಟದಲ್ಲಿ. ತಂದೆ ನರಸಿಂಹದಾಸರು ತಾಯಿ ಲಷ್ಣೀ ಬಾಯಿ. ಇವರ ಲೌಕಿಕ ನಾಮ ಶ್ರೀನಿವಾಸಾಚಾರ್ಯ.

ಶ್ರೀನಿವಾಸನು ಬೆಳೆರಂತೆ ಅವನ ವಿದ್ಯಾಭ್ಯಾಸವು ಬೆಳೆಯಿತು. ಸಂಸ್ಕಾರ, ಕನ್ನಡ ಭಾಷಾಗಳಲ್ಲಿ ಕ್ರಮಮಾರ್ತ ನಾಡು ಸೀನಪ್ಪನು ಮಹಾಪಂಡಿತ ಸೆನಿಸಿದನು. ಪಾಂಡಿತ್ಯ ಮಾತ್ರವಲ್ಲದೆ ಸೀನಪ್ಪನಲ್ಲಿ ಕೆವಿತಾತ್ಮಕೆಯ ದ್ಯುವದತ್ತವಾಗಿತ್ತು. ಸಂಸ್ಕಾರದಲ್ಲಿ ಮತ್ತು ಕನ್ನಡದಲ್ಲಿ ನಿಂತಹಾಗೆ ಶೈಲ್ಳಂಕಗಳನ್ನು ರಚಿಸಿ ಹೇಳುತ್ತಿದ್ದನು. ಇದರಿಂದ ಸೀನಪ್ಪನ ಬಗ್ಗೆ ಜನರಿಗೆ ಒಬ್ಬ ಆದರ ಬೆಳೆಯತ್ತಾಡಿತ್ತ.

ಇವನ ಪಾಂಡಿತ್ಯ ಶಿಳೆದ ಮಂತ್ರ, ಲಯ ಮಹಾಪೀಠದ ವರದೇಂದ್ರ, ತೀರ್ಥ ವಾದಂಗಳವರು ಸೀನಪ್ಪನನ್ನು ಕರೆದು ನೀನು ಮಹಾಕವಿಯಾಗಿರುವಿಯಂತೆ, ನಿನ್ನ ವಾಣಿಯನ್ನು ನಮಗಿಷ್ಟು ಪರಿಚಯ ಮಾಡು ಎಂದದ್ದೇತಡ 'ವರದೇಂದ್ರಪಂಚ ರತ್ನ' ಎಂಬ ಹಸರಿನಿಂದ ಪದು ತ್ಯಾಗಣನ್ನು ಪ್ರಮಿಧ ವೃತ್ತಗಳಲ್ಲಿ ರಚಿಸಿ ಶ್ರೀಗಳಿಗೆ ಅರ್ಪಿಸಿದನು. ಸೀನಪ್ಪನ ಪಾಂಡಿತ್ಯವನ್ನು ಮೋಡಿದ ಗುರುಗಳೂ ಬರ್ಗಾದರು. ಗುರುಗಳ ಸನ್ಮಾಧಿಯಲ್ಲಿಯೇ ಪಾಠವನ್ನು ಪ್ರಾರಂಭಿಸಿ, ಸ್ವಾಯಂಸುಧ್ಯ ಯಲ್ಲಾಗಲೀ, ವ್ಯಾಸತ್ರಾಯದಲ್ಲಾಗಲೀ ಶ್ರೀನಿವಾಸನಿಗೆ ಸದ್ಗೃಹಿತರು ಮತ್ತೊಬ್ಬರಲ್ಲವೆನಿಸಿದರು.

ಇಷ್ಟೆಲ್ಲಾ ವಿದ್ವಾತ್ ಇದ್ದರೂ ಹರಿದಾಸರೆಂದರೆ ಆಗುತ್ತಿರಲ್ಲಿಲ್ಲ. ವಿಜಯದಾಸರನ್ನು ಕಂಡರೆ ಗೇಲಿಮಾಡುತ್ತಿದ್ದರು. ಈ ಕೋಸಿಮಗ ದಾಸನಿಗೆ ಅವರೆಣ್ಣವೇ? ಇವನ ಕನ್ನಡ ಪದಗಳು ಶಾಸ್ತ್ರಧರವೇ? ಇವನ ಕುಣಿತ ಶ್ರೀಹರಿರಿತೀಯೇ? ಎಂದು ವಿಜಯದಾಸರನ್ನು ದೂಷಣೆಗಾರಂಭಿಸಿದರು. ಆದರೂ ವಿಜಯದಾಸರೇನು ಇದರಿಂದ ವಿಚಲಿತರಾಗಲ್ಲಿಲ್ಲ. ಆದರೂ ಭೋಜನಕ್ಕೆ ಹೇಳಿ ಕಳುಹಿಸಿದರೆ 'ಹೊತ್ತು ತಡೆದು ಉಂಟ ಮಾಡಿದರೆ ಹೊಟ್ಟೆ ಶೂಲಿ ಬರುತ್ತದೆ ಆದ್ದರಿಂದ ನನ್ನ ಉಂಟಾಯಿತೆಂದು ತಿಳಿಸಿರಿ' ಎಂದು ಕರದವರ ಕ್ಷೇತ್ರ ಹೇಳಿ ಕಳುಹಿಸಿದಾಗ ವಿಜಯದಾಸರು 'ಹಾಗೇ ಆಗಲೀ' ಎಂದದ್ದೇತಡ ಹೊಟ್ಟೆ ಶೂಲಿ ಪ್ರಾರಂಭವಾಗಿ ಕಡೆಗೆ ವಿಜಯದಾಸರ ಅಪ್ಪಣಿಯಂತೆ ಗೋಪಾಲದಾಸರಿಂದ ರೋಗ ನಿಮಾರಣೆಯಾದುದಲ್ಲದೆ ಅವರೇ ತಮ್ಮ ಆಯಸ್ಸಿನ ನಲವತ್ತು ವರ್ಷಗಳನ್ನು ದಾನ ಮಾಡಿದರಂತೆ. ಇದರಿಂದ ದೊರತ ಆಯಸ್ಸನ್ನು ಗ್ರಂಥರಚನೆ, ದೇಶ ಸಂಚಾರ, ಧರ್ಮಪ್ರಚಾರಗಳಲ್ಲಿ ಕಳೆದರು.

## ಗುರುತ್ತೀರೆ ವಿಶಲರು

---

ಕೃ.ಶ.ಸು.೧೯೪೫—೧೮೭೦

**ರಾಯಚೂರು ಜಳ್ಳಿಯ ಗಂಗಾವತಿ ತಾಲ್ಲೂಕಿನ ಕನಕಗಿರಿ (ಕನಕಾಚಲ) ಯು ಪ್ರಸಿದ್ಧ ಸರಸಿಂಹ ಹೈತ್ರೆ. ಈ ಹೈತ್ರೆದಲ್ಲಿ ಜನಿಸಿದ ಗುರು ಶ್ರೀರೆ ವಿಶಲರ ಪೂರ್ವಾಶ್ರಮದ ಹೆಸರು ಸರಸಿಂಹನಂದೆ.**

ಲೌಕಿಕ ಪಿದ್ಯುಹೊಡನೆ ವೇದಾಂತವನ್ನು ಅಭ್ಯರ್ಥಿಸಿದ ಸರಸಿಂಹ ಒಹು ಚತುರನಾದ ಬಾಲಕನಾಗಿದ್ದನಷ್ಟೇ ಅಲ್ಲದೆ ದೇವರಲ್ಲಿ ಅತ್ಯಂತ ಭಕ್ತಿಯುಳ್ಳವನಾಗಿದೆನು. ವಯೋಧರ್ಮಕ್ಷಮಗುಣವಾಗಿ ಧರ್ಮಾಚಾರಯನಾದಿಕಾರ್ಯಗಳಾದ ನಂತರ ಲೌಕಿಕವಾಗಿ ಬಳುವಳಿಯಾಗಿ ಬಂದಿದ್ದ ಕಣ್ಣೆಕ ಪ್ರತಿಯನ್ನು ತೂರೆದು ಜಗನ್ನಾಥದಾಸರ ಶಿಷ್ಯನಾಗಿ ಸರಸಿಂಹದಾಸರನಿಸಿದರು.

ನಂತರ ಜಗನ್ನಾಥದಾಸರು ಹುಂಡೇಕಾರದಾಸರಲ್ಲಿಗೆ ತರಳುವಂತೆ ಆರ್ಥಿಕರ್ಥದಿಸಿ ಕಳುಹಿಸಿದ ನಂತರ ಹುಂಡೇಕಾರದಾಸರಲ್ಲಿ ಶಿಷ್ಯಪ್ರತಿಯನ್ನು ಪ್ರಾರಂಭಿಸಿ ಗುರುತ್ತೀರೆವಿಶಲ ಎಂಬ ಅಂಕಿತವನ್ನು ಗುರುಗಳಿಂದ ಪಡೆದು ಗುರುತ್ತೀರೆವಿಶಲದಾಸರೆಂದೇ ಪ್ರಸಿದ್ಧರಾದರು.

ಗುರುತ್ತೀರೆವಿಶಲದಾಸರು ಇತರೇ ದಾಸರುಗಳಂತೆ ಹಲವಾರು ಸುಖಾದಿ, ಉಗಾಭೋಗ, ಶೀರ್ಣನಗಳನ್ನು ರಚಿಸಿರುವರಾದರೂ ದೂರೆತಿರುವುದು ಕಡಿಮೆಯೆನೆನ್ನು. ಇವುಗಳಜೊತೆಗೆ 'ಪ್ರಮೇಯಮಾಲ' ಎಂಬ ಚಿಕ್ಕ ಗ್ರಂಥ ದೊರೆತಿದೆ. ಇವರ ನಂತರ ಹರಿದಾಸವಂಥವನ್ನು ಮನ್ನಜೆಸಿದ ಶಿಷ್ಯರಲ್ಲಿ ಪ್ರಮುಖರಾದವರೆಂದರೆ ವರ್ಣಣವಿಶಲದಾಸರು, ಉಳ್ಳಿಂದಿದಾಸರು ಮತ್ತು ಉಳ್ಳಿಂದಿವಿಶಲದಾಸರು.

**ಗೆದ್ದಾಲ್ ಶ್ರೀಪತಿದಾಸರು**

---

ಕೃ.ಶ.ಸು.೧೯೬೮—೧೮೨೦

**ಹೀಂದ ಹೈದರಾಬಾದ್ ಅಶ್ರಿತ ಸಂಸ್ಥಾನಕ್ಕೆ ಸೇರಿದ ಗೆದ್ದಾಲ್ ಎಂಬುದು ಒಂದು ಪುಣಿ ಹೈತ್ರೆ. ಈ ಪ್ರದೇಶವನ್ನು ರಾಜಾರಾಮಭಾವಾಲನೆಂಬುವನು ಆಳುತ್ತಿದ್ದು ಹೈದರಾಬಾದ್**

ನಿಚಾಮನಿಗೆ ಪೋಗದಿ ಹಣ ಕೊಡಲಾಗದಾಗಿದ್ದರಿಂದ ನವಾಬನು ದಂಡತ್ತಿ ಬಂದನು. ಆಗ ಕೆಲವು ಅವುಗಳ ರಾಜಾರಾಮ ಭೂಪಾಲನಿಗೆ ಹತ್ತಿರವೆದ್ದ ಯತ್ಕಿಶ್ವರಾಗಿದ್ದ ವ್ಯಾಸತತ್ತ್ವಜ್ಞರಲ್ಲಿ ಪ್ರಾರ್ಥಿಸುವಂತೆ ಬೋಧಿಸಿದರು.

ಅದರಂತೆ ತುಂಗಾ, ಕೃಷ್ಣ ನದಿಗಳ ಪ್ರವಾಹ ಉಚ್ಛರೇ ಮಲಗಿದ್ದ ನವಾಬನ ಸ್ವೇಷನ್ನು ಕೊಚ್ಚಿಕೊಂಡು ಹೋಯಿತಂತೆ.

ಇಂಥ ಸ್ಥಳದಲ್ಲಿ ಹುಟ್ಟಿದ ಶ್ರೀಪತಿದಾಸರ ತಂದೆತಾಯಿಗಳ ವಿಚಾರವಾಗಲೀ, ಇವರ ಪ್ರಾರ್ಥನಾಮಾರ್ಗಲೀ ತಿಳಿದುಬರುವುದಿಲ್ಲ. ಮುದುಗನು ಬೆಳ್ಳಿದು ದೊಡ್ಡವನಾದಂತೆಲ್ಲಾ ಚೌಲ, ಅಕ್ಷರಾಭ್ಯಾಸ, ವಿಧ್ಯಾಭ್ಯಾಸ, ಉಪನಯನಾದಿಗಳು ವೇದೋಕ್ತ ಸಂಸ್ಕಾರಗಳು ಜರುಗಿದವು. ಗದ್ದಾಲೆ ವಿದ್ವನ್ನಣಗಳಿಗೆ ಆಶ್ರಯತಾಣವಾಗಿದ್ದರಿಂದ ಉರಿನಲ್ಲಿಯೇ ಶಾಸ್ತ್ರ ವ್ಯಾಸಂಗಗಳು ನಡೆದು ಮಂಧ್ರಶಾಸ್ತ್ರವಾರಂಗತ ರನಿಸಿದರು.

ಶ್ರೀಪತಿದಾಸರು ಗುರುಮುಖೀನ ಶ್ರೀಪತಿವಿಶಲ ಅಂಕಿತ ಪಡೆದು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಇದರ ಜೊತೆಗೆ ದ್ವಿತೀಯ ಸಂಘರ್ಷತರಾಗಿದ್ದರಿಂದ ಇವರ ಮನೆಯಲ್ಲಿ ಹಲವಾರು ಪವಾಡಗಳು ನಡೆದಿತ್ತಂತೆ. ಇವರು ಹಲವಾರು ಪುಣ್ಯಶ್ರೇಷ್ಠಗಳನ್ನು ಸಂದರ್ಶಿಸಿ ಆ ಕ್ಷೇತ್ರಗಳನ್ನು ಕುರಿತು ಕೀರ್ತನೆಗಳನ್ನು ರಚಿಸಿದ್ದಾರೆ.

## ಧಾರವಾಡದ ದೀಪದ ಅಣ್ಣಯಾಚಾರ್ಯರು

ಕ್ರ.ಶ.ಸು.೧೮೦೦-೧೮೫

ಒನಿಸಿದ್ದ ಧಾರವಾಡದ ಮಂಗಳವಾರ ಪೇಟೆ. ಇವರ ತಂದೆತಾಯಿಗಳು, ಹುಟ್ಟಿ- ಬೆಳ್ಳವರೆಗೆ, ವಿಧ್ಯಾಭ್ಯಾಸಗಳ ವಿವರವು ಹೊರಣಿದ್ದರೂ ಸುಮಾರು ಕ್ರ.ಶ.೧೮೦೦ರಲ್ಲಿ ಜನಿಸಿದರೆಂದು ಹೇಳಬಹುದು.

ಇವರ ಮುಂದಿನ ಪೀಠಿಗೆಯವರು ಆಸಕ್ತಿಪಟಿಸದೆ ಇದ್ದುದರಿಂದ ಗ್ರಂಥವಲ್ಲವು ಹುಳು ತಿಂದು ಒಡಾಡುವ ಸ್ಥಳದಲ್ಲಿ ಎಸೆದರೆ ಅವವಿಶ್ವಾದಿತೆಂದು ನದಿಗೆ ಎಸೆದರಂತೆ. ಹಿಂದೆ ಈ ರೀತಿ ನಡೆದ ಹಲವಾರು ಉದಾಹರಣೆಗಳುಂಟು.

ಇವರಿಗೆ ತಿರುಪತಿಯ ಶ್ರೀನಿವಾಸನೆ ಮನೆದೇವರಾಗಿದ್ದರಿಂದ ಹಲವಾರು ಬಾರಿ ಶ್ರೀನಿವಾಸನ ಯಾತ್ರೆಗೆ ಶಿಷ್ಯರೂಡಿಗೂಡಿ ಹೊರಡುತ್ತಿದ್ದರು. ಸಾಮಾನು, ಪ್ರವಚನಗ್ರಂಥಗಳನ್ನು ಕುದುರೆಯ ಮೇಲೆ ಹೊರಸಿಕೊಂಡು ‘ಯಾಯವಾರ’ ಮಾಡುತ್ತಾ ಹೊರಡುತ್ತಿದ್ದರು. ಜೊತೆಯಲ್ಲಿರುತ್ತಿದ್ದ ವಸ್ತುಗಳಿಂದರೆ ಭವನಾತೀ, ತಾಳ-ಗೆಜ್ಜ, ದೇವರ ಪಟ್ಟಗ ಮತ್ತು ಗಾಜನ ಮುಚ್ಚಳವಿರುವ ಲಾಂಡ್ರ.

ಪ್ರತಿವರ್ಷ ಹೊಗುತ್ತಿದ್ದವರಿಗೆ ವರ್ಯಸ್ವಾಗಿ ಅರ್ಥ ದಾರಿಯಲ್ಲಿಯೇ ದೇಹಾಯಾಸವಾಗಿ, ನಿತ್ಯಾಣರಾಗಿ ಮುಂದೆಹೋಗಲಾರದೆ ವಿಶ್ರಮಿಸಿದಾಗ, ರಾತ್ರಿ ಶ್ರೀನಿವಾಸನೇ ಕನಸಿನಲ್ಲಿ ಬಂದು, “ನಾನೇನಿನ್ನ ಬಳಿಗೆ ಬರುತ್ತೇನೆಂದು” ಹೇಳಿದಂತಾಯಿತು. ಅಂದೇ ರಾತ್ರಿ, ಮಹಾಂತನ ಕನಸಿನಲ್ಲಿಯೂ ಶ್ರೀನಿವಾಸನು ನಿದರ್ಶನ ನೀಡಿದಾಗ, ಮಾರನೆಯ ದಿನ ಪುಹಂತನು ಆಪ್ತರನ್ನು ಕಳುಹಿಸಿ ಶ್ರೀನಿಧಿವಿಶಲರು ಯಾರೆಂದು ವಿಚಾರಿಸಿ ಮರ್ಯಾದೆಯೋದನ ಕರೆಸಿಕೊಂಡರಂತೆ.

ದಾಸರು ತಮ್ಮ ಅವಸ್ಥಾಕಾಲದಲ್ಲಿ ‘ಪ್ರಾಣದೇವರು ರಥಾರೂಢರಾಗಿ’ ಉತ್ಸವ ಹೂರಡುತ್ತಿರುತ್ತಿದು ಹಂಡತಿಗೆ ಹೇಳಿದಾಗ ಅರ್ಥವಾಗದೆ ಅವರ ಮುಖ ನೋಡಿದಾಗ “ಪ್ರಾಣದೇವರು ನನ್ನ ದೇಹದಿಂದ ದ್ವಾದಶಿ ದಿನ ಹೂರಡುತ್ತಾರೆ” ಎಂದಾಗ ಹಂಡತಿಗೆ ಕಣ್ಣೀರು ತಡೆಯದಾಯಿತು. ಆದರೂ ದೇಹ ನಶ್ವರವಲ್ಲವೇ ಎಂದು ಸಮಾಧಾನಗೊಳಿಸಿ, ದ್ವಾದಶಿ ಪಾರಾಯಣ ಮಾಡುವಂತೆ ಮಕ್ಕಳಿಗೆ ತಿಳಿಸಿದ ದಾಸರು ನಾರಾಯಣ, ನಾರಾಯಣ ಎನ್ನುತ್ತಿದ್ದಂತೆ, ‘ಭಟ್ಟ’ ಎಂಬ ತಬ್ಬದಿಂದ ಬ್ರಹ್ಮರಂಧ್ರದ ಮೂಲಕ ಪ್ರಾಣದೇವರು ಹೇರಬು ಹೋದರು.

ಇವರು ಹಲವಾರು ಕೀರ್ತನೆಗಳನ್ನು ರಚಿಸಿದ್ದಾರೆ. ಅದರಲ್ಲಿ ಶಿರುಪತಿ ಶ್ರೀನಿವಾಸ ಆರಾಧ್ಯದ್ಯವರೇ ಆಗಿದ್ದು ಇವರ ರಚನೆಗಳು ‘ಶ್ರೀನಿಧಿವಿಶಲ’ ಎಂಬ ಆಂಕಿತದಿಂದ ಕೂಡಿವೆ.

ಶ್ರೀವಂಕಟೇಶನ ಸನ್ನಿಧಿಯಲ್ಲಿ ಬ್ರಹ್ಮದೇವರು ಹತ್ತಿಸಿದ ದೀವಿಗೆಯಂದ ತಮ್ಮ ಲಾಂದ್ರದ ಒಳಗಿನ ದೀವಿಗೆಯನ್ನು ಹೊತ್ತಿಸಿಕೊಂಡು ನಂದಿಹೋಗದಂತೆ ಉಲಿಸವರೆಗೂ ತಂದು ತಮ್ಮ ದೇವಗೃಹದಲ್ಲಿ ಸ್ಥಾಪಿಸಿ ನಂದಾದೀವಿಗೆಯೋವಾದಿಯಲ್ಲಿ ನೋಡಿಕೊಳ್ಳತ್ತಿದ್ದರಂತೆ. ಈ ಕಾರಣದಿಂದಲೇ ‘ದೀಪದ ಅಣ್ಣಿಯ್ಯಾಚಾರ್ಯ’ ರಂದೇ ಪ್ರತಿಧಿಧಾಗಿದ್ದರು.

### ಹರಪನಹಳ್ಳಿ ವೆಂಕಟದಾಸರು

ಕ್ರಿ.ಶ.ಮ.೧೮೦೦-೧೮೧೦

ಹರಪನಹಳ್ಳಿ ಬಳ್ಳಾರಿ ಜಳ್ಳಿಗೆ ಸೇರಿದ ಒಂದು ತಾಲ್ಲೂಕಿನ ಕೇಂದ್ರ. ಇಲ್ಲಿ ಆನೇಕ ಹರಿದಾಸರು ಅವಶರಿಸಿ ಕನ್ನಡ ಸಾಹಿತ್ಯಕ್ಕೆ ಅದರಲ್ಲಿ ಹರಿದಾಸ ಸಾಹಿತ್ಯಕ್ಕೆ ವಿಶೇಷ ಸೇವೆ ಸಲ್ಲಿಸಿದ್ದಾರೆ.

ಇವರ ಮುಟ್ಟು ಚೆಳವಣಿಗೆ ವಿದ್ಯಾಭ್ಯಾಸದ ಬಗ್ಗೆ ಮಾಹಿತಿಗಳು ದೊರೆಯದಿದ್ದರೂ ಇವರು ರಚಿಸಿರುವ ಎಂಟು ಕೀರ್ತನೆಗಳಿಂದಲೇ ಶ್ರೀ ಮಂದ್ರಶಾಸ್ತ್ರ ಪಾರಂಗತರಾಗಿದ್ದರಂಬುದು ತಿಳಿದುಬರುತ್ತದೆ.

ಇವರು ಆಂಕಿತೋಪದೇಶ ಹೊಂದುವುದಕ್ಕಿಂತ ಮುಂಚಿನಿಂದಲೂ ಹರಿಕಥಾದಿಗಳನ್ನು ಮಾಡುತ್ತಾರೆ ಭಾಗವತಾದಿ ತ್ಯಾಗಳನ್ನು ಉದಾಹರಿಸುತ್ತ ಭಕ್ತುದ್ರೇಕವಾಗುವಂತೆ ಮಾಡುತ್ತಿದ್ದರಂತೆ.

“ನಾನಪರಾಧಿ ಖಿರೇ ಪರಂತು ನೀನುದ್ದರಿಸೂ ದಯಾಳು” ಎಂಬ ಕೀರ್ತನೆಯಲ್ಲಿ ಜೀವನದಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಹೀಗೆ ಸಂಸಾರದಲ್ಲಿ ಹಲವಾರು ವರ್ಷಗಳು ಹೆಚ್ಚಿದ ನಂತರ ವೃತ್ತಾಗ್ಯಾಪ್ತಾಷ್ಟಿಯಾಗಿ ವೆದ್ಯಾಕ್ಷವಾಗಿ ಅಂಕಿತೋಪದೇಶದ ಆಸೆಯಿಂದ ಗದ್ದುಲಿಗೆ ಹೋಗಿ ನಲ್ಲಿಸಿ ಅಲ್ಲಿ ಗುಣ ಕೀರ್ತನೆ ಮಾಡಿ ಗುರುಗಳಿಂದ ಅಂಕಿತ ಪಡೆದು ತಂಡ ಶ್ರೀಜಾತಿವಿಶಲರಾದರು.

ಇವರು ಪಂಧರಾಪುರ, ಮಂತ್ರಾಲಯ, ಉದುಪಿ, ತಿರುಪ್ಪತಿ ಮುಂತಾದ ಪುಣ್ಯಕ್ಷೇತ್ರಗಳನ್ನು ಸಂದರ್ಭಿಸಿ ಹಲವಾರು ಕೀರ್ತನೆಗಳನ್ನು ರಚಿಸಿ ಹಾಡಿ ಹೋಗಳಿರುತ್ತಾಗಿದ್ದಾರೆ.

### ಹರಿಪನಹಳ್ಳಿ ಭೀಮವ್ಯಾ

ಕ್ರಿ. ಕ. ಸು. ೧೮೨೩-೧೯೦೫

ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಸ್ತೀಯರ ಹಸರು ಕೇಳಿಬರುವುದು ವಿರಳವಂದೇ ಹೇಳಬಹುದು. ಹೆಳವನಕಟ್ಟಿ ಗಿರಿಯಮ್ಮುನ ನಂತರ ಹರಿಪನಹಳ್ಳಿ ಭೀಮವ್ಯಾನನ್ನು ಹೆಸರಿಸಬಹುದು. ಈಕೆ ಹುಟ್ಟಿದ್ದು ಬಳಾಗ್ರಿ ಜಲ್ಲಿಯ ಹೊಸಕೊಂಡಿ ತಾಲ್ಲೂಕಿನ ನಾರಾಯಣದೇವರಕ್ಕರ ಏಂಬ ಹಳ್ಳಿಯಲ್ಲಿ. ಆದರೆ ಈ ಆ ಹಳ್ಳಿ ತುಂಗಭದ್ರಾ ಅಣಕಟ್ಟನ್ನು ನೀರಿನಿಂದ ಮುಕುಗಡೆಯಾಗಿದೆ.

ಭೀಮವ್ಯಾ ಬೆಳೆದದ್ದೇ ಸದಾ ಹರಿದಾಸರ ಸ್ತೋರಣ ಮಾಡುತ್ತಿದ್ದ ವಾತಾರವರಣದಲ್ಲಿ. ಚಿಕ್ಕಮಗುವಾಗಿದ್ದ ಭೀಮವ್ಯಾನೂ ಇದರಿಂದ ಪ್ರೇರಿತಳಾಗಿ ಹಾಡುವುದರಲ್ಲಿ ಜೂತೆಗೊಡುತ್ತಿದ್ದಳು. ಇದರ ಜೂತೆಗೆ ಭೀಮವ್ಯಾನಿಗೆ ಅತಿತ್ವಬ್ರಜ್ಞ ಇದ್ದು ಹಲವಾರು ಪವಾಡಗಳನ್ನು ಮಾಡಿ ತೋರಿಸಿದಳಿಂಬ ವಿಚಾರಗಳು ಕಣಾರಕಣ್ಯಾಯಾಗಿ ಇಂದಿಗೂ ಉಳಿದುಬಂದಿದೆ.

ವಿದ್ಯಾಭ್ಯಾಸದ ದೃಷ್ಟಿಯಿಂದ ನೋಡಿದರೆ ಆಕೆ ನಿರಕ್ಷರಕುಷ್ಟಿ ಎಂದೇ ಹೇಳಬಹುದು. ಹನೆನ್ನಾಂದು ವರ್ಷದವಾದಾದಾಗಲೇ ಅಂದಿನ ಸಂಪ್ರದಾಯದಂತೆ ಬಾಲ್ಯದಲ್ಲೇ ವಿವಾಹವಾಯಿತು. ಆದರೆ ಒಟ್ಟುಮಗ, ಒಟ್ಟುಮಗಳು ಮಹಿಳೆಯ ಬಹುಕಾಲದ ನಂತರ ಅಂದರ ಅವಳ ಶಿಷ್ಟನೇ ವಯಸ್ಸಿನಲ್ಲಿ ವಿಧವೆಯಾದಳು. ಹೀಗೆ ಚಿಕ್ಕವಯಸ್ಸಿನಲ್ಲೇ

ಪ್ರಥಮವೂ ತ್ವರಿತವಾಗಿ ಕಾರಣವಾಗಿ ಭಕ್ತಿಸೂಧನೆಯಕಡೆ ಇವಳ ಮನಸ್ಸು ಹರಿದು ಸ್ವಷ್ಟಿದಲ್ಲಿ ಬೀಜಾಕ್ಷರವನ್ನು ನಾಲಗೆಯ ಮೇಲೆ ಕೃಷ್ಣಸರ್ವಪೂಂದು ತನ್ನ ನಾಲಗೆಯಿಂದ ಬರೆದಂತಾಗಿ ಅಂದಿನಿಂದಲೇ ಹಾಡುಗಳನ್ನು ರಚಿಸತ್ತೊಡಗಿದಳು. ಹೀಗೆ ಇವಳು ಹಾಡುಗಳನ್ನು ಭೀಮೇಶಕೃಷ್ಣ ಎಂಬ ಅಂಕಿತದಲ್ಲಿ ರಚಿಸಿದ್ದಾರೆ. ಇವಳ ಹಾಡುಗಳಲ್ಲಿ ತನ್ನ ಜೀವನದಲ್ಲಿ ದೂರಕ ದೃಷ್ಟಿಕಾನುಭವಗಳನ್ನೇ ಹಾಡುಕಟ್ಟಿಹಾಡಿದ್ದಾರೆ. ಬೇರಲ್ಲಿ ಹರಿದಾಸರಂತೆ ಭೀಮವ್ಯವೂ ಸುಖಾದಿ, ಉಗಾಭೋಗ, ಕೀರ್ತನೆಗಳನ್ನು ರಚಿಸಿದ್ದಾರೆ.

## ಗುರುಜಗನ್ನಾಧದಾಸರು

ಕ್ರಿ.ಶ.ಸು. ೧೯೪೦-೧೯೫೦

ಗುರುಜಗನ್ನಾಧ ದಾಸರು ಹುಟ್ಟಿದ್ದು ಆದವಾನಿ ತಾಲ್ಲೂಕಿಗೆ ಸೆರಿದ ‘ಕೋಶಿಗಿ’ ಯಲ್ಲಿ ರಿಂಬಿರಲ್ಲಿ. ತಾದೆ ವಂಕಟಗಿರಿಯಾಚಾರ್ಯ. ತಾಯಿ ಸೀತಮ್ಮ. ಇವರ ಪೂರ್ವನಾಮ ಸ್ವಾಮಿರಾಯ.

ಸ್ವಾಮಿರಾಯನು ಬೆಳೆಯಲ್ಲಿ ಉಧಾಳನಾಗೇ ಬೆಳೆದನು. ಒಂದು ಸಾರೆ ಒಬ್ಬಗ್ರಹಸ್ತಿನು “ನೀನು ನನ್ನ ಮಗನಾಗಿದ್ದರೆ ಸೀರೆ ಹಾಕುತ್ತಿದ್ದು ನಿನ್ನಿಂದ ಏನು ಪ್ರಯೋಜನ. ಒಂದು ಕಲ್ಲುದರೂ ಆಗಿದ್ದರೆ ಮನ ಕಟ್ಟೊವಾಗಲಾದರೂ ಉಪಯೋಗವಾಗುತ್ತು” ಎಂದು ಕೋಪದಿಂದ ಬೃದ್ಧ್ಯೇ ಸ್ವಾಮಿರಾಯನಲ್ಲಿದ್ದ ಸುಪ್ರಚೇತನವನ್ನು ಬಡಿದೆಬ್ಬಿಸಿದೆತಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಸೋದರ ಮಾವನ ಮನಗೆ ಹೊರಟನು.

ಬಾಲ್ಯದಲ್ಲಿ ಉಧಾಳತನ, ಸಂಸಾರದಲ್ಲಿ ರತ್ನ, ಮಧ್ಯದಲ್ಲಿ ವಿವೇಚನೆ ಇವು ಸಾಮಾನ್ಯವಾಗಿ ಎಲ್ಲ ಹರಿದಾಸರಲ್ಲಿ ಕಾಣಿಸಿಕೊಳ್ಳುವ ಗುಣ. ಅದರಂತೆ ಸ್ವಾಮಿರಾಯರ ಬದುಕಿನಲ್ಲಿ ಆಯಿತು. ಉರಿನಲ್ಲಿ ಮಾವನೂ, ಸಿಕ್ಕದೆ ಹೋದಾಗ ನಿರಾಶನಾಗದೆ ಹಾಯುದೇವರಲ್ಲಿ ಶರಣಹೋಗಿ, ಕರಿಣವಾದ ಸೇವೆಯಿಂದ ದೇಹವನ್ನು ಮನಸ್ಸನ್ನೂ ಪವಿತ್ರಗೊಳಿಸಿಕೊಂಡಾಗ ವಾಯುದೇವರು ಸ್ವಷ್ಟಿದಲ್ಲಿ ಬಂದು ಬೀಜಾಕ್ಷರ ಬರೆದು ಮಂತ್ರ, ಲಯದೆಡೆಗೆ ಹೋಗುವಂತೆ ಸೂಚಿಸಿದಂತಾಯಿತಂತೆ. ಪ್ರಾಣೇಶನ ಗುಣಗಳನ್ನು ಪಾಡಿ, ವರಕವಿಯಾಗಿ, ಸ್ವಾಮಿರಾಯ ಸ್ವಾಮಿರಾಯಚಾರ್ಯರಾದರು.

ಸ್ವಷ್ಟಿದಲ್ಲಿ ಗೋಪಾಲದಾಸರಿಂದ ‘ಗುರುಜಗನ್ನಾಧ ವಿರಲ’ ಎಂಬ ಅಂಕಿತ ಪದೆಂದು, ಈ ಅಂಕಿತದಿಂದ ಪದ ಪದ್ಯ, ಸುಖಾದಿ, ಸಂಸ್ಕರ, ವೇದಾಂತ ಗ್ರಂಥಗಳ ರಚನೆ ಮಾಡಿದ್ದಾರೆ.

## ಉರಗಾದಿ ವಾಸವಿಶಲ ದಾಸರು

---

ಕ್ರ. ಕ. ಸು. ೧೮೭೦-೧೯೬೪

ಉರಗಾದಿ ವಾಸವಿಶಲ ದಾಸರ ಲೌಕಿಕ ನಾಮ ಶ್ರೀನಿವಾಸ. ಇವರು ಹುಟ್ಟದ್ದು ೧೯೨೫.೧೨.೧೯೭೧ರಂದು ತಿವಮಾಗ್ಗೆ ಜಿಲ್ಲೆಯ ಮೊಳೆಹೊಸ್ತಾರಿನಲ್ಲಿ. ಒಂಬತ್ತನ್ನು ವಯಸ್ಸು ತುಂಬಿವರವಿಗೂ ಇವರ ವಿದ್ಯಾಭ್ಯಾಸ ಪ್ರಾರಂಭವೇ ಆಗಲೆಲ್ಲ.

ಅನಂತರ ಅನೇಕ ಎಡರು ತೂಡರುಗಳೂಡನ್ಯೇ ತಂದೆಯನ್ನು ಕಳೆದುಕೊಂಡರು. ಬಹು ದಾರಿದ್ರ್ಯ ಪರಿಸ್ಥಿತಿಯಲ್ಲಿ ಬಂಧುಗಳ ಮನಸೆಯಲ್ಲಿದ್ದಕೊಂಡು, ಮ್ಯಾಸೂರಿನಲ್ಲಿ ತೋಯೂ ಸರ್ಕಂಡರ ಪರಿಣಾಮ ಪಾಸು ಮಾಡಿದ್ದಲ್ಲಿದೆ, ನಾರ್ಕೂಲ್ ಸ್ಕೂಲ್ ಅಧ್ಯಾಪಕ ತರಬೇತಿ ಪಡೆದು ಹೂಸನಗರ ತಾಲ್ಲೂಕಿನ ಕಳ್ಳಾರು ಕಟ್ಟಿಯ ಪ್ರಾಧಿಕ ಶಾಲೆಯಲ್ಲಿ ಅಧ್ಯಾಪಕರಾಗಿ ತಮ್ಮ ಶಿಕ್ಷಕವೈತ್ತಿಯನ್ನು ಪ್ರಾರಂಭಿಸಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ನಾಟಕಗಳನ್ನು ರಚಿಸಿ, ಶಾಲೆಯ ರಂಗಸ್ಥಳದ ಮೇಲೆ ತಂದು ಅನೇಕರ ಪ್ರತಿಭೆಗೆ ಪ್ರಾತಿರೂಪ ಕಾರಣವಾಗಿ ಹಿಂದಿನ ವರ್ಷದಲ್ಲಿ ಶಾಲೆಗಳಲ್ಲಿ ಪ್ರಾತಿಭೆಗಳನ್ನು ಪ್ರಾರಂಭಿಸಿ ಕರ್ಮಾಂಶವನ್ನು ಪ್ರಾರಂಭಿಸಿದರು.

ಹೀಗೆ ಕರ್ತವ್ಯಗಳನ್ನು ರಚಿಸಲು ಪ್ರಾರಂಭಿಸಿ ಪೆಂಟೆಶಿವಿಶಲ ಎಂಬ ಅಂತಿತದಲ್ಲಿ ಹಲವಾರು ಕೃತಿಗಳನ್ನು ರಚಿಸಿದರು. ಉದ್ಯೋಗದಿಂದ ವಿವೃತಿತಾದ ನಂತರ ಪರಮಪ್ರಾಯ ಶ್ರೀ ಸುಭರಾಯದಾಸರಿಂದ ವಿದ್ಯಾಕ್ಷಾತ್ವಾಗಿ ಉರಗಾದಿ ವಾಸವಿಶಲ ಎಂಬ ಅಂಕಿತವನ್ನು ಪಡೆದರು.

ಕ್ಷಾ ಅಂಕಿತ ಪ್ರದಾನದ ಮೇಲೆಯೇ ಒಂದು ಕೃತಿ ರಚನೆಯನ್ನು ಮಾಡಿದರು. ಗುರು ಮುಖೀನ ಅಂಕಿತ ದೊರೆತ ನಂತರ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಮನಸ್ಯವ ಶ್ರೀನಿವಾಸನ ಮೇಲೂ ಹಲವಾರು ಕೃತಿ ರಚನೆಯನ್ನು ಮಾಡಿದ್ದಾರೆ.

ಹಿರಿಯ ಸಾಧನಾ ಜೀವಿಯಾಗಿ, ಹರಿದಾಸರಾಗಿ ತೊಂಬತ್ತು ಮೂರು ವರ್ಷಗಳ ಕಾಲ ಜೀವಿಸಿದ್ದ ರಿಂದಿರಲ್ಲಿ (೧೯೬೫-೧೯೬೬) ಶ್ರೀಹರಿಪದವನ್ನು ದಿದರು.

## ಗುರುಗೋವಿಂದ ವಿಶಲದಾಸರು

ಕ್ರ.ಶ.ಸು.೧೮೬೪-೧೯೮೫.

ವಿಜಯದಾಸರು ಮತ್ತು ವೇಣುಗೋಪಾಲದಾಸರ ಶೀಳಿಗೆಯಲ್ಲಿ ಬಂದ ದಾಸ ಶೈಕ್ಷಣಿಯಾದ ಗುರುಗೋವಿಂದವಿಶಲದಾಸರು ಪರಮತ್ವಯ ಶ್ರೀತಂದೆಮುದ್ದುಮೋಹನದಾಸರ ಶಿಷ್ಯರು. ಹರಿದಾಸರ ಪರಂಪರೆಯನ್ನು ವ್ಯಾಪಕವಾಗಿಯೂ, ಸಮೃದ್ಧವಾಗಿಯೂ ಬೆಳ್ಳಿಸಿದ ಕೇರ್ಮಣ ಗುರುಗೋವಿಂದ ಪೀಠಲ ದಾಸರದು.

ಗುರುಗೋವಿಂದವಿಶಲದಾಸರು ಹುಟ್ಟಿದ್ದು ಮೈಸೂರಿನಲ್ಲಿ (೧೮೬೪) ತಂದೆ ರಘುನಾಥರಾವ್, ತಾಯಿ ಲಕ್ಷ್ಮಿ ಬಾಯಿ, ಇವರ ಪೂರ್ವ ನಾಮ ಗೋವಿಂದರಾವ್.

ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಗೋವಿಂದ, ತಾಯಿಯೊಡನೆ ಆಕ್ರಯ ಹುಡುಕುತ್ತಾ ಹೋರಣಾಗ ಆಕ್ರಯ ನೀಡಿದವರು ನವರತ್ನ ರಾಮರಾಯರು. ಓದಿನಲ್ಲಿ ಬುದ್ಧಿವಂತನಾದ ಹುಡುಗನನ್ನು ಇಂಜನಿಯರಿಂಗ್ ಓದಲೂ ದೂರದ ಮದರಾಸಿಗೆ ಕಳುಹಿಸಲ್ಪಾಪ್ತದಿದ್ದರಿಂದ ಈ ಡಬ್ಲೂ.ಡಿ ಇಲಾಖೆಗೆ ಸೇರಿದರು.

ಫೀಗೆ ಲೌಕಿಕದಲ್ಲಿದ್ದರೂ ಪಾರಮಾರ್ಥಿಕ ಚೀಂತನೆಯಿಂದ ಪರಮೋಚ್ಚು ಹೀಗೆ ತಲುಪಿದರು. 'ಗುರು ಕೃಷ್ಣ ಗ್ರಂಥಮಾಲೆ' ಸ್ವಾತ್ಮಸಿದ್ಧೇಯವನಿಷತ್ತುಗಳನ್ನು ಸರಳ, ಸುಂದರವಾದ ಪದ್ಯರೂಪದಲ್ಲಿ ಕನ್ನಡಭಾಷೆಗೆ ಅನುವಾದಿಸಿದಷ್ಟೇ ಅಲ್ಲದೆ, 'ಹರಿಭಕ್ತಿವಿಚಯ' ಎಂಬ ಹೆಸರಿನಲ್ಲಿ ಹಲವಾರು ಹರಿದಾಸರ ಜೀವನ ಚರಿತ್ರೆಯನ್ನು ಗಡ್ಡರೂಪದಲ್ಲಿ ಬರೆದರು.

'ಸ್ವಾಪ್ತ ಬ್ರಂದಾವನಾಶ್ವಾನ'ವನ್ನು ಕನ್ನಡ ತಾತ್ಪರ್ಯ ಸಹಿತ ಪ್ರಕಟಿಸಿ, ವಾದಿರಾಜ ಸಾಮಾಜಿಕ ಕೃಪಾಗೆ ಪಾತ್ರರಾದರು. ಮೈಸೂರಿನ ತಮ್ಮ ಸ್ವಾಪ್ತದಲ್ಲೇ ಪಾಂಡುರಂಗ ಮತ್ತು ಮುಖ್ಯಾಣಾರನ್ನು ಪ್ರತಿಷ್ಠಾಪಿಸಿ ಮನೆಯನ್ನೇ ದೇವಮಂದಿರವನ್ನು ಗಿಸಿದರು.

ಹಲವಾರು ಕೇರ್ಮಣನೆಗಳನ್ನು 'ಗುರುಗೋವಿಂದ ವಿಶಲ' ಎಂಬ ಅಂಕಿತದಲ್ಲಿ ರಚಿಸಿದಲ್ಲದೆ ಹರಿದಾಸಪಂಥಕ್ಕೆ ವೇಗ, ಒಫ್ಫವನ್ನು ನೀಡಿ ದಾಸ ಪಂಥಿಯರಿಗೆ ಒಂದು ಸಶಕ್ತವಾದ ದನಿಯನ್ನು ಕೊಟ್ಟ ಮಹನೀಯರು.

## ಹೆಳವನಕಟ್ಟಿ ಗಿರಿಯಮ್ಮೆ

೧೮ನೇ ತತ್ತಮಾನದ ಪ್ರಾಧಾರ

**ಕೋಕ ಮಟ್ಟದ್ದು ಧಾರವಾಡ ಜಿಲ್ಲೆಯ ರಾಣಿ ಬಂಸುಲಿರು.** ತಂದೆ ಭಿಷ್ಟಪ್ಪ ಜೊಎಯಿಸರು ಎಂದುದಷ್ಟು ತಿಳಿದು ಬರುವ ಅಂತೆ. ಬದುಕಿದ್ದು ಕಾಲಪ್ಪ ವಿಚಿತ್ರವಾಗಿ ತಿಳಿದು ಬರುವುದಿಲ್ಲ.

**ಕೋಕೆಯ ತನ್ನ ಹಾಡುಗಳಲ್ಲಿ**

‘ಸದಾಸಂದ ಸುಮತೀಂದ್ರ, ವ್ಯದರಿಯ ಪಂಕಜ ಭೂಂಗ’ ಎಂದು ಮಂತ್ರಾಲಯದ  
ಶ್ರೀ ಸುಮತೀಂದ್ರ, ಸ್ವಾಮೀಗಳನ್ನು ಸ್ವರಿಸಿರುವುದು;

ಲವಕೃತರ ಕಾಳಗದ ಆರಂಭದಲ್ಲಿ, ಶಾತ್ತರಾದಿಮರದ ಸತ್ಯಭೂಂದರನ್ನು  
(ಕ್ರಿ.ಶ.೧೯೪೯-೧೯೫೦) ಸೆನ್ಟಿಲ್‌ರುವುದು;

ಚಂದ್ರಹಾಸನ ಕಥಂಯಲ್ಲಿ ಲಕ್ಷ್ಮೀ ತನ್ನ ಜ್ಯಾಮಿನಿಭಾರತದಲ್ಲಿ ಹೇಳಿರುವ  
ಚಂದ್ರಹಾಸನ ಕಥೆಯನ್ನೇ ಚರಿತ ವ್ಯಾಖ್ಯಾಸವೇ ಎಂದು  
ಹೇಳಿಕೊಂಡಿರುವುದರಿಂದ, ಲಕ್ಷ್ಮೀ ತನ್ನ ಜ್ಯಾಮಿನಿಭಾರತವನ್ನು ಬರೆದ  
ನಂತರದಲ್ಲಿ ತನ್ನ ಚಂದ್ರಹಾಸನ ಕಥೆ ಬರೆದಿದ್ದಾಳೆ ಎನ್ನುವುದು ವಿಚಿತ್ರ.

ಮೀಗೆ ಈ ಆಧಾರಗಳ ಮೇಲೆ ಈಕೆ ಬಹುಮಟ್ಟಗೆ ನೀಲನೇ ತತ್ತಮಾನದ ಪ್ರಾಧಾರದಲ್ಲಿ  
ಬದುಕಿದ್ದಕ್ಕು ಎಂದು ಭಾಪುಸ ಬಹುದಾಗಿದೆ. ಆದರೂ ಕೋಕೆಯ ಜೀವನದ ಬಗ್ಗೆ ಹಲವಾರು  
ವಣಿರಂಜಿತ ಕಥೆಗಳು ಇಸಜನಿತವಾಗಿವೆ. ಬಾಲ್ಯದಿಂದಲೇ ಆಕೆಗೆ ಭಕ್ತಿ ವ್ಯೋರಾಗ್ಗೆಗಳು ಅವಳ  
ವ್ಯಕ್ತಿತ್ವದಲ್ಲಿ ರೂಪೇಗೊಂಡಿದ್ದು, ಪ್ರವಾಡ ಸದ್ಗುರು ಜೀವನ ಅವಳಿದು.

ಮನೆಯ ಪರಿಸರದಲ್ಲಿ ನಡೆಯುತ್ತಿದ್ದ ಪುರಾಣ, ಪುಣ್ಯಕಥೆಗಳ ಶ್ರವಣ, ವಾಚನಗಳಿಂದ  
ಶ್ರೀಮಂತವಾದ ಆವಳ ಬುದ್ಧಿ, ಮನಸ್ಸಾಗಳು ಸಕ್ರಿಯವಾಗಿ ಅವಳಿಂದ ಕಾವ್ಯ  
ರಚನೆಮಾಡಿಸಿರಬಹುದು. ಅದರಲ್ಲಿ ಅವಳು ಅರಿಸಿಕೊಂಡಿರುವ ವಸ್ತುಗಳು ರಾಮಾಯಣ,  
ಮಹಾಭಾರತದಿಂದ ಆಯ್ದು ವಸ್ತುಗಳೇ ಆಗಿವೆ.

ಮೀಗೆ ಹೆಚವನಕಟ್ಟಿ ಗಿರಿಯಮ್ಮೆನು ಹೆಚವನಕಟ್ಟಿರಂಗ ಎಂಬ ಅಂಶಿತದಲ್ಲಿ ಹಲವಾರು  
ಹಾಡುಗಳನ್ನು ರಚಿಸಿದ್ದಾಳೆ.

## తీరామాదాసరు

ఒహనే శతమానద ఉత్తరాధి

ముసల్కానరాగి యట్టదఱూ పరిదాస పంథదింద ఆశ్చిర్తరాగి ఆదేదారియల్లి వాడేదు జీవనద సాఫల్యవన్న మొందిదవరల్లి బడేఖాను బట్టరు. ఇవరు బాకిద కాలద బగ్గె జెళ్లాసేగాంద్దరూ లినే శతమానద ఉత్తరాధి పెందే హళలాగిద.

ఇవరు రాయచొరు జెట్లుయ దేవదాగ్ తాల్చూకిన జోళదడగి గ్రమదల్లి జనిసిదరు. తందే ఖాజా సాహేబరు, తాయి పీరమ్మ. కన్నడవన్న ఓదలు బరయలు కలింద్దరూ ఒడతనదింద విద్యాభ్యాస ముందువచ్చశాగద అంగదియ కెలశక్తి సేరిదరు. ఈసంతర ఖాసగి తిక్కకరాగియూ దుడిదు మసేనమ్మ ఎంబువరన్న మదుచెయ్యాదరు. ఈ కెలశవ్వా సరిబీళద కెలస ముడుకుత్త మోరటవరిగి రామావధూతరేంబ నాథు ఒట్టరు ప్రభావక్క ఒళగాగి ఆవరూడసయే నాల్కారు వష్టకళ్ళదాగి మనస్స పరమాత్మన చీంతనే, ఆధ్యాత్మికదత్త హరియతొడగితు. ఆదరూ హండతి మక్కళన్న సోడలు మోగి హిందిరుగి బందాగ రామావధూతర సానిధ్య ప్రునే దూరయద నిరాకరాగి ఆధ్యాత్మిక చీంతన నాథమాగతూడగితు. హండతియన్న తపరిగి కెళుపిసిట్టిరు.

కెలవు దినగళ తరువాయ దేష్టదుగ్ తాల్చూకిన లింగద్భుళ్ గ్రమద అల్లమ్మ ఎంబువరన్న హండకియాగి స్నేహిరిసిదరు.

ముంద హరిప్రేరణయింద 'రామ', 'తీరామ', అంకితదల్లి కీర్తనసేగళన్న రచిసుత్త పంథరాపుర, తిరుపతి, మోదలూద తీర్థ క్షేత్రగళన్న సందతీసి సుమారు 800 కీర్తనసేగళన్న రచిసి, తీరామదాసరెందే ఖ్యాతరాదరు.

రావుదాసరు ఎష్టు వరుష కాల బదుకిద్దరేంబుదక్క విచిత్ర మాణికీ దొరయదిద్దరూ ఆవర సమాధి ఇరువ లింగద్భుళ్య బళ ఈగలూ మాగ్ తిర బముళ దశమీయిందు ఆవర భక్త వృందదవరు వితేషువాద ఆరాధనయన్న ఆచరిసికొండు బయుత్తిద్వార.

## ಪಾವಂಚೆ ಲಕ್ಷ್ಮಿ ನಾರಣಪತ್ಯ

ಪಾವಂಚೆ ಲಕ್ಷ್ಮಿ ನಾರಣಪತ್ಯ ನವರು ದಾಸ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ದಕ್ಷಿಣಕನ್ನಡದ ಮುಲ್ಕಿಯ ಬಳಿಯ ಆಕೂರು ಎಂಬಲ್ಲಿ ಸಾಧನಿಕ ಬ್ರಾಹ್ಮಣ ಸಮಾಜದ ಪಂಕಟಕ್ಕೆ ನ್ಯಾನವರ ಸುಪ್ರತ್ರಾದ ಪಾವಂಚೆ ಲಕ್ಷ್ಮಿ ನಾರಣಪತ್ಯ ನವರು ಮುಂದ ಪಾವಂಚೆ ಹರಿದಾಸರಂದೇ ಖ್ಯಾತರಾದರು. ‘ಶಿವದ್ವಿಜ’ರಂದು ಹೇಳಿಕೊಂಡಿರುವ ಅವರು ಶ್ರವಣಭಾಷ್ಯಾರ್ಥಿರು. ಕಾಶಿಯ ವೈಷ್ಣವ ಮಾತಾಧಿಕರಾಗಿದ್ದ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಧರ್ಮಗುರುಗಳಾಗಿದ್ದ ಭೂವನೇಂದ್ರಾರ ಶಿಷ್ಯರಾದಮೇಲೆ ಇವರು ವೈಷ್ಣವಮತ ಸ್ಥಿರಮಾಡಿ ಆಸೇಕ ಕೇರಣಸೆಗಳನ್ನು ರಚಿಸಿದ್ದಾರೆ. ಕನಕಪುರಂದರ ಮುಖ್ಯದಾಸರಂತೆ ‘ಗುಣವನಗಿನಿತಿಲ್ಲಿ ಜನರ ವಿದಂಬನಕೆ ದಾಸನಾದರು ಘಾನಕೃಪಾರ್ಣವನ ಕರುಣೆಸಬಾರದೇ’ ಎನ್ನುವ ಇವರು ಹರಿಸ್ವೇಂತ್ತು ಮನಂದು ಧರೆಗೆ ಸಾರುತ್ತಾ ಬಂದು, ವರವೈಷ್ಣವ ಮತವ ಸ್ಥಿರಮಾಡಿ ಧರಣಯೋಳಗೆ ತಾತ್ತವಿಯ್ಯಾ ನಿರ್ಣಯಪಂಬ ಪರಮಗ್ರಂಥವರ್ಗದ ‘ಗುರುಮಧ್ಯಾಖಾಯ’ ರನ್ನು ಸ್ತುತಿಸಿದ್ದಾರೆ.

ಹರಿದಾಸರ ಪದ-ಪದ್ಯಗಳು ಸಾಧಕನ ಮಾರ್ಗದ ದೀವಚಿಗೆಗಳಿದ್ದಂತೆ. ಅವು ಸಾಮೂಹಿಕ ಬದುಕಿಗೆ ಒಿವಂತ ಶಕ್ತಿಯಾಗಿ ಭಕ್ತಿ ವಂಧದ ಸಂಘಟನೆಗೆ ಬಹುದೊಡ್ಡ ಸಾಧನವಾಯಿತು. ಸರಳ ಕನ್ನಡ ಕೀರ್ತನೆಗಳ ಮೂಲಕ ಹರಿದಾಸರು ಸುಭೂತವೆಂಬ ಅಮೃತದ ಗುಣಕುಗಳನ್ನು ಕುಡಿಸಿ ಹೊಸದೊಂದು ಸಜ್ಜನ ಸರ್ವಾಜದ ನಿಮ್ಮಾಣಕ್ಕು ಕಾರಣರಾದರು. ‘ಅಸರ್ಬೇಕು ಇದ್ದ ಜೈಸರ್ಬೇಕು’ ಎಂದು ದೃಷ್ಟಿಯಕ್ಕೆಯಾಗಳ ಉತ್ತಾಹಿ ಬದುಕಿನತ್ತ ಜನರನ್ನು ತಿರುಗಿಸಿದರು. ‘ವಾನವ ಜನ್ಮ ದೊಡ್ಡದು ಇದ ಹಾನಿ ಪೂಜಲಿಬೇದಿ ಹುಟ್ಟಪ್ಪೆಗಳಿರಾ’ ಎಂದು ಮಾನವ ಜೀವನದ ವುಹತ್ತು ಸಾಧಕತೆಯನ್ನು ಮನ ಮಾಡಿಕೊಟ್ಟಿರು.

ದಾಸರು ನುಡಿದದ್ದಲ್ಲಿ ನರಹರಿಯ ಹಾಡು. ಅವರು ನಡೆದದ್ದಲ್ಲಿ ತೀರ್ಥಯಾತ್ರೆ. ಅವರ ದೃಷ್ಟಿಯಲ್ಲಿ ಮದಮತ್ತಿರಿಗಳ ಬಾಳು ನಿರಭ್ರಕ. ಹರಿಸ್ತರಣೆಯ ಬದುಕೊಂಡೇ ಸಾಧಕ.

(ಪ್ರಸ್ತಾವನೆಯಿಂದ)

ವಿಜಯ ಪ್ರಕಾಶನ

ಈಲ್. ಐ.ನೇ ಆಡ್‌ರಸ್ಟ್

ಅನೇ ಹಂತ, ಗಿರಿನಗರ

ಬೆಂಗಳೂರು - ೫೬೦ ೦೫೫.

ಫೋನ್: ರೂ. ೨೫/-

ದೂರವಾಣಿ: ೯೯೭೭೭೨೨೦